



# ಚೆದುರಂಗದ ಮನೆ

(ಕಾದಂಬಂ)

ತ. ರಾ. ಸು.

ಅಶೋಕ ಸಾಹಿತ್ಯ  
ಚಿಂಗಳೂರು-2

ನೊದಲನೆಯ ಮುದ್ರಣ ಇತ್ತೀಚ್ಚೆ 1960.

All Rights Reserved by the Author

ಚೆಲೆ : ರೂ. 2-00

ಮಾನ್ಯ ಲ್ಯಾಳ್ ಯಾಸ್ಕಾಬಾಯ  
ಸ್ವಾತಂತ್ರ್ಯ ಭುಕ್ ದಿಪ್ತೋ  
ಅವೆನ್ನ್ಯ ರೋಡ್ : ಬೆಂಗಳೂರು-೨.

ಮುದ್ರಣ  
ವಾಣೀ ಪ್ರಸ್ತು  
ಮೈಸೂರು.

## ಮೊದಲ ಮೊತ್ತ

ಉತ್ತರ. ಕನಾಟಕದ ಸುಸ್ಥಿರಿಸ್ತ ನವ್ಯ ಕೆಳಗೆ ಗೀರೋಪಾಲಕ್ಕೆ ಅದಿಗರೀಗಾಗೆ ಕಾದಂಬರಿಗಳ ಬಗ್ಗೆ ಚರ್ಚಿಸುತ್ತಿರುವಾಗೆ, ಕಾದಂಬರಿಗಳು ಹತ್ತು ಅಷ್ಟಗಳ ಹುಸ್ತುಗಳಕ್ಕೆ ಮಾತ್ರ ಹೊರಳಿ, ಅವರು ತನ್ನಗೇ ನಿತ್ಯ ಸಹಭಾವ ಪ್ರಾರ್ಥಿಸುತ್ತಿರುತ್ತಿದ್ದರೂ—

‘ ಇಲ್ಲಿ ಸೋಡಿ ತ. ರಾ. ಸು., ಯಾವುದೇ ಕಾದಂಬರಿ ಹೇಗೆ ಉರಳಿ. ಒಬ್ಬ ಕಾದಂಬರಿಕಾರ ಬರಿವ ಹಲವಾರು ಕಾದಂಬರಿಗಳಲ್ಲಿ ಎಣ್ಣಿನ್ನು ಅತಿ ಶ್ರೇಷ್ಠವಾಗಿರಬೇಕಿಂದು ನಾನು ಸ್ವರೀಕ್ರಿಸುವುದಿಲ್ಲ. ಅದು ಸಾಧ್ಯವೂ ಅಣ್ಣಿ. ಅದರಿಂದೂ ಕಾದಂಬರಿಕಾರರೆ ಕಲೆಗೂ ಉದ್ದರಕ್ಕೂ ಸಂಟ್ರಿಕ್ಷಿಕೆ ಬೇಡಾಗ, ಎಷ್ಟೂ ವೇಡಿ ಕಲೆ ಹಿಂದೆ ನಿಲ್ಲಿತ್ತದೆ. ಆ ಪರಿಸ್ಥಿತಿ ಯಾಗ್ನಿ, ಅದು ಅಸಮಜವಾದುದೇನೂ ಅಣ್ಣಿ. ಅದಕ್ಕಾಗಿ ನಾನು ಕಾದಂಬರಿ ಕಾರನನ್ನೂ ದೂಡಿಸುವುದಿಲ್ಲ. ಆದರೆ, ನಾನು ಉಳಿದ ಕಲಾವಿದರಂತೆ, ಕಾದಂಬರಿಕಾರರಲ್ಲಿ ಸ್ವರೀಕ್ರಿಸುವುದು ವಾರ್ಮಾಣಿಕತೆ, ‘ ಮಿನಿಮಿನ್ಮು ’ (minimum) ವಾರ್ಮಾಣಿಕತೆ. ಅಂಗಡಿಯ ಬಿಲ್ಲಸ್ಟೊ, ಪ್ರಕಾಶಕರ ಒಷ್ಟಂದವನ್ನೊಳ್ಳಿತ್ತು ಪಡಿಸಲು ಕಾದಂಬರಿಯನ್ನು ಬರಿದು, ಮಾರಿಗೆಯ ಸರಕಿಗೆ, ದೊಡ್ಡ ದೊಡ್ಡ ತತ್ತ್ವಗಳ ಮಾತ್ರಗಳನ್ನು ಮುನ್ನಡಿಯನ್ನು ಬರಿದು ಖಾಚಿಕರನ್ನು ವಂಚಿಸುವುದು ಮಾತ್ರ, ನನಗೆ ಸರಬಿಳ್ಳಿವುದಿಳ್ಳಿ. ಹಾಗೆ ಮಾಡುವ ಬದಲು, ಹೇಗೂ ಕಾದಂಬರಿಯ ಉದ್ದೇಶ ಹುಸ್ತುರೂಪಾಜನೆಯನ್ನೇ, ಯಾವ ತತ್ತ್ವದ ತೊಕಲಾಟಿಕ್ಕೂ ಸಿಗದೆ, ಕೇವಲ ಮನೋರಂಜನೆಯ ದೃಷ್ಟಿಯಿಂದಲೇ ಕಾದಂಬರಿ ಏಕ ಬರಿಯಬಾರೆದು?’

ಅವರು ಹೇಳಿದ ಮಾತ್ರ ಸಮಾಲಿನಿತಿತ್ತು. ಅವರ ಮಾತನ್ನು ಮೇಲುಕು ಹಾಕುತ್ತಾ ನಾನು ಯೋಚಿಸಿದೆ—“ ಹಾಗೇಕೆ ಆಗಬಾರದು ? ”

ಆ ಯೋಚನೆಯ ಫಲ—‘ ಜಡುರಂಗದ ಮನೆ ’

ಈ ಕಾದಂಬರಿಯ ಉದ್ದೇಶ ಯಾವ ಸಂಕ್ಷಿಪ್ತಸಾಧನೆಯೂ ಅಲ್ಲ, ಯಾವ ತತ್ತ್ವದ ಅನ್ವೇಷಣೆಯೂ ಅಲ್ಲ—ಕೇವಲ ಮನೋರಂಜನೆ.

ಇದನ್ನು ಓದುವ ವಾಚಕರಿಗೂ ಮನೋರಂಜನೆಯಾಗಿ, ಯಾಂ  
ಸತ್ಯದ ಸಾಕ್ಷಾತ್ವರವಾಗದಿದ್ದರೂ, ಹಿದಷ್ಟು ಹೊತ್ತು ವ್ಯಧಾ ದಂಡ  
ವಾಗಲಿಲ್ಲ ಎನಿಸಿದರೆ ನಾನು ಕೈತಾರ್ಥ.

ಈ ಕಾದಂಬರಿಯನ್ನು ನನ್ನೀಂದ ಬರೆಯಿಸಿ ಪ್ರಕಟಿಸಿದ ಅಶೋಕ  
ಸಾಹಿತ್ಯದ ಜಿ. ವಿ. ವೆಂಕಟ್ಟನವರಿಗೂ, ಇದನ್ನು ಮುದ್ರಿಸಿದ ವಾಣೀ  
ಮುದ್ರಣಾಲಯದ ಸಿ. ಲಕ್ಷ್ಮಿನಾರಾಯಣರವರಿಗೂ ಸುಂದರವಾಗಿ ಮುಖ  
ಚಿತ್ರನನ್ನು ರಚಿಸಿಕೊಟ್ಟಿ ಕೆಲವಿದ ಸು. ಲ. ನಾರಾಯಣರಿಗೂ ನನ್ನ  
ಕೈತಜ್ಜ್ಞ ತಿಗಳು.

೧೨೧೫೧೦

ತ. ರಾ. ಸು.

ಗಿರಿಕ್ರನ್ಸ್‌ಕಾ-ಯಾದವಗಿರಿ

ಮೈಸೂರು

## ಚರ್ಚರಂಗದ ಮನ

ನಾಗರವಲ್ಲಿ ಅಮ್ಮೆ ದೊಡ್ಡ ಉರೈನೂ ಅಲ್ಲ.

ಸಮಾರು ಅರ್ಪ ಸಾವಿರ ಜನಸಂಖ್ಯೆಯ, ಹೆಚ್ಚಿಗೆ ಹಕ್ಕಿಯೂ ಅಲ್ಲ, ಪಟ್ಟಣಕ್ಕೆ ಪಟ್ಟಣವೂ ಅಲ್ಲ ಎನ್ನೆವಂಥ ಇಬ್ಬಂದಿ ಉರು. ಅಮ್ಮೆ ಸನ ನೀ ಹೆಚ್ಚಿಯ ಅಂಥ ಉರು, ಆ ಜಲ್ಲೆಯಲ್ಲೇ ಹತ್ತಾರು ಇಡ್ಡಳೆ, ಏಳಿದಾವುದ ಕ್ಕೂ ನಾಗರವಲ್ಲಿಯನ್ನು ವ್ಯಾಪಕವಾದ ಪ್ರಶ್ನಾತಿ ಇರಲಿಲ್ಲ.

ಆ ಪ್ರಶ್ನಾತಿ ಕೇವಲ, ಇಂದು, ನಿನ್ನೆಯದಲ್ಲ. ಹತ್ತಾರು ತಲೆಮಾರು ಗೇದು.

ಒಂದು ಕಾಲಕ್ಕೆ, ಒಂದರೆ, ಕನಾರಟಕವನ್ನು ಆಳದ, ಹತ್ತಾರು ರಾಜ ಮನೀತನಗಳಲ್ಲಿ ಯಾವುದೋ ಒಂದು ಮನತನದ ಕಾಲಕ್ಕೆ. ಮಣಿ ಗಾಲದಲ್ಲಿ ನದಿಯಾಗಿ, ಉಳಿದ ಕಾಲದಲ್ಲಿ ಕರುತೊರಯಾಗಿ ಹರಿಯುವ ‘ನಾಗರಹೋಳೆ’ ಎಂಬ ಸುಧಿಯ ದಂಡೆಯನ್ನೇಲೆ ಬೆಳೆದ ನಾಗರವಲ್ಲಿ ಸುತ್ತು ಮುತ್ತುಲ ಪ್ರಾಂತ್ಯದಲ್ಲಿಲ್ಲಾ ಹೆಸರುವಾಸಿಯಾದ, ನೂರಾರು ಜನ ವಿಷ್ಣುಧಿಗಳಿಗೆ, ಅಶನಾಧಿಗಳಿಗೆ ಅವಾಸನ್ನಾನ್ವಾದ ಅಗ್ರಹಾರ ನಾಗಿತ್ತು ಎಂದು, ಇಂದಿಗೂ ಉರಮುಢ್ಣದಲ್ಲಿರುವ ರಂಕರನಾರಾಯಣ ಶಾತಮಿ ದೇವಸ್ಥಾನದ ಮುಂದಿರುವ ಪಿಲಾರಾಸನವೂಂದು ಹೇಳುತ್ತಿದೆ. ಆ ಸ್ಥಿರಾಂತರೆಗೆ ಮೂಕ ಸಾಕ್ಷಿರೂಪತದ, ಉರಿನ ಮತ್ತೊಂದು ಭಾಗ ದ್ವಾರ್ಪಿಸು ಜೈನ ಬಸದಿಯ ಮುಂದಿನ ಬಸದಿಗಂತಲೂ ಶಿಧಿಲವಾದ ಸಾಕಂಕಲ್ಲಿನು; ಸವೆದುಹೋದ ಬೆಷದ ಕಲ್ಲಿನ ರಾಶನ.ನಾಗರವಲ್ಲಿಯ ಪ್ರಾಚೀನ ಷ್ವಾಫಂಚ್ಚ ಸಾಕ್ಷಿಗಳಾದ ಆ ರಾಸನಗಳನ್ನು ರಕ್ಷಿಸುವವರು ಇಂದು ಯಾರೂ ಇಲ್ಲವಾದೂ, ಆ ರಾಸನಗಳ ಶಿಧಿಲಾವನ್ನು ಯ ಆಧಾರದನ್ನೇಲೆ. ಪುರಾತನ ಕಾಲದಲ್ಲಿ ತಮ್ಮ ಮತವರ್ಗದವರಿಗೇ ನಾಗರವಲ್ಲಿ ಮೀಸಲಾಗಿತ್ತು, ಉಳಿದವರು ಸಂತರ ಬಂದು, ಗೆದ್ದು ಇ ಕಟ್ಟಿದ ಸೂಡಿಗಳಲ್ಲಿ ವಾಗಿಸುವ ಕಾಫಿನಾಂಕ ದರದೇರಿಗೆ ಏಂದು ಪಾಡಿಸುವ ಚೈನಿಸು, ಬಾರಕ್ಕುಣರು ವಾತ್ರ. ನಾಗರವಲ್ಲಿಯಲ್ಲಿ ಇಂದೂ ಇದ್ದಾರೆ. ಆ ಎರಡು ವರ್ಗಗಳ ಅಗ್ರಷ್ಟಿನಿಧಿಗಳಾದ ಮತದ ಗುಂಡಾ ಜೀವಿಸರು, ಶಾತ್ರೇ ಶಾಗಡಿ ಸದ್ಗುರಾಜ್ಯ ಇವರು,

ಈಗಲೂ ಎಂದಾದರೋಮ್ಮೆ. ಆ ವಾಚೀನ ಇತಿಹಾಸವನ್ನು ಕೆಣಕಿ, ತಾವು ಮೇಲು, ತಾವು ಮೇಲು ಎಂದು ವಾದಿಸುವುದನ್ನು ಕೇಳಬಹುದು. ಪುರಾಣಿಕ ಪದ್ಧನಾಭಾಚಾರ್ಯರು, ತೀರ್ಥದ ವಾಶ್ರನಾಥರ್ಯ, ನಾಗರವಳಿಯ ಪುರ ಸಭಾಜುನಾವನಿಗೆ ಪರಸ್ಪರ ಪ್ರತಿಸ್ಥಿರಿಗಳಾಗಿ ನಿಂತಾಗ, ಈ ವಾದ ಉಂಟಾಗಿ ಒಡೆದು, ಬಾಹ್ಯಣ, ಬಾಹ್ಯಣಿತರ ಎಂಬ ಪಂಗಡ ಗಳನ್ನು ಸ್ಥಿರಾಗಿಸಿದು, ಇಂದೂ ನಾಗರವಳಿಯ ವಾಚೀನ ವೈಭವಕ್ಕೆ ಸಮಕಾಲೀನ ಸಾಕ್ಷೀಯಾಗಿದೆ. ನಾಗರವಳಿಯಲ್ಲಿ ಮೂಲಭೂತ ದಕ್ಷ್ಯ ನವ್ಯದು ಎಂದು ವಾದಿಸಲು, ಜೈನ, ಬಾಹ್ಯಣಿರಿಬ್ಬರೂ ಆ ಶಾಸನಗಳನ್ನು ಸಾಕ್ಷೀಯಾಗಿ ತೋರಿಸಿದರೂ, ಅದನ್ನು ಓದಬಲ್ಲವರು ಮಾತ್ರ ನಾಗರವಳಿಯಲ್ಲಿ ಇಂದು ಯಾರೂ ಇಲ್ಲ. ಶಾಸನಗಳ, ದೇವಮಂದಿರಗಳ ಪ್ರಧಿಲಾ ವಸ್ತಿಯೇ ಅವರ ವಾದಕ್ಕೆ ತಳಹದಿಯಾಗಿದೆ. ತಮ್ಮ ವಾಚ್ಯಕ್ಕೆ ಅಸ್ತಿ ಭಾರವಾವ ಆ ಶಾಸನಗಳನ್ನು ಸರಿವಡಿಸಿದರೆ, ಎಲ್ಲಿ ತಮ್ಮ ದಕ್ಷಿಗೆ ಲೋಕ ಬರುವುದೋ ಏನೋ ಎಂಬ ಭೀತಿಯಿಂದಲೋ ಏನೋ, ಯಾರೂ ಅವರಿಗೆ ಪುನರುದ್ದಾರ ಕಾರ್ಯಕ್ಕೆ ಪ್ರಯತ್ನಿಸಿಲ್ಲ! ಅದರೂ ಆ ಶಾಸನಗಳು, ಒಂದು ವಿವರಕ್ಕಾಗಿ, ಈ ಜಾತಿ ಜಗತ್ಕೆ ಕೃತಜ್ಞವಾಗಿರಬೇಕಾಗಿದೆ. ಈ ವಾಚ್ಯ ಪ್ರೋಂದು ಇಲ್ಲಿದ್ದಲ್ಲಿ, ಆ ಶಾಸನಗಳು ಎಂದೋ ಕಟ್ಟಿಕರ ಹಯಾತ್ ಸಾಬಿಯ ಮನೆಗಲ್ಲಾಗಿ, ಅಗಸರ ಬಸಪನ ಬಟ್ಟೆ ಒಗೆಯುವ ಬಂಡೆಯಾಗಿ, ಹೆಸರು ಹೇಳುವುದಕ್ಕೂ ಇಲ್ಲದಂತಾಗಿ ಹೋಗುತ್ತಿದ್ದವು. ಆ ಶಾಸನಗಳ ಅದ್ವಷ್ಟ ಒಳ್ಳಿಯದು! ಅದಕ್ಕಿನ್ನೂ ಬಿಸಿಲು, ಗಾಳಿಯ ಫಾಗ್ನೆ ವಿತ್ತು. ಎಂತಲೇ ಉರಿನಲ್ಲಿ ಜಗತ ಹೆಟ್ಟಿ, ಉರು ಕೆಟ್ಟಿದೂ, ಶಾಸನಗಳು ಉಳಿದುಕೊಂಡಿವೆ!!

ಆ ಶಾಸನಗಳಿಂದ ಈಗ ಇಪ್ಪು ಉಪಕಾರವಾಗುತ್ತಿದೆಯೇ, ಹೊರತಾಗಿ, ಅದನ್ನು ಓದಬಲ್ಲವರು ಯಾರೂ ನಾಗರವಳಿಯಲ್ಲಿಲ್ಲ.

ಅದನ್ನು ಓದಬಲ್ಲ ಶಕ್ತಿಯದವರು, ಕಣ್ಣಿ ಮರೆಯಾದ ದಿನವೇ ನಾಗರವಳಿಯ ‘ಅಗ್ರಹಾರ’ ವೆಂಬ ಖಾತ್ರಿಯೂ ಕಣ್ಣಿ ಮರೆಯಾಂತಿ.

ಈಗ ನಾಗರವಳಿಗೆ ಪ್ರಖ್ಯಾತ ಉಳಿದಿರುವುದು, ಅದರ ಜೆಸಡು ಸೀಮೆಯ ಜನದ ನಾಲಿಗೆಯ ಮೇಲೆ ನಲಿಡಾಡುತ್ತಿರುವುದು, ಆದು

ಒಮ್ಮೆ ಅಗ್ರಹಾರವಾಗಿತ್ತು ಎಂಬ ಕಾರಣಕ್ಕುಲ್ಲ, ಅಲ್ಲಿಯ ದೇವಸ್ಥಾನದ ಬೀದಿಯಲ್ಲಿರುವ ಜದುರಂಗದ ಮನೆ ಯಿಂದಾಗಿ.

ಶಂಕರನಾರಾಯಣಸ್ಥಾನಿ ದೇಹಾಲಯದ ಸುತ್ತಮುತ್ತಲೂ ಹರಡಿ ರುವ ಚಾರ್ಕ್ಯಾಣರ ಮನೆಗಳಲ್ಲಿ ಲ್ಲಾ ಎದ್ದು ಕಾಣುವ ಮನೆ ಜದುರಂಗದ ಮನೆ. ತನ್ನ ಎತ್ತರದಿಂದಷ್ಟೇ ಅಲ್ಲ, ಗಳಿತಾವಸ್ಥೆಯಿಂದಬಿಂದು, ಆ ಮನೆ ಸುತ್ತಮುತ್ತಲ ಮನೆಗಳ ಸದುವೆ ಎದ್ದು ಕಾಣುತ್ತದೆ. ಜನವಾಸವಿದ್ದ್ವಾಗಿ, ಜನವಿಹಾರವಾಗಿ ಕಾಣುವ ಆ ಮನೆಯನ್ನು, ನಾಗರವಳ್ಳಿಯ ಜನ, ಉಂಗಿ ಹೊಸದಾಗಿ ಬಂದವರಿಗೆ, ಜಮ್ಮೆಯಿಂದ ತೋರಿಸುವುದಲ್ಲದೆ, ಅತ್ಯಂತ ಖಾತಾ ಹೆದಿಂದ ಆ ಮನೆಯು ಇತರಾವಸನ್ನು ಬಣಿಸುತ್ತಾರೆ. ನಾಗರವಳ್ಳಿಯ ಇತಿಹಾಸ ತಿಳಿಯದವರಿಗೂ, ಆ ಮನೆಯು ಇತಿಹಾಸ ತಿಳಿದಿದೆ.

ಆ ಮನೆ, ಇತ್ತರಾಸದ ಮಾಲಪುರುಷ ಜದುರಂಗದ ಮಾಧವರಾಯ.

೭

ಮಾಧವರಾಯ ನಾಗರವಳ್ಳಿಯವನಾದುದೂ ಒಂದು ಇತಿಹಾಸರೇ.

ಮಾಧವರಾಯ ನಾಗರವಳ್ಳಿಯಾಗಿ ಮಾಲಿನ್ಯವಾಸಿಯಲ್ಲ. ಕೃಷ್ಣಾದ ಕಹೆಯ ದೇರಷ್ಟು ಬಾರ್ಕ್ಯಾಣ,

ಪೀಠುಸುಲ್ಲಾಸನ ಕಾಲದಲ್ಲಿ, ಕೇವಲ ಉಟ್ಟಿ, ವರೋಡೆಯ ಉದ್ದೇಶಿತಂದರೇ, ಮೈಸೂರು ಸೇನೆಯನು ಮೇಲೆ ದಂಡತ್ತಿಬಂದ ಪರಶುರಾಮ ಭಾಷ್ವಾನ ಸೇನೆಯಲ್ಲಿ, ಮುತ್ತಿಂದಿಯಾಗಿ, ಮಾಧವರಾಯ ಮೈಸೂರುಹಿಡಿಯೆ ಯಲ್ಲಿ ಶಾಲಿಟ್ಟಿ. ಪರುಶುರಾಮ ಭಾವೂನ ಸೇನೆ, ಶ್ರಂಗೇರಿಯೆ ಮೇಲೆ ದಾಳಿಮಾಡಿ, ರಾರಿದಾ ಅಮೃತವರ ದೇವಾಲಯವನ್ನು ಉಟ್ಟಿ ಮಾಡಿ, ಕೊಳ್ಳಾಂತರ ದೂಪಾಯಿ ಬೆಲೆ ಬಾಣವ, ಅಮೃತವರ ಅಮೂಲ್ಯವಾದ ಅಭರಣಗಳನ್ನು ಅಸಹರಿಸಿದಾಗ, ಆ ಉಟ್ಟಿಯಲ್ಲಿ ನಾಧವರಾಯನ್ನೂ ಪಾಲುಗಾರನಾಗಿದ್ದು.

ಆ ಅಪವಿತ್ರ ಲಾಟಿಯ ದಿನದವರೆಗೂ, ಪರಶುರಾಮ ಭಾವವಿನ ಅಶ್ವಂತ ವಿಶ್ವಾಸದ ನೌಕರನಾಗಿದ್ದ ಮಾಧವರಾಯನಿಗೆ, ಅಮೃತವರ್ವದ ಚಿಷ್ಟೆ ಅಭರಣಗಳನ್ನು ನೋಡಿ ಕಣ್ಣ ಕೋರ್ಕೆಸಿ, ಮನದಲ್ಲಿ ಆತೇ ಉಂಚುಸಿತು. ಎಂತಲೇ ಆ ಒಡನಗಳಲ್ಲಿ ಅಶ್ವಂತ ಅಮೂಲ್ಯವಾದ ಒಡನಗಳನ್ನು ಲಪ್ಪಾಯಿಸಿ, ರಾತ್ರೇರಾತ್ರಿ ಪರಶುರಾಮ ಭಾವುವಿನ ಶಿಬಿರದಿಂದ ಕಣ್ಣ ಮರೆಯಾದ.

ಪರಶುರಾಮ ಭಾವವಿನ ರಕ್ತಕ್ತೈ, ಪ್ರತೀಕಾರ ಬುಧ ಎಂಥ ರಾಕ್ಷಸಿಗೆ ಸ್ವರೂಪದ್ದು ಎಂಬುದನ್ನು ಜೆನ್ನಾಗಿ ಬಲ್ಲ ಮಾಧವರಾಯ, ತಾನು ಅಪಹರಿಸಿ ತೆಂದ ಅಮೂಲ್ಯ ಅಭರಣಸಂಪತ್ತಿನೋಂದಿಗೆ, ತನ್ನ ಹೆಂಡತಿ ಮಕ್ಕಳಿದ್ದ ತನ್ನ ಸಿಮೆಗೆ ಹಿಂಡಿರುಗುವ ಯೋಜನೆಯನ್ನು ಬಿಟ್ಟು ಅದುವರೆಗೂ ಕಂಡು ಕೇಳಿದ ನಾಗರವಳ್ಳಿಗೆ ಬಂದು ನೇಲಿಸಿದ.

ನಾಗರವಳ್ಳಿಗೆ ಬಂದ ಹೊಸದರಲ್ಲಿ ಮಾಧವರಾಯ ಸನ್ನಾಸಿಯ ವೇಷಕಾಕೆಕೊಂಡು, ಅಷ್ಟುದಿನ ಶಂಕರನಾರಾಯಣ ಗುಡಿಯಲ್ಲೇ ಬಿಡಾರ ಮಾಡಿ, ತೋರಿಕೆಗೆ ಭಿಕ್ಷಾನ್ನದಿಂದ ಜೀವನ ಮಾಡುತ್ತಾ, ಕ್ರಮೇಣ ಶಾರಿ ನವರ ವರಿಜಯ ಗಳಿಸಿಕೊಂಡ. ಹಾಗೆ ಮಾಧವರಾಯ, ನಾಗರವಳ್ಳಿಯಲ್ಲಿ ಪರಿಜಯಮಾಡಿಕೊಂಡವರಲ್ಲಿ ನೊದಲಿಗ, ಅಕ್ಕಾಸಾಲೆ ಶ್ರೀಕಂಂತಾ ಜಾರಿ. ಅವನ ಸಹಾಯದಿಂದ ಒಂದಿರು ಸಣ್ಣ ಪ್ರಟ್ಟಿ ಆಭರಣ ಕರಗಿಸಿ ಅದರಿಂದ ಬಂದ ಚಿನ್ನವನ್ನು ಮಾರಿ, ಮಾಧವರಾಯ ನಾಗರವಳ್ಳಿಯಲ್ಲಿ ಜೀರು ಬಿಡಲು ದಾರಿ ಮಾಡಿಕೊಂಡ. ಕೇಳಿದವರಿಗೆಲ್ಲಾ ರೋಪದೋ ಲಡಾಯಿಯಲ್ಲಿ ತನ್ನ ಸಂಸಾರವೆಲ್ಲಾ ಹಾಳಾಗಿ ಹೊಯಿತೆಂದೂ, ಅದ ರಿಂದ ತಾನು ಜಿಗುಪ್ಪೆಗೊಂಡು ತನ್ನ ಉರು ಬಿಟ್ಟು ಅಲೆದಾಡುತ್ತಾ ನಾಗರವಳ್ಳಿಗೆ ಬಂದುದಾಗಿ ಹೇಳಿ, ಉರವರ ಸಹಾನುಭಾತಿಯನ್ನು ದೂರಕಿಸಿ ಕೊಂಡು, ಉರಿನಲ್ಲಿದ್ದ ನಾಲ್ಕುಜನ ಬಾಹ್ಯಣ ಮುಖ್ಯಸ್ಥರ ನೆಡನ್ನ ಪಡೆದು ಇರಲು ಒಂದು ಮನೆಯನ್ನು ಮಾಡಿಕೊಂಡ.

ಇದೆಲ್ಲನೂ ಆದಾಗ ಮಾಧವರಾಯನಿಗೆ ಸುಮಾರು ನಱವತ್ತು—ನಱ ಪತ್ತೆಯ ದು ವರ್ಷ ವಯಸ್ಸು. ಒಳ್ಳೇ ಸಂಸಾರಸುಖವನ್ನು ಅನುಭವಿಸುವ ಆ ವ್ಯಾಯದಲ್ಲಿ, ಕೈಯಲ್ಲಿ ಹೊ, ಮೈಯಲ್ಲಿ ವ್ಯಾಯ ಎರಡೂ ಇದ್ದ ಮಾಧವರಾಯ ತಾನೇ ಕೈಸುಟ್ಟಿಕೊಂಡು, ಹೊಳು ಜೀಯಸಿಕೊಳ್ಳುವು

ದನ್ನು ಸಹಿಸಲಾಗದ ನಾಗರವಲ್ಲಿಯ ಬ್ರಹ್ಮಣರು ಕೆಲವರು, ಆತಮದುವೆ ಮಾಡಿಕೊಳ್ಳಬೇಕೆಂದು ಬೆನ್ನು ಬಿಡ್ಡರು.

‘ತನ್ನಂಥ ಉರು, ಕೇರಿ, ಕುಲ ಗೋತ್ರ ತಿಳಿಯದ ಬ್ರಹ್ಮಣನಿಗೆ ಯಾರು ಹೆಣ್ಣು ಕೊಡುತ್ತಾರೆ?’

—ಎಂದು ಮಾಧವರಾಯ ಹೇಳಿದರೂ. ಅನ್ನರು ವ್ಯಾತಿತಮ್ಮ ಪ್ರಯತ್ನ ಬಿಡಲಿಲ್ಲ.

ಅವರ ಪ್ರಯತ್ನ ಮಾಧವರಾಯನಿಗೂ ಅಪ್ರಯಾಗಿತ್ತಿಲ್ಲ.

ಅದೆಲ್ಲದರ ಫಲವಾಗಿ, ಮಾಧವರಾಯ ನಾಗರವಲ್ಲಿಯಲ್ಲಿ ತಮ್ಮ ಉರಿದ ಎರಡು-ಮೂರು ವರಸಗಳಲ್ಲಿ, ನಾಗರವಲ್ಲಿಯ ಸಮೀಕ್ಷದ ಫಿಂಧು ವಲ್ಲಿಯಲ್ಲಿದ್ದ, ಬದ ವಿಧವೆಯೊಬ್ಬಳ ಮಗಳು, ಮಾಧವರಾಯನ ವಧುವಾಗಿ ಬಂದು, ಸನ್ಯಾಸಿಯ ವೇಷದಲ್ಲಿದ್ದ ಮಾಧವರಾಯ ಸಂಸಾರ ಯಾಗುವಂತೆ ಮಾಡಿದಳು.

ಮದುವೆಯಾಗಿ ಮನೆ ಹೊಡಿದ ಬಳಿಕ ಮಾಧವರಾಯ ಸಂಸ್ಕಾರ ವಾಗಿ ನಾಗರವಲ್ಲಿಯವನೇ ಆದ.

ದಿನ ಕಳೆದಂತೆ ಮಾಧವರಾಂ, ತನ್ನ ಕಳ್ಳಗಂಟನ್ನು ನಗೆದಾಗಿ ಮಾವಡಿಸಿ, ನಾಗರವಲ್ಲಿಯಲ್ಲಿ ಸ್ಪಂಕ ನುಸೆ ಇನ್ನಾನು ಮಾಡಿಕೊಂಡು ಉರಿನಲ್ಲಿ ಗಣ್ಯವ್ಯಕ್ತಿಯಾದ. ಉರಿಸ ಹತ್ತಾರು ಜನ ಅವನನ್ನು ಅತ್ಯಂತಿಸತ್ತೊಡಗಿದರು. ತನ್ನ ಜಿವನ ನಿರ್ವಹಣೆಗೆ ಯೋರ ದೀರುವನ್ನು ಕೊರೆದ ಮಾಧವರಾಯನಿಗೂ, ಒಬ್ಬಿಬ್ಬರ ಸ್ವೇಚ್ಛಾದರೂ ಬೇಕಾಗಿತ್ತು—ಆವ ರೋದಿಗೆ ಚದುರಂಗದಾಟ ಆಡಲು.

ಇದುರಂಗದಾಟಿನೇವರಿ ಮಾಧವರಾಯನಿಗೆ ಪಂಚಪೂರ್ಣ; ದೆಂಡತಿ ಸಂಸಾರಕ್ಕಿಂತಲೂ ಯೆಚ್ಚಿದ ಒಳನಾವ ಆ ಅಭಿದಲ್ಲಿತ್ತು. ಮೊದಲಿ ನಿಂದಲೂ ಇದುರಂಗನೆಂದರೆ ಜೀವ ಕೆಂದುತ್ತಿದ್ದ ಮಾಧವರಾಯನಿಗೆ ಸೇನೆಯಲ್ಲಿದ್ದ ಹೃದಿನ್ನರು, ದಿನವೆಲ್ಲವಮ್ಮೆ ಆ ಅಭಿದಲ್ಲೀ ಕಳೆಯಲು ಅವ ಕಾರಿರಲಿಲ್ಲ. ಈಗ, ಆತನಿಗೆ ಜೀವನದಲ್ಲಿ ಆ ಅಟ ಆದುವ್ಯಾದಲ್ಲದೆ, ಜೀರೀ ಉದ್ದೇಶವೇ ಇರಲಿಲ್ಲ. ತನ್ನೊಂದಿಗೆ ಅಭಿನಾಶುತ್ತಾ ಕಾಲ ಕಳಿಯಬಲ್ಲ ನಿಂದಮ್ಮೆಗಳ ಸಣ್ಣ ಮೊಂದು ಗುಂದರ್ಕೇ ತನ್ನ ಸುತ್ತುಲೂ ನಿವಿಸಿ ಕೊಂಡ ಮಾಧವರಾಯ. ಆತನ ಮನೆ ಇದುರಂಗದ ಅಟಗಾರದ

ವಾಳೆಯನಾಯಿತು. ಅತನೆಂದಿಗೆ ಅಟಕ್ಕೆ ಕೊಡುತ್ತಿದ್ದವರಿಗೆ, ಉಟಿ ಉಪಚಾರಗಳೂ ಅಲ್ಲೇ ನಡೆಯುತ್ತಿತ್ತು. ವಾರವಾಗಲಿ, ತಿಂಗಳಾಗಲಿ, ತನ್ನೊಂದಿಗೆ ಅಟಕ್ಕೆ ಕೊಡುವವರನ್ನು ಮನಿಗೆಹೋಗಿ ಬಸ್ಯಾ ಎಂದು ಮಾಧವರಾಯ ಹೇಳುತ್ತಿರಲಿಲ್ಲ. ಒಳ್ಳೆ ಅಟಗಾರನಾದರೆ, ಅವನಿಗೆ ಉಟಿ-ಉಪಚಾರವೇನು. ಅಗತ್ಯ ಬಿದ್ದರೆ, ಅಂಥವರಿಗೆ ಹಣಕಾಸಿನ ಸಹಾಯವನ್ನೂ ಮಾಡಿ, ಅವರು ಗೃಹಕೃತ್ಯದ ಯೋಚನೆಯಿಂದ ಮುಕ್ತರಾಗುವಂತೆ ಮಾಡುತ್ತಿದ್ದು. ಹೀಗಾಗಿ ಮಾಧವರಾಯನ ಮನೆ ಶಟ ಅಡುವವರು ನೋಡುವವರು, ಹೋಗಳುವವರು, ಬುದ್ಧಿಹೇಳುವವರು—ಹೀಗೆ ಅಟಕ್ಕೆ ಸಂಬಂಧಿಸಿದ ಬಗೆಬಗೆಯ ಜನಗಳಿಂದ ಗಿಜಗುಟ್ಟಿಲಾರಂಭಿಸಿ ಸುತ್ತಮುತ್ತಲ ಪ್ರಾರಂಭಿಸಲ್ಪಿಲಾ ಮಾಧವರಾಯ ಬಹುಬೀಗೆ ಚಂದುರಂಗದ ಮಾಧವರಾಯ ಎಂದು ಹೊಸರಾದ; ಆ ಕಾಲದಲ್ಲೇ ಅತನ ಮನಿಗೆ ‘ಚಂದುರಂಗದ ಮನೆ’ ಎಂದು ಹೊಸರು ಬಿದ್ದು, ಅತ ತಾನು ಸ್ವತಃ ಅಡುವುದಕ್ಕಾಗಿ ಮಾಡಿಸಿಕೊಂಡ ಬೆಳ್ಳಿಯು, ಬಂಗಾರದ ಚಂದುರಂಗದ ಮನೆ, ಬೆಳ್ಳಿ-ಬಂಗಾರದ ‘ಕಾಯಿ’ಗೆ ಕಂಥ ಸುತ್ತಮುತ್ತಲ ಸಿಮೆಯಲ್ಲಿಲ್ಲ ಹರಡಿತು.

ಮೊದನೋದಲು ಕೇವಲ ವಿನೋದವಾಗಿ ಆರಂಭವಾದ ಆಟಿ, ಜೂಜಾಗಿ ಪರ್ಯಾವರಣಾನವಾಗಲೂ ಹೆಚ್ಚು ಕಾಲ ಪಿಡಿಯಲಿಲ್ಲ. ಗೆದ್ದವರಿಗೆ ಏನಾದರೂ ಲಾಭಿಸಿಗೆ ಆಸೆಯಿಲ್ಲಿದ್ದಲ್ಲ, ಅಟಿದಲ್ಲಿ ಸಾಕಷ್ಟು ಬಿಸಿ ಇರುವುದಿಲ್ಲವೆಂದು ಮಾಧವರಾಯನೇ ಪಂಧ್ಯ ಕಟ್ಟಿವ ರುಚಿ ತೋರಿಸಿದ.

ಕೆಷ್ಟವಟ್ಟಿ ಹಣ ಗಳನು ಅವಶ್ಯಕತೆ ಇಲ್ಲದೆ. ಅನ್ನಾಯಾದ ಹಣವೇ ಸಾಕಷ್ಟು ಇದ್ದ ಮಾಧವರಾಯನಿಗೆ, ಅಟಿದ ಸೋಲು—ಗೆಲಪ್ಪಗಳ ಪರವೆ ಇರಲಿಲ್ಲ. ಅವನಿಗೆ ಬೇಕಾದುದು ಕೇವಲ ಆಟಿ, ಅದರ ಕಾವು: ಆಟಿದ ಅವಲು ಸೈತ್ತಿಗೇರಿ, ವ್ಯೇಮರಿಯುವ ಸಲುವಾಗಿ ಮಾಧವರಾಯ ಏನುಬೇಕಾದರೂ ಮಾಡಲು ಸಿದ್ಧಿ ನಿಡ್ಡ.

ಮಾಧವರಾಯನಿಗೆ ಚಂದುರಂಗದಾಟಿದ ಬಗೆ ಎಷ್ಟು ಮೆಚ್ಚುತ್ತೇನ್ನು, ಅಷ್ಟು ಕುಶಲತೆ ಇರಲಿಲ್ಲ. ಆದರೆ ವರರ ಕುಶಲತೆಯನ್ನು ಮೆಚ್ಚುವ ಬೌದಾಯವಿತ್ತು. ಎಂತಲೇ ತಾನು ಆಟಿದಲ್ಲಿ ಗೆದ್ದರೂ, ಇದಿರಾಳ ತನ್ನೊಂದಿಗೆ ಸಾಕಷ್ಟು ಚರ್ತುರೆಯಿಂದ ಸೆಣಿಸಿದ್ದರೆ, ಅವನ ಶುಕ್ಲಯನ್ನು ಮೆಚ್ಚುತ್ತಿದ್ದ ತಾನೇ ಆತನಿಗೆ ಬಹುಮಾನ ಕೊಡುತ್ತಿದ್ದ. ಹಾಗೆ ಬಹಳ

జన్మాగి ఆటివాడువవరన్న తింగళుగట్టలే, వణగట్టలే తన్న మని యల్లిట్టుకొండు అవర ఆజూజువారి మాది సంతోషప్రదుత్తిద్ద ; అవరు తన్నన్న సోలిసిద జాతురియన్న తానే భాయితుంబ కోగ జీత్తిద్ద.

మాధవరాయన ఈ గుణద కేతీర వ్యాసిసిద కాగే నాగర వల్లియ జనరష్టే ఆల్ల, సుత్తముత్తల నూరు మృలి సుత్తలెత్తియోళిన ఉఱుగళ జదురంగ దాటి గార రూ నాగరవల్లిగే బందు మురుచలారంభిసిదరు. ఎష్టోజన, జీవన నివాజేసిగే బీరే దారియిల్లద జదురంగద ఆటిగారరు, మాధవ రాయన ఆశ్రయదల్లి, నాగరవల్లియల్లే చిదుబిట్టరు.

తన్న సుత్తముత్త జనసందణ కేచ్చిదష్టౌ మాధవరాయన ఆటిద హుచ్చెట్టు చేప్పితు.

మాధవరాయన జదురంగదాటిద జీవనద అత్యంత ప్రశ్నాత వాద, నాగవల్లియ ఇతిహాసదల్లే ఒరిస్తాయింహాద ఫోటినే, ఆత జదురంగదాటివాడలు సూళియరన్న కరెఖిదుదు.

ఆ ఫోటినే నడిదద్దు హిగి :

## 3

నాగరవల్లిగే సుమారుతరవత్తు—ఎప్పత్తుమైలిగఁ దూరదల్లిద్ద అమరాశ్రరదల్లి జంప్రయ్య ఎంబ ఆత్మంత చేసరువాసియాద జదురంగద ఆటగారనేబెట్టినిద్ద. చలవారు రాజుస్తానగలు, పాశయాగారర దబారినవరేగు వ్యాసిసిద్ద జంప్రయ్యన కేతీర యన్న ఎష్టో జన ఆటగారింద మాధవరాయనూ కేళిద్ద. జంప్రయ్యన కొత్తలుద బగ్గె బగ్గె బగ్గెయ కథేగళన్న కేళిద మాధవ రాయసిగే, తాను బమై అవనోందిగే జదురంగవాది, ఆ ఆనంద వన్న అనుభవిసబేంబ జనల మాదితు. ఆ జసలపన్న త్వప్తి

ಹಡಿಸಿಕೊಳ್ಳುವ ಸಲುವಾಗಿಯೇ, ಮಾಧವರಾಯ, ಚಂದ್ರಯ್ಯನೆನ್ನು ನಾಗರವಳಿಗೆ ಕರೀತರಲು, ತನ್ನ ಇಬ್ಬರು ಅಪ್ಪರನ್ನು ಅಹಾನ್ನಮೊಂದಿಗೆ ಅಮರಾಪುರಕ್ಕೆ ಕಳಿಸಿದ.

ರಾಜಾಂಶಾನಗಳ ರುಚಿಕಂಡ ಚಂದ್ರಯ್ಯ ಅಪ್ಪ ಸುಂಭವಾಗಿ ನಾಗರವಳಿಗೆ ಬರಲು ಒವ್ವಲಿಲ್ಲ. ಮಾಧವರಾಯನ ಕಡೆಯನರನ್ನು ನಾಲ್ಕುರುಸಲ ಅಮರಾಪುರಕ್ಕೆ ಓಡಾಡಿಸಿ, ತಾನು ಹಾಕಿದ ಹೊದಗೋಽವ ಶಾರಗಳ ಷರತ್ತುಗಳಿಲ್ಲವನ್ನೂ ಮಾಧವರಾಯ ಒಟ್ಟಿಕೊಂಡಬಳಿಕ ನಾಗರ ವಳಿಗೆ ಆಗಮಿಸಿದ.

ಚಂದ್ರಯ್ಯ ನಾಗರವಳಿಗೆ ಬರುವ ಸುದ್ದಿ, ಅವನ ಪ್ರಶ್ನಾತಿಯ ಕಥೆಗಳೊಂದಿಗೆ ಸುತ್ತುಮುತ್ತಲೆಲ್ಲಾ, ಚಂದ್ರಯ್ಯ ಬರುವ ಹೊದಲೇ ಹರಡಿದ್ದರಿಂದ, ಅವನ ಆಟಿದ ಕೌಶಲ್ಯವನ್ನು ಕಣ್ಣಾರೆ ಕಾಣಲು, ನಾಧ್ಯವಾದರೆ ಅವನೊಂದಿಗೆ ಒಂದು ಆಟ ಆಡಿ, ತಮ್ಮ ಕೈ ಅತನಿಗೆ ತೋರಿಸಲು, ಹತ್ತಾರು ಉರುಗಳ ಜದುರಂಗ ಸ್ರೇಮಿಗಳು, ನಾಗರವಳಿಗೆ ಬಿಂದುನೀರಿದರು.

ಅವರೆಲ್ಲರಿಗೂ ಮಾಧವರಾಯನ ಮನೇಯೇ ಬಿಡಾರವಾಯಿತು,

ತನ್ನ ಭತ್ತಿಹಿಡಿಯುವ ಆಳು, ಎಲೆ ಅಡಿಕೆ ಇಲ ಬಿಡಿಯಾವ ಆಗು ಸ್ತ್ರೀ ತಿಕ್ಕಿಕೊಡುವ ಆಳುಗಳ ಪರಿವಾರದೊಂದಿಗೆ, ರಾಜನ್ನೆಂಬವೇದೊ ಬಂದ ಚಂದ್ರಯ್ಯನೊಂದಿಗೆ ಒಂದೆರಡು ಆಟಿ ಆಟಿದಬಳಿಕ, ಸ್ತ್ರೀಗಳ ಪ್ರಾಣ ಆಟಿಗಾರನಲ್ಲಿದಿದ್ದರೂ ಉತ್ತಮ ಆಟಿಗಾರಕೆಯನ್ನು ಅರಿಯಬ್ಬ ಮಾಧವರಾಯನಿಗೂ ಚಂದ್ರಯ್ಯನ ಪ್ರಶ್ನಾತಿ, ಕೇವಲ ಹೊಗಳಿಕೆಯ ವರ್ಣ ಹೀಜ್ಞ, ಸಾಧಾರವಾದದ್ದು ಎಂಬುದು ಮನವರಿಕೆಯಾಯಿತು.

ಚಂದ್ರಯ್ಯನೇ ಆಟಿಗಾರಕೆಯಲ್ಲಿ, ಮಾಧವರಾಯ ರೋಚೆರ್ಡ್ ಕಾಣದಜತುರತೆಯಿತ್ತು. ಖಳಿದವರ ಹಾಗೆ ಆತ್‌ರಕ್ಷೇತ್ರಾಭಾರಾ ದಾಳಿಯು, ಕ್ರಮವನ್ನೇ ತನ್ನ ಆಟಿಗಾರಕೆಯ ಅಧಾರವಾಗಿ ಖಂಡಿತಗಳಿಗಾಗಿ, ಆರಂಭಿಸಿ ‘ನೇಡಿ’ಗಳ ಏರಡು ನಡೆಯಲ್ಲೇ, ಇದಿರಾಳಿಯ ಆಟಿಗಾರಕೆಯ ಜ್ಞಾನಾಗಿ ವನ್ನು ಅರಿತುಕೊಂಡು ತನ್ನ ಆಟಿಗಾರಕೆಯನ್ನು ಆದಕ್ಕೆ ಉತ್ತಮಗುಣವಾಗಿ ರೂಪಗೊಳಿಸಿಕೊಳ್ಳುತ್ತಿದ್ದು. ತನ್ನ ಒಂದು ರಾಂಪುನ್ನು ನಡೆಸುವಾಗ, ಅದರ ಪರಿಣಾಮವಾಗಿ, ಇದಿರಾಳಿ ನಡೆಸಬಹುದಾದ ಸತ್ತು ನಡೆಗೇನ್ನು

ಉಹಿಸಿ ನಡೆಸುತ್ತಿದ್ದ. ಅಕ್ಕೇ ಅಲ್ಲ, ಆತನ ಒಂದೊಂದು ನಡೆಯೂ ಇದಿರಾಳಿಯ ಕೈಗೆ ಹೆಚ್ಚಂಬಿಲೆಯಂತೆ ಬಿಗಿದು, ಆತ ನಿಧರಿಸಿದ ದಾರಿಯಲ್ಲಿ ಕಾರುನ್ನ ನಡೆಸುವಂತೆ ಮಾಡುತ್ತಿತ್ತು. ಉತನ ಉಹಾಶಕ್ತಿ, ನಡೆಗಳ ವೈವಿಧ್ಯ, ಇವುಗಳಿಂದಾಗಿ, ಆತನನ್ನ ಗೆಲ್ಲಲು ನಾಧ್ಯವಿಲ್ಲವಾದರೂ, ಸಾಕಮ್ಮ ಯೋತ್ತು ಹೊಗಿಸುತ್ತೇನೇ ಎಂದುಕೊಂಡು ಬಂದ ಬಿಗಿಯಾದ ಆಟಗಾರರೂ, ಹತ್ತು ನಿಮಿಷ, ಇಪ್ಪತ್ತು ನಿಮಿಷ ಹೆಚ್ಚಂದರೆ ಆಧಗಂಟೆಯಲ್ಲಿ ತಮ್ಮ ರಾಜನನ್ನ ಚಂದ್ರಯನ್ನ ಕಾಂಗಿ ಶರಣಾಗತಿಗೆ ಒಸ್ಪಿಸಿ ಏಳುತ್ತಿದ್ದರು.

ಚಂದ್ರಯನ್ನ ಆಟಗಾರಿಕೆಯ ಈ ಹಾತುಗೆ, ಮಾಧವರಾಯನ ಪಾಲಿಗೆ ರಷದ್ವಾತಣಾಗಿ, ಮುರುದಿನಗಳ ಮಟ್ಟಿಗೆ ಎಂದು ಬಂದ ಚಂದ್ರಯನನ್ನು, ಅವನು ಕೇಳಿದ ಮೆಚ್ಚುಕೊಟ್ಟಿ, ಬಂದು ವಾರದರೀಗೂ ನೀಲಿಸಿಕೊಂಡೆ.

ಮಾಧವರಾಯನ ಚೀದಾಯ, ರಷಿಕತೆ, ಆಟದ ಇಭಿಮಾನಗಳು, ಚಂದ್ರಯನಿಗೂ ಅಚ್ಚುಮೆಚ್ಚಾಗಿ ಕೇವಲ ಆಟಗಾರನಾಗಿ ಬಂದ ಚಂದ್ರಯನ್ನು, ಮಾಧವರಾಯನ ಆಪ್ತಮಿತ್ರನಾದ.

ತಾನು ಅಶ್ರಿಂದ ಅಮರಾಪುರಕ್ಕೆ ಪೀಠಿರುಗುವ ದಿನ, ಮಾಧವರಾಯ ತನಗೆ ಕೆಂಟ್ಟಿರುವನೂರು ವರದ ಕಾಣಿಕೆ, ಶಾಲು ಜೋಡಿ, ಜರತಾರಿಯ ಪಂಚ, ಪಸ್ತಿಗಳು, ತನ್ನ ಮನೆಗೆ ಅರು ತಿಂಗಳ ಜೀವನಕ್ಕಾಗು ವಷ್ಟು ಮಟ್ಟಿಗೆ. ಬಂಡಿಯಲ್ಲಿ ತುಂಬಿದ ಗ್ರಾಮವನ್ನು ನೋಡಿ. ಚಂದ್ರಯನ ಕಣಲ್ಲಿನಿಂದು ತುಂಬಿ—

‘ನೀವು ರಾಜರಾಗಿ ಹುಟ್ಟಬೇಕಾದವರು. ಸ್ವರ್ವಪುರ್ಣ ದಲ್ಲಿ ಎಲ್ಲೊಂದು ಕೊಂಡ ಇರಕೆಯಾಗಿ, ನಮ್ಮಹಾಗೆ ಸಾಮಾನ್ಯ ಮನುಷ್ಯರಾಗಿ ಹುಟ್ಟಿದಿರಿ; ಅಕ್ಕೆ. ನಾನೂ ಎಂತೆಂತವ ಧರಿಗಳನ್ನೊಂದೇ ನೊಡಿದೆ. ಅದರೆ ನಿಮ್ಮಂತಹ ಬಿಚ್ಚುಗೆ ‘ರಾಜಮನುಷ್ಯ’ ರನ್ನ ಬೇರೆಲ್ಲಾ ಕಾಣಲಿಲ್ಲ.’

— ಎಂದು ಮುಕ್ಕೆ ತೆಂಳಿಂದ ಮಾಧವರಾಯನನ್ನು ಯೋಗಳಿದ.

‘ಕ್ಕೆ, ಕ್ಕೆ. ನಾನು ಮಾಡಿದುದು ಏನು ಹೆಚ್ಚು? ದೇವರು ನನಗೆ ನಿನ್ನನ್ನು ಸಾಕುವ ಯೋಗ್ಯತೆ ಕೊಡಲಿಲ್ಲ. ಕೊಟ್ಟಿದ್ದರೆ ನಿನ್ನನ್ನು ಅಮರಾ

ಪುರಕ್ಕೆ ಹೋಗಲೇಬಿಡುತ್ತಿರಲಿಲ್ಲ. ಅಮ್ಮೆ ಭಾಗ್ಯವಂತೂ ನನಗಿಲ್ಲ. ಆದರೆ ಇವತ್ತು ಬಂದು ಹೋದದ್ದು, ಇವತ್ತು ಕೊಟ್ಟದ್ದೇ ಕೊನೆ ಎಂದುಹೋಗಿದ ಚಂದ್ರಯ್ಯ. ಯಾವತ್ತೇ ಆದರೂ ಸರಿ, ನನ್ನಿಂದ ನಿನಗೇನು ಸಹಾಯ ಆಗಬೇಕಾಗಿದ್ದರೂ ಹೇಳಿಕಳಿಸು. ಮಧ್ಯರಾತ್ರಿಯಲ್ಲಾದರೂ ಸರಿಯೇ—ಇಲ್ಲ ಎನ್ನುವುದಿಲ್ಲ.’

—ಎಂದು ಮಾಧವರಾಯನೂ ಶಾಶ್ವತಸ್ನೇಹದ ವಾಗ್ದಾನ ಮಾಡಿದ.

ಮಾಧವರಾಯ ಹೇಳಿದುದನ್ನು ಕೇಳಿ ಚಂದ್ರಯ್ಯನ ಮನಸ್ಸಿನಲ್ಲಿ, ಬಹುದಿನಗಳಿಂದಲೂ ಸುಪ್ತವಾಗಿ ನಿಡಿಯುತ್ತಿದ್ದ ಆಸೆಯೋಂದು ಕುಡಿಯಿಟ್ಟು—

“ಉಂಡು ಉಡೋಕೆ ನಿಮ್ಮಂಥವರ ಅಶೀರಾದದಿಂದ ದೇವರು ನನಗೇನೂ ಕಡೆಮೆ ನಾಡಿಲ್ಲ ರಾಯರೇ. ನಾನು ಎರಡುಹೊತ್ತು ಸೆಮ್ಮುದಿಯಾಗಿ ಉಂಡು, ಮನಿಚಾಗಿಲಿಗೆ ಬಂದವರಿಗೆ, ಒಪ್ಪತ್ತು ಉಟ್ಟಿಯಾಕುವಷ್ಟು ಮಟ್ಟಿಗೆ ಯೋಗ್ಯತೆಯನ್ನು ದೇವರು ನನಗೂ ಕೊಟ್ಟಿದಾನೆ. ನನ್ನ ಕಣ್ಣ ಪುಟ್ಟಿ ಆಸೆಗಳನ್ನು ತೀರಿಸಿಕೊಳ್ಳುವ ಶಕ್ತಿಯೂ ಇದೆ. ಅದಾವುದಕ್ಕೂ ನನಗೆ ಕೊರತೆ ಇಲ್ಲ. ಆದರೆ, ಬಹಳ ದಿನಗಳಿಂದ ನನ್ನ ಮನಸ್ಸಿನಲ್ಲಿ, ನನ್ನಂಥ ಮಾಮೂಲಿ ಮನುಷ್ಯನಿಂದ ನಿರ್ಗಿನಲಿಕಾನ್ಯಗದಂಥ ಆಸೆಯೋಂದು ಇದೆ. ಅದು ತೀರಬೇಕು ಎಂದರೆ, ನಿಮ್ಮಂಥ ಶ್ರೀಮಂತರೇ ಮನಸ್ಸು ಮಾಡಬೇಕು.’

‘ಅದೇನು’ ಹೇಳು ಚಂದ್ರಯ್ಯ? ನಿನ್ನ ಆಸೆ ತೀರಿಸುವುದು ನನ್ನಿಂದ ಆಗುವಂಥ ಕೆಲಸವಾದರೆ, ಖಂಡಿತ ತೀರಿಸುತ್ತೇನೆ. ನಿನ್ನ ಆಸೆ ಏನಿದೆಯೋ ಸಂಕೋಚನಟ್ಟಿಕೊಳ್ಳದೆ ಹೇಳು.’

—ಮಾಧವರೋಯ ಆಶ್ವಸನವಿತ್ತು ಹೇಳಿದ.

‘ಬಾಯಿಬಿಟ್ಟು ಹೇಳಿದ ಮೇಲೆ, ‘ಅಂಗ್ಯ ತೋರಿಸಿದರೆ, ಆಕಾಶಕೇಳಿದ’ ಅಂತ ಎಲ್ಲಿ ಮನಸ್ಸಿಗೆ ಬೇಜಾರುಮಾಡಿಕೊಳ್ಳುತ್ತೀರೋ ಏನೋ....’

‘ಖಂಡಿತವಾಗಿಯೂ ಇಲ್ಲ. ಏನಿದ್ದು ರೂ ಹೇಳು.’

‘ರಾಯರು ನನ್ನ ಜಡುರಂಗದಾಟನೋಡಿ ಮಂಟಿಕೊಂಡಿರಿ. ನನ್ನಂಥ

ಆಟಿಗಾರನೇ ಇಲ್ಲಿ ಚಂದ್ರಯ್ಯ' ಅಂತ ಬಾಯಿತುಂಬ ಹೊಗಳಿದಿರಿ; ಕೈಗೆ ತುಂಬುವಷ್ಟು ಉಡುಗೊರೆಯನ್ನೂ ಕೊಟ್ಟಿರಿ. ಅದರೆ ಶ್ರೀರಂಗಪಟ್ಟಣ ದಲ್ಲಿ ನನ್ನನ್ನು ಏರಿಸಿದ ಶಾಮಯ್ಯಂಗಾದ್ಯ ಅಂತ ಜದುರಂಗದ ಆಟಿಗಾರರಿಂಬುರಿದಾರೆ, ಅವರ ಆಟಿಗಾರಕೆಯನ್ನು ಮೆಚ್ಚಿ, ಪಟ್ಟಣದ ದರಬಾರಿನವರು, ಅವರಿಗೆ 'ಜದುರಂಗ ಕೇಸರಿ' ಅಂತ ವಿಲ್ಲತ್ತುಕೊಟ್ಟಿದಾರೆ. ಇವತ್ತಿನವರಿಗೂ ಅವರನ್ನು ಜದುರಂಗದಲ್ಲಿ ಸೋಲಿಸಿದವರೇ ಇಲ್ಲ. ನಾನೂ ಒಂದೊಂದು ಸಲ ಪಟ್ಟಣಕ್ಕೆ ಹೋದಾಗ ಅವರ ಜೊತ್ತೇಲಿ ಒಂದೆರಡು ಆಟ ಆಡೋಣ ಅಂತ ಸ್ಯಯತ್ತುವಟ್ಟಿ: ಆದರೆ ಆ ಬಾರ್ಹ್ಯಣ ಆದಕ್ಕೆ ಒಪ್ಪಲಿಲ್ಲ.

'ಯಾಕಂತೆ? ನಿನ್ನಂಥ ಆಟಿಗಾರರ ಜೊತ್ತೇಲಿ ಆಡೋಕೆ ಭಯ ಆಯ್ದೇನೋ ಆತನಿಗೆ?'

'ಸೈ, ಸೈ, ನನ್ನಂಥೋರು ಎಷ್ಟು ಜನಾನ ನುಂಗಿ ನಿರ್ಲು ಕುಡಿದಿದಾನೋ ಏನೋ ಈ ವಯಸ್ಸಿಗೆ, ಇನ್ನು ನಾನೋಂದು ಲೇಕ್ಕಾನೇ. ಅದ ಕ್ಷಲಿ....'

'ಮತ್ತೆ ?'

'ಈಗವರಿಗೆ ವಯಸ್ಸು ಎನ್ನು ಗೊತ್ತೆ ?'

'ಎಹ್ವು ?'

'ನಾನು ನೋಡಿದಾಗ ತೊಂಬತ್ತು ವರ್ಷ ವಯಸ್ಸು, ಈಗ ತೊಂಬತ್ತು ದೋಽಿ, ತೊಂಬತ್ತು ದೋಽಿ ಇರಬೇಕು. ಆದರೂ ಕಣ್ಣು ಮಂಜಾಗಿಬ್ಬಿ, ಒಂದು ಚೆಳ್ಳಾ ಅಲ್ಲಾ ದಿಲ್ಲಿ....'

'ಆಗಂದೇ ಇಷ್ಟು ವಯಸ್ಸಿನಲ್ಲಿ ಈ ಆಟಿ-ವಾಟಿ ಏಕೇಂತ ಬಿಟ್ಟಿ ದ್ವಾರೆಯೋ ?'

— ಜಂದ್ರಯ್ಯ ತನ್ನ ಮಾತುನುಗಿಸುವಮುನ್ನ ವೇ ಕೇಳಿದ ಮಾಥನರಾಯ.

'ಈಗ ಆ ಬಾರ್ಹ್ಯಣ ಆಟ ಆಡ್ತು ಇಲ್ಲಾ ನೋಂದು ನಿಜ. ಆದರೆ ಆದಕ್ಕೆ ವಯಸ್ಸು ಕಾರಣವಲ್ಲ.

'ಮತ್ತೆ ?'

'ಈ ವಯಸ್ಸಿನಲ್ಲಿ ಏಕೇಂದ್ರೀ ಸಾವಿರ ಆಟಿ ಆಡಿದೆ. ಬಿರುದು ಬಾವಲಿತಗೊಂಡದ್ದು ಆಯಿತು. ಇನ್ನು ಯಾವಪ್ಪರುಷಾಧಕ್ಕೇಂತ ಆಡಬೇಕು. ಈ ಹೆಚ್ಚಿದ ಆರ್ಗಾನೆ. ನನ್ನದೊಂದು ವರತ್ತಿದೆ. ಆದಕ್ಕೆ ಯಾರಾದರೂ

ಒಪ್ಪಿದರೆ ಒಂದು ಕಡೆ ಆಟಿ ಆಡಿ ಬಿಡ್ಡಿತ್ತಿನಿ' ಎಂದರು, ಆವರನ್ನು ನಾನು ಬಹಳ ಒತ್ತಾಯ ಮಾಡಿ ಕೇಳಿದ್ದಕ್ಕೆ.'

'ನನಂತೆ ಆತನ ಪರತ್ತು?'

'ನಿನ್ನೂ ಕೇಳಿರಬಹುದಲ್ಲ—ಅಕ್ಷರ್ ಬಾದಷಹಿಗೂ ಈ ಜಂಗ ರಂಗದಾಟಿದ ಮುಚ್ಚು ಬಹಳ ಇತ್ತೀಂತೆ. ಅದಕ್ಕೆ ಆತ, ತನ್ನ ಆರಮನೆಯಲ್ಲಿ ಕರಿ, ಬಿಳುಪ್ರ, ಬಣ್ಣಿದ. ಆಮ್ಮೆ ತಶೀಲೆಯ ತುಂಡುಗಳನ್ನು ಒಂದು ದೊಡ್ಡ ಹಜಾರದಲ್ಲಿ ಚದುರಂಗದ ಹಲಗೆ ಹಾಗೆ ಜೋಡಿಸಿ, ಆ ಮನೆಯಲ್ಲಿ ಕಾಯಿ ಗಳಿಗೆ ಬದಲು ಅದಕ್ಕೆ ತಕ್ಕ ಹಾಗೆ ಉಡುಪ್ರಥರಿಸಿದ ಹುಡುಗಿಯರನ್ನು ಸಿಲ್ಲಿಸಿ ಆಟಿ ಆಡುತ್ತಿದ್ದರಂತೆ. ಶಾಮಯ್ಯಂಗಾರಿಗೂ, ಯಾರಾದರೂ ಶ್ರೀಮಂತರು ಮುಂದೆ ಬಂದರೆ, ಅಂಥ ಒಂದು ಆಟಿ ನೋಡಿ ಸಂಕೋಚ ಪಟ್ಟಿ ಕಣ್ಣ ಮುಚ್ಚಿ ಬಿಡಬೇಕು ಅಂತ ಆಸೆ ಇದೆ. 'ಹಾಗೆ ಆಟಿ ಆಡಿಸೋ ಧಣಿ ಯಾರಾದರೂ ಇದ್ದರೆ ಕರಕೊಂಡು ಬಾ, ಒಂದಲ್ಲ ನಾಲ್ಕು ಆಟಿ ಆಡಿ ಆಮೇಲಿ ಈ ಆಟಕ್ಕೆ ಎಳ್ಳುನೀರು ಬಿಟ್ಟಿಬಿಡ್ಡಿತ್ತಿನಿ. ಈ ದಂತದ ಕಾಯಿ ಸಡೆಸಿ, ಸಡೆಸಿ, ಅಸಹ್ಯ ಹೆಟ್ಟಿ ಹೋಗಿದೆ' ಎಂದರು....'

ಚಂದ್ರಯ್ಯ ವಿವರಿಸಿದ ಶಾಮಯ್ಯಂಗಾರ್ ಪರತ್ತನ್ನು ಕೇಳಿ ಮಾಡುವ ರಾಯನಿಗೆ ಆಶ್ಚರ್ಯವಾಗಿ—

'ಅಂತೂ ಭಾರಿ ಪರತ್ತೀ ಹಾಕಿದಾನೆ ಫಾಟಿ ಮುದುಕ. ಈ ವಯಸ್ಸಿನಲ್ಲಿ ಒಟ್ಟೀ ಚವಲಾನೇ ಪಟ್ಟಿದಾನೆ.'

—ಎಂದ.

'ಸುಖ ಅನುಭವಿಸೋಳಿ ಮನಸ್ಸು ಬೇಕೇ ಹೊರತು, ಮೃಯೇನು ಪೂರುತ್ತೇ. ಆ ಮುದುಕನ ಫೋರೆ ಅಷ್ಟಿನ್ನಲ್ಲ. ಈ ವಯಸ್ಸಿನಲ್ಲಿ ಸೂಳಿಯ ಮನೆಗೆ ಹೋಗಿ, ಆವಳಿ ಸಂಗಿತ ಕೇಳಿ, ಆವಳಿ ಮದಚಿಕೊಟ್ಟಿ ಮೈಸೂರು ಚಿಗುರಿಲೆ ವೀಕ್ಷಿಯ ಹಾಕಿಕೊಂಡು ಬಂದೇ ಮಾಲಗುವುದು. ಅಲ್ಲಿಗೆ ತಕ್ಕೊಂಡು ಹೋಗೋಳಿ, ದಿನಾ ಸಂಜೀ ಮೈಸೆರಿನಿಂದ ರೂಪು ವಿಕ್ಷೇದಿಲೆ, ಆದೂ ವರಮಾಯಿಷಿದು ತರಿಷ್ಠಾನೆ ಮುದುಕ.'

ಚಂದ್ರಯ್ಯ ಶಾಮಯ್ಯಂಗಾರ್ ವಿಷಯವಾಗಿ ಹೇಳಿದುದನ್ನು ಕೇಳಿ, ಮಾಡುವರಾಯನ ವ್ಯಾದಯದಲ್ಲಿ ಆ ವ್ಯಾದ್ಧರ ಬಗ್ಗೆ ಅಭಿಮಾನ ಮಾಡಿ.....

‘ನೀನು ಹೇಳಿದ್ದು ಕೇಳಿದರೆ, ಅಯ್ಯಂಗಾರ್ಪ ಒಕ್ಕೇಜಾತಿ ರಸಿ  
ಕರೂಂತ ಶಾಶ್ವತರಲ್ಲಾ ಚಂದ್ರಯ್ಯ....ಬಮ್ಮೆ ಅವರನ್ನು ನೋಡಬೇ  
ಕಿಲ್ಲ....’

—ಎಂದ ಮೆಚ್ಚುಗೆ ತುಂಬಿದ ಘ್ರಾಣಿಯಲ್ಲಿ.

‘ದೇವರು ಸಿಮಂಗೆ ಬೇಕಾದ ಅನುಕೂಲಾಸ್ಯಲ್ಲಾ ಕೊಟ್ಟಿದ್ದಾನೆನ್ನೇ  
ನೀವು ಮನಸ್ಸು ಮಾಡಿದರೆ, ಶಾಮಯ್ಯಂಗಾರಸ್ಸು ನೋಡೋದೇನು, ಅವರ  
ಅಟಾನೂ ನೋಡಬಹುದು. ನಂಗೂ ಅದೊಂದು ದೂಡ್ದು ಅಸೆ ಇದೆ.  
ನಿಮ್ಮ ಆಸೆ, ನನ್ನ ಆಸೆ ಎರಡೂ ತೀರುತ್ತೆ, ನೀವು ದೂಡ್ದು ಮನಸ್ಸು  
ಮಾಡಿದರೆ....ಇನ್ನೀನು ಆತ ಬಹಳ ಬಿವಾ ಬಹುಕೆರೋಲ್ಲ....ವನಿಧಾ ಬೇಗನ  
ನಮ್ಮ ಆಸೆ ತೀರಿಸಿಕೊಳ್ಳಬೇಕು....’

—ಎಂದು ಚಂದ್ರಯ್ಯ ತನ್ನ ಮನದಲ್ಲಿ ಬಹುದಿನಗಳಿಂದ ಮನೆ  
ಮಾಡಿಕೊಂಡಿದ್ದ ಬಯಕೆಯನ್ನು ಬಿತ್ತಿಸಿದ-

ಆ ಹೇಳಿಗೆ ಶಾಮಯ್ಯಂಗಾರ್ಪರ ಬಗ್ಗೆ ಸಾಕಷ್ಟು ಕುಶಾಹಲ  
ಕೆರಳಿದ್ದ ಮಾಧವರಾಯನಿಗೂ ಕೂಡಲೇ ‘ಹೂ’ ಎನ್ನಬೇಕು ಎನ್ನುವಷ್ಟು  
ಉತ್ಸಾಹ ಮಾಡಿದ್ದರೂ, ಅಪಾರವೆಚ್ಚಿದ ಆ ಕಾರ್ಯಕ್ರಮ ಕೂಡಲೇ ‘ಹೂ’  
ಎನ್ನಲು ಢ್ಯಾಯ್ ಸಾಲದೆ—

‘ಅಯಿತು, ನಿನ್ನ ಆಸೆ, ಏನೂಂತ ಹೇಳಿದೀರುವ್ವಿ, ದೇವರಿಧಾಸೆ—  
ನೋಡೋಣ. ನೈಲ್ಲಿಂದ ನಡೆದರೆ ಆಚೂ ಒಂದು ನಡೆದು ಯಾಗಿಲಿ.  
ಯಾವುದಕ್ಕೂ ಯೋಜನೆ ಮಾಡಿ ಹೇಳಿಕುಹ್ತೇನೆ.’

—ಎಂದಪ್ಪೇ ಹೇಳಿದ.

‘ತಿವ್ನಿಚ್ಚಿ ಹೇಗಿದೆಯೇ ಹಾಗಾಗಲಿ.’

—ಎಂದು ಹೇಳಿ ಚಂದ್ರಯ್ಯನೂ ನಾಗರವಳಿಯನ್ನು ಬಿಟ್ಟು.

ಚಂದ್ರಯ್ಯ ನಾಗರವಳಿಯಿಂದ ಹೋದ—

ಅದರೆ ಚಂದ್ರಯ್ಯ, ಮಾಧವರಾಯನ ಮನದಲ್ಲಿ ಅಂದು ಬಿತ್ತಿದ

ಬಯಕೆಯ ಬೀಜ ದಿನಗಳೆಂತೆ ಬೆಳಿದು, ಮಾಥವರಾಯನ ಮನೆಗೇ ದಿಗಂತನ್ನೆಲ್ಲಾ ಹರಡಿತು.

‘ನೋಡಬೇಕು, ಅಂಥ ದೃಶ್ಯನನ್ನು ನಾನು ಒಮ್ಮೆ ನೋಡಿ ನಾಂತು ಬೇಕು. ಇಲ್ಲವಾದರೆ ಹುಟ್ಟಿ ಬದುಕಿದ್ದ ಕ್ಷೇತ್ರ ಸಾಫ್ತ್‌ಕ ?’

—ಎಂಬ ಹಟವೂ, ಬಯಕೆಯೊಂದಿಗೇ ಜೊತೆಜೊತುಮಾರಿಬೇಕೆ ಹೀಗೆಯಿತು.

ಜಂದ್ರಯ್ಯ ವಿವರಸಿದ ಶಾಮಯ್ಯಂಗಾರಿಯ ಪರತ್ತಿನ ಚಿತ್ರ ಡಿನಗ ಶೆದಂತೆ ರಂಗುಗಳಿನಿ, ಅತ್ಯಂತ ವಿಶಾಲವಾದ ಜದುರಂಗದ ರೇಧಕೆಯ ಮೇಲೆ, ಯಾವನವತ್ತಿಯರಾದ ಸುಂದರಿಯರು, ಗೆಜ್ಜೆಕಾಲಿನ ಸದ್ಗು ಮಾಡುತ್ತಾ ಸಾಜರಿಸುವಚಿತ್ರ ಮಾಥವರಾಯನ ಕನಸ್ಸನ್ನುಕೇರಿ, ಆ ಕನಸ್ಸ ನಿನ ಒತ್ತುಡವನ್ನು ತಡೆಯಲಾರದೆ, ಉಳಿದ ಎಲ್ಲ ಎಚ್ಚರಿಕೆಗಳನ್ನೂ ಗಾಳಿಗೆ ತೂರಿ, ಜಂದ್ರಯ್ಯನಿಗೆ ಕೂಡಲೇ ನಾಗರವಳಿಗೆ ಬರುವಂತೆ ಸುದ್ದಿ ಕಳಿಸಿದ.

ಜಂದ್ರಯ್ಯ ಅಮರಾಪುರದಿಂದ ನಾಗರವಳಿಗೆ ಬರುತ್ತಿದ್ದ ಹಾಗೇ—

ಜಂದ್ರಯ್ಯ, ಇಷ್ಟುದಿನ ನಿನ್ನದಾಗಿದ್ದ ಆಸೆ. ಇಂದು ನನ್ನ ಆಸೆ. ಅದರ ಕಾವಿನಲ್ಲಿ ಏನು ಆಗಿ ಹೋಗುತ್ತದೋ ಆಗಲಿ. ಶತಾಯಗತಾಯ ನೋಡೇ ಬಿಡುತ್ತೇನೆ. ನೀನೇ ಶ್ರೀರಂಗಪಟ್ಟಣಕ್ಕೆ ಹೋಗಿ, ಶಾಮ ಯಂಗಾಯರು ;ಇಲ್ಲಿಗೆ ಬರಲು ಏನುವ್ಯವಸ್ಥೆ ಬೇಕೋ ಮಾಡು. ಜದುರಂಗದಾಟಕ್ಕೆ ಬೇಕಾದ ಹುಡುಗಿಯರಿಗೂ ನೀನೇ ವ್ಯವಸ್ಥೆ ಮಾಡ ಬೇಕು, ನನಗೆ ಯಾವುದೂ ತಿಳಿಯದು. ನೀನು ಹೇಗೆ ಹೇಳಿದರೆ ಹಾಗೆ ಮಾಡುತ್ತೇನೆ. ಇದೆಲ್ಲಾ ನಮ್ಮೆ ಜಿವಮಾನದಲ್ಲಿ ಒಂದುಸಲ ಮಾತ್ರ ಆಗುವಂಥದು. ಆದ್ದರಿಂದ ಹಣಕಾಸಿನ ಮುಖ ನೋಡಿದರೆ, ಈ ಕೆಲವ ಆಗುವುದಿಲ್ಲ, ನೀನೂ ಅಷ್ಟೇ—ದುಡ್ಡಿನ ಮುಖ ನೋಡಬೇದ. ಎಹು ವರಹ ಖಿಜಾದರೂ ಸರಿಯೆ. ಎಲ್ಲಕ್ಕೂ ಅದ್ವಾರಿಯಾಗಿ ಏಷಾರೆ ಮಾಡಬಿಡು. ಈ ಕೆಲವ ಮುಗಿಯುವವರಿಗೂ ನೀನಗೆ ನನ್ನ ಮನನೆಯೇ ಮನೆ. ಎಲ್ಲಾ ಮುಗಿಸಿಕೊಂಡೇ ನೀನು ಅಮರಾಪುರಕ್ಕೆ ನಾವಿನು ಹೋಗಬೇಕು.’

—ಎಂದು ಹೇಳಿದ.

ಮಾಥವರಾಯ ಹೇಳಿದುದನ್ನು ಕೇಳಿ, ಜಂದ್ರಯ್ಯನಿಗೆ ಹೆಲವಾರು

ಜನ್ಮಗಳಿಂದ ಬಯಸಿದ ಸ್ವರ್ಗ, ಕೈಗೆ ಎಟಿಕುಪಡ್ಯು ಹತ್ತಿರಬಂದಂತಾಗಿ—

‘ನಿಮ್ಮ ಆಶೀರ್ವಾದ ಒಂದು ಇದ್ದರೆ, ನಾನು, ನೀವೇನು, ನಾಗರ ವಳ್ಳಿಯೇ’ ‘ಹಿಂದೆ ನೋಡಿರಲಿಲ್ಲ ಸುಂದೆ ನೋಡುವೆಡಿಲ್ಲ’ ಎನ್ನುವ ಹಾಗೆ ನಡೆಸಿಬಿಡುತ್ತೇನೇ.’

—ಒಂದು ಹೇಳಿ, ಉರಿಗೆ ಒಂದಿರುಗುವ ಯೋಚನೆಯನ್ನು ಬಿಟ್ಟು, ಮಾಧರಾಯ ಖಚ್ಚಾವೆಚ್ಚೆ ಕೊಟ್ಟಿ ಬದುನೂರ ಪರದ ಶೆಗೆದುಕೊಂಡು ತನೆ ವೆಟ್ಟಿಗೆ ಗಾಡಿಯಲ್ಲೇ, ರಾಮಯ್ಯಂಗಾಯರನ್ನು ಕಾಣಲೆಂದು ಶ್ರೀರಂಗಪಟ್ಟಿಂಕ್ಕೆ ಸ್ರಯಾಣ ಬೆಳೆಸಿದ.

ಎರಡು ದಿನಗಳ ಸತತ ಪ್ರಯಾಣ ಮಾಡಿ, ಸಷ್ಟಿಣಕ್ಕೆ ಬಂದ ಚಂದ್ರರ್ಯು, ಭತ್ತದಲ್ಲಿ ಇಂದುಕೊಂಡು, ರಾವೇರೀ ನದಿಯಲ್ಲಿ ಸ್ವಾನ ಮಾಡಿ, ಅಲ್ಲಂದರಿಂದ ಶ್ರೀರಂಗಾಗಿ, ರಂಗನಾಥನಾಮಿ ದೇವಾಲಯದ ರಸ್ತೆ ಯಲ್ಲಿದ್ದ ರಾಮಯ್ಯಂಗಾಯರ ಮನೆಗೆ ಹೋಗಿ, ಅವರನ್ನು ಕಂಡು, ತಾನು ಬಂದ ಕಾರಣವನ್ನು ವಿವರಿಸಿದ.

ಚಂದ್ರರ್ಯು ಹೇಳಿದುದನ್ನು ಕೇಳಿ, ವಯೋವ್ಯಾದ್ರಾದ ರಾಮ ರಾಮಯ್ಯಂ ಗಾರಿಗೆ ನವಯೋವನ ಬಂದಂತಾಗಿ—

‘ಈ ಜನ್ಮದಲ್ಲಿ ನನ್ನ ಬಯಸುಕ್ಕೆ ಸಫಲವಾಗೊಲ್ಲಾಂತಿದ್ದೆ. ಅಂತೂ ನಮ್ಮಪ್ರ ರಂಗನಾಥನಾಮಿ ಅದನ್ನು ನಡೆಸಿಕೊಟ್ಟೇ ಬಿಟ್ಟು, ಅದರೆ ಒಂದು ಮಾತು ಚಂದ್ರರ್ಯು....’

‘ನಿನು ಹೇಳಿ ಸಾಮ್ಯ?’

‘ಆಟಿದಲ್ಲಿ ಮುಂಗಿರನ್ನು ಘಾಡಬೇಕೊಂತ ಎಂಥಡೋ ಮಣಿನ ಆಕಾರದ ಎಲುಬಿನ ಗೊಂಬೆಗಳನ್ನು ತಂದು ನೀಲಿಸಬೇಡ. ಆಟಿ ಹೀಗೆ ನಡೆಯುತ್ತೇಂದರೆ, ಆಡೋರು ಇಬ್ಬರಾಡೂ, ನೋಡೆಬೇಕೆ ಸೂರಾರು ಇನ ಕಲಿತಾರೆ. ಆದರ ಕಣ್ಣ ತೃಪ್ತಿ ಆಗೇ ಅಂಥ ಹುಡುಗೇರನ್ನು ಅರಿಸಬೇಕು....ನೋಡು. ಇಲ್ಲಾಂದ್ರ ವಂಚಭಕ್ತ್ಯೈ ಪರಮಾನ್ಮದ ಭೋಧನ ಮಾಡಿಸಿ ಕೂನೇಲೆ, ಕಟ್ಟಿ ಸೀರಿಗಿಂತ ಕೇಡಾದ ಸೀರುಮಣಿಗೆ ಬಡಿಸೂ ಸಮಾರಾಧನೆ ಉಟ್ಟಿದ ಹಾಗೆ ಮಾಡಬೇಡಾಂತ ಸಿಮ್ಮ ಸಾಮು ಕಾರಿಗೆ ಹೇಳಿ. ಇವುಕ್ಕೆಲ್ಲಾ ಧಾರಾ ಮಾಡಿ, ಇದರಲ್ಲಿ ಜೀನತನ ಮಾಡೋದು ಸರಿಯಲ್ಲಿ.

‘ನಮ್ಮ ಧರ್ಮಗಳಲ್ಲಿ ಅಂಥ ಚಿಲ್ಲರೆ ಬುದ್ಧಿ ಇಲ್ಲ. ಅಯ್ಯಂಗಾರ್ ನಾಮಿಗಳೇ. ಎಲ್ಲಾ ನನಗೆ ಒಪ್ಪಿಸಿಬಿಟ್ಟದ್ದಾರೆ. ನಿಮ್ಮ ಹಾಗೇ ಅವರೂ— ಎಷ್ಟೇ ಖಚಾಗಲೀ, ಎಲ್ಲಾ ಭರ್ಚರಿಯಾಗೇ ಆಗಬೇಕೂಂತ ಹಟ. ಅದರೆ ಒಂದೇ ತಾವತ್ಯವಲ್ಲ?

‘ನನು?’

‘ನಾಗರವಲ್ಲಿ ಶುದ್ಧ ಹೆಳ್ಳಗಾಡು ಕೂಂಪೆ, ಆ ಖಾರೆಲ್ಲಾ ಚಾರಾಟಿ ಸಿದರೂ, ಮೂವತ್ತೇರಡಲ್ಲ, ಮೂರುಜನ ಕೂಡಾ, ಲಕ್ಷ್ಮಣವಾದ ವೇತ್ತೀ ಯರ ಹುಡುಗಿರು ಸಿಕೊಳ್ಳಲ್ಲ. ಅದಕ್ಕೆ ನನು ಮಾಡಬೇಕೂಂತ ನನಗೂ ಯೋಜನೆಯಾಗಿದೆ.

‘ನಾಗರವಲ್ಲಿ ಇಲ್ಲಾಂದೇ ನನು ಸೀಮೇನೇ ಹಾಳೇ! ಅಲ್ಲ ನವರೇ ಆಗಬೇಕೂಂತ ನಿಮ್ಮ ಸಾಹುರಾರಿಗೇನೂ ಹಟ ಇಲ್ಲ ತಾನೇ!

‘ಹಾಗೇನೂ ಇಲ್ಲ.’

‘ಹಾಗಿದ್ದರೆ ಸರಿ ಮತ್ತೆ, ನಾಗರತ್ವನ ಮನೆಗೆ ಹೋಗೋಣ ನಡಿ. ಅವಳಿಗೆ ಹೇಳಿದರೆ ಗಾಜಿನಗೊಂಬಿಯಂಥ ಹುಡುಗೇರನ್ನ ಪತ್ತ ಹಚ್ಚಿ, ಕೂಡುತ್ತಾಳೆ.’

—ಎಂದು ಶ್ವಾಮಯ್ಯಂಗಾಯ್ದರೇ, ಚಂದ್ರಯ್ಯನ ಸಮಸ್ಯೆಗೆ ಪರಿಹಾರೋವಾಯ ಸೂಚಿಸಿದರು.

‘ಆ ಕೆಲಸಕ್ಕೆ ಇನ್ನೆವ್ವು ಉರು ಅಲ್ಲಿಬೇಕೊಂತ ನನಗೂ ಯೋಜನೆಯಾಗಿತ್ತು. ಅದೂ ಇಲ್ಲೇ ಮುಗಿದು ಹೋದರೆ ಇಡ್ಡದ್ದೂ ಅನುಕೂಲವಾಯಿತು. ಬನ್ನಿ, ಈಗಲೇ ಹೋಗಿ ಆ ಕೆಲಸಾನೂ ಮುಗಿಸಿ ಬಿಡೋಣ.’

—ಎಂದು ಚಂದ್ರಯ್ಯ ಉತ್ಸಾಹದಿಂದ.

ಒಳ್ಳೆ ಅಡ್ಡ ಕೆಸುಬಿ ಹಾಗೆ ಮಾತಾಡಿ ಇರುಬ್ಬ್ಲೀ ಚಂದ್ರಯ್ಯ ಹಗಲು ಹೋತ್ತಿನಲ್ಲಿ ಯಾರಾದರೂ ಸೂಳೆರ ಮನೆಗೆ ಹೋಗ್ಗಾ ರೇಸ್ತೇ? ಅದಕ್ಕೂ ಹೊತ್ತು ಗೊತ್ತು ಇಲ್ಲ? ಸಂಜೆ ಆಗೋವರೆಗಳ ಸಂಧಾರಿಸಿಕೊಂಡಿಗೆ ಮನೆ ಮನೆಲಿಗಿಕೊಂಡಿನ್ನು. ತಿಂದು ಮಲಗಿಕೊಂಡಿನ್ನು.

— ಎಂದು ಚಂದ್ರರ್ಯಾಸ ಉತ್ಸಾಹಕ್ಕೆ ಕಡಿವಾಳ ಹಾಕಿದ್ದರು.

ತಾಮರ್ಯಾಗಾಂಯರು ಅಪ್ಪು ಹೇಳಿದ ಬಳಿಕ, ಚಂದ್ರರ್ಯಾಸ ತನ್ನ ಉತ್ಸಾಹಕ್ಕೆ ತಡೆ ಯಾಕಿ, ಸಂಜೀಯವರಿಗೂ ಕಾಂಯಲೇಬೇಕಾಯಿತು.

ಅದರಂತೆಯೇ, ಸಂಜೀಯವಾಗಿ ಮನೆಗಳಲ್ಲಿ ದೀಪಗಳು ಮೊತ್ತಿದ್ದ ಬಳಿಕ ಚಂದ್ರರ್ಯಾಸ, ತಾಮರ್ಯಾಂಗಾಯರು ಇಬ್ಬಿದೂ ಪಡರ್ಗಂಜಾಂ ಸಲ್ಲಿದ್ದ ರಾಮರ್ಯಾಂಗಾಯರ ಉಪಪತ್ತಿ ನಾಗರತ್ನಳ ಮನೆಗೆ ಹೊರಟಿರು.

ನಾಗರತ್ನಳ ಮನೆಯನ್ನು ಸೋಡುತ್ತಿದ್ದ ಹಾಗೇ, ಚಂದ್ರರ್ಯಾಸಿಗೆ ಇದು ವಾಮುಗಾಲಿ ಆಸಾಮಿಯಲ್ಲ, ಬಿಳಿ ಕುದುರೆ ಸಮಾಜಾರ್ಥ ಎನಿಸಿ, ಮುಂದೆ ಒದಗಬಹುದಾದ ರೆಚ್ಚಿದ ಯೋಜನೆಯಿಂದ ಎಡ ಅಳುಕಿತು.

ಆಯ್ಯಾಂಗಾಯರ ವಾಲಿಗೆ ಅದು ದಿನವೂ ಬಂದು ಹೋಗುವ ಮನೆಯಾದುದರಿಂದ, ಯಾವ ಅರುಕೂ ಇಲ್ಲದೆ, ಸಿಸ್ಟಂಕೋಚವಾಗಿ ಒಳಗೆ ಪ್ರವೇಶಿಸಿ, ಜಜಾರದಲ್ಲಿದ್ದ ತಾಗುಮಕ್ಕಿಯ ಮೇಲೆ ಕುಳಿತು, ತಾಗಿ ಕೊಳ್ಳುತ್ತಾ, ಅದರ ಧೃಸಿಯನ್ನು ಕೇಳಿ ಹೊರಗೆ ಇಣುಕಿದ ಹುಡುಗಿ ಯೊಬ್ಬಿಗೆ—

‘ ಚಿನ್ನಾ, ನಾಗರತ್ನಾನ ಒಂದು ಗಳಿಗೆ ಇಲ್ಲೇ ಕರೆ? ’

— ಎಂದು ಹೇಳಿ ಕಳಿಸಿದರು.

ಸ್ವಲ್ಪ ಹೊತ್ತಿನಲ್ಲೇ, ಒಳಮನೆಯಲ್ಲಿದ್ದ ಸಾಗರತ್ನ ಹಜಾರಕ್ಕೆ ಬಂದು, ಅಯ್ಯಾಂಗಾಯರ ಜೀಕೆಯಲ್ಲಿ ಹೊಸಬನೊಬ್ಬ ಇದ್ದ ದಶ್ಚ ಕಂಡು, ತಲೆಯಮೇಲನ ಮುಸುಕನ್ನು ಸಲಿಪಡಿಸಿಕೊಂಡು, ಅಯ್ಯಾಂಗಾಯರ ಕಾಲು ಮುಟ್ಟಿ ಸಮಸ್ಯಾರ ಮಾಡಿ, ಕಂಭವನ್ನು ತನಗೆ ಮರೆ ಮಾಡಿಕೊಂಡು ಕುಳಿತುಕೊಂಡು ಕಣ್ಣಿನೊಷ್ಟಿವನ್ನು ಒಳೆತ್ತ ಚಂದ್ರರ್ಯಾಸ ನತ್ತ ಸುಳಿಸಿ. ‘ ಇವರು ಹೂರು? ’ ಎಂಬಂತೆ ಮೂಕಪ್ರಕ್ಷೇ ಮಾಡಿದಳು.

ಚಂದ್ರರ್ಯಾಸೂ ನಾಗರತ್ನ ಒಳಮನೆಯಿಂದ ಹಜಾರದೊಳಗೆ ಪ್ರವೇಶಿಸಿದಾಗ, ಒಂದುಗಳಿಗೆ ಕಂಡ ಆಕೆಯ ಮುಖವನ್ನು ಕಂಡು ಜಕ್ಕಿತನಾದ.

ಅಲ್ಲಿಗೆ ಬಂಡಾಗ ತೊಂಬಿತ್ತರ ಗೆರಿ ದಾಟಿದ ಅಯ್ಯಾಂಗಾಯರ ಉಪಪತ್ತಿ ಅವರಪ್ಪೇ ವೃದ್ಧಿಕಾಗಿರಬೇಕು ಎಂದುಕೊಂಡಿದ್ದ ಚಂದ್ರರ್ಯಾಸ. ಅತನ ಉಡಕೆಯಂತೆ ನಾಗರತ್ನಿಗೆ ಸಾಕಷ್ಟು ವಯಸ್ಸಾಗಿದ್ದರೂ, ಹೇಳಿದ ಅಲ್ಲ, ಸ್ವಾಲ್ಪತಯಿಂದ ವಿನಾ, ಬೇರಾವ ವೈದ್ಯಾಕ್ಷರ್ದ ಕುರುಹೂ ಕಾಣಿ

ಹೆಚ್ಚೆಂದರೆ ಮೂಲವತ್ತು ನಲವತ್ತು ಕ್ಕೆಂತ ಹೆಚ್ಚೆ ವಯಸ್ಸಿರಲಾರದು ಈಕೆಗೆ, ಎನಿಸಿಕು. ಅವಕ ಲಾವಣ್ಯ ವಂಯಸ್ಸಿನ ಭಾರವನ್ನು ನಿರ್ಹಾತಂಕವಾಗಿ ಹೊತ್ತು ಮೇರೆಯತ್ತಿತ್ತು. ಅದನ್ನು ಕೆಂಡು ನೋಡಲೇ ಅಯ್ಯಂಗಾಯ್ರರ ರಸಿಕರೆಯನ್ನು ಸುಚ್ಚಿಕೊಂಡ ಚಂದ್ರಯ್ಯ ಈಗ ಮತ್ತೆನ್ನು ನೂರುಹೊಗೀ ಕಂಭದ ಮರೆಯಲ್ಲಿ ಕಾಣುತ್ತಿದ್ದವೇ ನಾಗರತ್ತಳ್ಳ ಮುಖವನ್ನು ಸೋಡುತ್ತ ಕುಳಿತ.

ಚಂದ್ರಯ್ಯ ನಾಗರತ್ತಳ್ಳನ್ನು ಸೋಡುತ್ತಿರುವಾಗ, ಆಕೆಯೂ ಮನಸ್ಸಿಗೆ ನಲ್ಲೀ ‘ಈ ಹೊಸಬನ ಆಗಮನದ ಉದ್ದೇಶವೇನಿರಬಹುದು?’ ಎಂದು ಯೋಜಿಸುತ್ತಾ, ಚಂದ್ರಯ್ಯ ಧರಿದ ಉದ್ದುಕಿನ ತಕ್ಷುಡಿಯೇ ಸೇಳೀ ಅಥವ ಯೋಗ್ಯತೆಯನ್ನು ತೊಗಲು ಯತ್ನಿಸುತ್ತಿದ್ದಳು.

ಅವರಿಬ್ಬರ ಮನಸ್ಸಿನಲ್ಲಿ ನಡೆಯತ್ತಿರಬಹುದಾದ ಉಹಹೆಗಳನ್ನು ಅಥವಾಡಿಕೊಂಡ ರಾಮಯ್ಯಂಗಾಯ್ರರು ಗಟ್ಟಿಯಾಗಿ ಸಗುತ್ತಾ—

‘ನಾಗರತ್ತು, ಕಂಭದ ಮರೆಲಿ ಮುಖ ಮರಸಿಕೊಂಡು ಯಾಕೆ ಕೂತಿದ್ದಿರು, ಹೀಗೆ ಬಾ. ಚಂದ್ರಯ್ಯ ಈ ಮನಸ್ಸಿಗೆ ಹೊಸಬನಾದರೂ, ಪರಕೀಯನೇನೂ ಅಲ್ಲ. ನಾನು ಹಿಂದೊಂದು ಸಲ ನಿನಗೆ ಅಪರಾಪುರದ ಚಂದ್ರಯ್ಯಂತ ಅನ್ನೋಡು ನನ್ನ ಜೊತೆಲ ಚದುರಂಗ ಆದಬೇಕೊಂತ ಬಂದಿದ್ದು ಅಂತ ಹೇಳಿರಲಿಲ್ಲ—ಅವರೇ ಇನರು.... ಈಗ ನಿನ್ನಿಂದ ಬಂದು ದೊಡ್ಡ ಕೆಲಸ ಆಗಬೇಕಾಗಿದೆ. ಅದಕ್ಕೆ ಸಿಹ್ಯ ದತ್ತರ ಬಂಧದಾದೆ.’

—ಎಂದು ನಾಗರತ್ತಳ್ಳಗೆ ಹೇಳಿ, ತಾನೇ ಅವಳನ್ನು ಕಂಭದ ಮರೆಯಿಂದ ಹೊರಕ್ಕೆ ಎಂದು—

‘ಸೋಡಿದೆಯೂ ಚಂದ್ರಯ್ಯ, ಇವಕ್ಕೀ ಈ ಮುದುಕೆನ್ನ ತಕ್ಷಾಃ ಕಾ! ’

—ಎಂದು ಪರಸ್ಪರ ವರಿಷಯ ಮಾಡಿಸಿದರು.

‘ಅಪ್ಪತ್ತೇ ಆಗಲಿ. ನೀನು ಕಾಲಿಂದ ಕೋರಿಸಿದ ಕೆಲಸಾನ ತಾರೇ ಮೇಲೆ ಹೊತ್ತು ನಡೆಸೋಕೆ ನಿಧಿವಾಗಿದ್ದಿನಿ.’

—ನಾಗರತ್ತು ಹೇಳಿದರು.

‘ವಾಗಿದ್ದೆ ಸರಿ. ಚಂದ್ರಯ್ಯ, ನೀನೇ ಹೇಳಿದು, ಬಂದ ಕೆಲಸ ಏನೂಂತೆ?’

ಅಂತ್ಯಂಗಾಯ್ರರ ಹಾತನ್ನು ಕೇಳಿ ಚಂದ್ರಯ್ಯ, ತನ್ನ ಮುಖವನ್ನು

ನೋಡುತ್ತಿದ್ದ ಸಾಗರತ್ವಾಚ ನೋಟಿದ ಪರಿಣಾಮವನ್ನು, ಗಳಿಗಿಗೂನ್ನು. ಉಗುಳು ನುಂಗಿಕೊಂಡು ಪರಿಣಿಸಿಕೊಳ್ಳುತ್ತಾ, ತಾನು ಅಲ್ಲಿಗೆ ಬಂದ ಉದ್ದೇಶವನ್ನು ಸಾವಧಾನವಾಗಿ ವಿವರಿಸಿ—

“ಈ ಕೆಲಸಾನ ನೀವು ನಿಂತು ಮಾಡಿಸಿಕೊಟ್ಟಿರಿ, ನನ್ನ ಬಯಕೆ. ಅಯ್ಯಂಗಾರ ಸ್ವಾಮಿಗಳ ಬಯಕೆ ಎರಡೂ ತೀರುತ್ತೇ.”

—ಎಂದು ಹೇಳಿದ.

ಸ್ವಲ್ಪಹೊತ್ತು ಮೌನವಾಗಿ ಕುಳತು, ಜಂದ್ರಯ್ಯ ಹೇಳುವನ್ನು ಉಲ್ಲಿಫ್ಧಾನವಾಗಿ ಅರಗಿಸಿಕೊಂಡು, ಬಳಿಕ—

‘ಅಂತೂ, ಬಹೇ ಶೂಕರದ ಕೆಲಸಾನೇ ನನ್ನ ಮೇಲೆ ಯೋರಿಸ್ತು ಇದಿರಿ.’

—ಎಂದೆಳು.

‘ಅದನ್ನು ಸಿಫಾರಿಸೂ ತಕ್ಕಿ ನಿನಗಿದೇಂತಾಲೇ, ಅದನ್ನು ನಿನಗೆ ಹೊರಿಸ್ತೂ ಇರೊಂದು. ನಿನ್ನಿಂದ ಇದು ಅಗೋಧಿಲ್ಲಾನ್ನೂ ಹಾಗಿದ್ದೇ ಹೇಳಿ. ಇವರನ್ನು ಭೂಡಾಮಣಿ ಮನೆಗೆ ಕರೆಕೊಂಡು ಹೊಗ್ಗಿನ್ನಿ.’

—ಎಂದು ಸವಿರಾಗಿ, ಸಾಗರತ್ವಾಚಲಿದ್ದ ಸ್ವಾಧಾರಭಾಂಸೆಯನ್ನು ಕೆಣಕೆ ಹೇಳಿದರು ಅಯ್ಯಂಗಾರು.

ಆ ಮಾತನ್ನು ಕೇಳುತ್ತಿದ್ದ ಜಾಗೇ ಸಾಗರತ್ವಾಚ ಮುಖ ಕೆಂಪೆರಿ—

‘ನನ್ನ ಕೈಲಿ ಆಗದ ಕೆಲಸಾನ, ಆ ತನಿಮುಖಮೋಳು ಏನು ಮಾಡ್ತಾ ಇ? ಅಕ್ಕೇ ಶಲ್ಲೇ, ನಾನೇನು ಇದು ನನ್ನ ಕೈಲಿ ಪ್ರಾಗಿದ ತಿಳಾಂತಹೇಳಿದ್ದಾ? ಶೂಕರ ಕೆಲಸಾಂತಹೇಳಿದೆ.’

—ಎಂದೆಳು, ಸವಾಲು ಹಾಕುವಂತೆ.

‘ಕೆಲಸ ತೂಕವಾದದ್ದ್ವಾ ದೆಗುರಾವಾದದ್ದ್ವಾ— ಅದೆಲ್ಲಾ ನಮಗೆ ಗೊತ್ತಿಲ್ಲ. ನಮ್ಮ ಕೆಲಸ ನೀನು ಮಾಡಿಕೊಡ್ಡಿನೀಂದರೆ ಸರಿ.’

—ರಾಮಯ್ಯಂಗಾರ್ಯರು ಹೇಳಿದರು.

‘ನಾನು ಹೊರಿಸೂ ತೂಕಾನ ನೀವೂ ಹೊರೊಳಕೆ ತಯಾರಾಗಿದ್ದೀನಿ. ನೀವು ಹೊರಿಸೂ ತೂಕಾನ ನಾನೂ ಹೊರೊಳಕೆ ತಯಾರಾಗಿದ್ದೀನಿ.’

‘ಅಂದೇ—’

‘ನೀವು ನನ್ನ ಕೇಳುತ್ತಿರೋಂದು ವಿಚಿತ್ರವಾದ ನಿಷಯ. ‘ಮೇಳ’

. ಕಟ್ಟೊಳ್ಳೇಕೆ, ಹಾಡಿಸೋಽಕೆ ನಾನೂ ಎಮ್ಮೋ ಕಡೆ ಜನಾನ ಕೋಡಿಇನಿ, ಅದ್ದೇ ಇದು ಹಂಗಲ್ಲ. ಗೊಂಬೆ ಹಾಗೆ ನಿಂತುಕೊಂಡು, ತದುರಂಗದ ಕಾಯ್ದಂಗೆ ಆಡಬೇಕು. ಆ ತಟಿ ನಮ್ಮುತ್ತಮಗೀರಿಗೆ ಯಾರಿಗೂ ಅಭ್ಯಾಸ ಇಲ್ಲ. ಅದು ಹೊಗೋ ಸಿವೆಲ್ಲಿರ, ಹೀಗೂತ್ತಡಬೇಕು ಅನ್ನೋದನ್ನು ಕೇಳಿ ಕೆಲಿಸೋಣ ಅಂಪ್ರೆ, ಒಬ್ಬಿಬ್ಬರಲ್ಲ, ಮೂವತ್ತೇರಡು ಜನ ಮುದುಗೇರು, ಎಲ್ಲಾ ಕ್ರೇ ತೊಳಕೊಂಡು ಮುಟ್ಟೊಂಧೋರು ಬೇಕು ಅಂತಿರ. ಅನ್ನ ಜನಾನ ಕೂಡಿಸೋಽದು ಭಾರಿ ದಳಿವಿನ ವಿವರ್ಯ. ಆದ್ದರಿಗೂ ಉರು ಬಿಟ್ಟು ಉಗರಿಗೆ ಹೋಗಿ ನಾಲ್ಕುರುದಿನ ಪರನ್ನ ತದಲ್ಲಿ ಇದ್ದು ಏರ ಬೇಕೊಂಡರೆ, ನೀವು ಕೇಳೋ ಅಂಥ ಮುದುಗೇರು ಸುಲಭಕ್ಕೆಸಿಕ್ಕಾರೆಯೇ, ಅವರ ತಾಯಿಗೆ ಅಪ್ಪು ಸುಲಭವಾಗಿ ಒಪ್ಪಾರೆಯೇ? ಅಂದ್ದು ಸುಲಭ ನರೇ ಹೇಳಿ ಕಡೆಸಿದರೂ ನಿಂತಕಾಲಾಗೆ ಆಗೋ ಕೇಲ್ಲ ಅಲ್ಲ ಇದು. ಇದಕ್ಕೆ ಕಾಲಾನೂ ಬೇಕು, ನೀರಿನ ಹಂಗೆ ಎಚ್ಚರಮಾಡೋಕೆ ಹಣಾನೂ ಬೇಕು.”

—ನಾಗರತ್ನ ತನ್ನ ಮಾತಿನ ಅಥವನ್ನು ಖವರಿಸಿ ಹೇಳಿದ್ದೇ.

‘ಹಣ ಅಂದೆ ಸುವಾರು ಎಪ್ಪು ಬೇಕಾಗೆಬಹುದು?’

—ವ್ಯವಹಾರದ ಮಾತು ಬಂದ ಬಳಿಕ, ಮಾತನ್ನು ಅಯ್ಯಂಗಾಂತ್ರಿಗೇ ಬಿಡದೆ ಚಂದ್ರಯ್ಯ ಕೇಳಿದ—

‘ನೀವು ಖಚು ಎಷ್ಟುಗಬಹುದೂಂತ ಅಂದಾಜು ಮಾಡಿರ?’

‘ನಮಗೆ ಇದರ ಅಂದಾಜೇ ಇಲ್ಲ. ಏನಿದ್ದ ರೂ ನೀವೇ ಹೇಳಬೇಕು.’

‘ಒಬ್ಬಿಬ್ಬರಿಗೆ ತಿಳಾ ನೂರು ವರದ ಅಂದರೂ ಮೂರುಸಾರದ ಇನ್ನೂರು ವರಹ, ಬರಿ ಮುದುಗೇರಿಗೆ ಕೊಡೋದೇ ಆಗುತ್ತ. ತದರ ಮೇಲೆ ಅವರು ಹೋಗಿ ಬರೋ ಖಚು, ಉಟ್ಟಿ, ಉಪಚಾರ ಉದುಗೂರೆ ಎಲ್ಲಾ ನೀವೇ ನೋಡಿಕೊಂಬೇಕು. ಇದರ ಮೇಲೆ ನಿಮಗೇಂತ ಇಸ್ಟೆಲ್ಲಾ ಕಷ್ಟ ನೀಸಿದ್ದಕ್ಕೆ ನನಗೇನಾರ ಕೊಡೋದು ಬಿಡೋಮು ನಿಮ್ಮ ಪಿಶ್ಚಾವ. ಇದಕ್ಕೆಲ್ಲಾ ನೀವು ಸಿಧ್ಧನಾಗಿದ್ದರೆ ಹೇಳಿ, ನಾನೂ ನನ್ನ ತಕ್ಕಿಮೇರಿ ಕೆಲಸ ಮಾಡ್ದೀನಿ.’

—ನಾಗರತ್ನ ಹೇಳಿದಳು.

ಅಕೆ ಹೇಳಿದ್ದನ್ನು ಲ್ಲಾ ಕೇಳಿ, ಮನಸ್ಸಿನಲ್ಲೇ ತಾನೂ ಲೆಕ್ಕಾಖಾರ ಹಾಕಿದ ಚಂದ್ರಯನಿಗೆ, ಕಡೆಯ ಪಕ್ಕ ಇದು ಖಾರುಸಾವಿರ ವರಹಗಳ

ವೈವಹಾರ ಎನಿಸಿ, ಆ ಕಲ್ಪನೆಯಂದಲೇ ಅವನೆ ಎಡಿ ಸದಗಿತು. ಇಷ್ಟು ದೊಡ್ಡ ಮೊಬಿಲಿಗನ್ನು, ಕೇವಲ ಒಂದೆರಡು ದಿನದ ಹೋಟಿಗಾಗಿ ಮಾಡಿನ ರಾಯ ಖಚು ಮಾಡಲು ಸಿದ್ಧಾನಾಗಬಹುದೇ ಎನಿಸಿ ಯೋಚನೆಯಾಗಿ—

‘ಅದಕ್ಕೆಲ್ಲಾ ಇಷ್ಟು ಪಣ ಚೇಕಾಗುತ್ತೇಂತೆ ನಾನು ಅಂದು ಕೊಂಡಿರಲಿಲ್ಲ.....’

—ಎಂದು ಗೊಳಿಗಿದ.

‘ನಿಮ್ಮ ಕೇಳೋ ಅಂಥ ಹುದುಗೀರಿಗೆ ಮನೆ ಭಾಗಿಲಿಗೇ ದಿನಾ ನೂಡು ವರಹ ಕೊಡೊಽಂಥ ಧರ್ಮಿಗಳು ಸಾವಿರ ಜನ ಇಡಾರೆ. ಹಾಗಿತೋ ನಾಗ ನೀವು ಅಷ್ಟು ಕೊಡೊಲ್ಲಾಂದೆ ಯಾದು ಬರ್ತಾರೆ ? ’

—ಸಾಂತು ಹಾಕಿದಂತೆ ಕೇಳಿದಳು ನಾಗರತ್ನ.

‘ನಾವು ಕರೆಯೋದಕ್ಕೂ, ಇಲ್ಲಿ ಮನೆ ಭಾಗಿಲಿಗೆ ಬರೊರಿಗೆ ನ್ಯಾತ್ಯಾಸ ಇಲ್ಲವೇ ? ’

‘ಏನಿದೂ ಶಾಲು ಬಿಟ್ಟು ಬಂದರೆ ಅವರಿಗೆ ಕಷಣ ಕೆಡಿಂಡಿಲ್ಲವೇ ? ಇಷ್ಟುಕೊಂಡ ಧರ್ಮಿಗೆ ಮೂರುದಿನ ಉಪಾಧಾರ ಮುಲಗಿಸಿ ಬರಬೇಕಲ್ಲಾ? ಅದಕ್ಕೆ ಅವರನ್ನು ಒಪ್ಪಿಸಿ ಬರಬೇಕು. ಇಲ್ಲಾ ಇನ್ನು ಇಟಿಕೆ ತೊಡೆದನ್ನು, ಸುಲಭಾಗಿ ಆಗೋ ಕೆಲವನೇ ? ’

‘ಉಂಟೂ. ನೀವು ಹೇಳಿಂದಬ್ಬಾ ಶರಿ....’

‘ಅದಕ್ಕೇ ನಾನೂ ಸರಿಯಾಗಿ ಕೇಳಿದೆ. ಮುಂದಿನದು ಸಮೃದ್ಧಿ. ಸೀಮೆ ಆಗಲಿ ಅಂದರೆ ನಾನೂ ಮುಂದಕ್ಕೆ ಪ್ರಯತ್ನ ಮಾಡಿಸಿ.’

—ಎಂದಳು ನಾಗರತ್ನ ಆ ಮಾತನ್ನು ಇಲ್ಲಿಗೇ ಮಾಗಿಸಿದುಕೆ.

ಆಕೆ ಹೇಳಿದುದನ್ನು ಕೇಳಿ ಚೆಡುಯ್ಯಿಸಿಗೆ ಪ್ರಾಣಸಂಕಷಿತ ಬಂದಂ ಕಾಯಿತು. ನಾಂ ಪರಾಯಾನನ್ನು ಕೇಳಿದೆ, ಅಷ್ಟ ಹೆಚ್ಚಿದ ಕೆಲವಕ್ಕೆ ‘ಹೂ’ ಎನ್ನಲು ಆಶಿಸಿಗೆ ಹೈರ್ಫೆಲಿಲಿಲ್ಲ. ‘ಚೇಡ’ ಎನ್ನಲು, ಬಿಟ್ಟೆ ತನ್ನ ಜೀವಮಾನದ ಕನಸು ನನಾಗಿದೆ ಹೋಗುತ್ತದೆಯಲ್ಲ ಎಂಬ ಮೂಗುಬ್ಬಸ. ಚಂದ್ರಯ್ಯ ಆ ಇಬ್ಬಗೆಯ ಎಳಿತದಲ್ಲಿ ತುಂಬುತ್ತಿರುವಾಗ ಅದುವರೆಗೂ ಅವರ ಮಾತಿನ ಪಂಧ್ಯದಲ್ಲಿ ಪ್ರವರ್ತಿಸದೆ ಸುನ್ನಸಿದ್ದ ರಾಮ ಯ್ಯಂಗಾರ್ಪ, ಆಗ ನಡುವೆ ಬಾಯಿ ಹಾಕಿ—

‘ಚಂದ್ರಯ್ಯ, ನೀನೂ ಆಗಲೇ ದುಡುಕಿ ಏನೂ ಹೇಳಬೇಡ. ಹೇಳಾ

ದರೆ ನಾಗರವಲ್ಲಿಗೆ ಹೋಗಿ, ಸಿಮ್ಮೆ ಸಾಹುಕಾರರನ್ನು ವಿಚಾರಿಸಿಕೊಂಡು ಬಾ....ನಾಗರತ್ವ, ನೀನು ಬೆಂದ ಮನ್ಯೇಲಿ ಹಿರಿದದ್ದೇ ಲಾಭ ಅಂತ ನೋಡಿದೆಂದ. ಇವನು ಈಗ ಇದೆಲ್ಲಾ ಉತ್ತರವಕ್ಕೆ ಹೊರಟಿರೋದು ನನಗಾಗಿ. ನೀನು ಎಷ್ಟು ಕೆಡಮೇಲಿ ಸಾಧ್ಯವಾಗುತ್ತೋ ಅಷ್ಟರಲ್ಲಿ ಎಲ್ಲಾ ಏಷಾದು ಮಾಡು. ಎಲ್ಲಾ ತೃಪ್ತಿ ಕರವಾಗಿ ಏಷಾದು ಆದರೆ. ನಾವು ಯಾರೂ ನಿನ್ನನ್ನು ಮರೆಯೊಲ್ಲ. ಗೊತ್ತಾಯಿತೇ ?

—ಎಂದು ಹೇಳಿದರು.

ಜಂದ್ರಯ್ಯನಿಗೂ ಅವರು ಹೇಳಿದುದೇ ಸರಿ ಎಂದು ಹೋವಿ -

‘ನನಗೆ ನಾಲ್ಕುದಿನ ಅವಕಾಶ ಕೊಟ್ಟಿರೆ ಧಣಚಿತ್ತ ಹೇಗೆಂತ ತಿಳಿದು ಹೇಳುತ್ತೇನೆ.’

—ಎಂದು ಹೇಳಿ, ಆ ದಿನಕ್ಕೆ ಮಾತನ್ನು ಅಲ್ಲಿಗೆ ಮುಗಿಸಿ, ನಾಗರತ್ವ ತನ್ನ ಮುಂದೆ ತಂದಿಟ್ಟಿ ತಾಂಬೂಲದ ತಟ್ಟಿಯೊಳಗೆ ಬಂದು ಪರಹಕ ‘ಮಾಮುಳು’ ಇಟ್ಟಿ, ವೀಕೆಯಂದೆಲೆ ಹಾಕಿಕೊಂಡು ಅಲ್ಲಿಂದ ಹೊರಬಿದ್ದು.

೪

ವಟ್ಟಣದಿಂದ ಹಿಂತಿರುಗಿದ ಜಂದ್ರಯ್ಯ ಹೇಳಿದುದನ್ನೆಲ್ಲ ಹೇಳಿ, ಮುಕಿಯೆ ಹೆಣವನ್ನು ನೆಚ್ಚಿ ಮಾಡಲು ಹಿಂದೆ ಮುಂದೆ ನೋಡಿದ ಮಾಧನ ರಾಯನಿಗೂ ಚಿಂತಿಯಾಯಿತು.

ಆ ಚಿಂತಿಯಿಂದಾಗಿ ಅವರ ಉತ್ತಾಹಕ್ಕೂ ಮುಂಕು ಕಟ್ಟಿದೆಂತಾಗಿ ಹೇಗೆ ಇತ್ಯಾಫ ಮಾಡಬೇಕೆಂದು ಹೋಚಿದೆ—

‘ಏನು ಮಾಡೋದೂನ್ನಿತ್ಯಾಯಾ ಜಂದ್ರಯ್ಯ, ಇದೊಳ್ಳಿ ಬಿಂ ಈನ್ನ ಮುಂಗಿದ ಸಮಾಜಾರ ಆಯಿತಲ್ಲಾ ? ’ .

—ಎಂದು ಹೇಳಿದ.

‘ನನ್ನನ್ನು ಕೇಳಿದರೆ ನಾನೇನು ಹೇಳಲಿ—ಎಲ್ಲಾ ಸಿಮ್ಮೆ ಇತ್ತುಕ್ಕೆ ಸೇರಿದ್ದು. ಆದರೂ ಐದಾರು ಸಾವಿರ ಪರಹಕ ಬಿಂಚು ಮಾಡೋದು ಅಂದರೆ ಸಾಮಾನ್ಯವಲ್ಲ, ಬಡವದ ನೂರು ಮುದುನೆ ಆಗುತ್ತೆ. ಅನ್ನ ಹಾನ

ఎరడు దినద మేళజగె కశ్చియోదు ననగూ వరి శాకోల్ల...ఆ యోఇజనే సధ్యక్కె బిప్పుబిడ్డొఱే మేలు తంత కాంతుదే.''

—ఆ మాతన్ను ఆడుపుదే బిడుపుదే ఎందే యోఇజిసుత్తా హేళిద జంద్రయ్య.

‘ననగూ రాగే అసిసుత్తి. ఆదరి అడన్ను బిప్పుబిట్టిరే గారి నల్లి లగేపాటిలాగుత్తెల్లా ?’

‘ఏళే ?’

‘ఈగాగలే ఉల్లిరినల్లి బహు జనక్కె పట్టులక్కే హేళిదవిషయ గొత్తుగాదే. నానూ యెత్తారు జనర నుండే బాయిబిప్పు హేళి యూగిదే. ఈగ సమ్మనాగిబిట్టరే, అవరిల్లా నస్సుదు బాయి బణాయి ఎందుకొల్పోదిల్లవే ?....’

‘ఆనెంపురైల్లా నీపు క్యేలిద్దడ్డన్ను కళీసుకోండరి ఆమేలే సమగే సమయాందే కొత్తారేయే ?’

‘కొత్తారో బిడ్డారో-ఈగంతూ నమ్మ చిలే ఇష్టేంత కట్టి కాశ్చారే. నానుయ్యంగార్చ ఎదురిగే నీనూ సగేపాటిలాగుత్తియి.’

‘అడూ న్నిజవే....’

‘అచ్చే నాను హేళిద్దు, ఇదు బిభి తాప్ప నుంగిద సమాజాద తంత....’

‘హేనో ఇదు నస్సుండ ఆచ్చాభేషాదవ్వు. సిమ్మోబ్బర మేళే ఖాద పూకోఱు ననగూ ధంగావల్ల. పాపిరస్తో, పదునుఱో - తాను నగ్గె క్యేయివాడ ఆచ్చు రూకుత్తేసి. సిస్ముండ ఆడచ్చు, నీపు రాచి. హేనో ఆ బీతు ఆస్సునిబిడ్డోణ.’

—ఎండు జంద్రయ్య ఆ ఘేముసంకిందిండ పారాగలు డారి కుఱిసిద.

జంద్రయ్యన మాతు కేరి, సాపిద, పమురక్కె తన్నంధనను; జంద్రయ్యనిగే క్యేబాజోచే ఎంబ కొఱప మూడి. మూధనరాం -

‘నీపేనూ కొడబేడ. ఎమ్మ బిజాగస్తో ఆగల్, ఇదు నికిదు హేగలి. నుండక్కె దేవరిప్పు రాగాగలి.’

—ಎಂದು ಹೇಳಿ, ಚಂದ್ರಯ್ಯನನ್ನು ಹೆಚ್ಚಾರದಲ್ಲೇ ಕೊಟಿಸಿ, ಒಳೆ ಮನೆಗೆ ಹೋಗಿ, ಗೋಡೆಯೊಳಿಗಿನ ರಹಸ್ಯ ನಾಥನಿಂಬಿಗಿದ್ದ ಅಭರಣಗಳ ಗಂಟಿನಲ್ಲಿದ್ದ ಹಿಂದೆ ಕರಗಿಸಿದ ಒಡವೆಗಳ ವಜ್ರ, ಕೆಂಪು ಮೊದಲಾದ ಹರಳು ತಲ್ಲಿಗಳು, ಒಂದೆರಡು ದೊಡ್ಡ ಒಡವೆಗಳನ್ನು ತಂದು. ಚಂದ್ರ ಯ್ಯನ ಕೃಯಲ್ಲಿಟ್ಟು—

‘ ಪಟ್ಟಣದಲ್ಲಿ ಇದನ್ನು ಗುಟ್ಟಾಗಿ ಯಾರಿಗಾದರೂ ಮಾರಬಿಡು. ಇದರ ಮಾರಾಟದಿಂದ ಬೇಕಾದಪ್ಪು, ಹಣ ಒದಗಬಹುದು. ಅದರೆ ಒಂದು ಮಾತು. ಯಾರಿಗೂ ಈ ವಿಷಯ ತಿಳಿಸಬೇಡ. ಕೊಂಡುಕೊಳ್ಳುವೆನ್ನ ನಿಗೂ ಇದು ನನ್ನದು ಅಂತ ತಿಳಿಯಬಾರದು.’

—ಎಂದು ಎಚ್ಚರಿಕೆ ಹೇಳಿದ.

ಚಂದ್ರಯ್ಯನಿಗೆ ಆ ಒಡವೆಗಳ ಬೆಲೆ ಕಟ್ಟಿವ ಯೋಗ್ಯತೆ ಇಲ್ಲ ದಿದ್ದರೂ, ಒಡವೆಗಳು, ಹರಳುಗಳ ಆಕಾರ, ಹೊಳೆಸಿನಿಂದಲೇ ಅನ್ತ ಬಹು ಬೆಲೆ ಬಾಳುವವು ಎನ್ನುವಪ್ಪು ಅರಿವಾಗಿ, ಹಣದ ಅಡಚನಿಗಾಗಿ ಮಾಧವ ರಾಯ ತನ್ನ ಹೆಂಡತಿಯ ಒಡವೆಗಳನ್ನು ವಾರುತ್ತಿದ್ದಾಗೆಯೋ ಏನೋ ಎನ್ನಿಸಿ ಸಂಕೆಟಿವಾಗಿ—

‘ ಇದೆಂಥ ಹುಬ್ಬು ಬಿಡಿ ಸ್ವಾಮಿ, ಇದನ್ನು ಮಾರೋದೂ ಬೇಡ, ಆ ಮನೆಹಾಳು ಅಂಡಿ ಪಡೋದೂ ಬೇಡ.’

—ಎಂದು ಹೇಳಿದ, ಮಾಧವರಾಯ ತನ್ನ ಕೈಗೆ ಕೊಟ್ಟಿ ಒಡನೆಗಳನ್ನು ಆತನ ಮುಂದೇ ಇಟ್ಟು.

ಚಂದ್ರಯ್ಯನ ಮಾತು ಕೇಳಿ ಮಾಧವರಾಯ, ವ್ಯಂಗ್ಯವಾದ ನಗು ನಗುತ್ತಾ—

“ ಇದನ್ನು ಎಲ್ಲಿಂದ ತಂದೆನೋ ಅಲ್ಲಿಗೇ ಮತ್ತೆ ತಗೋಂಡು ಹೋಗಿ ಇಡೋದು ಸಾಧ್ಯವೇ ಇಲ್ಲ, ಚಂದ್ರಯ್ಯ.”

—ಎಂದು.

‘ ಏಕೆ ? ’

‘ ಇದು ಹೀಗೇ ಹೋಗಬೇಕಾದದ್ದೇ. ಸೇನು ಗಾಡಿ ಮಾತು ಕೇಳಿಲ್ಲವೇ,—‘ ದಂಡಿನಲ್ಲಿ ಹುಟ್ಟಿದ್ದ ಲಢಾಯಿಯಲ್ಲಿ ಸತ್ತಿತು ’ ಅಂತ. ಈ

ಒಡವೆಗಳೂ ಅದೇ ಕಾರ್ಯಮಾನಕ್ಕೇ ಸೇರಿದವು. ಅದ್ದರಿಂದ ನೀನೇನೂ ಯೋಚನೆ ಮಾಡಬೇಡು.

‘ಹಾಗಂದ್ದೀನು ಸಾಮಾನ್ಯ, ಎಲ್ಲೊಂದಿಲ್ಲ ಇವೆಲ್ಲಾ ಸಿಕ್ಕು ಹಾಗೆ ಮಾತಾಡ್ತಿರೆಲ್ಲಾ.....’

‘ಹಾಗೆ ಸಿಕ್ಕೆದ್ದೀಂತಲೇ ಇಟ್ಟುಕೊಂಡು.....’

‘ಇವು ಅಮ್ಮೆನವರ ಒಡವೆಗಳಲ್ಲವೇ ಸಾಮಾನ್ಯ ಸಾಮಾನ್ಯ ?’

ಚಂದ್ರಯ್ಯನ ಮಾತು ಕೇಳಿ ಮಾಥವರಾಯಿನಿಗೆ ಕೆಂಡ ತುಳಿದಂತಾಯಿತು. ಈ ಒಡವೆಗಳು ಕಳುವಿನ ಮಾಲು ಎಂಬುದು ಚಂದ್ರಯ್ಯನಿಗೆ ತಿಳಿಯಿತೋ ಏನೋ ಎಂಬ ಅಳುಕೊಂಡ, ಚಂದ್ರಯ್ಯನ ಮಾತಿಗೆ ಉತ್ತರ ಕೊಡದೆ, ಸಂಶಯಸ್ತೂಣ ದೃಷ್ಟಿಯಿಂದ ಅವನ ಮುಖವನ್ನೇ ನೋಡಿದೆ.

ಮಾಥವರಾಯ ತನ್ನ ಮಾತಿಗೆ ಉತ್ತರ ಕೊಡದಿದ್ದದನ್ನು ಕೆಂಡು, ಚಂದ್ರಯ್ಯನಿಗೆ ತನ್ನ ಮಾತು ಅತಿಯಾಯಿತೋನೋ ಅನಿಸಿ—

‘ಏನೋ ಮಾತಾಡಿದೀಂತ ತಾವು ಜಿತ್ತುಕ್ಕೆ ಆಯಾಸ ಮಾಡಿಕೊಳ್ಳಬಾರದು. ಅಮ್ಮಾವರು ಈ ಮನೆಗೆ ಲಕ್ಷ್ಮಿ ಇದ್ದ ಹಾಗಿದಾರೆ. ನಾನೂ ಆ ತಾಯಿ ಇಷ್ಟು ಅನ್ನ ತಿಂದಿದೇನೇ. ಹೆತ್ತೆ ತಾಯಿಗಿಂತ ಹೆಚ್ಚಾಗಿ ಆಕೆ ನಮ್ಮೆ ಮೇಲೆ ಇಕ್ಕರೆ ಮಾಡ್ತಾಡೆ. ಅಂಥಾವರ ಒಡವೇನ ತಗೊಂಡು ಹೋಗಿ, ಈ ತೆವಲಿಗೆ ಮಾರೋಕೆ ನನಗೆ ಇಷ್ಟುವಿಲ್ಲ. ಅದಕ್ಕೇ ಆ ಮಾತು ಅಡಿದೆ.’— ಎಂದು.

ಆ ಮಾತು ಕೇಳಿ ಚಂದ್ರಯ್ಯನಿಗೆ ತನ್ನ ಗುಪ್ಪೆನ ಸುಳವು ಸಿಕ್ಕಿಲ್ಲ ನೆಂದು ಅಧಿವಾಗಿ, ಮನಸ್ಸಿಗೆ ನೆಮ್ಮುದಿಯಾಗಿ, ನಗುತ್ತಾ—

‘ನೀನೇನೂ ಯೋಚನೆ ಮಾಡಬೇಡ ಚಂದ್ರಯ್ಯ. ಒಡವೆಗಳು ಈ ಅನ್ನನವರವು ಅಲ್ಲ.’

— ಎಂದು ಹೇಳಿದ.

· ಮತ್ತೆ.....’

‘ಹೀಗೆ ಇನ್ನು ಯಾರೋ ಒಬ್ಬ ಅಮ್ಮೆನವರದು. ಈ ಅಮ್ಮೆನವರ ಒಡವೆ ಮಾರೋಕೆ ನಿನ್ನಪ್ಪೇ ನನಗೂ ಮನಸ್ಸಿಲ್ಲ. ಅದ್ದರಿಂದ ಆ ಯೋಚನೆ ಬಿಟ್ಟು, ನಿತ್ಯಂಕೆಯಾಗಿ ಪಟ್ಟಿಂಬಕ್ಕೆ ಹೋಗಿ, ಇದನ್ನು ಮಾರಿ ನಿನ್ನ ಕೆಲಸ

ಮಾಡಿಕೊಂಡು ಬಾ. ಆದರೆ ಇದು ನನ್ನದು, ನಾನು ಮಾರಲಿಕ್ಕೆ ಕೊಟ್ಟ  
ಅನ್ನೋ ವಿಷಯ ಮಾತ್ರ ಯಾರು ಯಾರಿಗೂ ತಿಳಿಯಬಾರೆದು....'

‘ಹಾಗಂದ್ದೆ ಕೊಳ್ಳೋರ ಮುಂದೆ ಯಾರದೂರತ ಹೇಳಲಿ? ’

‘ನಿನ್ನದೇ ಅಂತ ಹೇಳಿಕೋ. ಏನಾದರೂ ಹೇಳು—ನನ್ನದು ಇಂತ  
ಮಾತ್ರ ಹೇಳಿದ್ದರಿ ಸರಿ.’

—ಎಂದು ಕಟ್ಟಿಮಾಡಿದ ಮಾಧವರಾಯ.

ಆತ ಅನ್ನ ಹೇಳಿದ ಬಳಿಕ, ಬೇರೀಸೂ ಮಾತಾಡಲು ತೋಚದಿ,  
ಜಂದ್ರಯ್ಯ—

‘ಆಯಿತು—ನಿಮಿತ್ತವು, ಇವತ್ತೆಲ್ಲ, ಯಾವತ್ತೇ ಇದರಿಂದ, ಈ ಹಾಸು  
ಜಂದ್ರಯ್ಯನಿಂದ ಇದೆಲ್ಲ ಆಯಿತು ಅಂತ ನಿರಾಗಲೀ, ಅನ್ನನವರಾಗಲೀ  
ನೊಂದುಕೊಂಡು ನನಗೆ ಶಾಪ ಹಾಕಿದ್ದರಿ ಸರಿ.’

—ಎಂದು ಹೇಳಿ, ಆ ಮಾತಿನ ಮೂಲಕ, ತನ್ನ ನೆತ್ತಿಯ ಮೇಲಿದ್ದ  
ಭಾರವನ್ನು ಇಳಿಹಿಕೊಂಡೆಂತೆ, ಜಂದ್ರಯ್ಯ ಮತ್ತೆ ಪಟ್ಟಣದತ್ತ ಪ್ರಯಾಣ  
ಬೇಕಿಸಿದ.

ಆದರೆ ಈ ಬಾರಿ, ಆವನ ಮನಸ್ಸು, ಮೊದಲ ಬಾರಿ ಪ್ರಯಾಣ  
ಹೊರಬಾಗಿನಷ್ಟು ಗೆಲುವಾಗಿರಲಿಲ್ಲ; ಇಬ್ಬಗೆಯ ದುಗುಡ ಅವನನ್ನು  
ಕಾಡುತ್ತಿತ್ತು. ಒಂದು—ಉನ್ನಾಯವಾಗಿ ಎರಡು ದಿನದ ಖಿಂಗೆ ಇಂಥ  
ಒಳ್ಳೆಯ ಒಡವೆಗಳನ್ನು ಮಾರಬೇಕೆಲ್ಲ ನಿಂಬುದು. ಮಾಧವರಾಯ ಇಂತು  
ತನ್ನ ಹೆಂಡತಿಯ ಒಡವೆಗಳಲ್ಲ ಎಂದು ಹೇಳಿದ್ದರೂ, ಜಂದ್ರಯ್ಯನಿಗೆ ಆ  
ಮಾತು ನಂಬಿಕೆಯಾಗಿರಲಿಲ್ಲ. ತನ್ನ ಬಳ ಅನ್ನ ಫಗದಿಲ್ಲ ಎಂದು ಹೇಳೇ  
ಬಿಂಕವನ್ನು ಕಳಿದುಕೊಳ್ಳಲಾಗದ ಸಂಕಟಕ್ಕೆ ಮಾಧವರಾಯ ಸುಟ್ಟು ಹೇಳಿ  
ದ್ದಾನೆ ಎಂದೇ ಜಂದ್ರಯ್ಯ ಉಹಿಸಿದ್ದ. ಆ ಉಹಿ ಜಂದ್ರಯ್ಯನ ಕರುಳನ್ನು  
ಇರಿಯುತ್ತಿತ್ತು.

ಜಂದ್ರಯ್ಯ ಮೊದಲಬಾರಿಗೆ ಮಾಧವರಾಯನೊಂದಿಗೆ ಚಡುರಂಗ  
ಧಾರ್ಪವಾಡಲು ಬಂದಾಗಲೇ, ಮಾಧವರಾಯನ ಹೆಂಡತಿ ತಂಕರಮ್ಮನನ್ನು  
ಸೋಡಿದ್ದ. ಆಗಲೇ ಮಾಧವರಾಯನ ಮನಿ, ಮನೆಯಂತಿರದೆ ಭತ್ತದಂತ  
ನಡೆಯುತ್ತಿರುವುದೂ ಆವನ ಕಣ್ಣಿಗೆ ಬಿದ್ದಿತ್ತು. ಗಂಡ ಇನ್ನು ದುಂಡಿ  
ವೆಚ್ಚ ಮಾಡಿದರೂ, ಹೊತ್ತಲಿದ ಹೊತ್ತಿನಲ್ಲಿ ತಕ್ಕಾರು ಜನರನ್ನು ಉಟ್ಟಿಸ್ತ್ತು

ಎಬ್ಬಿ ಸಿದ್ದರೂ, ಹಾಗೂರು ಮುಕ್ಕರು ದಿನ ತೆಗಲು ಇರುವು ಹೆಂಡತಿಯೆ ಮುಖಿ ಪನ್ನೀ ನೋಡಿದೆ, ಇದುಂಗ ಆಡುತ್ತಾ ಕುಳಿತ್ತರೂ, ಇನ್ನೂ ಚಿಕ್ಕ ಪ್ರಾಯದ ಕೇಕೆಪನ್ನು, ಒಮ್ಮೊಂದರೂ ಮುಖಿ, ಗಂಟುಹಾಕದೆ, ಕಣ್ಣ ನ್ನಿಂದ ಬೇಸರಪನ್ನು ಸುಳಿಸದೆ, ಸಗುಷಗುತ್ತ ಮಾತನಾಡಿಸಿ, ವಿಶ್ವಾಸದಿಂದ ಉಟಿಕ್ಕೆಡುತ್ತಿದ್ದ ನ್ನು ನೋಡಿದ್ದ ಜಂದ್ರಯ್ಯನಿಗೆ ಶಕೆಯ ಬಗ್ಗೆ ಅವಾರ ವಿಶ್ವಾಸ ಮಾಡಿತ್ತು. ಆಕೆಯ ಒಳ್ಳೆಯತನದ ಪ್ರಾಣಿದಿಂದಲೇ ಮಾಧವ ರಾಯನ ಮನೆಯಲ್ಲಿ ಲಷ್ಟು ತಾಂದವನಾಡುತ್ತಿದ್ದಾಗೆ ಎಂದು ಸಂಭಿದ್ದು. ಎಂತಲೇ ಈಗ ಆಕೆಯ ಒಡವೆಗಳನ್ನು ಮಾರಬೇಕಲ್ಲಾ ಎಂಬುದು ಜಂದ್ರಯ್ಯನ ಹೈದರಿಪನ್ನು ಸಬಳಿದಂತೆ ಇರಿಂತುತ್ತಿತ್ತು.

ಅವನೆ ದುಗುಡಕ್ಕೆ ಇದು ಒಂದು ಕಾರ್ಯಾವಾದರೆ, ಇನ್ನೊಂದು—

ಮಾಧವರಾಯ ಹೇಳಿದಹಾಗೆ, ಯಾರಿಗೂ ನಿನ್ನಾ ಸುಳಿವು ಕೊಡದೆ ಇಂಥಾ ಭಾರಿ ಒಡವೆಗಳನ್ನು ಹೇಗೆ ಮಾರುವುದು ಎಂಬುದು.

ಜಂದ್ರಯ್ಯ ಒಂದೆರಡು ಬಾರಿ ಶ್ರೀರಂಗಕೆಷ್ಟಿಣಕ್ಕೆ ಒಂದು ಹೊಗಿದ್ದರೂ, ಅನನಿಗೆ ಪಟ್ಟಣದ ಪಜ್ಜ ಪದಿ ವ್ಯಾಪಾರಿಗಳು ಯಾರದೂ ಪರಿಚಯ ವಿರಲಿಲ್ಲ. ಅಪರಿಚಿತರಾದ ವರ್ತಕರ ಬಳಿ ಹೊಗಿ, ಯೆಸರು ದಿತೆ ತಿಳಿಸದೆ ಇದನ್ನು ಕೊಳ್ಳಿ ಎಂದು ಕೇಳುವುದು ಹೇಗೆ? ಕೇಳಿದರೂ ಅವರು ನನ್ನುಲ್ಲಿ ಅನುಕೂಲವಟ್ಟಿ ಕೊತ್ತಾಲ ಜಾವಡಿಗೆ ಸುಳಿ ಕೊಸಿದರೆ ಏನು ಗತಿ? ಹಾಗೂ ಯಾರಾದರೂ ಸಂಭಿಕೊಂಡರೂ, ಪಜ್ಜ ವ್ಯಾಪಾರದ ಗಂಧವೂ ಇಲ್ಲದ ನನಗೆ ಅವರು ಹೋಸ ಮಾಡಿದರೆ—?

ಈ ಚಿಂತೆಯನ್ನು ನಿವಾರಿಸಲು ಜಂದ್ರಯ್ಯನಿಗೆ ಹೊಳಿದ ಪೂರ್ವಲ್ಲಾರಿ— ಶಾಮಾಯ್ಯಂಗಾಯರಿಗೆ ಇದ್ದ ವಿವರ ತಿಳಿಸಿ, ಅವರ ಮೂಲಕ ಒಡವೆಗಳ ವ್ಯಾಪಾರ ಮಾಡಿಸಿದರಾಯಿತ್ತು ಎಂಬುದು.

ಆದರೆ ಕೊಂಜ ಉಲ್ಲೊಜನೆ ಮಾಡಿದ ಬಳಿಕ, ರಾಮಾಯ್ಯಂತೆ. ಏರಿಗೆ ಈ ವಿವರ ಹೇಳಿದರೆ, ಅವರಿಗೆ ಮಾಧವರಾಯನ ಬಗ್ಗೆ ತಾತ್ತ್ವರಭಾವನೆ ಮೂಡಬಹುದು ಎನಿಸಿ, ಆ ದಾರಿ ಸರಿಯಾಗಿವೆನಿಸಿ ಕೊಂಡಿ—

‘ನಾಗರತ್ನಿ ಮೂಲಕ ಈ ವ್ಯಾಪಾರ ಮಾಡಬೇಕು. ಹೇತ್ತೆಯಾದ ಅವಳಿಗೆ ದೊಡ್ಡ ವರ್ತಕರ ಪರಿಚಯವಿರುತ್ತೇ. ಅವಳು ಮಾರಾಟ ಮಾಡಿದರೆ ಯಾರಿಗೂ ಅನುಮಾನ ಬರುವುದಿಲ್ಲ. ಅಷ್ಟೂ ಇನ್ನೂ ಎಂಜಲು

ಹಾಕಿದರೆ ಅವಳೂ ಯಾರೆ ಮುಂದೂ ಬಾಯಿ ಬಿಡುಪುದಿಲ್ಲ. ಈ ದಾರಿಯೇ ಸರಿ”—ಎಂದು ತೀರ್ಮಾನನ್ಹಕ್ಕೆ ಬಂದ.

ಆ.ಬಗೆ ಯೋಚನೆ ಮಾಡಿದಷ್ಟೂ ಅದೇ ಅತ್ಯಂತ ಸೂಕ್ತ ಮಾರ್ಗ ವೆಂದು ಮನಸ್ಸಿಗೆ ಖಚಿತವಾಗಿ, ಶ್ರೀರಂಗಪಟ್ಟಣವನ್ನು ತಲುಪಿದೆ ಚಂದ್ರಯ್ಯ, ಶ್ರೀಮತ್ಯಂಗಾಯ್ರರನ್ನು ಕಾಣಲು ಹೋಗಬೇ, ಕೋಟಿ ಯೋಳಗೇ ಪ್ರವೇಶ ಮಾಡಬೇ, ನೇರವಾಗಿ ಪರ್ವತ ಗಂಭಾಂಗ ಹೋಗಿ ನಾಗರತ್ನಾಳ ಮನೆಯು ದಾರಿ ಹಿಡಿದ.

## ५

ಒಮ್ಮೆ, ಶ್ರೀಮತ್ಯಂಗಾಯ್ರದೊಂದಿಗೆ ನಾಗರತ್ನಾಳ ಮನೆಗೆ ಬಂದು ಹೋದ ಚಂದ್ರಯ್ಯನಿಗೆ, ಎರಡನೆಯ ಬಾರಿ ನಾಗರತ್ನಾಳ ಮನೆಗೆ ಪ್ರವೇಶ ದೋರಿಯುವುದು ಏನೂ ಕಷ್ಟವಾಗಲಿಲ್ಲ.

ಯಾರಿಗೂ ಹೇಳಬೇಕೆಂದು ಹೇಳಬೇಕೆಂದು ಪ್ರವೇಶಿಸಿ, ಬಂದವರು ಕುಳತುಕೊಳ್ಳಲೇಂದೇ ಹಾಕಿದ ರತ್ನ ಗಂಬಳಿಯ ಮೇಲೆ ಒರಗುದಿಂಬಿಗೆ ಮೈ ಒರಗಿಸಿ ಕುಳತುಕೊಂಡು....

“ಯಾರು ಬೇಕಾಗಿಲ್ಲೋ ?”

—ಎಂದು ಕೇಳಿದ ಹೇಳಬರದಲ್ಲಿದ್ದ ಮುದುಕಿಗೆ—

‘ನಾಗರತ್ನಾನ ನೋಡಬೇಕಾಗಿತ್ತು. ನಾಗರವಲ್ಲಿಯಿಂದ ಚಂದ್ರಯ್ಯ ಬಂದಿದಾನೇಂತ ಹೇಳಿ’

—ಎಂದು ಹೇಳಿ ಕೆಳುಹಿಸಿದೆ.

ಆ ಸುದ್ದಿಯನ್ನು ಕೇಳುತ್ತಿದ್ದಾಹಾಗೇ ನಾಗರತ್ನಾ ಹೇಳಬೇಕ್ಕೆ ಬಂದು ಚಂದ್ರಯ್ಯನಿಗೆ ಕ್ಕೆ ಮಾಗಿದು—

‘ಉರಿಗೆ ಯಾವಾಗ ಬಂದಿರ ಆಣ್ಣಾ ?’

—ಎಂದು ಕುಶಲಪ್ರತ್ಯೇ ಮಾಡಿದಳು.

‘ಇವತ್ತೇ... ಈಗಲೇ ಇಲ್ಲಿಗೆ ಬಂದುದ್ದು’

‘ಮತ್ತಿ.....ಯಜಮಾನರು...?’

‘ ಉಹೂ....ನಾನಿನ್ನೂ ಅವರನ್ನು ಸೋಡಲಕ್ಕೆ ಹೋಗಿಲ್ಲ. ನಿಷ್ಟು ಹತ್ತಿರ ಮಾತು ಮುಗಿಸಿಕೊಂಡು ಅವರನ್ನು ಸೋಡಲಿಕ್ಕೆ ಹೋಗ್ತಿನಿ’

‘ಹೋಡ ಕೆಲಸ ಏನು ಹಣ್ಣೀ ಕಾಯೋ ? ’

“ ಹಣ್ಣೀ ಇ....”

“ ಹಂಗಿದ್ದೆ ಮಾತು ಮುಗಿಸೋಂಕೆ ಯಜಮಾನರು ಎದುರಿಗೇ ಇದ್ದರೆ. ಒಳ್ಳೆಯದಲ್ಲಾ—ಇಲ್ಲಿವರೆಗೂ ಸಿನ್ನನ್ನು ಕೆರೆದುಕೊಂಡು ಬಂಡೋರು ಅವರು ನನಗೂ ಅನ್ನ ಕೊಟ್ಟು ಸಾಕೋ ಧಣ ಅವರು. ಅವರು ನನ್ನ ಬಿಟ್ಟು ಮಾತು ಮುಗಿಸಿದರು ಅಂತೆ ಬೀಜಾರು ಮಾಡಿಕೊಂಡೇ....”

“ ಅವರನ್ನು ಬಿಟ್ಟು ನಿನ್ನೊಬ್ಬಳಿ ಹತ್ತಿರವೇ ಮಾತು ಮುಗಿಸಬೇಕೊಂತೆ ನನಗೂ ಇಷ್ಟವಿಲ್ಲ. ಆ ಮಾತೆಲ್ಲಾ ಅವರೆ ಎದುರಿಗೇ ಮುಗಿಸೋಣ.....”

“ ಮತ್ತೆ....”

“ ಈಗ ನಿನ್ನ ಹತ್ತಿರ ಗುಟ್ಟಾಗಿ ಕೆಲವು ಮಾತಾಡೋದಿತ್ತು. ಅದಕ್ಕೆ ಹೊದಲು ಸಿನ್ನನ್ನು ಸೋಡಿ ಮಾತಾಡಿದ ನೇರೆಲೇ ಅಯ್ಯಂಗಾರ್ ಸಾವುವಿಗಳ ಹತ್ತಿರ ಹೋಗೋಣ ಅಂತೆ ಬಂದೆ....”

“ ಹಾಗೋ. ಅಂಥಗುಟ್ಟು ಮಾತು ಏನು ಅಣ್ಣಾ ? ”

“ ಶದೇನೊಂತೆ ಹೇಳ್ತಿನಿ. ಅದಕ್ಕೆ ಹೊದಲು ಸೀನು ನನಗೆ ಒಂದು ಮಾತು ಕೊಡಬೇಕು. ”

“ ಏನು ? ”

“ ನಾನು ಹೇಳೋಮಾತಃ ನಿನಗೆ ಒಟ್ಟಿಗೆಯಾದರೆ ಸರಿ. ಇಲ್ಲದ ಹೋಡರೂ ನಾನು ನಿನ್ನ ಮುಂದೆ ಹೇಳೋ ವಿಷಯಾನ ಯಾರ ಮುಂದೂ ಬಾಯಿ ಬಿಡೆಲ್ಲಾ ಅಂತ ಸೀನು ನನಗೆ ಮಾತು ಕೊಡಬೇಕು. ”

“ ಅಂಥ ಗುಟ್ಟೀ ? ”

“ ಹೂ. ”

“ ಹಂಗಿದ್ದೆ ಅಯ್ಯು—ಹೇಳಿ. ಸೀನು ಹೇಳಿದ ಕೆಲಸ ನನ್ನ ಕೃಷಿಯಂದ ಆದ್ದೆ ಮಾಡ್ತಿನಿ. ಇಲ್ಲಾಂದ್ರೆ ಇಲ್ಲ. ಆದ್ದೆ ತೆಲ್ಪಿ ಆಗ್ನಿ ಬಿಡ್ಲಿ, ಸೀವು ಹೇಳಿದ ಮಾತನ್ನ ಮಾತ್ರ ಚಾಮುಂಡೇಶ್ವರ ಅವು ಸವರ ವಾದ ಶಾಸ್ತ್ರಯಾಗೂ ಯಾರ ಮುಂದೂ ಬಾಯಿ ಬಿಡೋದಿಲ್ಲ. ”

— ಎಂದು ಸ್ವಪ್ನಾಳಿ ಮಾಡಿ ಹೇಳಿದಳು ನಾಗರತ್ನ.

“ ನೀನು ಅಷ್ಟು ಹೇಳಿದ ಹೇಳಿ ಸರಿ...”

— ಎಂದು, ಆ ಮಾತನ್ನು ಹತ್ತು ಜನ ಬಂದು ಹೋಗಬಹುದಾದ ಹೆಚ್ಚಾರದಲ್ಲಿ ಆಡಲು ಹಿಂಜರಿದು ಸುತ್ತು ಮುತ್ತು ಲೂ ನೋಡಿದ ಚಂದ್ರಯ್ಯ.

ಅವನ ಸೋಟಿದಿಂದಲೇ, ಅವನ ಸಂಕೋಚ ಏನೆಂಬುದನ್ನು ಅಥವಾ ಮಾಡಿಕೊಂಡ ಇಂಗಿತ್ತಳ್ಳಿ ಖಾದ ನಾಗರತ್ನ.—

“ ಗುಟ್ಟಿನ ಮಾತಾದ್ದೀ ಇಲ್ಲಿ ಆಡೋರು ಸರಿಯಲ್ಲ. ಒಳಕ್ಕೆ ಬಸ್ಸಿ, ನನ್ನ ಕೋನೇಶೇ ಮಾತಾಡೋರಿ. ”

— ಎಂದು ಹೇಳಿ, ಬಳಿಕ ಏನೋ ಯೋಚಿಸಿ—

“ ಅಂದ ಹಾಗೆ ಖಾರಿಗೆ ಬಂದೋರು ಸೆಟ್ಟಿಗೆ ಇಲ್ಲಿಗೇ ಬಂದೆ ಅಂದುಲ್ಲ.... ಬೆಳ್ಗೆ ತಿಂಡಿ ಎಲ್ಲಾ ರಾ ಅಯ್ಯಾ ? ”

— ಎಂದು

“ ಉಹೂ. ಏನೂ ಇಲ್ಲ. ಇನ್ನೂ ಮುಖಾ ಕೂಡಾ ತೊಳಿದಿಲ್ಲ.”

“ ಹಾಗಿದ್ದೆ ಬಜ್ಜು ಲುಮನೆಗೆ ಹೋಗಿ ಮುಖ ತೊಳಿದು ಬಸ್ಸಿ.... ನಾನೂ ಒಳಗೇನಾರ ಫಲಾರ ಇದಿಯೇನೋ ನೋಡಿಲ್ಲಿ. ಈ ಮನೆ ತಿಂಡಿ ತಿನ್ನೊಕೆ ಅಬ್ಜುಂತರ ಏನೂ ಇಲ್ಲತಾನೇ ಅಣ್ಣಾ.... ”

“ ಇಲ್ಲ, ಇಲ್ಲ.... ಅಯ್ಯಂಗಾರ್ ಸಾಮಾನಿಗಳ ಕಾಲಿಟ್ಟಿ ಮೇಲೆ ಈ ಮನೆ ವನಿತ್ರವಾಗಿ ಧೂಗಿದೆ. ಅವರೇ ಉಂಡು ತಿನ್ನೊ ಮನೆಲಿ ಉಣಿಕ್ಕೊ ಇಕೆ ನನಗೇನು ಸಂಕೋಚ.... ”

— ಎಂದು ನಾಗುತ್ತಾ ಹೇಳಿದ ಚಂದ್ರಯ್ಯ.

ಅವನ ಮಾತನ್ನು ಕೇಳಿ ನಾಗರತ್ನ ಕೂ ಮುಸಿನಗೆ ಸಗ್ಗಾತ್ತಾ—

“ ಈ ಮನೇಲಿರೋದೆಲ್ಲಾ ಸಾಮಾನಿಗಳ ಪ್ರಸಾದಾನೇ. ”

— ಎಂದು ಹೇಳಿ ಮುದುಕಿಯನ್ನು ಜೊಡಿಮಾಡಿ ಬಂದ್ರಯ್ಯನನ್ನು ಬಜ್ಜು ಲುಮನೆಗೆ ಮುಖ ತೊಳಿದು ಬರಲುಕ್ಕಾಗಿ, ಶಾನೇ ಅಡಗಿಂದ ಮನೆಗೆ ಹೋಗಿ ತಮಗೆ ಬೆಳ್ಗಿನ ಉಪಾಹಾರಕ್ಕೆ ಮಾಡಿದ ತಿಂಡಿಯನ್ನು ತಂಡಿಟ್ಟುಕೊಂಡು ಚಂದ್ರಯ್ಯ ಬರುವುದನ್ನೆ, ತನ್ನ ಕೋಣೆಯಲ್ಲಿ ಕುಂತ್ತು ಕಾರ್ಯಕ್ರಮಗಿಡಳು.

ಮುತ್ತಿ ಪಕ್ಕಾರ್ಥನವನ್ನು ವೆ. - ಗ್ರಂಡಿಂದ ಇಂದ್ರಯ್ಯ, ಉಪಾಧ್ಯಾತ್ರ ವನ್ನು ಮುಗಿಸಿ—

“ ನಾನು ಹೇಳಿಂದು ಏಂದು ದೊಡ್ಡ ಗುಟ್ಟಿನ ಮಾತ್ರ—ನೆನ್ನಿರಲಿ ”  
— ಎಂದು ಮಾತಿಗೆ ಹೀರಿಕೆ ಕಾಕಿದೆ.

“ ನಾನಾಗೇ ಹೇಳಲಿಲ್ಲ. ನೆನಿಗಿಂಡು ಒಂದೇ ನಾಲಿಗೆ ಮಾತ್ರ  
ಕೂಟ್ಟು ಕುತ್ತಿಗೆ ಕೊಯ್ಯೇಂದು ನಮ್ಮ ಕುಲಕ್ಕೇ ಬಂದಿಲ್ಲ. ಅದ್ರಲ್ಲಿ  
ಅಮ್ಮನೋರ್ ಮೇಲೆ ಆಳಿ ಮಾಡಿದ ಹೇಳಿ ಮುಗಿದೇ ಹೋಯ್ಯೆ. ನಾಲಿಗೆ  
ಹೀಳಿಸಿ ಉಪ್ಪು ತುಂಬಿದರೂ ನನ್ನ ಬಾಯಿಂದ ಸುದ್ದಿ ಹೊರಡೊಲ್ಲ. ”

“ ರಾಮಯ್ಯಂಗಾರಿಗೂ ಈ ವಿವಯ ತಿಳಿಕೂಡದು. ”

“ ನಿನು ಹೇಳಿಂದು ಅವರಿಗೆ ದ್ವಾರಾ ಒಗೆಯೋ ಮಾತ್ರಲ್ಲ ತಾನೇ? ”  
— ಚುರುಕಾಗಿ ಹೇಳಿದಳು ನಾಗರತ್ನ.

“ ಶಿವನಾನೆಗೂ ಅಲ್ಲ. ”

“ ಹಾಗಿದೆ ಸರಿ. ಅದೇನು ಹೇಳಿ? ”

“ ಹೋದರೆ ಸಾವಿಲ್ಲಿಗೆ ಬಂದಾಗ ಆದ ಮಾತೆಲ್ಲ ನಿನಗೇ  
ಗೊತ್ತಿಲ್ಲ. ನಾನು ಹೋಗಿ ನಮ್ಮ ಧಣಿಗಳಿಗೆ ಇಲ್ಲಿ ನಡೆದದ್ದೆಲ್ಲಾ ಹೇಳಿದೆ.  
ನನ್ನ ಹಾಗೇ ಅವರಿಗೂ ಇದು ಇಪ್ಪು ಖಚಿನ ಬಾಬು ಅಂತೆ ತಿಳಿದಿರಲಿಲ್ಲ.  
ಆದ್ದು ಒಂದು ಸಲ ತಲೇಲಿ ಬಂದ ಯೋಚನೆನೆನೆ, ತಲೆ ಹೋದ್ದೂ  
ಬಿಡೆಗೆರಲ್ಲ ಅವರು. ‘ಅಪ್ಪಲ್ಲ, ಇನ್ನೊಂದು ಸಾವಿರ ಬಿಜಾರದರೂ  
ಸರಿಯೆ. ಅಂದೆಕೊಂಡ ಕೆಲಸ ಅಗಲೇ ಬೇಕು.’ ಅಂದರು. ಆದ್ದೆ  
ಅವರ ಹತ್ತಿರ ಸದ್ಯಕ್ಕೆ ನಿನು ಹೇಳಿದಪ್ಪು ಸಗಿದಾಗಿರಲಿಲ್ಲ.... ”

“ ಆದೆ ಇದು ಗಡುವು ಹೇಳಿಂದ ವ್ಯವಹಾರವಲ್ಲವಲ್ಲ.... ”

ಇಂದ್ರಯ್ಯ ತನ್ನ ಮಾತನ್ನು ಮುಗಿಸುವ ಮೊದಲೇ, ಆತ ಏನು  
ಹೇಳಬಹುದೆಂದು ಉಂಟಿಸಿ, ಆ ಮಾತನ್ನೇ ಆಡದಂತೆ ಹೇಳಿದಳು  
ನಾಗರತ್ನ.

“ ಗಡವು, ಮಾತ್ರ. ಆಡೊಂಕೆ ನಮ್ಮ ಯಜಮಾನರೆನು ಬಿಕಣಾಶಿ  
ಗಳಿಂತ ಶಿಶುಕೊಂಡಾಗ್ಗೆ ನಾಗರತ್ನ. ಅವರ ಪೆಸರು ಹೇಳಿದ್ದಾರಿಗೇ  
ಅಂಥ ಬುದ್ಧಿ ಬರೊಳ್ಳಿ. ”

ನಾಗರತ್ನ ಇಂಟಿಸಿ ಹೇಳಿದ ಇಂದ್ರಯ್ಯ.

“ಹಾಗಿದೇ....”

“ಎಂಥಾ ಸಾಹುಕಾರರಾದರೂ, ಖದಾರು ಸಾವಿರ ಪರಹ ಸಗೆಯು ಗಂಟು ಯಾರು ಇಟ್ಟುಕೊಂಡಿರ್ತಾರೆ ಹೇಳು. ಅದಕ್ಕೇ ಅವರು ನನ್ನ ಕೈಲೀ ಅಪ್ಪು ಒಡವೆ ಕೊಟ್ಟಿದ್ದಾರೆ— “ಹೆಟ್ಟಿಣಿದಲ್ಲಿ ಅದನ್ನು ಮಾರಿ, ಯಾರು ಯಾರಿಗೆ ಏನೇನು ಕೊಡಬೇಕೋ ಎಲ್ಲಾ ಕೊಟ್ಟುಬಿಟ್ಟು ಉಳಿದದ್ದು ತಗೆಂದು ಬಾ ” ಅಂತ. ನನಗೆ ಪಟ್ಟಿಣಿದಲ್ಲಿ ವಜ್ರವಡಿ ವ್ಯಾಪಾರಿಗಳು ಯಾರದೂ ಪರಿಚಯವಿಲ್ಲ. ಅಲ್ಲದೆ ನನ್ನ ಯಜಮಾನರಿಗೆ ಈ ವಿಷಯ ದಲ್ಲಿ ತನ್ನ ಹೆಸರು ಹೊರಗೆ ಬೀಳಿಕೊಡು ಸುತರಾಂ ಇಷ್ಟವಿಲ್ಲ. ಅದಕ್ಕೇ ನಿನ್ನ ಹತ್ತಿರ ಬಂದೆ. ಅಪ್ಪು ಮಾಡಿಕೊಡೋದು ನಿಸ್ಮಿಂದ ಆಗುತ್ತೇಯೋ?”

“ವಿಚಾರಿಸಿ ನೋಡಿ ನೀ. ಒಡವೆಗಳನ್ನು ತಂದಿದೀರಾ ಅಣ್ಣಾ?”

“ಮಾಲಿಲ್ಲದೆ ಯಾರಾದರೂ ಮಾತಾಡ್ತಾರೆಯೇ ? ”

“ಎಲ್ಲಿ ತೋರ್ನು, ಹಂಗನೆಯೋ ನಾನು ಒಂದ್ದು ಕಣ್ಣಿರೆ ನೋಡಿ ನೀ ”

— ಖದಾರು ಸಾವಿರ ಪರಹಗಳಷ್ಟು ಬೆಲೆ ಬಾಳುವ ಒಡವೆಗಳನ್ನು ನೋಡುವ ಸ್ತ್ರೀಸಹಜವಾದ ಕುಶೂಹಲದಿಂದ ಕೇಳಿದಳು ನಾಗರತ್ನ.

ಅವಳ ಪ್ರಶ್ನೆಗೆ ಉತ್ತರವಾಗಿ ಚಂದ್ರಯ್ಯ ತನ್ನ ಬಗಲುಕೆಸಂಯ ಅಂಗಿಯಾಳಿಗೆ ಮುಚ್ಚಿಟ್ಟುಕೊಂಡಿದ್ದ ಒಡವೆಯ ಗಂಟನ್ನು ಹೊರತೆಗೆದು ಅದನ್ನು ಬಿಚ್ಚಿದ.

ಒಡವೆಯ ಗಂಟನಲ್ಲಿ ಹೆಚ್ಚು ಒಡವೆಗಳಿರಲಿಲ್ಲ—ಒಂದು ಅಂಗ್ಯ ಅಗಲದ, ವಜ್ರ, ಕೆಂಪು, ಪಚ್ಚಿ, ಮುತ್ತುಗಳಿಂದ ಕೆತ್ತಲ್ಪಟ್ಟ ಪದಕ, ಸಣ್ಣ ಗಜ್ಜಗದಪ್ಪ ದಪ್ಪನಾದ ಮೂರು ಮುತ್ತು, ಮುತ್ತುದೆಯರು ಇಟ್ಟುಕೊಳ್ಳುವ ಕುಂಕುಮದ ಜೀಂಟಿನಿಟ್ಟು ಅಗಲವಾದ ಒಂದೇ ಒಂದು ವಜ್ರದಹಳುಕೆದ್ದ ಒಂದು ಮೂಗುತಿ ಇಷ್ಟೇ ಒಡವೆಗಳೇ ಆ ಗಂಟನಲ್ಲಿದ್ದುದು. ಅನೇ ಅಲ್ಲದೆ ಹತ್ತಿಪ್ಪತ್ತು ವಜ್ರ, ಕೆಂಪು, ಪಚ್ಚಿಗಳು ಹತ್ತಿಪ್ಪತ್ತು ಹಳುಕು ಗಳಿದ್ದವು. ಗವಾಕ್ಷದಿಂದ ಇಳಿಬಿದ್ದ ಬೆಳಕಿನ ಕಿರಣದಲ್ಲಿ ಥಳಥಳಿಸಿದ ಆ ರತ್ನಗಳ ಕಾಂತಿಯಿಂದ ನಾಗರತ್ನ ಇ ಕಣ್ಣಿರೈಸಿದಂತಾಗಿ—

“ಇವು, ನಿನ್ನ ಯಜಮಾನರ ಮನೇದೇನಾ ಈ ಒಡವೆಗಳು ? ”

....ಎಂದು ಕೇಳಿದಳು, ಅಜ್ಞರಿ—ಮುಚ್ಚಿಗೆಗಳು ತುಳುಕುವ ಧ್ವನಿಯಲ್ಲಿ.

స్వే, ఇన్న యొవ లేక్కయ్య నమ్మి గుజమానరిగే. ఆమావ్సరు తోట్టు బేంజారాగి బిసారెచోన్న ఇవు. ఇదర అష్టనంథోషు సావిర ఇనే ఆవర మన్నేలి.”

—నాగరత్నాళ ద్వాష్పుయెల్లి మాధవరాయిన తూకవన్ను కోచ్చి సుప సలువాగి కోల్చిద జంద్రయ్య.

“అంథోర కై పిడియోడే ఆయెమ్మ ఎష్టు డస్తుద క్రుణ్ణ చూడిద్దు లోఎ పనో! ఎల్లాద కోవై పడచేందు బరబోకు...”

—ఎందు తెల్తెపై బయకేయు నిట్టుసిరిట్టు—

“ఆయ్య, ఇవక్కో విజారిసి, సంజేగే సిమగే పనాయ్యుంత చేక్కుసి. యావుదక్కు నువ్వగెల్లిగే చేళకళానలి?”

“సీనేల్లినూ చేచి కళిసబోడ. సీను ఇష్టు చోత్తగే భండకే కోల్చిదరె, నానేఇ ఇల్లిగే బర్తుసి.”

“ఊగందై సిమిగే రామయ్యంగార్ మనేగి యోగోల్లాస్తి?”

“ఉచ్చాయా, ఈ కెలసవెల్లా ఆద నేరీ, ఆవరస్తు చోఇగి సోడ్డుఇసి....”

“మత్తె, అట్లేపరిగే....”

“హెంగూ ఇష్టు మంర బంధదిసి. మత్తు ఒత్తు కదె బర్మాను యావాగెల్లుల్లి పనో చంగే కరిష్టప్పుచ్చ యోగి, దేంగంగి హిస్తు కూచి మాడికేందు, సీను చేఱద చోత్తగే ఇల్లిగే బర్తుసి.”

“అదిన ఒక్కేచే, చెంగే మాడి అణ్ణు, దింక తచ్చెట్టు చోత్తగే నీవిల్లిగే ఇంద్రే, అష్టుయోత్తగే నాసల్లా మాతాడిప్పుర్తుసి”

“అష్టు చోత్తగే బంద్రే, అయ్యంగారా స్వామిగలు ఇల్లిగే బందిర్చారో ఏనోలి....”

“అష్టు సుష్టులి నంగిల్లు....మ్మేలి ఊదాశాశల్లుంత సేఱ కళసుత్తేని.”

—ఎందుకు నాగరత్న.

“యాగిదే సరి, నాను బర్తుసి. ఆదే, ఒడవే న్నాపారపాల్ తసివార కెట్టిదు నోచ మాడియారు కున్నారాగిరు.”

— ಎಂದು ತಕೆಯನ್ನು ಎಚ್ಚರಿಸಿದ ಚಂದ್ರಯ್ಯ.

“ಅವಲ್ಲಾ ನಂಗಿ ಹೇಳಿಕೊಡಬೇಕೇ ಅಣ್ಣಾ....”

“ನೀನು ಮುಖಾರಾಗಿದ್ದೆ ಸರಿ. ಅಂತೆ ನಾನು ಹೇಳಿದ್ದು ಮರ್ಚಿದೆ. ಇದು ಯಾರದು ಏನು ಅಂತ ಯಾರಿಗೂ ಗೊತ್ತಾಗಬಾರದು.”

— ಎಂದು ಮತ್ತೊಂದು ನಾಗರತ್ನಳನ್ನು ಎಚ್ಚರಿಸಿ, ಬಿಡಿ ಹರಳು ಗಳನ್ನೂ, ಪದಕ, ಮೂಗುಹಿಯಲ್ಲಿದ್ದ ಜರಳುಗಳನ್ನೂ ಎಣಿಸಿ, ಲೆಕ್ಕೆ ಹಾಕಿ ಕೊಂಡು ನಾಗರತ್ನಳ ಮನೆಯಿಂದ ಹೊರಬಿದ್ದ ಚಂದ್ರಯ್ಯ.

ಚಂದ್ರಯ್ಯ ಅಲ್ಲಿಂದ ಹೋದ ಬಳಕ, ನಾಗರತ್ನ ಒಡವೆಯ ಗಂಟೆನ್ನು ಬಿಚ್ಚಿ, ಲಕ್ಷಲಕ್ಷಸುವ ಒಡನಗಳನ್ನು ಮತ್ತೊಂದು ಸೇರಿದಿದೆನು.

ಬಿಸಿಲ ಬೆಳಕಿನಲ್ಲಿ ಆ ಹರಳುಗಳು ಬಣಿ ಬಣಿ ವಾಗಿ ಉರಿದಂತೆಯೇ ಅವಳ ಮನದಲ್ಲಿಯೂ ಹೋಸ ಬಯಕೆಯೊಂದು ಹೊತ್ತಿ ಉಂಟಿತು.

ನಾಗರತ್ನಳಿಗೆ ಹೇಳಿದಂತಹೇ ಚಂದ್ರಯ್ಯ, ಅವನು ಮನೆಯಿಂದ ಹೊರಟಿವನು, ಕಾವೇರಿ ಸೇತುವೆಯನ್ನು ದಾಟಿಕೊಂಡು. ಗ್ರಹಿಣಾಸಪುರ ಅಗ್ರಹಾರದ ಮೂಲಕ ಕರ್ಮಫೋಟ್ಟಿವನ್ನು ತಲುಪಿ, ಬೆಟ್ಟು ಬುಡದಲ್ಲೇ ಲೋಕಸಾವಾನಿ ನದಿಯಲ್ಲಿ ಸ್ವಾನಸ್ಯಾದಿ, ಬೆಟ್ಟಿವನ್ನು ರಿತ್ತಿ. ವೆಂಕಟಿ ರಮಣಸ್ಯಾಮಿಗೆ ಹೆಣ್ಣು ಕಾರಿ ಮಾಡಿಸಿ, ಸ್ವವೇದ್ಯದ ಶಾಲದವರಿಗೂ ದೇವಾಲಯದಲ್ಲೇ ಹೆತ್ತು ಕೀರ್ತಿ, ಆ ಕಾಲಾದಲ್ಲಿ ಅರ್ಚಾಚರ್ಮ ಹಂಚಿದ ಪ್ರೋಂಗಲು, ದ್ವ್ಯಾದಶಕಗಳನ್ನು ತಿಂದು, ದೇವಾಲಯದ ಸ್ವಾಂಗಣದಲ್ಲಿದ್ದ ಸಂಪಿಗೆಯ ಮರದಡಿಯಲ್ಲಿ, ವೈಸ್ಮೇಲಿದ್ದ ಉತ್ತರೀಯವನ್ನೇ ರೂಪಿ ಕೊಂಡು ಮಲಗಿದ.

ಅತ್ತ ನಾಗರತ್ನ, ಚಂದ್ರಯ್ಯ ಮನೆಬಿಟ್ಟು ಹೋಗ್ಗು ಹ್ವಾ ಜಾಗೀ, ಮನೆಯ ಉಳಿಗದ ಕೆಲಸ ಮಾಡುತ್ತಿದ್ದ ಮುದುಕಯೆನ್ನು ಉತ್ತರೀ ಮರುಜಯದ ಜವಾಹಿರಿ ವಾಷಾರಷ್ಟರಾದ ನಾರಾಯಣಾಶಿಟ್ಟಿರ ಬಳಿಗೆ ಓ...ಿ, ಅವರನ್ನು ಮನೆಗೆ ಕರೆಸಿಕೊಂಡು, ಚಂದ್ರಯ್ಯ ತನ್ನ ವರಕ್ಕು ಒಮ್ಮೆಸಿದ ಒಡವೆಗಳನ್ನೂ, ಬಿಡಿ ಹರಳುಗಳನ್ನೂ ತೋರಿಸಿ—

“ ಇದಕ್ಕೆ ಬೆಳೆ ಕಟ್ಟಿಕೊಡ್ಡೀರಾ ? ”

— ಎಂದು ಕೇಳಿದ್ದರು.

ಶಿಶ್ಯರು ಆ ಉದ್ದೇಶ ಸ್ವಾ ವರಿಕ್ಕೆ ಮಾಡ ಸೋಡಿ—

“ ಇನಲ್ಲಿಯ ಒದವಗಳು ನಾಗರತ್ತು ? ಅರವನೇಲಿ ಯಾರದ್ದೇ ಸ್ವೀಕ ಮಾಡಿರೋ ಯಾಗಿದೆಯಲ್ಲಾ..... ”

— ಎಂದು ಕೇಳಿದ್ದರು.

“ ಏಕೆ ? ಅದ್ವೈತೇ ಯಾಗೆ ಕೇಳ್ತೀರಂ ? ”

“ ಇಂಥ ಪದಕ. ಮೂಗುತಿ ಅರಮನೇಲಿ ಅಲ್ಲವೆ ಬೇರೆ ಕಡು ಇರೋಕೆ ಸಾಧ್ಯವೇ ? ಇಸ್ತು ಇಲ್ಲ ಅರಮನೇವು ಇರಬೇಕು, ಇಲ್ಲ ಯಾವುದೋ ದೇವ ಸಾಧ್ಯನಿಂದಿರಬೇಕು. ಆ ಎಂದು ಸ್ಥಾಭಿಷ್ಪ್ರ ಬೇರೆ ಕಡೇಲ್ಲ ಇರೋ ಅಂಥ ಒಡವೆಗಳಲ್ಲ ಇವು. ಯಾವಸಾಧಾನದ ಸ್ವತ್ತು ಇನ್ನು ಮನೇವರಿಗೂ ಬರೋಕೆ ಶಾಧ್ಯವಿಲ್ಲ. ತದಕ್ಕೂ ಉರಮನೆಯವು ಇರಬಹುದು ಅಂತ ಉಂಟಿಸಿ ಕೇಳಿದೆ.”

“ ಆಯ್ತು—ಅಲ್ಲಿದೇ ಅಂದುಕೊಳ್ಳಿ.”

“ ಕಾಗಾರ್ಯ ಸ್ವಿನ್ಯಾ ಮಾರ್ಗ ಸೀಲಾಸಾಸ್ರೀದು ಗೆಳ್ಳಿ ತುಳಜ ಅಯ್ಯೇನು ರಿಂದು ಗ್ರಾಹಿಸಿ ಆ ವಿಷಯ ಗೊತ್ತೇ ಆಗಲಿಬ್ಬಿ.”

“ ಅದೆಲ್ಲಾ ಅನೇಕೆ ಹೇಳ್ತೀರಿ.... ಈಗ ಇದರ ಬೀರೆ ಎಷಟ್ಟಿಗಬಹುದು ಮಂತ ಹೇಳಿ.”

“ ಅಂದ್ದೇ ಇವನ್ನು ಮಾರ್ಪಿಂದ ಮೂರುಕ್ಕಿಡಿ ಮಾ ? ”

“ ಮಾರಿವೆ ಎಷ್ಟು ಸಿಗಿಸುವುದು ಸುಂದರಂ ಹೇಳಿ. ಈ ವಿಷಯ ದಲ್ಲಿ ಮಾತ್ರ ಸಿನ್ಹಾ ರೇಖಿನ ವಿಷ್ಯ ಬಾಷಪಿ. ಏರಿಕಬೆಂಡಿ.”

“ ಬಿಡ ವರೆಗೆ ? ನಿನ್ನ ರಾಗಿರಿ— ಈ ಪದಕದ ಬೀಲೆ ಕಣವು ನಿಂತು ಮುಂದು. — ನಾಲ್ಕು ಸಾವಿನ ನರಹ ಇಗುತ್ತೇ.”

“ ಮೂಗುತಿಗೆ ? ”

“ ಅದಕ್ಕೆ ಹೇಳಿ ಕಟ್ಟಿದ ಯೋಗ್ಯತೆ ನಾಗಿಬ್ಬ. ಅದರಲ್ಲಿಯೋ ಮುತ್ತು ಗಳಿಗೆ ಇನ್ನ, ಬೀಲಿ ಕೊಟ್ಟಿದೂ ಕೊಡುಹಿಡು— ಅದು ಕೊಳ್ಳೋರ ಯಾವು. ಈ ಬಣ್ಣ, ಈ ಗಾತ್ರ ಇರೋ ಮುತ್ತುಗಳು ಕೊಳ್ಳೋಕೆ ಸಿಗೊಂದಿರಲಿ. ಹೀಗೆ ಇರೋಕೆ ನಿಗೊಂಡೂ ಪೂರ್ವಾಷಸ್ಯದ ಪುಣ್ಯ. “ದರಿಂದ ಅಗರ ಬೀಲೆ

ಕಟ್ಟೊಡು ನನ್ನೀಂದ ಆಗದ ಮಾತು. ಅವು ನೀನು ಬೇಕೊಂದೇ ಪಟ್ಟಣ  
ತೆಟ್ಟರ ಹತ್ತಿರ ತಗೊಂಡು ಹೋಗಿ ಬೆಲೆ ಕಟ್ಟಿಸಿಕೊಂಡು ಬರ್ತೀನಿ.”

“ಅದೇನೂ ಬೇಡ, ಬಿಡ. ಹೋಗಲಿ— ಈ ಬಿಡಿ ಹರಳುಗಳ ಬೆಲೆ  
ಎಷ್ಟುಗಳಹುದು?”

“ನ್ಯಾಯವಾದ ಬೆಲೆ ಮೂರು ಸಾವಿರ. ಕೊಡೊರಿಗೆ ಬಹಳ ಆತುರ  
ಇದ್ದರೆ ಎರಡು ಸಾವಿರ.”

“ಹಾಗಿದ್ದರೆ ನೀವು ನನಗಾಗಿ ಒಂದು ಕೆಲವ ಮಾಡಬೇಕಳ್ಳ....”

“ಹನು?”

“ಈ ಒಡವೆಗಳು ನನುಗೆ ಬಹಳ ಬೇಕಾದ ಅರಧಿನವರು ಒಬ್ಬರದು.  
ಅವರಿಗೇ ಬಹಳ ಜರೂರಿಯಾಗಿ ಆರುಸಾವಿರ ವರಹ ಬೇಕಾಗಿದೆ. ಅದಕ್ಕೆ  
ಇದನ್ನು ನನ್ನ ಕೈಗೆ ಕೊಟ್ಟಿದ್ದಾರೆ. ಮೂಗುತೀನ ಅವರಿಗೇ ಹಿಂದಕ್ಕೆ  
ಕೊಟ್ಟಿಬಿಡ್ತೀನಿ. ಉಳಿದಂದ್ದನ್ನು ತಗೊಂಡು, ನೀನೇ ಆರುಸಾವಿರ  
ಕೊಡ್ತೀರಾ?”

—ಎಂದು ಕೇಳಿದಳು ನಾಗರತ್ನ.

“ಅರಷಿನವರೇ, ಯಾರು?”

“ಯಾರೂತ ಹೇಳೋ ಹಾಗಿದ್ದೆ ನನ್ನ ಕೈಲಿ ಯಾಕೆ ಮಾರಿಸ್ತು  
ಇದು, ಈ ವ್ಯವಹಾರ ಯಾರಿಗೂ ತಿಳಿಬಾದೊಂತ ನನಗೆ ಹೇಳಿದರಾ.  
ಅವರಿಗೂ, ನನುಗೂ ತಲೆತಲಾಂತರದ ವಿಶ್ವಾಸ. ಅದಕ್ಕೆ ಕಟ್ಟಬಿಡ್ಡ  
ಆಗಲಿ ಅಂದೆ. ನೀವೂ ನನಗೆ ಅಷ್ಟೇ ಬೇಕಾದವರು. ನೀನೇ ಇದನ್ನು  
ಕೊಂಡರಿ, ನನಗೂ ದೊಡ್ಡ ಉಪಕಾರ ಮಾಡಿದ ಹಾಗಾಗುತ್ತೀ.”

“ಅರುಸಾವಿರ ವರಹ ಅಂದರೆ ಭಾಳೆ ದೊಡ್ಡ ರೆಣ್ಣ. ಆದು  
ಯಾವಾಗ ಬೇಕು?”

“ಇವತ್ತು ಸಂಚೇ ಒಳಗೆ ಬೇಕು?”

“ಅಷ್ಟು ಅತುರಾನೇ?”

“ನೀಲಾಗೆ ಗೆಜ್ಜೆ ಪೂಜೆ ಶಾಸ್ತ್ರ ಎಷ್ಟು ಬೇಗ ಮುಗಿದು ತೋಡಿ,  
ಅಷ್ಟು ನಿಮಗೂ ಒಳ್ಳೇದಲ್ಲೇ....”

“ನಿಜ.”

“ಹಾಗಿದ್ದರೆ ಈ ಕೆಲವ ಮಾಡಿಕೊಡಿ.”

“ನನ್ನ ಹೆತ್ತಿರವು ಅಪ್ಪು ಹೆಣ ಇಲ್ಲ ಎರಡು ಮೂರು ಕೆಡ ಜೋಡಿಸಬೇಕು. ಹೇಗೋ—ನಿನಗೋಽಸ್ಯರ ಏನು ಕೆಷ್ಟುನಾಡೂ, ಅನುಭವಿಸುತ್ತೇನೆ. ಅದ್ದೆ ಸಮಯದಲ್ಲಿ ನನ್ನ ಮಾತ್ರ ಮರಿಬೇಡ.”

“ಹಾಗೆ ಮರಿಯೋ ಹಾಗಿಸ್ತೇ ಸಿಹಿಗೇ ಯಾಕೆ ಹೇಳಿ ಕಳಸ್ತೀ ಇದ್ದೇ....”

“ಹಾಗಿದೆ ಸರ. ನಂಬಿಕೆ ಮಾತ್ರ ಕೆಡಿಸಿಕೊಂಡಿದೆ. ಮಧ್ಯಾಹ್ನದ ಗುಂಡು ಹೊದೆಯೋ ಹೊತ್ತಿಗೇ ಹೆಣ ನಿನಗೆ ತಲುಪಿಸುತ್ತೇನೆ.”

—ಎಂದು ಹೇಳಿ, ನಾಗರತ್ನ ಕೆಟ್ಟಿ ಪದಕ, ಖಿಡಿ ಹರಳುಗಳನ್ನು ತೆಗೆದುಕೊಂಡು ತೆಟ್ಟಿರು ಅವಳ ಮನೆಯನ್ನು ಬಿಟ್ಟಿರು.

ತೆಣಿಯ ಅಲ್ಲಿಂದ ಹೊಗುತ್ತಿದ್ದ ಹಾಗೇ ಮೂಗುತ್ತಿ ನಾಗರತ್ನ ಹೆಲಾರಿಯೋ ಸೇರಿ, ಚಂದ್ರಯ್ಯ—

‘ಸ್ನೇ, ಇನೇ? ಇವು ಯಾವ ಲೆಕ್ಕ ನಮ್ಮ ಯಜಮಾನರಿಗೆ ಅಮೃತವರು ತೊಟ್ಟು ಬೇಜಾರಾಗಿ ಬಿಸಾಕಿಯೋವು ಇವು. ಇದರ ಅಷ್ಟ ನಂಧೋನ್ವ ಸಾವರ ಇವೇ ಅವರ ಮನೇಲಿ’

—ಎಂದ ಮಾತು ಅವಳ ಮಿದುಳನಲ್ಲಿ ನೂರಾರು ಭೂಮ್ಯ ಸ್ವಾಮ್ಯ ಸಾಂಘರ್ಷನ್ನು ಸಿದ್ಧಿಸಿ, ಎಪ್ಪು ಹೊತ್ತಿಗೆ ಸಂಜಿಯಾದೀಕೋಂಡಿ, ಎಪ್ಪು ಹೊತ್ತಿಗೆ ಇಂದ್ರಯ್ಯ ಮಾತು ಮುಗಿಸಲು ಬಂದಾನ್ನೀ ಎಂದು ಶಾಯ ತೈಳದಿಳಿ.

ಅವಳಿಗೆ ಇಂದ್ರಯ್ಯನನ್ನು ನೋಡಲು ಎಪ್ಪು ಆತ್ಮರವಿತ್ತೋ. ಚಂದ್ರಯ್ಯನಿಗೂ ಅವಳನ್ನು ನೋಡಲು ಅಪ್ಪೋ ಆತ್ಮರವಿತ್ತು.

ಕರೀಫ್ಟ್ಪಿಡಲ್ಲಿ ನೆಂಕಪೆರಮಣಾಸ್ತಾಮಿಯ ನೇಮೆ, ಖಾಟೆ, ನಿದ್ರೆಗಳನ್ನು ಮಾಗಿದ ಇಂದ್ರಯ್ಯ, ನಾಗರತ್ನ ಹೇಳಿದ ಹಾಗೆ ದೀಪ ಹೊತ್ತಿ ಮುವ ಹೊತ್ತಿಗೆ ಸರಿಯಾಗಿ ಇವಿಂದನೆ ಬಾಗಿಲಿಲ್ಲಿ ಹಾಜರಾದ.

ತಾನು ಬಂದಾಗ, ನಾಗರತ್ನ ಸ್ವಾಗತಿಸಿದ ಉತ್ತಾಪ್ತಾಳಾ ನಗುಮೋಗದ ರೀತಿಯಿಂದಲೇ ಇಂದ್ರಯ್ಯನಿಗೆ ತನ್ನ ಕೆಲಸ ಆಗಿದೆ ಎಂಬುದು ಅರಿವಾಯಿತು. ಆದರೂ ಆ ಮಾತನ್ನು ಅವಳ ಬಾಯಿಂದಲೇ ಕೇಳುವ ಸಲುವಾಗಿ—

“ಕೆಂಸ ಏಸಾಯಿಷು ? ”

— ಎಂದು ಕೇಳಿದ.

“ ನಾನು ಕೈಯಿಟ್ಟೆ ಮೇಲೆ ಕೆಲವ ಆಗದ ಉಳಿಯೋಡುಂಟೂ ? ಅದರೂ ಭೋರ್ಮನು ಅಯಿತು—ತೆಪ್ಪಿರಸ್ತು ಒಟ್ಟಿಸಲಿಕ್ಕೆ. ರಾಮು ರಾಮು ! ಏನೀಲ್ಲಾ ಪ್ರತ್ಯೇಕೆಂಜ್ಲ್ಯಾರ್ಟ್ ; ಎನ್ನೀಲ್ಲಾ ಇಚ್ಚೆ ಮಾಡು ರೆ ಈ ಜನ—ನಾನು ವಸ್ತು ತಕೊಂಡು ಹಣ ಕೊಡೊಕೇ. ರಾಮಾರ್ವಣ, ಸುಧಾಭಾರತೆ ಎಷ್ಟ್ಲಾ ಆಗಿ ಕೊನೆಗೆ ವ್ಯಾಪಾರ ಕುದುರಿಸಿದೆ.”

— ವ್ಯಾಪಾರದಿಂದ ಅತ್ಯಂತ ದಳಿದವರಂತೆ ನಿಟ್ಟಿ ಖಿರಿಟ್ಟು, ನೇಲದರ್ಶಿ ನಾಗರತ್ನು.

“ ಹಾಗೆಲ್ಲಾ ಆಗುತ್ತೇಂತ ಸನಗೂ ಗೀರ್ಭತ್ತು—ಹೊಂಗಲ್, ಈಗ ಅದರಿಂದ ಎನ್ನು ಹುಟ್ಟಿತು, ಅದು ಹೇಳು.”

“ ನಿನ್ನ ಎನ್ನು ಬರಬಹುದ್ದಿಂತ ಇದಿ....”

“ ಕೊನೆಹಕ್ಕೆ ನಾಲ್ಕೆಯ್ದು ಸಾವಿರ ವರಹ....”

“ ನಾನು ಆರು ಸಾವಿರಕ್ಕೆ ಇತ್ಯಾಫ್ ಮಾಡಿಸಿ ಹಣ ತರಿಸಿಟ್ಟುಂದ್ದು. ನನ್ನ ನಂಬಿದ್ದಕ್ಕೆ ನಿಮಗೇನೂ ಮೋಸ ಅಗಲಿಲ್ಲವಲ್ಲ.... ಏನಕ್ಕಾ ? ”

“ ನಾನು ಅಂದುಕೊಂಡದ್ದ ಕ್ಷೀಂತಲೂ ಹೆಚ್ಚಿಗೆ ಹುಂಕ್ಕೆ ನಿನ್ನ ವ್ಯಾಪಾರ ಕುದುರಿಕಿದ್ದಕ್ಕೆ ಅನ್ನಾಯ ಆಯ್ದು ಅಂತ ನಾನ್ಯಾದ ಬಾಯಲ್ಲಿ ಹೇಳಲಿ. ನಿನ್ನಿಂದ ಭಾಳ ಉನಕಾರ ಆಯ್ದು. ಈ ಕೆಲಸ ಮಾಡಿಕೊಂಟೆ ದ್ವಿತ್ಯ ನಿನಗೇನು ಪ್ರತಿಫಲ ಕೊಡಬೇಕು ಹೇಳು ? ”

“ ರಾಮು ರಾಮ ! ನಾನೇನು ಮನಸ್ಯ ಹೊಂತ ತಿನುಕೊಂಡೊಂದ್ದು ಮರಾಂತ ತಿಳುಕೊಂಡೊ— ಎರಡು ಮಾತ್ರಾಡಿದ್ದ ಕ್ಷೀಂತಲ್ಲಾ ಕೂಲ ಕೊಡು ಅಂತ ಕೇಳಿಕೇ. ಇದೆಲ್ಲಾ ದುಡ್ಡಿಗೆ ಮಾಡೋ ಕೆಲಸಾದೇ ? ನೀವೂ ವಿಶ್ವಾಸವಾಗಿ ಇದೊಂದು ಕೆಲಸ ಮಾಡಿಕೊಡು ನಾಗರತ್ನು ಅಂದಿ. ಅದೇ ವಿಶ್ವಾಸದಲ್ಲಿ ನಾನೂ ನನ್ನ ಕ್ಷೀಂತದ್ದು ಮಾಡಿದೆ, ಆಯ್ದು. ಸನಗೆ ಇದ ಕ್ಷೀಂತಲ್ಲಾ ಪ್ರತಿಫಲ ಗಿತಿಫಲ ಬೇಡ. ನಾನು ವಿಶ್ವಾಸಕ್ಕೆ ಆರ್ಥ. ಅಂತ ನಿಮಗೆ ನಂಬಿಕೆಯಾಗಿದೆ, ನಿನ್ನ ಧಳಿಗಳ ಸುಂದರಿ ನನ್ನ ಏನರುವಲ್ಲಿ ಒಂದು ಮಾತು ಹೇಳಿ. ಅವರು ಸಂಕೋಧ ವಟ್ಟಿ, ತಗ್ಗೋ ಅಂತ ಒಂದು ಸೀರೆ, ಖಣ ಕೊಟ್ಟಿರೆ ಅದೇ ಭಾಗ್ಯಾಂತ ಉಟ್ಟಿಕೊಂತಿರೆ ; ಅಷ್ಟು.”

— ಎಂದು ನಾಗರತ್ನ, ಚಂದ್ರಯನ್ನನ ಪ್ರತಿನಿಧಿ ಮಾತ್ರ ಕೇಳಿ  
ಬೇಸರಪಾಡಂತೆ.

ಮುತ್ತಿನ ಸುಂಗುಂ. ನಾಗರತ್ನ ರೋಗಿಯಾಗಿ ಗಢಗತವಾದ  
ವಿಷಯವನ್ನು ಅರಿಸುದ ಚಂದ್ರ ಯ್ಯಾಸಿಗೆ ನಾಗರತ್ನ ಮಾತ್ರ ಕೇಳಿ. ಅವಳ  
ಬಗ್ಗೆ ಅವಾಂ ವಿಾಸ್ ಮೊಡಿ—

“ಸಿನ್ ಕೊಟೀಲಿ ನಿಸ್ಸಂಧಾ ಹೊಗನರು ಇರ್ಕಾರೀಂತ ಯೋಧಾದ್ವಾ  
ಆಹೆ—ಸುನಿ: ಈ ಮಾಡಿ ಯೇಳಿದ್ದು, ನಾನು ನಂಬಿರಲಿಲ್ಲ ನುಗೆಂತೆ,  
ನಿನ್ನಂಥವ್... ಭಾಷಣ ಅಂದುವ. ದೇವರಾಗಿಗೂ, ನಿನ್ನ ವಿವಯ ಶೈನು  
ಮಾಡಿದ ಈ ರಾಯ, ಇಲ್ಲಾ ದೇರ್ ಸಹ್ಯ ಧರಿಗಳಂದ್. ನಿನಗೆ ತಕ್ಷಾಲುಧ್ರು  
ಗೊರೆ ಕೊರೆ ನ್ನೀನು. ಅವರಿಗೆ ನಿನ್ನ ಖಾಸಕಾರ ಮರಿಯೊಳ್ಳು”

— ಎಂದು ನಾಗರತ್ನ ನ್ನು ಹಾಯಿತುಂಬ ಹೊಗಳಿ ಹೇಳಿದ್ದೀ.

“ನಾನು ಕೇಳಿಂದೂ ಅಪ್ಪಿ—ಅವರು ಸಮನ್ವಯ ಮಂದಿದ್ದೆ, ಸಾಕು.”

— ಎಂದು ಆ ಮಾತನ್ನು ಅಲ್ಲಿಗೆ ಮುಗಿಸಿ—

“ಒಂ ಎನ್ನಿಕೆಕೊಣ್ಣಿದ್ದು ದಾಗಿದ್ದೆ ಎಗಿನಿಕೆಂದು ಬಿಡು ಅಣ್ಣಿ....”

— ಎಂದು ತೆಟ್ಟಿರು ಕಳಿಸಿಕೊಟ್ಟಿದ್ದ ಚೀಲಗಳನ್ನು. ನೆಲಾರಿಯಿಂದ  
ಉಂಡೊಂದಾಗಿ ಎತ್ತಿ ಚಂದ್ರಯನ್ನ ಮುಂದಿಸ್ತೇನು.

ನಾಗರತ್ನ ತನ್ನ ನುಂದಿಟ್ಟಿ, ಒಂವೊಂದರಥೂ ಇನ್ನಾರು ವರಕೆ  
ಇದ್ದ, ಹನ್ನೆರಡು ಚೀಲಗಳನ್ನು ನೊಡಿದ ಚಂದ್ರಯ....

“ಎಣಿಸೋಂದು ನಿನ್ನ ಚೀಡ. ಇನ್ನೆಲ್ಲಾ ಇಲ್ಲೇ ಇರಲಿ. ನಾನು  
ನಾಳಿ ಬೀಗ್ಗೆ ಅಪ್ಪಾಗಾರ್ ಶಾಖಾಪುಗಳ ಜೊತೆಲಿ ಬಂದು, ಮಾತು  
ಮುಗಿಸಿ, ಸಾಂದ್ರು ಇಶ್ವರಿದ ಮೋಗಿನಾಗಿ, ನಿನಗೆ ಕೊಡೋಂದು ಕೊಟ್ಟು,  
ಉಳಿದೆಂದ್ ತಗೆಂಬು ಹೆಚ್ಚಿ ಸ್ನಿ.”

— ಎಂದು ಹೇಳಿ.

“ಹೂಗಾನ್ನೆ ಅನ್ನ ನನ್ನ ಹೃಷಿರಾಸೇ ಇರಲಿ ಓತಿರಾ....”

“ಇಲ್ಲಿ.”

“ಅಯ್ಯು—ಮಂಗಿ ಆಗ್ಗಿ. ನಿಮಗೆ ಹಂಗ ಬೀಕೋ ಹಂಗೆ ಮಾಡಿ.”

ಅಲ್ಲಿಗೆ ಅಂದು ತಾನು ಅಡಬೇಕಾಗಿ ಮಾತು, ಮಾಡಬೇಕಾದ ಕೆಲಸ  
ಎಲ್ಲವೂ ಮಾಡಬೇಕಾಗಿ, ಚಂದ್ರಯ....

“ನಾನಿನ್ನು ಬ್ರಹ್ಮನಿ ನಾಗರತ್ನ, ನಾಲ್ಕಿ ಬೆಳಿಗ್ಗೆ ಬಂದು ನಿನ್ನ ಸೋಡಿತ್ತೀನಿ”—ವಂದ.

“ರಾತ್ರಿ ಎಲ್ಲಿತ್ತೀರಾ ?”

“ಎಲ್ಲೇನು ಬಂತು—ಉದರಾಗೇನು ಭತ್ತೆಗೆಲಿಲ್ಲವೇ ? ಎಲ್ಲಾರೂ ರಾತ್ರಿ ಕಳೆದು, ಬೆಳಿಗ್ಗೆ ಹೋಗಿ ಅಯ್ಯಂಗಾರ್ ಶ್ವಾಸಿ: ಗ ಇನ್ನು ಸೋಡಿತ್ತೀನಿ.”

“ಹಂಗಾಗೋಕೆಲ್ಲ....”

— ಖಚಿತವಾದ ಧ್ವನಿಯಲ್ಲಿ ಹೇಳಿದಳು ನಾಗರತ್ನ

“ಹಾಗೆಂದ್ರೀನು ನಾಗರತ್ನ....”

....ಅವಳ ಮಾತಿನ ಅಧರ ತಿಳಿಯದೆ ಕೇಳಿದ ಚಂದ್ರಯ್ಯ.

“ನಿಮಗೂ ನಿಮಗೂ ಇಷ್ಟು ವಿಶ್ವಾಸ ಬೆಳಿದ ಮೇಲೂ, ನಿನ್ನನ್ನು ನಾನು ಗುಡಿಯಲ್ಲಿ, ಭತ್ತುದ ನಿದ್ರೆಗೆ ಕೇಳಿಸಿದರೆ, ಸೋಡಿಸೋರು ನಿನ್ನ ಸೋಟಿ ತಿವಿಯೋಕೆಲ್ಪೇ ? ಅಷ್ಟಕ್ಕೂ ಈಗ ಭತ್ತಕ್ಕೆ ಹೋಗೋ ಅಂಥಾ ದೇನು ಬಂದಿದೆ ? ನಿನ್ನ ಮನೆ ಏನು ಹರಿದು ಜೋಳಿಗೆ ಆಗಿದೆಯೋ ? ಅಥವಾ ನಿಮಗೆ ಒಪ್ಪತ್ತು ಅನ್ನ ಇಡೋಆಮ್ಮು ಯೋಗ್ಯತೆ ದೇವರು ನಿಮಗೆ ಕೊಟ್ಟಿಲ್ಪೇ ? ಅದೆಲ್ಲಾ ಆಗೋಕೆಲ್ಲಾ—ಇವತ್ತು ರಾತ್ರಿ ಹಸಿದ್ರ ಸೀವು ಇಲ್ಲೇ ಇರಬೇಕು. ನಾಲ್ಕಿ ಬೆಳಕು ಹರಿದ ಮೇಲೆ ನಿಮಗೆ ಹಂಗೆ ಜೀಕೋ ಹೆಂಗೆ ಮಾಡಿಕೊಳ್ಳಿ.”

— ಎಲ್ಲ ವಿವರಿಸಲ್ಪೂ ತಾನಾಗೆಲೇ ಬಂದು ನಿಧಾರಕ್ಕೆ ಬಂದವ ಇಂತಹ ಹೇಳಿದಳು ನಾಗರತ್ನ.

ನಾಗರತ್ನಳ ಆಹ್ವಾನ ಚಂದ್ರಯ್ಯನಿಗೂ ಅಪ್ರಿಯನಾಗಿರಲ್ಪಿಲ್ಲ. ಅದರೂ ಈಡಲೇ ಅದನ್ನು ಅಂಗೀಕರಿಸಲಾಗದೆ—

“ನಿನಿಗಿದೆಲ್ಲ ಹೊಂದ್ರಿ ಯಾಕೆ ? ಈಗ ಕೊಟ್ಟಿರೋ ಅನ್ನೋ ಹೊಂದ್ರ ಸಾಲದೋ....”

— ವಂದು ಗೊಣಿದ.

“ಹಂಗಂತ ಅಂದು ನನಗೆ ಇನ್ನೊಂದ್ದಲ ಅವಮಾನ ಮಾಡಬೇಡ ಕೊಣ್ಣಿ. ನಿನೆಗೆ ಇದು ನಿನ್ನದೇ ಮನೆ ಅನ್ನೊಂದು ವಿಶ್ವಾಸ ಇದೆ ಇದು. ಆ ವಿಶ್ವಾಸ ಇಲ್ಲಾಂದ್ರಿ ಇರಬೇಡ. ಅಷ್ಟೇ ಹೊರತು, ಹೊಂದ್ರಿ ಗಂಡ್ರೆ

ಅಂತೆ ಅನ್ನೆಬೇಡ. ನೆನ್ನೆ ಸ್ವಭಾವ ನೀನು ಕಾಡೆ ಕೊಳ್ಳಿ. ಒಂದು ಹೊತ್ತಿನ ಸ್ನೇಹ, ಒಪ್ಪತ್ತಿನ ವಿಶ್ವಾಸ ಅಂದ್ರೆ ನಂಗೆ ಆಗೋಳಿ. ಒಂದ್ದುಲಿ ವಿಶ್ವಾಸ ಹುಟ್ಟಿತು, ಮನಸ್ಸು ಕರೆತಿತು ಅಂದ್ರೆ ಸಾಯೋವರಿಗೆ ಅದೇ ಸ್ನೇಹ ವಿಶ್ವಾಸ ಇರಬೇಕು. ನೀನೂ ಹಂಗೇ ಇರಬೇಕೂತ ನನ್ನ ಇಟ್ಟ. ಏನು ಹೇಳಿ, ಹೇಳಿ? ಸ್ನೇಹ, ವಿಶ್ವಾಸ ಬೇಕು ಅಂದ್ರೆ ಇಲ್ಲಿರು; ಬ್ಯಾಡ, ವ್ಯಾಪಾರಕ್ಕೆ ಬಂದೆ, ಆಯ್ದು, ಹೊಗ್ಗಿನಿ, ಅನ್ನೋ ಹಾಗಿದ್ದೆ ಭತ್ತಕ್ಕಾಣ ದರೂ ಹೋಗು, ಗುಡಿ, ಗುಂಡಾಂತರಕ್ಕಾದರೂ ಹೋಗು.”

— ಚಂದ್ರಯ್ಯನ ಮಾತಿನಿಂದ ಆತ್ಮಂತ ಬೇಸರವಾದದವರಂತೆ ಹೇಳಿ ದಳು ನಾಗರತ್ನ.

ಉದಳು ಅಪ್ಪು ಹೇಳಿದ ಬಳಿಕ ಹೇರೀನೂ ಹೇಳಲಾರದಿ ಚಂದ್ರಯ್ಯ —

“ನಿನ್ನ ವಿಶ್ವಾಸಕ್ಕೆ ನಾನ್ನಾಕೆ ಬೇಡಾಂತ ಹೇಳಲಿ ಹೇಳು. ಇವತ್ತೆ ಇಲ್ಲಿ ಅನ್ನ ಸೀರಿನ ಮೂರ ಇಲ್ಲೇ ಇಲ್ಲೇ ಆಗಲಿ.”

— ಎಂದು ಹೇಳಿ ಅದರಲ್ಲಿ ತನ್ನ ಒಪ್ಪಿಗೆಯನ್ನು ಮೂಳಿಸಿದೆ.

ಇದೇ ವಿಶ್ವಾಸದ ಕಡಿವಾಣನನ್ನು ಚಂದ್ರಯ್ಯನ ನಾಲಿಗೆಗೆ ಬಿಗದು. ಆತ ತನ್ನ ಯಾವ ಮಾತಿಗೂ ಬೇಡನೆನ್ನು ದಂಡೆ ಮಾಡ, ಮೈನಡಿಯ ದಂತೆ, ತ್ಯಾಲಾಂಭ್ಯಜನ ನೂಡಿಸಿ, ಶಾಟಕ್ಕೆ ರಸಗವಳವಿಟ್ಟು, ಉಂಟ ಉಪ ಜಾರಗಳಿಂದ ಕಣ್ಣ ಎಳೆದುಕೊಂಡು ಹೋದಂತಾದಾಗ ಚಂದ್ರಯ್ಯನನ್ನು ಮಲಗಲು ಬಿಟ್ಟಿಲ್ಲ.

ನಾಗರತ್ನ ಆ ದಿನ ತನ್ನಲ್ಲಿ ತೋರಿದ ವಿಶ್ವಾಸ, ಮಾಡಿದ ಉಪಚಾರಗಳಿಂದ ಸಂಕುಷ್ಟನಾದ ಚಂದ್ರಯ್ಯನಿಗೆ, ಆಕೆ, ಆತ ಮಲಗಲು ಸಿದ್ಧಪಡಿಸಿದ ಹಾಸಿಗೆಯೂ ಅಷ್ಟೇ ಮೈಮರೆಸುವಂತಿತ್ತು.

ನಾಗರತ್ನ ಚಂದ್ರಯ್ಯನಿಗೆ ಒದಗಿಸಿದ ಮಲಗನ ಮನೆ, ನಿದ್ರೆಗಂತ ಎಚ್ಚರನನ್ನೇ ಪ್ರೇರಿಸಿಸುವಂತಿತ್ತು.

ಆ ಕೊನಡಿಯ ಭಿತ್ತಿಗಳನ್ನು ಅಲಂಕರಿಸಿದ ಬಗೆಬಗೆಯ ಶೃಂಗಾರ ಚಿತ್ರಗಳು, ನೆಲಕ್ಕೆ ಹಾಸಿದ ರತ್ನಗಂಬಳ, ಕೋಸಂಯ ವಾಶ್ವದಲ್ಲಿದ್ದ ಇಬ್ಬದಿಯಲ್ಲಿ ನಿಲುಗನ್ನಡಿಗಳಿಂದ ಅಲಂಕೃತವಾದ ಕರಿಯಮರದ ವಿಶಾಲವಾದ ಮಂಟ, ಆ ಮಂಜದ ನೇರೆ ಹಾಸಿದ ಮೊಕ್ಕೆ ಎತ್ತರದ ಮೃದು

ವಾದ ಹಾಸಿಗೆ, ಅದರ ಮೇಲೆ ಹಾಡ ಅಳ್ಟು, ಏಕೆನ್ನೆ ಬಣ್ಣದ ಮೇಲ್ಯಾಸು, ಹೊದೆಯಲು ಇಟ್ಟು ಕಾಲು, ಅನೆಲ್ಲಾಕ್ಕು ಬರೆ. ತೇಳಿನಾದ, ಪರಿಮಳಮಯವಾದ ಜನನಿಕೆಯನ್ನು ಕವಿಹಂಥ ಆಗಮಿಬ್ಬಿಯಿಂದ ಹೊಗಿ—

ಅದೆಲ್ಲವನ್ನೂ ನೋಡಿ, ಚಂಡ್ರಾಂಶ್ಯನಿಗೆ, ತಾನು ಈಸಗೆ ಹೇಳಿದ ಕೊರ್ಕಿಗೀ ಬಂದಿರುವೆನೋ ಅಥವಾ ದಾರಿ ತಪ್ಪಿ ಮತ್ತೊಂದೇ ಸಿದ್ಧ ಪಡಿಸಲ್ಪಟ್ಟಿ ಕೊರ್ಕಿಗೆ ಬಂದಿರುವೆನೋ ಎಂಬ ದಿಗ್ಂಜ್ಞಾರ್ಥಿ ಮಂಬಿ, ಒಂದು ಗಳಿಗೆ ಹಾಗೇ ನಿಂತಲ್ಲಿಯೇ ನಿಂತ.

ಅವನು ಹಾಗೆ ನೋಡುತ್ತಾ ನಿಂತಿರುವಾಗಲೇ, ಅವನ ಬೆನ್ನೆ ಹುಂನೆ ಕೊರ್ಕಿಯ ಬಾಗಿಲು ಹಾಕಿದೆ ಸದ್ಗುರಿ, ಅದೇನು ಸದ್ಗು ಎಂದು ಚಂಡ್ರಾಂಶ್ಯ ಶಿರುಗಿ ನೋಡಿದಾಗೆ ಕೊರ್ಕಿಯ ಬಾಗಿಲ್ಲಿ ಕಂಡು ಬಂದ ಇಸ್ತುತ್ತು— ಇಸ್ತುತ್ತೇರುವ ವರ್ಷಗಳ ವಾರಿಯದ ಅಲಂಕೃತಳಾದ, ಸಾಕಷ್ಟು ರೂಪವತಿ ಯಾದ ಯುವತಿಯನ್ನು ಕಂಡು ಅತನ ಆಸುಪಾನ ಮತ್ತು ಮೈ ಘಣಾಗಿ ಮೈ ಬೆವರಿಟ್ಟು—

‘ಕ್ಕೆ....ಕ್ಕೆ....ಮಿಸಿ....ಯಾವ ಕೊರ್ಕಿಗೀತ ತಿಳಿದೆ ಇಲ್ಲಿಗೆ ಬಂದು ಬಿಟ್ಟಿ....’

—ಎಂದು ತೊಡಲಿದ.

ಅತನ ಮಾತಿಗೆ ಆ ಯುವತಿ ಏನೂ ಉತ್ತರಕ್ಕೆಂದರೆ ಮುಗುಳುವಗೆ ನಕ್ಕು, ಕೈಯಲ್ಲಿದ್ದ ತಾಂಬಾಲ, ಹಾಲಿನ ಹಾಕ್ಕಿಯಾದ್ದ ಜೆಂಜುಯ ತಟ್ಟಿ ಯನ್ನು ಮಂಚದ ಬಳಿಯಾದ್ದಿ ಸೀರದ ಹೇಳಿಟ್ಟು, ತಾನೂ ಮಂಚದ ಮೇಲೆ, ವಿಲಾಸವಾಗಿ, ದಿಂಬಿಗೆ ಹೊಯನ್ನು ಒರಗಿಸಿ ಕುಳಿತು, ನು ಹೊನ್ನೆ ಚಂಡ್ರಾಂಶ್ಯನ ಕಡೆ ನೋಡಿ ಮುಗುಳ ನಗೆ ಸಕ್ಕಿಸು.

ತನ್ನ ದೇಹದಲ್ಲಿ ಆಕೆಯ ನಗೆಯ ವಿಂಚು ಹರಿದ ನೇಗವಸ್ಸು ಭರಿಸ ಲಾರದೆ ಚಂಡ್ರಾಂಶ್ಯನ ಕಣ್ಣಿಗೆ ಕತ್ತಲು ಕಣಿದಂತಾಗಿ, ಅಂಗ್ರೀ ಅಂಗಾಲು ಗಳು ಬೆವತು, ಹಣಿಯ ಮೇಲೂ ಬೆವರಿನ ಪರಿಗಳು ಮಂಬ —

“ಇ—ಇ....ಇದೇ....ನನ್ನ.... ಕೊಳ್ಳಿ ನೇ ಹಿಂತಿ... ತಪ್ಪಿಯ್ಯು....”

—ಎಂದು ಮತ್ತೊಮ್ಮೆ ತೊಡಲಿದ.

“ತಪ್ಪೇನೂ ಇಲ್ಲ....ಇದು ನಿಮ್ಮ ಕೊರ್ಕಿನೇ...ಬಿನ್ನು.”

--ಎಂದು ಆ ಯುವತಿ ಮೆಲುನಗೆ ನಗಾಶ್ವಾ ಚಂದ್ರಯನಸ್ಸು  
ಅಹ್ಮಾನಿಸಿದರು.

“ಮಾ....ಮಾ....ಮತ್ತೆ....ನೀ... ವು...?”

“ನಾನು ಸಿಮ್ಮವೇ. ನಾಗರಕ್ಕೆ ಸಿಮಗೋಸ್ಪರಾಗಿಯೇ  
ನನ್ನನ್ನ ಕಳಿಸಿದರು....ನನ್ನನ್ನ ಅದ್ಯಾಕೆ ಹಾಗೆ ಸೋಡ್ರೀರ....ನಿನ್ನ  
ಮನನ್ನಿಗೆ ನಾನು ಒಪ್ಪಿಗೆ ಆಗಲಿಲ್ಲಿ ?”

--ಎಂದು ಚಂದ್ರಯನಸ್ಸು ಪ್ರತ್ಯೇ ಮಾಡತ್ತೇ ಮಂಚದಿಂದ  
ವೈಯಾರಾಗಿ ಎದ್ದು ಬಂದು, ಮೃದುವಾಗಿ ಚಂದ್ರಯನ ಶೋಖಗಳನ್ನು  
ಹುಡಿದು, ತನ್ನ ಸ್ವರ್ಪರದಿಂದ ಕೀಲುಗೊಂಬಿಯಂತಾದ ಆತನನ್ನು ಮಂಚದ  
ಬಳಿಗೆ ನಡೆ. ತನ್ನ ಪಕ್ಷದಲ್ಲಿ ಕೂಡಿಸಿಕೊಂಡು. ಆವನ ಸ್ಯಾಗೆ ತನ್ನ<sup>१</sup>  
ನ್ಯೂಯನ್ನು ಉಡಿಸಿ—

‘ವೀರೇಯ ಹಾಕಿಕೊಳ್ಳುತ್ತಿರಾ ?’

—ಎಂದು ಕೇಳಿದರು.

ಆಕೆಯ ಸ್ಯಾ ಸೋಂಕಿನ ಶಾವಿಗೆ ಗಳಿಗೆಲಿಗೆಗೂ ನುಗುಣದ  
ಗೊಂಬಯಿಂಕೆ ಕರಗುತ್ತಿದ್ದ ಚಂದ್ರಯನಿಗೆ ಆಕೆಯ ಪ್ರತ್ಯೇಗೆ ಏನೂ  
ಲುತ್ತರ ಕೊಡಲಾಗದೆ ಎರಕದ ಗೊಂಬೆಯಂತೆ ಸುಮ್ಮನೆ ಕುಳಿತಿದ್ದ.

ಅದನ್ನು ಕಂಡು, ಆತನಿಂದ ಲುತ್ತರ, ಅಥವಾ ಯಾವುದೇ ಬಗೆಯ  
ಪ್ರತಿಕ್ರಿಯೆಯನ್ನು ನಿರಿಟಿಸುವುದು ವ್ಯಾಧಾವೆಂದು ತಿಳಿದು, ತಾನೇ ಮಾತನ್ನು  
ಮುಂದುವರಿಸಿ—

“ನಿನುಗೆ ಹೇಳಿದೆ ಕೇಳಿದೆ ಅಕ್ಕಯ್ಯ ಇಡೆಲ್ಲಾ ಏಷಾಂಬಿ ಮಾಡಿದ  
ಇಂತ ಬೇಜಾರಿ ?”

—ಎಂದು ಆವನ ಕೆನ್ನೆಯನ್ನು ನೇರಿಸುತ್ತಾ ಕೇಳಿದಳು.

‘ಉಂ.....ಹೂ....’

‘ಮತ್ತೆ....’

‘ನ.....ನ.....ನ.....ನನಗಿಡೆಲ್ಲಾ....ಅಭ್ಯಾಸವಿಲ್ಲ....’

ತನ್ನ ಪ್ರತ್ಯೇಗಿ ಚಂದ್ರಯ್ಯ ಕೊಟ್ಟಿ ಲುತ್ತರವನ್ನು ಕೇಳಿ, ಆಕೆ ಗಟ್ಟಿ  
ಯಾಗಿ ನಕ್ಕು—

“ಮೊದಲ ದಿನವೇ, ಯಾರಿಗೆ ಯಾವುದೂ ಅಭ್ಯಾಸ ಇರೊಳ್ಳ....

ಅದಕ್ಕೆ ಯಾಕೆ ಇವ್ಯತ್ಯ ಯೋಚನೆ? ನಾನು ಬಂದಿಗೋಡೇ ನಿವಾಗೆ ಅಭ್ಯಾಸ ಮಾಡಿಸಲಿಕ್ಕಲೇ?'

—ಎಂದು, ಮಾತನಾಡುತ್ತಲೇ ಚಂದ್ರಯನೆ ತಲೆಯನ್ನು ತನ್ನ ಎದೆಗೆ ಒತ್ತಿಕೊಂಡು, ಅವನ ಕೆನ್ನೆ ತುಂಬಿಗಳಿಗೆ ಮುತ್ತು ಕೊಟ್ಟಿಳು.

ಅಲ್ಲಿಗೆ ಚಂದ್ರಯನೆ ಪ್ರತಿರೋಧಪರ್ವತ ಕರ್ತಾ ನೀರಾಗಿ, ತನ್ನನ್ನು ಅಪ್ಪಿದ ಹೆಣ್ಣು ದೇಹವನ್ನು ತಾನೂ ಆಲಿಂಗಿಸಿ ಮೈವರೀತ.

ಆ ಅಮಲಿನಿಂದ ಚಂದ್ರಯನಿಗೆ ಎಷ್ಟು ರವಾದಾಗೆ, ದೂರದಲ್ಲಿ ಲೇಳ್ಲೇ ಕೊಟ್ಟಿಯ ಬಾರುಜನಲ್ಲಿ ಕಾವಲಿನವರು ನುಡ್ಯಾರಾತ್ರಿಯ ಪರಿ ಶಾಗು ವ್ಯಾದು ಕೇಳಿ, ಹೊತ್ತು ಎಷ್ಟಾಗಿದೆ ಎಂಬುದು ಅರಿವಾಗಿ, ಹಾಗೇ ತವ್ವ ಪಕ್ಕದಲ್ಲಿ ಅವರಿಚಿತಾಗಿಯೂ ಅತಿಸರಿಚಿತಳಂತೆ ಮಂಬಿಗಿದ ಹೆಣ್ಣು ನ್ನು ಸೋಡಿದ.

ಆ ಹೆಣ್ಣು ನ್ನು ಸೋಡಿ ಚಂದ್ರಯನೆ ಮೈ ಬೆನರಿಟ್ಟಿತು.

ತನ್ನ ನಲವತ್ತು ವರ್ಷದ ಪ್ರಾಯದಲ್ಲಿ ಚಂದ್ರಯನ್ನು ಜಿವನವನ್ನು ಸಾಕಷ್ಟು ಸೋಡಿದ್ದರೂ, ಆಟಿದ ಹುಟ್ಟಿನಿಂದಾಗಿ ಎಷ್ಟೂ ವೇಶಾಗ್ನಿ ರೂ ಗಳಲ್ಲಿ ಓಡಾಡಿದ್ದರೂ, ಅತನೆಂದೂ ವೇಶಾಗ್ನಿಸಂಗ ಮಾಡಿರಲಿಲ್ಲ.

ವೇಶಾಗ್ನಿಯರಂದರೆ ಜವಲವಿರುವುದಿರಲಿ—ಒಂದು ರೀತಿಯ ಭಯನೇ ಇತ್ತು. ಅವರ ಸಂಗ ನಾಡಿದ ಬಳಿಕ ಸಂಸಾರಗಳು ಉಳಿಯುವುದಿಲ್ಲ ನೆಂಬ ಭೀತಿಯಾಯಿತು. ಆ ಭೀತಿಯೇ ಕರ್ಗಲೂ ಅವನ ಮೈ ಬೆನರು ನಂತೆ ಮಾಡಿದುದು.

ಮೇದನೊದಲು ಸಾಗರತ್ವಾಳ ವಿಶ್ವಾಸ ತಿಕಾರಣಾರಾದ ಸರ್ವಜ ಸಜ್ಜನಿಕೆ ಎಂದು ಭಾವಿಸಿದ್ದ ಚಂದ್ರಯನಿಗೆ, ತನ್ನ ಬಕ್ಕಕೊಂಡು ತಂಡ್ಲುಗ್ರಹ ಅಯಾಚಿತವಾಗಿ ಗಂಟುಚಿದ್ದದ್ದನ್ನು ಕಂಡು, ಸಾಗರತ್ವಾಳ ಬೇಯಿದ್ದ ಮೂಢವರಾಯನ ಹೆಣವನ್ನು ಎತ್ತಿ ಕಾಕುವುದಕ್ಕೆ ಆ ಉಸಾಯಾರೆ ಬಹುದೇ ಎಂಬ ಚಿಂತೆ ಮಾಡಿ, ಹಾಗೇನಾದರೂ ಆದರೆ ತನ್ನ ಗತಿ ಏನು ಎಂಬ ದಿಗಿಲು ಅವರಿಸಿ, ಅವನ ಕಣ್ಣನಿಂದ ಸಿದ್ದ ಹಾರಿಕೊಗಿ, ಉಳದ ಇರುಳನ್ನು ಆ ಚಿಂತೆಯ ಸಂಗದಲ್ಲೇ ಕಳೆದ.

ಈ ಹಾಸ್ತ ರಾಶು ಕೆಳೆದು ಹೆಗಲಾಗುವುದೇ ಎಂಬವು ಕಾರಿಸಿ, ಅಂತೋ ಬೆಳಗಾಯಿತ್ತು.

ಮುಂಜಾವಿನ ಕೊಣೆ ಕೊಗಿ. ಮನೆಂಬೋಗೆ ಜನರು ಎದ್ದು ಓಡಾಡುವ ಸಷ್ಟು ಕೇಳುತ್ತಿದ್ದ ಕಾಗೇ ಚಂದ್ರಯ್ಯ ತಾನೂ ಎದ್ದು ಕೊರಗಿ ಬಂದ.

ನಾಗರಕ್ಕೆ ಅವನಿಗಿಂತ ಮುಂಚಿತವಾಗಿಯೇ ಎದ್ದು, ಚಂದ್ರಯ್ಯ ಎದ್ದು ಹೊರಬರುವುದನ್ನೇ ಕಾಯುತ್ತಾ ಕುಳಿತದ್ದಾರು.

‘ರಾಶು ನಿನ್ನ ಚಂಡಾಗಿ ಬಂತೇನಣ್ಣಾ ?’

—ಚಂದ್ರಯ್ಯನ ಕೇಂಪೇರಿದ ಕೆಣ್ಣನ್ನು ನೋಡಿ, ಅಥ್ರಗೆಭೂತೆನಾದ ಸರು ನಗುತ್ತಾ ಕೇಳಿದಷ್ಟು ನಾಗರಕ್ಕೆ. ಅವಳ ಮಾಮಿ ಕವಾದ ಸರು ಚಂದ್ರಯ್ಯನ ವಾಲಿಗೆ ಸರ್ವಸ್ವತನಂತಿತ್ತು. ಎಂತಲೇ ಅವಳ ಪ್ರಕ್ಷೇಗಿ ನೇರವಾಗಿ ಉತ್ತರ ಕೊಡದೆ—

“ನಾನು ಹೊಳೆ ದಂಡೆಗೆ ಹೋಗಿ, ಬೆಳಗಿನ ಕೆಲಸ ತೀರಿಸಿಕೊಂಡು ಕಾಗೇ ಅಯ್ಯಂಗಾರ್ ಸಾಮೀಗಳನ್ನು ಕಂಡು ಬರುತ್ತೇನೆ. ಎಲ್ಲಾ ಮಾತು ಮುಗಿಸಿಕೊಂಡು, ನಾನಿವತ್ತು ಮಧ್ಯಾಹ್ನಾನೇ ಉರಿಗೆ ಹೋಗಲು ಗಾಡಿ ಕಟ್ಟಿಸಬೇಕು. ಇಲ್ಲೇ ಮಾತ್ಲಾ ಮುಗಿದ್ದೆ, ಅಲ್ಲಿ ಮಾಡಬೇಕಾದ ಕೆಲಸ ಬ್ರಹ್ಮಾಂಡದಿಷ್ಟಾದೆ.”

—ಎಂದು ತಿತ್ತರಾತುರೆನಾಗಿ ಹೇಳಿದೆ.

ಚಂದ್ರಯ್ಯನ ವಾತಿ: ಕೇಳಿ ನಾಗರಕ್ಕೆ ಮುಸಿನಗೆ ನಕ್ಕು ಹೇಳಿದ್ದು,

‘ಆಂತ್ರಿ, ನಿಮ್ಮ ಕೆಲಸ ಎಲ್ಲಾ ತೀರಿಸಿಕೊಂಡು ಬನ್ನಿ’

‘ಹಣದ ವಿರುದ್ಧ ಜೈವಾನ....’

‘ಅದೇನೂ ಆಗ್ನೇಯ. ನಾನೂ ಎಲ್ಲಾ ಓಟ ಹೋಗ್ನಿ. ಏನೂ ಯೋಜನೆ ಮಾಡಬೇದ ಕಣಣ್ಣಾ’

—ಎಂದು ಹೇಳಿದಳು ನಾಗರಕ್ಕೆ.

ನಾಗರಕ್ಕೆ ಅವು ಹೇಳಿದರೂ ಚಂದ್ರಯ್ಯನನ್ನು ಮಾತ್ರ ಅತನನ್ನು ಅವರಿಸಿದ ಹೀತಿ ಬಿಡಲಿಲ್ಲ. ಅವಸರಿಸಿಸರಬಾಗಿ ತನ್ನ ಬೆಳಗಿನ ನಿತ್ಯ ನೈಮಿತ್ತಿ ಕಾರ್ಯವನ್ನು ಲ್ಲಾ ಮುಗಿಸಿಕೊಂಡು, ಭತ್ತದ ಬಳ ಬಿಟ್ಟಿದ್ದ ಗಾಡಿಯವನ್ ಹೋಗಕ್ಕೇನು ವಿಖಾನಿಸಿಕೊಂಡು, ಅಯ್ಯಂಗಾರ್ ರ ಮನಿಗೆ

ಹೋಗಿ, ಅವರಿಗೆ ತಾನು ಎಲ್ಲಾ ನಿರ್ವಾದು ಮಾಡಿಕೊಂಡು ಬಂದಿರುವ ವಿಷಯ ತಿಳಿಸಿ, ಆಗಲೇ ನಾಗರತ್ನ ನ್ನು ಕಾಣಿಸಿ ಹೋಗಿ ಮಾತುಕಳಿಗೆ ಮುಗಿಸಬೇಕು' ಎಂದು ಆತುರವಡಿಸಿದೆ. ಅವರು—

‘ ಈಗತಾನೇ ದಳಿದು ಬಂದಿದಿಯಾ. ಇನ್ನು ಆತುರವೇನ್ನು ? ’

—ಎಂದು ಕೇಳಿದರೂ ಕೇಳಿದೆ, ಬಲವೆಂತವಾಗಿ ಅವರನ್ನು ಮನೆ ಯಿಂದ ಹೊರಡಿಸಿಕೊಂಡು ಮತ್ತೆ ನಾಗರತ್ನ ಮನೆಗೆ ಬಂದ.

ಮನೆಬಾಗಿಲಿಗೆ ಬಂದ ಚಂದ್ರಯ್ಯನ್ನು ನಾಗರತ್ನ ಆಗತಾನೇ ಕಂಡ ವಳಂತೆ —

‘ ಖಾರಿಗೆ ಯಾವಾಗ ಬಂದಿ ಅಣ್ಣಾ.... ಸಿಹ್ಯ ದಣೆಗಳು ಕ್ಷೇಮವೇ ? ’

—ಎಂದು ಪಚಾರಿಸಿ, ಅದಕ್ಕೆ ಚಂದ್ರಯ್ಯ ಸೂಕ್ತಪಾಗಿ ಉತ್ತರ ಕೊಟ್ಟು ಬಳಿಕೆ—

‘ ಮೋಡ ಕೆಲಸ ಏನಾಯ್ತು ? ’

—ಎಂದು ಕೇಳಿದಳು.

‘ ನನ್ನ ಧಣೆಗಳು ಹಾಗೆಲಾ ಹಿಂದೆ ಮುಂದೆ ಸೋಡೋರಲ್ಲ. ಬೀಕಾದ ಖಚಾಗಲಿ ಕರಸು ಅಂತ ಹೇಳಿದರು. ಹಾಗಂತೆ ನೀನೂ ಬಹಳ ದುಬಾರಿ ಮಾಡಬೇಡ ’

—ಎಂದ ಚಂದ್ರಯ್ಯ.

ಅತನೆಂದಿಗೆ ಅಯ್ಯಂಗಾರ್ಯರೂ ತನ್ನ ಧ್ವನಿ ಕೂಡಿಸಿದರು,

ಹಿಗ್ಗಿಮುಗ್ಗಿ ಎಲ್ಲಿರೂ ಎಕೆಡಾಡಿದ ಬಳಿಕ, ಮಾಧವರಾಯ, ನಾಗರತ್ನ ಕಲಿಸುವ ಹುಡುಗಿಯರಿಗೆ ಒಟ್ಟು ಎರಡುಸಾಪಿರ ಪರಮ ಸಂಭಾವನೆ ಕೊಡುವುದೆಂದೂ, ಉಂಟಿಲುಪಚಾರ ಪ್ರಯೋಣದ ಪರ್ವತೀಸ್ಥಾನನ್ನು ಆತನೇ ವಹಿಸಬೇಕೆಂದೂ ಒಟ್ಟುದವಾಯಿತೆ.

ಮಾತು ಆ ನಿಲುಗಡೆಗೆ ಬಂದ ಬಳಿಕ, ಅಯ್ಯಂಗಾರ್ಯರು -

‘ನೀನು ಕೇಳಿದನ್ನು ಹೆಣ ಕೊಡಲಿಲ್ಲ ಅಂತ ಕಳಪೆ ಇನಾನ ಕಳಿಸಬೇಡ. ಒಂದು ಸಲ ಕರೆದೋರು ಇನ್ನೂ ಹೆತ್ತು ಸಲ ಕರೆಸೋ ಹಾಗೆ ಮಾಡಿಕೊ. ನೀನು ಎಲ್ಲಾ ಸರಿಯಾಗಿ ಏನಾರ್ಥಿ ಮಾಡಿದೆ. ನಾನೂ ರಾಯರಿಗೆ ನೀನ್ನ ವಿಷಯ ಶಿಶ್ವಾರಸು ಮಾಡುತ್ತೇನೆ.’

—ಎಂದು ಆಶ್ವಾಸನ ಕೊಟ್ಟಿರು.

“ಸಿಮ್ಮೆ ದ್ವಾರಾ ಚಂದ್ರೇಷ್ಟಿನೇರದು ನಂಬಿಕೆ ಇರೋ ಹೊತ್ತಿಗೇ ನಾನು ಒಪ್ಪಿಕೊಂಡದ್ದ್ಯು. ಒಬ್ಬ ಸುಲಭ ಅಪ್ಪಿಕೊಂಡ ಮೇಲೆ ನಾನು ಹೇಗೆ ಕೆಲ್ಲ ಮಾಡಿತ್ತೇನೀರಂತ ಸಿಮ್ಮೆಗೇ ತಳೀತಾರು. ಕೃಷ್ಣಾರಾದ ಮಾತು ಮುಗಿದ ಮೇಲೆ ಖಳಿದದ್ದು ಲಾಲ ವಿಸ್ತಾರ ಕೊಟ್ಟಿ ಬಿನ್ನಾನ್ ನಡೆಯೋ ಮಾತು. ಶದರಳಿ ನಾನು ಅಲ್ಲಾರಂತ ಅನ್ನಿಸಿಕೊಳ್ಳುತ್ತೀಲು.

—ಎಂದು ನಾಗರತ್ನಳೂ ತನ್ನ ಶಾಲಿನ ಭರವಸೆ ಕೊಟ್ಟಳು.

ಅ ಮಾತುಗಳೆಲ್ಲಾ ಮುಗಿದಬಳಿಕ ಚಂದ್ರೇಯ್ಯ ಅದಿನ ಮಧ್ಯಾಹ್ನವೇ ನಾಗರತ್ನಳಿಗೆ ಮುಂಗಡವಾಗಿ ಕೊಡುವ ಜಳ ಕೊಟ್ಟಿ, ಉರಿಗೆ ಹೋಗಿ ಇಲ್ಲಿಯವರು ಅಲ್ಲಿಗೆ ಬರಬೇಕಾದ ದಿನ ತಿಳಿಸುತ್ತೇನೇ—ಎಂದು ಹೇಳಿ, ನಾಗರತ್ನ ತರಿಸಿಕೊಟ್ಟ ಹಾಲು ಕುಡಿದು, ಅಯ್ಯಂಗಾರ್ಡರೊಂದಿಗೆ ಅಲ್ಲಿಂದ ಮೊರಬಿದ್ದ.

ಇಷ್ಟೆಲ್ಲಾ ಮಾತಾದರೂ ಚಂದ್ರೇಯ್ಯನಿಗೆ ನಾಗರತ್ನಳ ಬಳಿ ಇದ್ದ ಹಳ ತನ್ನ ಕೈಗೆ ಬರುವವರೆಗೂ ಧ್ವರ್ಯವಿರಲಿಲ್ಲ. ಎಂತಲೇ ಅಯ್ಯಂಗಾರ್ಡರನ್ನು ಅವರ ಮನೆ ಬಾಗಿಲಿಗೆ ತಲುಪಿಸಿ, ಅವರ ಪರವಾಗಿ ಮಾಧವರಾಯ ನಿಗೆ ಯೇಳಬೇಕಾದ ಮಾತುಗಳನ್ನೆಲ್ಲಾ ಕೇಳಿಕೊಂಡು—

“ರಾಯರ ಹೆತ್ತಿರ ಮಾತಾಡಿ, ಸಿಹಿಗೂ ವಿನ ತಿಳಿಕುತ್ತೇನೆ, ಕೊರಟು ಬರಬೇಕು.”

—ಎಂದು ಹೇಳಿದ.

“ಇಲ್ಲೇ ಇದ್ದ ಉಟಿ ಮಾಡಿಕೊಂಡು ಹೋಗು.”

—ಎಂದು ಅವರು ಎಷ್ಟು ಬಲವಂತ ಮಾಡಿದರೂ ಕೇಳಿದೆ, ಅಲ್ಲಿಂದ ಹೊರಟು, ಥತ್ತದ ಬ್ರಾಹ್ಮಂದು, ತನಗಾಗಿ ಕಾಂಡ ಉಳಿಸಿಂಬಿಗೆ ಗಾಡಿ ರೆಣಿಸಿಕೊಂಡು ಪ್ರತ್ಯೇ ಕೆದುರುಗಂಡಾಂತ ದಾರಿ ಬಿಡಿದ.

ಹಾಗೆ ಹೋದ ಯಾಗೆ ಮಾಡಿ ಮತ್ತೆ ಹೀಗೆ ಬಂದಂತೆ, ಅಲ್ಲಿಂದ ಹೋದ ಬಂದು ಗಂಟೆಯೋಳಿಗಾಗಿ ಮತ್ತೆ ಮನೆಗೆ ಬಂದ ಚಂದ್ರೇಯ್ಯನನ್ನು ಕುಡು ನಾಗರತ್ನಳಿಗೆ ನಗೆ ತಡೆಯುವುದಾಗಲಿಲ್ಲ.

“ಪೆಳ್ಳಿಂದ ಅಣ್ಣಾವರಿಗೆ ಏನೋ ಭಯ ಹುಟ್ಟಿದ ಯಾಗಿದ. ನಾನೇ ನಾರ ನಿಮ್ಮ ದುಡ್ಡು ನತ್ತಿಕೊಂಡು ಹೋಗ್ಗೇನೀರಂತ ಟಗಲೇ?”

—ಎನ್ನೆ ನಾಗರತ್ನಲೇ ಕೇಳಿದನಿ.

ಫೇ....ಫೇ....ನಿನ್ನ ವಿಷಯದಲ್ಲಿ ಅಂಥ ಭಯ ಏನು ಬಂತು ....  
ರಾಯರು ಇನತ್ತೀರ್ ಇಲ್ಲಿಂದ ಹೊರಟ್ಟು ಉರಬೇಕೂಂತ ಅವ್ಯಾಹಾ ಮಾಡಿದ್ದರು  
ಅದಕ್ಕೆನ್ನು ಧಾವಂತ.

“ಹಂಗಿದ್ದೆ ಮೇದಲು ಈ ಧಾವಂತದ ಮಾತ್ರ ಮುಗಿದು ಹೋಗಿ...  
ಆಮೇಲೆ ಹೊತ್ತಿದ್ದೆ ಬ್ಯಾರೆ ಮಾತಾಡೋಣ.”

—ಎಂದು ಹೇಳಿ ನಾಗರತ್ನ ಒಳಗೆ ಹೋಗಿ, ಒಂದೊಂದಾಗಿ ಹಣದ  
ಚೀಲಗಳನ್ನು ತಂದು ಚಂದ್ರಯನ್ನ ಮುಂದಿರಿಸಿ—

“ಒಂದನ್ನು ಹೊತ್ತು ತಡ್ಡಾ ಆದರೂ ಒಂತೆ ಇಲ್ಲ, ಈಗ ಎಲ್ಲಾ  
ಒಂದ್ದಲ ಸರಿಯಾಗಿ ಎಣಿಸಿಕೊಂಡುಬಿಡಿ. ಇದು ಅಪ್ಪ ಮುಕ್ಕಳನ್ನು,  
ಅಗಲಿನೋ ಇಬ್ಬಂದಿ ಮುಂದೇದು. ಇದರ ವ್ಯವಹಾರಾಧಾಗ್ ಎಷ್ಟುಕಾಯಿ  
ಮುಕ್ಕು ಮನೆಯವ್ಯಾ ಅಸುಮಾನ ಇರಬಾರದು.”

ಎಂದು ಹೇಳಿದಳು.

ನಾಗರತ್ನ ಒಂದೊಂದಾಗಿ ಹಣದ ಚೀಲಗಳನ್ನು ತಂದಿರುತ್ತಿದ್ದ  
ಹಾಗೆ, ಅದರ ಬಾಯಿನ ಕಟ್ಟು, ತೂಕನವ್ನು ನೋಡಿ, ಅದನ್ನು ಯಾರೂ  
ಬಿಚ್ಚಿಲ್ಲವೆಂದು ಮನಸ್ಸಿಗೆ ನಂಬಿಕೆಯಾದರೂ—

‘ನೀನು ಹೇಳೋಂದು ನಿಜ ನಾಗರತ್ನ. ಅದ್ದಾಗೂ ಕಂಡೋರ  
ಹಣ ಅಂದ್ರ ಕಾಕೋರ್ಡಿಕ ವಿವ ಇದ್ದಹಾಗೆ. ಒಂದೇ ದಷ್ಟ ಸಾಕು  
ಕೊಲ್ಲೋಕೆ. ನಮ್ಮ ರಾಯರು ಬೆಲ್ಲೋವಾಗ ಮಡ್ಡನ್ನ ಸೀರಿನ ದೂಗೆ  
ಜೆಲ್ಲಿದರೂ, ಲೇಕ್ಕಾಜಾರದ ವಿಷಯದಲ್ಲಿ ಮಾತ್ರ ಕರಾಯವಾಕು.’

—ಎಂದು ತನ್ನ ಅಪನಂಬಿಕೆ, ಭಯವನ್ನು ಮಾಥನರಾಂನೆ ಮೇಲೆ  
ಹಾಕಿ, ಒಂದೊಂದಾಗಿ ಚೀಲವನ್ನು ಬಿಚ್ಚಿ ಅದರಲ್ಲಿದ್ದ ಹಣವನ್ನು  
ಎಣಿಸಿದ.

ನಾಗರತ್ನ ಹೇಳಿದಹಾಗೆ ಒಟ್ಟು ಆರುಸಾವಿರ ವರಹ ಇತ್ತು, ಒಂದು  
ವರಹ ಕೂಡಾ ಕಡೆಮೆ ಇರಲಿಲ್ಲ. ಆ ಭೀತಿ ತೊಲಗಿದ ಬೆಲ್ಕ. ಚಂದ್ರಯನ್ನು  
ನಿಗೆ ತನ್ನ ವಿವರಿತ ಜಾಗರೂಕತೆಗಾಗಿ ತನಗೆ ನಾಬಿಕೆಯಾಗಿ—

‘ನೀನು ಇನ್ನು ವಿಶ್ವಾಸದಿಂದ ನವ್ವು ಕೆಲಸ ಮಾಡಿಕೊಟ್ಟಿರೂ  
ಅಪನಂಬಿಕೆ ಪಟ್ಟೀಂತ ಅಂದುಕೊಳ್ಳಿದ ಸಾಗರತ್ನ....ಮೊಳ್ಳೂರ ಕೆಲಸ  
ಮಾಡೋವಾಗ ಹಾವಿನ ಸ್ನೇಹ ಮಾಡಿದಮ್ಮೆ ಮಣಾಬೊರಬೇಕು.

ಹಾಗಂತ ನಾನು ವಿಶ್ವಾಸ ಮರಯೋ ಕೃತಪ್ಪ ಅಲ್ಲ. ಸಿನ್ನೆ ನೀನು ಮಾಡಿದ ಖವಕಾರಾನ ನಾಮ ಈ ಜನ್ಮದಲ್ಲಿ ಮರಯೋಲ್ಲ. ಅದು ದುಡು ಕೊಟ್ಟು ತೀರಿಸೋ ಅಂಥ ಖವಕಾರವಲ್ಲ. ಅದ್ದೂ ನಮ್ಮ ಧರ್ಮ ನಾವು ಬಿಡಬಾರದು. ಅದಕ್ಕೂಸ್ವರ ಕೇಳುತ್ತಿ—ನೀನು ಜೀರೆ ಏನೂ ತಿಳಿದುಕೊಬೇಡ. ನೀನು ನಮ್ಮ ಕೆಲಸ ಮಾಡಿಕೊಟ್ಟದ್ದಕ್ಕೆ ಎಷ್ಟು ಕೊಡಬೇಕು ಹೇಳು ?

—ಎಂದು ಕೇಳಿದ.

‘ನಾನಾಗಲೇ ಹೇಳಿದೆನಲ್ಲ —ಇದು ವಿಶ್ವಾಸಕ್ಕ ಮಾಡಿದ ಕೆಲಸ. ಅದಕ್ಕೂಸ್ವರ ಸನಗೊಂದು ಚಿಕ್ಕಾನೂ ಕೊಡಬೇಕಾಗಿಲ್ಲ.’

‘ಹಾಗಂದ್ರ ಹಾಗಾಗುತ್ತ ನಾಗರತ್ತ . . . .’

‘ನಾನೇನು ಒಡನೆ ಮಾರಿಸ, ದಜ್ಞಾಳಿ ತಗ್ಗಿಂಡು ಜೀವನ ಮಾಡೇಡೇ ? ಆ ಮಾತೇ ನನ್ನ ಕತ್ತಿರ ಎತ್ತಬೇಡ. ಅಪ್ಪು ಮೀರಿ ಸಿಮಗೆ ನನಗ ಖವಕಾರ ಮಾಡಬೇಕೊಂತಾ ಇದೆ, ಒಂದು ಕೆಲಸ ಮಾಡಿಕೊಡಿ.’

‘ಏನು ಹೇಳು ?’

‘ಈಗ ನಿಮ್ಮಾಲಿಗೆ ಮುಡುಗೇರನ್ನು ಕಳಸಿತ್ತೇನಲ್ಲ, ಅವರ ಜೂತ್ತೇಲಿ, ನಮ್ಮ ಮುಡುಗೇನೂ ಕಳಸಬೇಕೊಂತ ಮಾಡಿಬಿಸಿ....’

‘ಯಾರು ? ಸಿನ್ನೆ’

--ನಾಗರತ್ತ ಹೇಳುತ್ತಿದ್ದು ಮುಡಾಗ ಹೀಗಿನ ರಾತ್ರಿ ತನ್ನ ಕಯ್ಯಿಂತ ಸಹಜರಿಯಾಗಿದ್ದ ನೀನೋ ಎಂದು ಗಾಹಿ. ಕೇಳಿದ ಚಂದ್ರಯ್ಯ.

‘ಖದ್ದು, ಅವಕಳಿ. ಅವನು ನನ್ನ ಚಿಕ್ಕಾನ್ನನ ಮಗಳು. ನಾನು ಹೇಳಿದ್ದ ನನ್ನ ಮರಿನು ನೀಲಾ ಸುದ್ದಿ.’

‘ನನ್ನ ಮಗಳನ್ನು ಕಳಿಸೋಕೆ ನನ್ನ ಕೇಳಿಂದೇನಿದೆ ? ಖಂಡಿತ ಹಾಗಿಯೂ ಕಳಿಸು.’

‘ನನ್ನ ಮಗಳನ್ನು ತಪ್ಪಿ ಸಲಿಗೆ ತಗ್ಗಿಸ್ತ್ವಿದುಂಟಿ ? ಒಂದ್ದು ಲಿವೇ ಅವಳನ್ನು ಕಣ್ಣಾರೆ ನೋಡಿ. ನೀವು ಕಳಿಸು ಅಂತ್ಯ ಕಳಿಸ್ತೇನೆ. ಅವಳು ಸಿಮಗೆ ಬಟ್ಟಿಗೆಯಾಗಿ, ಅಲ್ಲಿಗೆ ಬಂದೆ. ಒಂದು ಕೆಲಸ ಮಾಡಿ ಕೊಡಬೇಕು.’

“ ಏನು ? ”

“ ನಿಮ್ಮದೆಲ್ಲ ಮುಗಿದ ಮೇಲೆ ಒಂದು ದಿನ ಧಣಿಗಳ ಇದಿರಿನಲ್ಲಿ ನನ್ನ ಮಗಳ ತಾಫೆ ಇಡಿಸಿ, ನನಗೆ ಕೊಡಬೇಕೊಂತೆ ಇರೋದನ್ನೆಲ್ಲಾ ಯಜನಾನರ ಕೈಲಿ ಈ ಮಗಳಿಗೆ ಕೊಡಿಸಿ. ಅಷ್ಟೇ ನಾಮು ನಿಮ್ಮನ್ನು ಕೇಳಿಂದು. ”

“ ನಿನ್ನ ಮಗಳ ಕೈಲಿ ನಾಟ್ಯ ಮಾಡಿಸಿ ಮರ್ಮ ಕೊಡಿಸಿದರೆ, ಅದರಲ್ಲಿ ನನ್ನ ಉಪಕಾರ ಏನು ಬಂತು ? ”

“ನಿಮ್ಮಿಂದ ನನ್ನ ಮಗಳಿಗೆ ದೂಡ್ಲೊರೆ ಅಶೀವಾರ್ಥ ಆಗೇಂದ್ರಿಯಾಗ್ನಿ ಸಾಕು....”

—ಎಂದು ಹೇಳಿ ನಾಗರಕ್ಕು, ತನ್ನ ಧ್ವನಿಯನ್ನು ಎತ್ತಿರಿಸಿ--

“ನೀಲಾ....ನೀಲಕ್ಕೂ....ಒಂದು ಗಳಿಗೆ ಹಿಂಗೆ ಬಂದು ಹೋಗವ್ವ, ಅಣ್ಣಾವರು ನಿನ್ನ ನೋಡಬೇಕೊಂತಾರೆ ”

—ಎಂದು ಕೊಗಿ ಹೇಳಿದಳು.

ನಾಗರತ್ನಳ ಕೂಗು ಕರಗುತ್ತಿದ್ದ ಹಾಗೇ, ಉಳಿಮನೆಯಂದ—

“ಬಂದೆ ಕಣವಾಪ್ಪ ”

—ಎಂದು ಕೋಮಲ ಕಂಠದಿಂದ ಉತ್ತರ ಕೇಳಬಂದು, ಆ ಧ್ವನಿಯನ್ನು ಹೂಬಾಲಿಸಿದೆಂತೆ ನಾಗರತ್ನಳ ಮಗಳು ನೀಲಾ ಹಬಾಗಕ್ಕೆ ಬಂದು ಪರೆನೋಟಿದಿಂದ ಚಂದ್ರರ್ಯಾನನ್ನು ನೋಡಿ, ತಲೆ ತಗ್ಗಿ ಸಿ ಶ್ರಿತಳು.

‘ಹಿಂಗೆ ಬಂದು ಹಕ್ಕೆದಾಗೆ ಕುಂತುಕೋ ಬಾ, ಅಣ್ಣಾವರು ಹೂರಿಗಿ ನೋರಲ್ಲ, ನಮ್ಮೊರ್ದೇರೀ. ಅವರ ಕಾಲಿಗೆ ನಮಸ್ಕಾರ ಮಾಡಿ ಅಶೀವಾರ್ಥ ತಗ್ಗೋ.’

—ಎಂದು ಮಗಳಿಗೆ ಹೇಳಿದಳು ನಾಗರತ್ನ.

ನೀಲಾ ತಾಯಿ ಹೇಳಿದಂತೆ ಮಾಡಿ, ಬಳಳ ನಾಗರತ್ನಳ ಹಕ್ಕೆದಲ್ಲಿ ಕುಳಿತಳು.

“ನಮ್ಮ ನೀಲಾನ ನೋಡಿದ್ದಾರ್ ಅಣ್ಣಾ....ನಿಮ್ಮಾಗಿ ಬರೋಕೆ ಲಾಯವ್ವಿಗಿದಾಳೆ ಅನ್ನೀರಾ ? ”

—ನಾಗರತ್ನ ಈ ಚಂದ್ರರ್ಯಾನನ್ನು ಹಕ್ಕೆ ಮಾಡಿದಳು.

ಅ ಮಾತು ಕೇಳಿ ಚಂಪ್ರಯ್ಯ ಸೀಲಖತ್ತ ತಲೆ ಎತ್ತಿ ಸೋಡಿದ.  
ಸೋಮತ್ವಿದ್ದ ಹಾಗೇ, ಆಗತಾನೇ ಯಾವನದಲ್ಲಿ ಪದಾರ್ಥ ಮಾಡಿದ  
ಸೀಲಳ ರೂಪರಾಶಿ, ಅವನ ಕಣ್ಣನ್ನು ತುಂಬಿ ಎದೆಯನ್ನು ಕೊಳ್ಳು  
ಹೊಡೆದು—

“ಇಂಥ ಅರಗಿ ಇನ ಕಳಿಸಬಹುದೆಂತ ಸನ್ನ ಕೇಳುತ್ತಿಯಲ್ಲಾ ನಾಗಿ  
ರತ್ನ, ಖಂಟಿ ಕಳಿಸು. ಈಗ ಸಿನ್ನ ಮುಗಿನ್ನ ಸೋಡಿದ ಮೇಲೆ ನಿನು ಕಳಿ  
ಸೋಲ್ಲಾಂಧ್ರ ನಾನು ಬಿಡುಳ್ಳ. ತಿಳಿತೇ?”

—ಎಂದು ಪ್ರತ್ಯೇಕವಾಗಿ ಹೇಳಿದ ಚಂಪ್ರಯ್ಯ.

“ಸೀವು ಅಪ್ಪು ಹೇಳಿದೆ ನಮ್ಮ ವುಡುಗೀಗಿ ಉದ್ದೇ ದುಡ್ಡ ಆಗೆ  
ವಾರದ” — ಎಂದೆಂ್ತು ನಾಗರತ್ನ.

ಅ ಮಾತುಕಥೆಗಳು ಮುಗಿದ ಒಳಕ ಚಂಪ್ರಯ್ಯ, ನಾಗರತ್ನ ಅವ  
ಸನ್ನ ಇನ್ನೊಂದು ಬುನ ಇದ್ದು ಹುಡಿಗಬೇಕೆಂದು ಎಷ್ಟು ಬಿಳವಂತ ಮಾಡಿ  
ದರೂ ಸ್ವಲ್ಪದೆ,

“ಇದೆಲ್ಲ ಮುಗಿದುಹುಡಿಗ್ಗಿ. ಈಮೇಲೆ ಇನ್ನೊಂದ್ದೆಲ ಸಿಧಾನಂಬಾಗಿ  
ಬಂದು ಸಿನಗೆ ಬೇಳಾರಾಗೋಡು ಬಿನ ಇನ್ನ ಹುಡಿಗ್ಗೇನಿ. ಈಗ ನನಗೆ  
ಶಪ್ಪಣ ಕೊಡು.”

— ಎಂದು ಚಂಪ್ರಯ್ಯ ಹೊರಿಡು ಸಿದ್ದ ನಾದ.

“ಸೀವು ನನಗೆ ಹೇಳಿದ್ದೇ ನಾದು ಕ ವೆಡುಗಿನುಂ ಹೇಳ್ಣೀ?”

— ಕೆಣಕು ನಗೆ ನಗುತ್ತಾ ಕೇಳಿದ್ದು ನಾಗರತ್ನ.

“ಯಾರಿಗೆ?”

“ನನ್ನೆ ನಿಮ್ಮ ಜೀವೆಯಲ್ಲಿ ಇದೆಲ್ಲಾ... ಆ ಇಂಟಿರಾಗೆ”

ನಾಗರತ್ನಿಂದ ಮಾತು ಕೇಳಿ ಚಂಪ್ರಯ್ಯನಿಗೂ ಶಿಂವಲ ರಾಧಿಯ  
ನೆನಪಾಗಿ—

“ಇಂ, ಹೇಳಿ... ಯಂಗೇ ನಾನು ಕೊಟ್ಟೇಂತ ಹೇಳಿ ಇದನ್ನು ಅವ  
ಂಗೆ ಕೊಟ್ಟಬಿಂದು. ಅದೂ ಭಾಳೆ ಒಳ್ಳೀ ಹುಡುಗಿ”

ಎಂದು ತನ್ನ ಖಚಿತ ತಂದಿದ್ದ ಹೊದಲ್ಲಿ ಖವತ್ತುವರಹೆ ನಾಗರತ್ನಿಂ  
ಕೃಗೆ ಹಾಕಿ, ಹಣದ ಚೀಲಗಳನ್ನೆಲ್ಲಾ ಗಾಡಿಯೋಳಿಗೆ ಹೋಪಾನ್ನಾಗಿ

ಇರಿಸಿ, ಚಂದ್ರಯ್ಯ ಷಹೆರ್ ಗಂಜಾಂ ಬಿಟ್ಟು ನಾಗರವಳ್ಳಿಯ ಕಾಡಿ ಸಿಡಿದ.

ಗಾಡಿ ನಾಗರವಳ್ಳಿಯ ಕಾಡಿಯಲ್ಲಿ ನಿಧಾನವಾಗಿ ನಡೆಯುತ್ತಿತ್ತು; ಚಂದ್ರಯ್ಯನೇ ಮನಸ್ಸು ಮಾತ್ರ ಷಹೆರ್ ಗಂಜಾಂನ ಕಡೆಗೇ ತುಯ್ಯುತ್ತಿತ್ತು.

## ೫

ನಾಗರವಳ್ಳಿಗೆ ಹಿಂತಿರುಗಿದ ಚಂದ್ರಯ್ಯ, ಅಲ್ಲಿ ನಡೆದುದನ್ನೆಲ್ಲಾ ಮಾಧವರಾಯನಿಗೆ ತಿಳಿಸಿ, ನಾಗರತ್ವಾ ಶಿಕ್ಷಿ, ನಿಯತ್ತು, ಒಳ್ಳಿಯತನ, ಅವಳ ಮಗಳ ರೂಪಲಾವಣ್ಯ ಎಲ್ಲವನ್ನೂ ಸವಿವರವಾಗಿ ವಿವರಿಸಿ, ನಾಗರತ್ವಾ ಮುಖವನ್ನು ನೋಡಿದ್ದ ಮಾಧವರಾಯನೂ—

“ನೀನು ಹೇಳೋದು ನಿಜ. ಆ ಜಾತಿಲ್ಲಿ ಅಂಥ ಜನ ಅಪರೂಪ”  
—ಎಂದು ನಾಗರತ್ವಾ ಲನ್ನು ಹೊಗಳುವಂತೆ ಮಾಡಿದ.

ಆಭರಣಗಳ ಮಾರಾಟದಿಂದ ತಾವು ನಿರೀಕ್ಷಿಸಿದ್ದ ಕ್ಷೀಂತ ಹೆಚ್ಚಾಗಿ ಕಣ ಬಂದಿದ್ದ ರಿಂದ ಮಾಧವರಾಯನ ಚಿಂತೆಯೂ ದೂರವಾಗಿ ಮಾರಾಟ ದಿಂದ ಬಂದ ಹಣವೆಲ್ಲಾ ಖಚಾದರೂ ಸರಿಯೇ, ಎಲ್ಲಾ ಅಮೃತರಿಯಾಗಿ ನಡೆಸಿಬಿಡಬೇಕು” ಎಂದು ತೀಮಾರ್ಗನಿಸಿದ.

“ಆ ಕೆಲಸದಲ್ಲಿ ಮಾಧವರಾಯನಿಗೆ ನೀರವಾಗಲೆಂದು, ಚಂದ್ರಯ್ಯನೂ ಅಮರಾಪುರಕ್ಕೆ ಈ ಕೆಲಸ ಮಾಗಿಸಿಕೊಂಡು ಬರುವುದಾಗಿ ತನ್ನ ಮನೆಗೆ ಚೀಟಿ, ಅವನ ಮನವಾರೆ ಬಚ್ಚಿಗಾಗಿ ಅಮೃತ ಹಣ ಕಳಿಸಿ, ನಾಗರವಳ್ಳಿಯಲ್ಲಿಯೇ ನಿಂತ.

ಮಾರನೆಯ ದಿನದಿಂದಲೇ, ಮನುವೆಯ ಸಿದ್ಧತೆಯ ಸಂಗರದಿಂದ ಚದುರಂಗದಾಟದ ಉತ್ತರವಕ್ಕೆ ಸಿದ್ಧತೆಗಳು ನಡೆದವು.

ಅಟವನ್ನು ನೋಡಲು ಮೂರಾರು ಜನ ಕಲೆಯಬಹುದೆಂಬ ಸ್ವರೀಕ್ಷೆ ಮಿದ್ದುದರಿಂದ, ಮನೆಯಲ್ಲಿ ಏರ್ಜಿಸಿದರೆ ಬಹು ಜನಕ್ಕೆ ನಿರಾಶೆಯಾಗಬಹುದು ಎಂದು. ಗ್ರಾಮದ ಪುರಿಯಾದ ಒಪ್ಪಿಗೆ ಕಡೆದು, ತಂಕರ ನಾರಾಯಣಾಸ್ವಾಮಿ ದೇವಾಲಯದ ಮುಂದಿನ ವಿಶಾಲಪಾದ ತೋರಿನ ಬಯಲಿನಲ್ಲೇ ಚದುರಂಗದಾಟದ ಚಕ್ಕರಹಾಕಿಸುವುದೆಂದು ಮಾಧವರಾಯ ತೀಮಾರ್ಗನಿಸಿದ. ಒಬ್ಬರು ನಿಷ್ಟುಗೆ ಶಂಪ್ರದಾರ್ಯನಾದಿಗಳು, ದೇವಾ

ಲಯುದ್ ಇದುರಿನಲ್ಲಿ ಇವೆಲ್ಲಾ ಏಕೆ ಎಂದು ಅಕ್ಕೇ ಸಿಸಿದರೂ, ನಾಗರವಲ್ಲಿಯ ಇತಿಹಾಸದಲ್ಲೇ ‘ನ ಭೂತೋ ನ ಭವಿಸ್ಯತಿ’ ಯಾದ ಈ ಕಾರ್ಯ ದೀಪರೆ ಸನ್ಮಿಥಿಯಲ್ಲೇ ನಡೆಯುವುದು ಸೂಕ್ತವೆಂದು ಹಾಡಿಸಿ, ಒಕ್ಕೊ ಜನೆ ದೇವಾಲಯದ ಇದುರಿನಲ್ಲೇ ಚಪ್ಪರ ಕಾಕೆಸಲು ಒಟ್ಟಿದರು.

ತನ್ನ ಕಾರ್ಯಕ್ರಮ ಗ್ರಾಮದ ಹಿರಿಯರ ಸನ್ಮಿತಿ ಮೊರಕೆದ ಬಳಿಕ. ಮಾಧವರಾಯ ಚಪ್ಪರ ಸಿಮಾರಣದಲ್ಲಿ ಕುಶಲರಾದವರನ್ನು ಕರಿಸಿ, ಅವರಿಗೆ ತನ್ನ ಉದ್ದೇಶವನ್ನು ವಿವರಿಸಿ ಯೇಳಿ, ಚಪ್ಪರದ ವಿಸ್ತೀರ್ಣ ಎಷ್ಟೀರ ಬೇಕು ಎಂದು ತೀಮಾರಣಿಸಿದ. ಚಪ್ಪರ ಸುಮಾರು ಇನ್ನೂರು ಮೊಳೆ ಚಚ್ಚೆ ಕವಾಗಿರಬೇಕೆಂದೂ, ಆ ಚಪ್ಪರದ ಮಧ್ಯ ಭಾಗದಲ್ಲಿ, ಸುತ್ತು ಕುಳಿತೆರೆಲ್ಲರಿಗೂ ಕಾಣುವಂತೆ, ಎರಡು ಮೊಳೆ ಎತ್ತರ, ಅರವತ್ತು ಮೊಳೆ ಉದ್ದ್ರ, ಅರವತ್ತು ಮೊಳೆ ಅಗಲದ ಚಮರಂಗದಾಟಿದ ನೇಡಿಕೆಯನ್ನು ಸಿಮಾರಣ ಮಾಡಬೇಕೆಂದೂ ತೀಮಾರಣವಾಗಿ, ಒಂದು ಒಳ್ಳಿಯ ದಿನ ಶುಭ ಮುಹೂರ್ತದಲ್ಲಿ ‘ಗುದ್ದಲಿಪ್ರಾಚೀ’ ಸದೆದು ಮಣ್ಣ ಗೆಲಸದ ವಡ್ಡರು. ಚಪ್ಪರ ಸಿಮಾರಣದ ಜಾಗವನ್ನು ಏರುತ್ತಿರುತ್ತಿದ್ದಂತೆ ಸರಿಸಡಿಸತ್ತೋಡಿಗಿದರು.

ಆ ಕಾರ್ಯ ಆರಂಭವಾಗುತ್ತಿದ್ದ ಹಾಗೇ, ಮಾಧವರಾಯನಿಗೆ ಅನ್ನಿರ್ಕ್ಕಿತವಾಗಿ, ಅನೆಪ್ಪ್ರಕ್ಕಿತವಾಗಿ ಬಗೆಬಗೆಯ ಸಹಾಯದ ಭರವಸೆಗಳು ಬರತ್ತೊಡಗಿದವು.

ಉತ್ತರವದ ಸಕಲ ವೆಚ್ಚವನ್ನು ತಾನೇಬ್ಬಿನೇ ಭರಿಸಲು ಮಾಧವರಾಯ ನಿರ್ಧರಿಸಿದ್ದ. ಸಾವಿರಾರು ಜನಕ್ಕೆ ನೇತ್ತೋತ್ಸವವಾಗಿ, ನಾಗರವಲ್ಲಿಯ ಹೆಚರನ್ನು ತಿರಿಕಾಲ ನ್ಯಾಟಿಕಾವಂತೆ ಮಾಡುವ ಈ ಕೆಲಸದ ಭಾರವನ್ನು ಸಂಪೂರ್ಣವಾಗಿ ಆಶನ ಮೇಲೆ ಬಿಡುವುದು ಸ್ವಾಯಂವಲ್ಲವೆಂಬ ಕಾರಣದಿಂದ ಆ ಕಾರ್ಯದಲ್ಲಿ ತಾಂತ್ರ ತಮ್ಮಿಂದ ಆದಮ್ಮೆ ಮಟ್ಟಿಗೆ ಸಹಕರಿಸಬೇಕೆಂದು, ಗ್ರಾಮದ ಹಿರಿಯರೆಲ್ಲರೂ, ತಾವಾಗಿಯೇ ದೇವಾಲಯದಲ್ಲಿ ಸಭೆ ಸೇರಿ ನಿರ್ಧರಿಸಿದರು.

ಆ ನಿರ್ಧಾರದಂತೆ, ಒಂದು ಸೋಮವಾರದ ದಿನ ನಲವತ್ತು-ಒವತ್ತು ಮಂದಿ ರ್ಮೃತರು, ಗಾಡಿಗಳನ್ನು ಚಟ್ಟಿಕೊಂಡು ಕಾಡಿಗೆ ಹೋಗಿ, ಚಪ್ಪರ ಚಟ್ಟಿಲು ಬೇಕಾದ ಮೊಂಬು, ಗಳಿಗಳನ್ನು ಕಾಡಿನಿಂದ ಕಡಿದು ತಂದು,

ದೇವಾಲಯದ ಮುಂದೆ ರಾಶಿರೊಗಿ ಒಟ್ಟಿದರು. ನಾಗರವಳಿಯಲ್ಲಿ ಅಪೋ ಅಲ್ಲ, ಸುತ್ತ ಮುತ್ತಲ ಹೆಳ್ಳಿಗಳಲ್ಲಾ ತೋಟಗಳಿದ್ದವರು, ಚಪ್ಪರಕ್ಕೆ ಬೇಕಾಗುವವಸ್ತು ತೆಂಗಿನ ಗರಿ, ಅಡಿಕೆಯ ಕಂಭ, ಅಲಂಕಾರಕ್ಕೆ ಬೇಕಾದ ಬಾಳಿಯ ಕಂದು, ಅಡಿಕೆಯ ಸಿಂಗಾರಗಳನ್ನು ಉಚಿತವಾಗಿ, ತಾನೇ ತಂದು ಒದಗಿಸಿದರು.

ಚಪ್ಪರದ ಮೇಲುಭಾಗಕ್ಕೆ ಕಟ್ಟಲು ಬೇಕಾದ ಗುಡಾರಗಳನ್ನು ಒಂದು ಹೆಳ್ಳಿಯವರು ಒದಗಿಸಿದರೆ, ಮತ್ತೊಂದು ಹೆಳ್ಳಿಯವರು ಚಪ್ಪರದ ರಕ್ಕಿಗಳನ್ನು ಅಲಂಕರಿಸಲು, ತಮ್ಮ ಸುತ್ತಮುತ್ತಲ ಹೆಳ್ಳಿಗಳಲ್ಲಿದ್ದ ನಾಟಿಕದ ಪರದೆಗಳನ್ನೆಲ್ಲಾ ಸಂಗ್ರಹಿಸಿ, ನಾಗರವಳಿಗೆ ತಂದು ರಾಶಿಹಾಕಿದರು.

ತ್ರೀಮಂತರಾದವರ ಮನಿಗಳಲ್ಲಿದ್ದ ‘ಗುಣೋಷು’ ಗಳು ಮಣಿ ಚಪ್ಪರಗಳು, ಶೌಗುದೀಪಗಳ ಗೊಂಡಲುಗಳು, ಸುಂದರವಾದ ಆಸನಗಳು, ಅಲಂಕಾರ ಸಾಮಗ್ರಿಗಳು, ರಾಶಿ ರಾಶಿಯಾಗಿ ಬಂದು, ಯಾವುದು ಯಾರ ಸಾಮಾನು, ಎವ್ಯು ಸಾಮಾನು ಬಂದಿದೆ ಎಂಬುದನ್ನು ಲೀಕ್ಕ ಇಡುವುದೇ ಇಬ್ಬರು ಮೂವರಿಗೆ ಕೆಲಸವಾಯಿತು.

ಒಂದು ಕಡೆ ಈ ಕೆಲಸ ನಡೆದಿದ್ದರೆ, ಮತ್ತೊಂದು ಕಡೆ ಬಂದು ಹೊಗುವವರು, ಅತಿಥಿ ಅಭ್ಯಾಸತರ ಉಣಿಯೋಪಚಾರಕ್ಕೆ ಬೇಕಾದ ಸಾಮಗ್ರಿಗಳನ್ನು ಹೊಂದಿಸುವ ಸಲುವಾಗಿ ಕೆಲಸ ನಡೆದಿತ್ತು.

ನೂರಾರು ಜನಕ್ಕೆ ಬೇಕಾಗುವವಸ್ತು ಅಕ್ಕೆ, ಚೇಳಿ, ಗೊಡಿ. ಬೀಳಿ ಮೊದಲಾದ ಆಹಾರಗಳನ್ನು ಎರಡು ಮನಿಗಳಲ್ಲಿ ತುಂಬಲಾಗಿತ್ತು. ಹಾಲು ಮೊಸರಿಗೆ ಅನಾನುಕೂಲವಾಗಿರಲೇಂದು, ಸುತ್ತ ಮುತ್ತಲ ಹೆಳ್ಳಿಗಳಲ್ಲೇ ಜೀನ್ನಾಗಿ ಕರೆಯುವ ರಾಸುಗಳೆಂದು ಹೇಸರಾದ ಏವತ್ತು-ಅರವತ್ತು ಎವೆ ಹೆಸುಗಳನ್ನು ಕರೆತರಿಸಿ, ಹೊಳೆಯ ದಂಡಯಲ್ಲಿ ಅವುಗಳಗಿಂದು ಪ್ರತ್ಯೇಕೀ ವಾದ ಗೊತ್ತಾಲೆಯೊಂದನ್ನೇ ನಿರ್ಮಿಸಿ, ಅಲ್ಲೇ ಅದನ್ನು ಮೇಲಿನುವವರು ನೀರು-ನೀಡಿ ಕೊಡುವವರು, ಕಾವಲು ಕಾಯುವರಿಗೆ ಇರಲು ವ್ಯವಸ್ಥೆ ಮಾಡಲಾಗಿತ್ತು.

ಪಟ್ಟಣದಿಂದ ಬರಲಿದ್ದ ಹುದುಗಿಯರು, ಅವರ ಪರಿವಾರಗಳು ಇಂದು ಕೊಳ್ಳಲು, ನಾಲ್ಕಾರು ಮನಿಗಳನ್ನು ತೆರಫು ಮಾಡಿಸಿ, ಅದಕ್ಕೆ ಸುಣ್ಣ

ಯಾವುದೇ ಒಂದು ಸಣ್ಣ ಅಗತ್ಯಕ್ಕೂ ಕೊರತೆಯಾಗಿ ‘ಇದೆಂಥ ಕೊಂಡೆಗೆ ಬಂದಿನ್ನು’ ಎಂದು ಚೇಸರವಟ್ಟುಕೊಳ್ಳಲಿರುವಂತೆ, ಅವರಿಗೆ ಬೀಕಾದ ಪನ್ನು ಗಡ್ಲಿಲ್ಲವನ್ನೂ ಸಂಗ್ರಹಿಸಿ, ಅವನ್ನು ಆ ಮನೆಗಳಲ್ಲಿ ಓರಣವಾಗಿ ಜೋಡಿಸಿ ಇಡಲಾಯಿತು.

ಒಂದೊಂದು ಕೆಲಸಕ್ಕೆ ನಾಲ್ಕು ನಾಲ್ಕು ಜನದಂತೆ ನಿಂತು ಕೆಲಸ ಗಳನ್ನು ನೋಡಿಕೊಳ್ಳುತ್ತಿದ್ದರು.

ಕೊಲಿಯ ಕೆಲಸದವರು, ಖುಷಿಗೆ ಕೆಲಸಕ್ಕೆ ಬಂದವರು, ಹೀಗೆ ಬಗೆಬಗೆಯ ಜನ ಸೇರಿ, ನೂರಾರು ಜನ ಹೆಗಲೂ ಇರುಳು ದುಡಿದು ಜಪ್ಪಿರನನ್ನು ಕಟ್ಟಿತ್ತಿದ್ದರು.

ಕೆಲಸ ನಡೆಯುತ್ತಿದ್ದ ರೀತಿಯನ್ನು ನೋಡಿ ಮಾಧರಾಯನಿಗೆ ತನ್ನ ಕಣ್ಣನ್ನೇ ತಾನು ನಂಬದುತಾಗಿದ್ದರೆ, ಇವೆಲ್ಲಕ್ಕೂ ಮೂಲಭೂತ ಕಾರಣ ನಾದ ಚಂದ್ರಯನ್ನಂತೂ ಸ್ವಷ್ಟಿ ಲೋಕದಲ್ಲಿದ್ದವನಂತಿದ್ದ. ಯಾವುದೇ ಕೆಲಸ ಮಾಡುತ್ತಿದ್ದರೂ, ಗಳಿಗೆಗೊಮ್ಮೆ ಅವನ ಮೈ ನೋನು ನಿಮಿರಿ ಕಣ್ಣಲ್ಲಿ ಕಂಬನಿ ಹರಿಯುತ್ತಿತ್ತು. ದಿನಕ್ಕೆ ಎಪ್ಪು ಬಾರಿ ಚಂದ್ರಯ್ಯ—

“ಎಪ್ಪು ಜನ್ಮದಲ್ಲಿ ಮಗನಾಗಿ ಹುಟ್ಟಿ ನಿನ್ನ ಕುಂಡಿ ಶೀರಿಸ ಬೇಕೋ”

—ಎಂದು ಹೇಳುತ್ತಿದ್ದನೆಂಬುದು, ಅವನಿಗಾಗಲೀ, ಮಾಧರಾಯನಿಗಾಗಲೀ ಶೈಕ್ಷಿಕಿರಲಿಲ್ಲ.

ಬರೀ ಮಾತುಗಳದೇನು! ಉಟ್ಟಿ, ಅಂಡಿ, ಸಾವೇ ಯಾವುದರ ಸಂಪರ್ಯೂ ಇಲ್ಲದೆ, ಮಹಡ್ಯೇಗದಿಂದ ಸುತ್ತುವ ‘ರಾಘಿಲೆ’ ಗೆ ಸಿಲುಕಿದ ಗೊಂಬಿಗಳಂತೆ ಆವರಿಬುದ್ದಿ ಸುತ್ತುತ್ತಿದ್ದರು;

ಅವರಿಗೆ ಆ ಕೆಲಸವಾದರೆ, ಮನೆಯಲ್ಲಿ ತಂಕರಮ್ಮಸಿಗೂ ಒಂದು ಗಳಿಗೆಯ ಬಿಡುವಿರಲಿಲ್ಲ.

ಜಪ್ಪಿರದ ಕೆಲಸ ಆರಂಭವಾದ ದಿನದಿಂದ ತಂಕರಮ್ಮ ಅಡಿಗೆಯ ಮನೆಯ ಗಾಣಕ್ಕೆ ಕಟ್ಟಿದ ಎತ್ತಾಗಿದ್ದ ಈ. ನೂರಾರು ಜನಕ್ಕೆ ಉಟ್ಟಿ ಅಂಡಿ, ಕಾಲು ಪಾನಕ, ಕಸ ಮುಸರೆ, ಸಾಮಾನು ತರಿಸುವುದು, ತೆಗೆದು ಕೊಳುವುದು— ಈ ಸಾಲುಗೆಲಸದಲ್ಲಿ, ಹತ್ತು ಜನ ನೇರೆ ಹೊರೆಯವರು

ನೀರವಾದದೂ, ಅಕೆಗೆ ಸಿಹಿರಲಿ. ಒಂದು ಗಳಿಗೆ ಖಸಿರು ತಿರುಗಿನಿ  
ಕೊಳ್ಳಲೂ ಕೂಡಾ ಬಿಡುವಿಲಿಲ್ಲ.

ಆಕೆ ಯಂತ್ರದ ಹಾಗೆ ದುಡಿಯುವುದನ್ನು ಕಂಡು, ಸ್ವರೇಷಿಂತ  
ಶ್ರೀಕಂತ ಜೋಯಿಸರ ತಾಯಿ ಶಭದ್ರಮ್ಮ—

“ ಇದೇನೇ ಕಂಕರಮ್ಮ, ಹೀಗೆ ದುಡಿದರೆ ಮೈ ಏತಕ್ಕೆ ಬಂದಿರು.  
ನಿನ್ನ ಗಂಡ ಇನ್ನು ಖಚಿತಮಾಡ್ತು ಇದಾನೆ. ದುಡ್ಡ ಹೊಳೆನಿರಿಗಿಂತ  
ಅಗ್ರವಾಗಿ ಹೋಗಿದೆ.ಹಾಗಿರ್ಮಾನಾಗ ಅತನಿಗೆ ಹೇಳಿ ಎಲ್ಲಿಂದಾದರೂ ಒಂದು  
ಜತ್ತು ಜನ ಅಡಿಗಿಯವರನ್ನು ಕರಿಹಿಕೊಂಡು, ನಿನ್ನ ಮೇಲುಸ್ತುಪಾಪ ನೋಡಿ  
ಕೊಳ್ಳುತ್ತು ಬಿಟ್ಟು, ಎಲ್ಲಾದಕ್ಕೂ ನಿನೇ ನಿಸಿದರೆ ಹೇಗೆ? ಇದೆಲ್ಲಾ  
ಸರಿಗಿಲ್ಲ ಬಿಡು, ಈ ಮಾತ್ರ ಗಂಡನ ಎದುರಿಗೆ ಹೇಳಿಹೋಕೆ ನಿನಗೆ  
ಅಂಕೋಚನಾದರೆ ಬಿಡು, ನಾನೇ ಹೇಳ್ತುನೀ—‘ ಏನವ್ವು ಮಾಧವರಾಂ  
ನಿನೇನು ಉರಿಗೆ ಚಪ್ಪರ ಕಟ್ಟಿಸ್ತಿದೀಯೋ, ನಿನ್ನ ಹೆಂಡತಿಗೆ ಚಪ್ಪ  
ಕಟ್ಟಿಸ್ತಿದೀಯೋ ಅಂತ’ ”

—ಎಂದು ಹೇಳಿದಾಗ, ಕಂಕರಮ್ಮನೇ—

“ ಸದ್ಯ ನಿಮ್ಮ ಪುಣ್ಯ, ಅವರ ಮುಂದೆ ಈ ಮಾತಾಡೋದಿರಲಿ,  
ಅಪ್ಪಿ ತಪ್ಪಿ ಇನ್ನೊಬ್ಬರ ಮುಂದಾದರೂ ಅಡೀರ. ಧರ್ಮರಾಖುರಂಥ ಗಂಡ!  
ಅವರು ನನಗೆ ಯಾವತ್ತು—ಯಾವುದಕ್ಕೆ ಕಡನೆ ಮಾಡಿದಾರೆ. ಜೀರ್ಣಮಾನ  
ದಲ್ಲಿ ಒಂದು ಸಲ ಅದ್ವೃ ಅವರ ಮನಸ್ಸು ಒವ್ವು ಹಾಗೆ ಚುಡಿದು,  
ಅವರ ಕ್ಕೆ ಹಿಡಿದದ್ದು ಸಾಧಕ ಮಾಡಿಕೊಳ್ಳುತ್ತಿನೀ. ನಾಲ್ಕು ದಿನ ದುಡಿತ,  
ಆ ಮೇಲಿದ್ದೀ ಇದೆ, ಹಾಯಾಗಿ ಕಾಲು ಚಾಚಿಕೊಂಡು ಮಲಗೊಂದು.”

—ಎಂದು ಹೇಳಿ ಆಕೆಯ ಬಾಯಿ ಮುಚ್ಚಿಸಿದ್ದಳು.

“ ನಿನಿಂಥ ಧರ್ಮಗೊಡ್ಡಾಗಿಯೋ ಹೊತ್ತಿಗೇ ನಿನ್ನ ಗಂಡ ಮನೇನ  
ಭತ್ತ ಮಾಡಿರೋದು. ಜೆನ್ನಾಗಿ ನೇರಿದಿರ ನಿನಿಬ್ಬರೂ. ನಿನ್ನ ಗಂಡನಿಗೆ  
ಆಕಾಶಕ್ಕೆ ಹೊದಿಕೆ ಹೊದಿಸೋ ಹೋಗೆ, ನಿನೇಂಬೇ ನಾಲಿಗೆ ಸ್ತುತಿ. ಇಬ್ಬರೂ ಹೀಗಾದೆ ಈ ಸಂಸಾರನ ದೇವರೇ ಶಾಪಾಡಬೇಕು. ಇನ್ನುಕೂ  
ನಾನ್ಯಾಕೆ ಮಾತಾಡಿ ಕೆಟ್ಟೋಳಾಗಲಿ. ನಾಳಿ ಮಕ್ಕಳ ಮರಿ ಅಂತಾಗಿ, ತತ್ತ್ವ  
ತಾಕೆದಾಗ ನಿಮಗೇ ಬುದ್ಧಿ ಬರುತ್ತೆ. ಏನಾದ್ದು, ಹೀಗೆ ಗಂಡಸರು

ಹೋದ ರೂಗೆ ಹೋಗ್ಗಿ ಅಂತ ಹರೀ ಬಿಡ್ಡೋದು ಒಕ್ಕೀದಲ್ಲ. ಆ ಸೂಕ್ತೇ ನೀನು ತಿಳುಕೊಂಡಿರೋದು ಒಕ್ಕೀದು.”

—ಎಂದು ಯೇ ಸುಭದ್ರಪ್ಸ್ಯ ತನ್ನ ಹೋಪದೇಶ ಮುಗಿಸಿದ್ದಳು, ಶಂಕರಮ್ಮನ್ ಬುದ್ದಿ ಯನ್ನು ತನ್ನ ದಾರಿಗೆ ತಿದಿಕೊಳ್ಳಲಾಗದೆ.

ಸುಭದ್ರಪ್ಸ್ಯ ಬಾಯಿಬಿಟ್ಟು ಆದಿದ ಮಾತನ್ನು ಎಷ್ಟೋ ಜನ ಹಂಗ ಸರು ತಮ್ಮ ತನ್ನಲ್ಲಿ ಎಷ್ಟೋ ಸಲ ಆಷಿಕೊಂಡಿದ್ದರು—

“ಶಂಕರಮ್ಮನಾದರೂ ಬಿಗಿಮಾದವೆ ಹೋದರೆ, ಈ ಸಂಸಾರ ಬಹಳ ದಿನ ನಡಿಯೋದಿಲ್ಲ”

ಸಂಸಾರದ ಬಗ್ಗೆ ಯಾರುತಾನೆ ಏನು ಒಡಿಕೊಂಡರೂ, ಶಂಕರಮ್ಮನ ಬಗ್ಗೆ ಮಾತ್ರ ಸಾರಿಗೂ ಭಿನ್ನಾಭಿಪ್ರಾಯವಿರಲಿಲ್ಲ, ಎಲ್ಲರ ದೃಷ್ಟಿಯಲ್ಲಾ ಆಗೆ—

“ನೀವರಂಥ ಹಂಗಸು; ಆವಳ ಪುಕ್ಕಾನೇ ಅವಳ ಆ ಸಂಸಾರಾನ ಹೀಗೆ ನಡನ್ನಾ ಇದೆ. ಆಕೆ ಯಾವತ್ತಾದ್ದೂ ಟೊಕ್ಕಾ ಅಂದ್ರೆ ಅನತ್ತು ಮಾಧವರಾಯನ ಬದುಕು ಬಟ್ಟಾಬಯಲಾಗುತ್ತೇ.”

ಇಂಥ ಮಾತ್ರ ಪ್ರತ್ಯಕ್ಷಪಾಗಿಯೋ ಪರೋಕ್ಷಪಾಗಿಯೋ ತನ್ನ ಕಿವಿಗೆ ಬಿದ್ದಾಗೆ, ಒವೆಂತ್ಹಮ್ಮೆ ರಂಕರಮ್ಮನಿಗೂ ಭಯವಾಗಿ, ತನ್ನ ಗಂಡಸಿಗೆ ಬುದ್ದಿ ವಾದ ಹೇಳಬೇಕು ಎನಿಸುತ್ತಿತ್ತು. ಅದರೆ ಮರುಗಳಿಗೆಯೇ—

“ಈ ಸಂಸಾರದಲ್ಲಿ ನನ್ನದು ಅನ್ನಸ್ವದಕ್ಕೆ ಒಂದು ಒಡಕುಪಾತ್ತೆಯೂ ಇಲ್ಲ. ಏನೂ ಇಲ್ಲದೆ ನಿಗರ್ತಕಿಳಾಗಿ, ವಯಸ್ಸಿಗೆ ಬಂದಾಗ ಮದುವೆಯೂ ಇಲ್ಲದೆ ಕಣ್ಣ ಕಟ್ಟಿಸಿಕೊಂಡು ಕಾಡಿಗೆ ಹೋಗಬೇಕಾಗಿದ್ದಂಥ ನಿಭಾರಗ್ರೇ ಯನ್ನು ಕೈ ಬಿಡಿದು, ನಾಲ್ಕು ಜನರ ಕಣ್ಣಲ್ಲಿ ನನ್ನನ್ನೂ ಒಬ್ಬ ಹೊಕ್ಕಾಗಿ ಮಾಡಿದರು ಮಹಾರಾಯರು. ಈಗತಾನೇ ಅವರು ದಂಡಗೆ ಯಾವುದಕ್ಕೂ ಕಡಿಮೆ ಮಾಡಿದ್ದಾರೆ? ದುಡಿದು ಹಾಕೋಽಕೆ ಅವರು ಗಟ್ಟಿಯಾಗಿರೋವಾಗ ಹೊಕ್ಕಾಗಿ ಯಂಟ್ಟಿ, ಅವರು ತಂದುಹಾಕಿದ್ದನ್ನು ಮಾಡಿಹಾಕಲು ಅಳಲೇ? ಅವರು ದುಡಿದದ್ದನ್ನು ಅವರು ಖಚು ಮಾಡೋಕೆ ಅಡ್ಡಿಯಾಗಿ ಆ ಪಾಪ ಕಟ್ಟಿಕೊಳ್ಳಲೇ? ನನಗೇಽಕೆ ಆ ಕರ್ಮ?”

—ಎಂದು ತನೆಗೆ ತಾನೇ ಸಮಾಧಾನ ಹೇಳಿಕೊಂಡು ಸುಮ್ಮ ಶಾಗಿದ್ದಳು.

ಆಕೆಯು ಅದೇ ಬುದ್ಧಿಯೇ ಈ ಬಾರಿಯೂ ಮಾ ಧ್ವನಿಯ ಚೆಂದ್ರಯೈನ ಚಪಲಕ್ಕೆ ತನ್ನ ಚಪಲವನ್ನು ಜೋಡುಕುಮರೆಯಾಗಿ

“ಶಂಕರಿ, ಹೀಗೆ ಮಾಡಬೇಕೊಂತೆ ಇದಿನೆ.”

—ಎಂದಾಗ—

“ಹೊಳೆ ನೀರಿಗೆ ಮೊಣಿನಾಯಕನ ಶಪ್ತಕೆಯೇ? ನಿನುಗೆ ರೇಗೆ ಚೀಕೋಡಿ ಕಾಗೆ ಮಾಡಿ.”

—ಎಂದು ಹೇಳುವಂತೆ ಮಾಡಿತ್ತು.

“ಇದರಿಂದ ನಿಸಿಗೆ ತುಂಬಾ ಕನ್ನಾಗುತ್ತೇನೇ?”

—ಎಂದು ಮಾಧವರಾಯ ಹೇಳಿದಾಗ—

“ನೀವು ನಿಮ್ಮ ಸಂಶೋಧಕಾಳಿ ಮಾಡೋ ಕೆಲಸ ನನಗೆ ಯಾವತ್ತೂ ಕನ್ನಾಂತೆ ಶಾರೀರಿಕೊಳ್ಳಿ. ನಾನು ಕನ್ನಪಡೋದು ತಾನೇ ಏನಿದೆ? ಹತ್ತು ಜನಕ್ಕೆ ಅಡಿಗಿ ಮಾಡೋ ಕೈಲಿ ಇನ್ನೂ ನೂರು ಜನಕ್ಕೆ ಮಾಡಿ ಬಡಿಸೋದುತಾನೇ. ಆ ಕೆಲಸಾನ ಕನ್ನ ಅಂದರೆ ನಾನು ಹೆಂಗಸಾಗಿ ಹುಟ್ಟಿದ್ದಕ್ಕೆ ಏನು ಸಾಫ್ತಕ್?”

—ಎಂದು ಹೇಳಿ ಮಾಧವರಾಯನ ಕುಣಿಯುವ ಕಾಲಿಗೆ ಗಳಿಗೆ ಕಟ್ಟಿನಂತೆ ಮಾಡಿತ್ತು.

ಗಂಡುಗೆ ಕೊಟ್ಟಿ ಆ ಮಾತನ್ನು ಉಲಿಸಿಕೊಳ್ಳುವ ಸಲುವಾಗಿ, ಕಂಕರಮ್ಮ ಅಡಿಗಿಯ ಮನೆಯಲ್ಲಿ ಬೇಯುತ್ತಲೇ ಸಾಯಿಲೂ ಸಿದ್ಧವಾಗಿದ್ದಿಲ್ಲ.

ಆಕೆಯಲ್ಲಿ ಆ ನಿಷ್ಠೆ ಇತ್ತೆ ಎಂತಲೇ ಯಾರಾದರೂ ಬರಲಿ, ಎಪ್ಪು ಜನವಾದರೂ ಬರಲಿ, ಅಡಿಗಿ ಮನೆಯ ಯೋಜನೆಯಿಲ್ಲದೆ, ಮಾಧವರಾಯನ ಭತ್ತ ನಿರಾತಂಕವಾಗಿ ನಡೆದಿತ್ತು.

ಹೀಗೆ—

ನೂರಾರು ಜನರ ಉತ್ತಾಪಕ, ಸಹಕಾರ, ಶ್ರಮಗಳ ಖಲವಾಗಿ ಹದಿನ್ಯೇ ದಿನಗಳಲ್ಲಿ ಚಡುರಂಗದ ಕನ್ನರ ಸುಂದರವಾಗಿ, ಬೃಹದಾಶಾರವಾಗಿ ಸಿಮಿಂತವಾಗಿ ನಿಂತಿತು.

ಮುಖ್ಯವಾದ ಕೆಲಸಗಳಿಲ್ಲವೂ ಮುಗಿದು, ಓರೆ ಕೋರೆಗಳನ್ನು ತದ್ದಿ

ಹಕ್ಕನ್ನರೂವಾಗೇಯ ಅಲಂಕಾರ ಮಾಡುವ ಕಾರ್ಯವನ್ನು ಮಿಕ್ಕು ಅದೂ ಇನ್ನೀರು ದಿನಗಳಲ್ಲಿ ಮುಗಿದುಹೊಗುತ್ತದೆ ಎಂದು ಮನಸ್ಸಿಗೆ ಉಚಿತವಾದ ಬಳಿಕೆ, ಶ್ರೀರಂಗಪಟ್ಟಣದ ಜನಕ್ಕೆ ಇಂಥ ದಿನ ಹೊರಟ್ಟೆ ಬರಬೇಕು ಎಂದು ಮಾಧ್ವರಾಯ ಟೆಲಿ ಕಳಿಸಿದ.

೬

ಇತ್ತು ನಾಗರವಳ್ಳಿಯಲ್ಲಿ ಮಾಧ್ವರಾಯ ಜಮುರಂಗದಾಟದ ಉತ್ಸವಕ್ಕೆ ಬೇಕಾದ ಸಿದ್ಧಾ ತೆಗಳನ್ನು ಮಾಡಿಕೊಳ್ಳುತ್ತಿದ್ದಂತೆಂಬೇ, ಇತ್ತು ಗಂಜಾಂ ನಲ್ಲಿ ನಾಗರತ್ನಾಳ್ಳಾ ತಾನು ಒಮ್ಮೆಕೊಂಡ ಕೆಲವನನ್ನು ಯುತ್ಸ್ವಿಯಾಗಿ ನಿರ್ವಹಿಸಲು ಬೇಕಾದ ಸಿದ್ಧಾ ತೆಗಳಲ್ಲಿ ತೊಡಗಿದ್ದು.

ಜಂದ್ರಯ್ಯನ ನುಂಬಲಕ ಬಂದ ಮಾಧ್ವರಾಯನ ಆಕಾಶ ಅನೇಕ ಶಾಲಿಗೆ ಒಂದು ರೀತಿಯ ಸಾಂಪಾದಕಾಗಿತ್ತು.

ಹಿಂದೆ ಎಂದೂ ಇನಳಿ ಜೀವನದಲ್ಲಿ ಇಂಥ ಪ್ರಸಂಗ ಒದಗಿ ಬಂದಿರುತ್ತಿಲ್ಲ.

ಆಕೆ ಎಮ್ಮೋ ಮುದುವೆಗಳಿಗೆ, ಹಬ್ಬಿಹಂಡಿನಗಳಿಗೆ, ವಿಶೇಷ ಉತ್ಸವಗಳಿಗೆ ನರ್ತಕಿಯರನ್ನು ಕೂಡಿಸಿ ಕಳಿಸಿದ್ದು. ಅಂಥ ಸಂದರ್ಭಗಳಲ್ಲಿ ಬಗೆ ಬಗೆಯು, ಘನ್ಯ ಅಭಿರುಚಿಯ ರಸಿಕರನ್ನು ತಣೆಸಿ, ಅವರಿಂದ ಕಹಭಾಸುಗಿರಿಯನ್ನು ಉಡುಗೊರಿಗಳನ್ನು ಪಡೆದಿದ್ದು. ಆಕೆಯು ಮನೆ ರಸಿಕರು, ಕರ್ಣಾಭಿಮಾನಿಗಳ ಪಾಲಿಗೆ ತೃಪ್ತಿಯ ಭರವಸೆಯಾಗಿತ್ತು.

ಅದರೆ ಆಕೆ ಅವಳ ನಲವತ್ತೆ ದು-ಷಣತತ್ತ್ವ ವರ್ಣಗಳ ಜೀವನದಲ್ಲಿ ಎಮ್ಮೋ ಬಗೆಯ ಪ್ರಸಂಗಗಳನ್ನು ಎದುರಿಸಿ ಯುತ್ಸ್ವಿಯಾಗಿ ಪಾರಾಗಿದ್ದರೂ, ಇಂಥ ಪ್ರಸಂಗ ಮಾತ್ರ ಅವಳ ಜೀವನದಲ್ಲಿಯೇ ಎಂದೂ ಬಂದಿರುತ್ತಿಲ್ಲ.

ಜಮುರಂಗದಾಟಕ್ಕೆ ಮೂವತ್ತೆರಡು ಜನ ಸಮಪ್ರಾಯ, ಸಮರೂಪದ ಹುಡುಗಿಯರನ್ನು ಕೂಡಿಸಬುದು ಷಹರಾಗಂಜಾಂನ ಆತ್ಮಂತ ಪ್ರಖ್ಯಾತ ವೇಶ್ಯೆಯರ ಮನೆಗೆ ಸೇರಿದ ಆ ವೃತ್ತಿಯ ಜನರಲ್ಲಿ ಪ್ರಭಾವಶಾಲಿಯಾದ ನಾಗರತ್ನಾಳ್ಳಾಗೂ ಸುಲಭವಾದ ಕೆಲವಾಗಿರಲಿಲ್ಲ. ಸೂರಾದು ವೇಶ್ಯೆಗೆ ಹಳೆದ್ದ ಷಹರಾಗಂಜಾಂ ಎಲಾಲ್ ಜಾಲಾಡಿದರೂ ಅವಳ ಮನಸ್ಸಿಗೆ

ಒಪ್ಪಿಗೆಯಾಗುವಂಥ ಹುಡುಗಿಯರು ಹೆಚ್ಚಿನ್ನೇದಕ್ಕೆಂತ ಹೇಳುಗಿ ಸಿಗಲಿಲ್ಲ. ಕಾಗಾಗಿ ಅಕೆ, ತನ್ನ ಕಡೆಯ ಜನರನ್ನು ಮುಚ್ಚಿರು, ಮುಕ್ಕವಳ್ಳಿ, ಮೂಗಿರು, ನಾಗಮಂಗಲ, ತಲಕಾಡು, ತಿರು ಸು ಕೊಡಲು—ಹೀಗೆ ಹತ್ತಾರು ಉದರುಗಳಲ್ಲಿ ಸಿಡಾಡಿಸಿ, ಸಂಪೂರ್ಣ ತೈಟಿಯಾಗಿದ್ದರೂ, ಅವರಿಗಿಂತಲೂ ಉತ್ತಮರಾದವರು ಇನ್ನು ಸಿಗುವುದಿಲ್ಲ ಎಂದು ಖಚಿತವಾಗಿ ಗೊತ್ತಾದ ಬಳಿಕ, ಆ ಉದರುಗಳಲ್ಲಿ ದೊರಿತ ಬಬ್ಬಿಬ್ಬರು ಹುಡುಗಿಯರನ್ನು ಕರೆಸಿಕೊಂಡು, ಮೂಲವತ್ತೆರದು ಜನ ಹುಡುಗಿಯರನ್ನು ಕಲೆ ಕಾರೆದ್ದಳು.

ಆ ಸಂದರ್ಭದಲ್ಲಿ ಅವಕು ಯಾರೆ ಮನೀಗೆ ಹೋಗಲಿ, ಎಲ್ಲರೂ ಕೇಳುತ್ತಿದ್ದ ಮಾತು ಒಂದೇ—

“ಹಾಡಿಲ್ಲ, ಕುಟಿತ ಇಲ್ಲ. ಅಲ್ಲೋಗಿ ನಮ್ಮ ಹುಡುಗಿ ಮಾಡಬೇಕಾದ್ದೇನು? ಸುಮ್ಮೆ ಗೊಂಬಿ ಹಂಗೆ ನಿಂತುಕೊಂಡು ಬರೋಕೆ, ಇನ್ನು ದೂರ ಹೋಗಬೇಕಾ? ಇದೇನು ಸೋಜಿಗಿ? ಆ ನಾಗರವಳ್ಳಿ ಸಾಹುಕಾರನಿಗೆಳ್ಳು ತಲೆ ಕೆಟ್ಟಿದೆ ಅಂತ ಶಾಂತಿದೆ.”

ಅವರೆಲ್ಲರೂ ಬಾಯಿಬಿಟ್ಟು ಆಡುತ್ತಿದ್ದ ಮಾತೇ ನಾಗರಭೂತ ಮನ ದಲ್ಲಿಯೂ ವಿಡಿಯುತ್ತತ್ತು.

ಎಹ್ಲೇ ಬಾರಿ, ಮಾಧವರಾಯನ ಈ ಹುಟ್ಟಿನಲ್ಲಿ ತಾನೂ ಪಾಲು ಗಾರಳಾಗಿ, ಸರೀಕರಲ್ಲಿ ನಗೆಪಾಟಿಗೆ ಗುರಿಯಾಗುವುದಕ್ಕೆಂತ “ಈ ಕೆಲಸ ನನ್ನಿಂದ ಆಗೋಳ್ಳ” ಎಂದು ಹೇಳಿ, ಕ್ಯೇ ತೊಳೆದುಕೊಳ್ಳಬೇಕು ಎನಿಸುತ್ತತ್ತು.

ಆದರೆ ಹಾಗೆನಿಸಿದಾಗಲೆಲ್ಲಾ ದಿನಕೆಷ್ಟನ್ನೇಯಾದರೂ ಅವಕು ಕದ್ದು ಸೋಧುತ್ತಿದ್ದ ಅಮೂಲ್ಯವಾದ ಮುತ್ತಿನ ಮೂಗುತಿ, ಅನಳ ಕಣ್ಣನ್ನು ಕೊರ್ಕೆಸಿ—

“ಏನಾದ್ದೂ ಆಗಲಿ, ಇಂಥ ಸಾಹುಕಾರರ ಸ್ನೇಹಕೆ ಆಗುವ ಅವಕಾಶ ಬಿಡಬಾರದು. ನಮ್ಮ ಅದ್ವಿತ್ಯ ಜೆನ್ನಾಗಿದೆ ಇದು ಬಂಗಾರದ ಗಣೆ.” ಎಂಬ ಭಾವನೆ ಮೂಡಿ, ಅದರಲ್ಲಿ ತನ್ನ ಉಳಿದ ಅಳುಕಸ್ನೆಲ್ಲಾ ಮರೆತು, ಮುಂದಿನ ಸನ್ನಾಹದಲ್ಲಿ ತೊಡಗದ್ದಳು.

ಅಂತೂ ಮಾಧವರಾಯ ಅವಕ ಪಾಲಿಗೆ ಅಕ್ಕಂತ ಜಟಿಲವಾದ ಸಮಸ್ಯೆಯನ್ನು ತಂದು ಒಡಿಡಿದ್ದು.

ಆ ಜಟಿಲತೆಯೇ ಹೇಗಾದರೂ ಇಡೀಲ್‌ಲೀ ಗೀಲ್‌ಲೀ ಬೇಕು ಎಂಬ ಹುರುಪನ್ನು ನಾಗರತ್ನಳ ಯೈದರಲ್ಲಿ ಮಾಡಿಸಿತ್ತು.

“ಜದುರಂಗ ಕೇಸರಿ” ಎಂಬ ಬಿರುದು ಪಡೆದ ತಾಮರ್ಯಂಗಾರ್ಥಿ ರಾತ್ಮತೆ ಉಪವಶ್ಯಿಯಾದ ನಾಗರತ್ನಳಿಗೆ ಅವರ ಸಹವಾಸದಲ್ಲಿ ಜದುರಂಗ ದಾಟದ ವಿಷಯ ಅಷ್ಟಿರ್ಪು ತಿಳಿದಿತ್ತು. ಕಾಯಿ ಹೂಡುವುದು ಹೇಗೆ, ಯಾವ ಕಾಯಿಗಳು ಹೇಗೆ ಸಡೆಯುತ್ತವ, ಒಂದೊಂದಕ್ಕೂ ಯಾವ ಮಾರ್ಗದಲ್ಲಿ ಎಷ್ಟು ಮನೆ ನಡೆಯಲು ಅಧಿಕಾರ ಎಂಬುದು ಗೊತ್ತಿತ್ತು.

ಜದುರಂಗದ ಆಟದ ಬಗ್ಗೆ ತನಗಿದ್ದ ಅವು ಪರಿಚಯದ ಆಧಾರದ ಮೇಲೆ, ಆ ಆಟದ ಗತಿಯನ್ನು ಸ್ವತ್ಯಕ್ಕೆ ಹೇಗೆ ಅಳವಡಿಸಿಕೊಳ್ಳಲು ವುದು ಎಂದು ಆಲೋಚಿಸಿದಳು. ಅದಕ್ಕೆ ಹಿಂದಿನ ಭರತರಾಸ್ತಗಳಲ್ಲಿ ಏನಾದರೂ ಸುಳಷ್ಟು—ಮಾಜನೆ ದೊರೆಯುತ್ತದೆಯೇನೋ ಎಂದು, ಆ ಶಾಸ್ತ್ರದ ಆಳವಾದ ಪರಿಚಯವಿದ್ದ ಪಂಡಿತರು, ಅನುಭವಸ್ಥರು, ಹಿರಿಯರನ್ನು ವಿಚಾರಿಸಿದಳು. ಒಬ್ಬಿಬ್ಬರು ಆವಳಿಗೆ—

“ಅಕ್ಷರ್ ಚಕ್ರವರ್ತಿ ಏಗೆ ನರ್ತಕಿಯರನ್ನಿಟ್ಟುಕೊಂಡು ಜದುರಂಗ ಅಡ್ಡು ಇದ್ದ ಅಂತ ನಾನೂ ಕೇಳಿದ್ದೇವರೇ ಹೊರತು, ಅದಕ್ಕೆ ಆ ಕಾಲದ ಜನ ಹೇಗೆ ನರ್ತಕಿಸುತ್ತಿದ್ದರು ಅಂತ ಹೇಳೋಕೆ ಯಾವ ಆಧಾರವೂ ಇಲ್ಲ. ನಮ್ಮ ರಾಸ್ತಗಳಭಂತೂ ಹೀನು ಹೇಳೋ ವಿಷಯದ ಸುದ್ದಿಯೇ ಇಲ್ಲ.”

—ಎಂದು ಯೇಳ ಆವಳಲ್ಲಿ ಮತ್ತೆಷ್ಟು ಅಧ್ಯಾರ್ಥಿ ಪೂರ್ವಿಕಿರೇ ಹೊರತು, ಯಾರೊಬ್ಬರೂ ಅವಳಿಗೆ ‘ಶ್ರೀಗ ಮಾಡು’ ಎಂದು ಹೇಳ ಮಾರ್ಗ ಸ್ವರ್ವೇಶನ ಮಾಡಲಿಲ್ಲ.

ಹೀಗೆ ಮಾರ್ಗ ಕಲಿಣವಾನವ್ಯಾ, ನಾಗರತ್ನಳ ಹಣ ತಗ್ಗಿದ, ಹುರುಡು ಹೆಚ್ಚಿತ್ತು.

ನನೇನೇನೋ ನೂರೆಂಟು ಯೋಚನೆ ಮಾಡ ಕೂನೆಗೆ, ಅತಿ ಅಸೀಕ್ಕಿತ ವಾದ, ಅನ್ವಯಿತವಾದ, ಆಟಗಾರರ ಜಿತ್ತಾವಲಂಬಿಯಾದ ಆಟದ ಮಧ್ಯದಲ್ಲಿ ಯಾವ ಬಗೆಯ ನರ್ತನಕ್ಕೂ ಅವಕಾಶವಿರುವುದಿಲ್ಲವೆಂದು ಖಾತಿಸಿ, ಅದರ ಆರಂಭದಲ್ಲಿ ರಂಗಪ್ರವೇಶ ಮಾಡುವಾಗ, ಮತ್ತು ಆಟದ ಹೊನೆಯಲ್ಲಿ ರಂಗದಿಂದ ನಿಗರಮಿಶುವಾಗ, ಸಾಮೂಹಿಕನಾಗಿ ರಾಜಲೀಲೆಯ ನೈತ್ಯ

ಮಾಡುವುದೆಂದೂ, ಅಟಿದ ಮಂಧ್ಯಭಾಗದಲ್ಲಿ ಕಾಯಿಗಳಾಗಿ ನಡೆಯುವಾಗ ಆ ಸ್ನಾದೆಯ ಭಾವವನ್ನು ಸೂಚಿಸುವಂಥ ಅಭಿನಯವನ್ನು ಮಾಡುವುದೆಂದೂ, ಒಂದು ಕಾಯಿ ನಡೆಯುವಾಗ, ಅಭಿ ಅಟಿಗಾರರ ಅಲೋಚನೆಗಾಗಿ ನಿಂತಾಗ, ರಂಗದಲ್ಲಿದ್ದವರು ಸುಮೃಸ್ಯಿನಿಲ್ಲದೆ ಭಂಗಿಯನ್ನು ಆಗಾಗ ಬದಲಿಸುತ್ತಾ, ಹೊವಿನ ಚಂಡುಗಳನ್ನು ಆಡುತ್ತಿರೆಕೆಂದು ಸ್ವತ್ಸ್ಯ ಯಿಸಿ, ಮನೇಯಿಂದ ಮನೆಗೆ ಸದೆವಾಗ ಹೆಚ್ಚಿಗಳನ್ನು ಹೇಗೆ ರಾಕೆ ಚೀಕೆಂದು, ತಾನೇ ಮುದುಗಿಯರಿಗಲ್ಲಾ ಕಲಿಸಿದಳು.

ನಾಗರತ್ನಾಳಿಂದ ಅವಳ ಯೋಜನೆಯನ್ನಿರತ ಅಯ್ಯಂಗಾರ್ಥಿಯಾ, ಅಪ್ಪಕ್ಕೆಂತ ಹೆಚ್ಚಾಗಿ, ಬೇರೇನೂ ಮಾಡಲು ಸಾಧ್ಯವೆಲ್ಲವಂತಹ ಹೇಳಿ, ಅವಳ ಯೋಜನೆಯನ್ನೇ ಒಮ್ಮೆಕೊಂಡರು.

ಇದಾದ ಬಳಿಕ, ಇಬ್ಬಣದ ರಾಜ, ಮಂತ್ರಿ, ಆನೆ, ಕುದುರೆ, ಒಂಟೆ, ಕಾಲಾಳುಗಳಿಗೆ, ಅವರವರ ಸ್ಥಾನಕ್ಕೆ ಉಚಿತವಾದ ಉದ್ದೇಶ, ಅಲಂಕಾರ ಹೇಗೆರಬೇಕೆಂದು ಯೋಚಿಸಿ, ಅದಕ್ಕನುಗುಣವಾಗಿ ಎಲ್ಲವನ್ನೂ ನಿರ್ದಿಷ್ಟಿಸಿಕೊಂಡು, ಈ ವ್ಯಾಯಾಗಿದ ಪರಿಣಾಮ ಇನರೆ ಮೇಲೆ ಹೇಗಾದಿಕೊಂಡೆಂದು ಕಾತುರಹಿತಾ, ಮಾಧವರಾಯನಿಂದ ಕರೆಯೋಲೇ ಬಂಪುದನ್ನೇ ಕಾಯುತ್ತಿದ್ದ ಇಲ್ಲ.

ಅವಳ ನಿರ್ದೇಖಿಯಂತೆ ಒಂದು ದಿನ ಮಾಧವರಾಯನ ಆಳು ಒಂದು ಅತನ ಕರೆಯೋಲೇಯನ್ನು ಅಯ್ಯಂಗಾರ್ಥಿಯಾರಿಗೂ, ನಾಗರತ್ನಾಳಿಗೂ ತಲುಪಿಸಿದ.

ಅಯ್ಯಂಗಾರ್ಥಿಯರು, ನಾಗರತ್ನಾಳಿ, ಅವಳ ಗುಂಪು, ಒಂದು ಸ್ವತ್ಸ್ಯೋಕ್ತಾದ ಪಟ್ಟಿಗೆ ಗಾಡಿಯಲ್ಲಿ ಹೊರಟಿರು.

ಉಲ್ಲಿಂದವರು ಕುಲಿತ ಸುಮಾರು ಹದಿನ್ಯಾದು ಸ್ವತ್ಸ್ಯೋಕ್ತಾದ ಗಾಡಿಗಳು; ಆ ಗಾಡಿಯನ್ನು ಹಿಂಬಾಲಿಸಿದವು.

ಅವುಗಳ ಹಿಂಡಿ, ನಾಗರವಲ್ಲಿಯ ಚದುರಂಗದ ಉತ್ಸವದ ವಿಷಯ ತಿಳಿದ ರಸಿಕರ ಗಾಡಿಗಳು ಹೊರಟಿವು.

ಆ ಗಾಡಿಗಳು ಹೋದ ದಾರಿಯಲ್ಲಿಲ್ಲಾ, ನಾಗರವಲ್ಲಿಯ ಸ್ವಾರ್ಥಯ ವಾರ್ತೆ ಹಬ್ಬಿ, ಉರು ಉರಿನ ಉತ್ಸಾಹಿ ರಸಿಕರು, ಅವರೂವಾದ ಈ ಉತ್ಸವನ್ನು ನೋಡುವ ಅವಕಾಶ ಕಳೆದುಕೊಳ್ಳಬಾರದೆಂದು, ತಾವೂ ಕುದುರೆಗಳು, ಎತ್ತಿನ ಗಾಡಿಗಳು, ಕುದುರೆಗಳು, ಕೊನೆಗೆ ಕಾಲು

ನಡಗಿ—ಹೇಗಾದರೆ ಹಾಗೆ, ಆ ಪಟ್ಟಣದಿಂದ ಹೊರಟೆ ಗಾಡಿಗಳ ಗುಂಪಿನೊಂದಿಗೆ ಕಲ್ತತಕೊಂಡರು. ಐಗ್. ಒಂದೊಂದು ಹೆಚ್ಚಿಯಂದಲೂ ಎರಡು ಮೂರು ಗಾಡಿಗಳು ಕಲೆತ್ತು. ಪಟ್ಟಣದ ಗಾಡಿಗಳು ನಾಗರವಲ್ಲಿಯನ್ನು ತಲುಪುವ ವೇళೆಗೆ, ನಾಗರವಲ್ಲಿಯ ದಾರಿ ಸೂರಾರು ಬಗೆಯ ವಾಹನಗಳು ಹರಿಯುವ ಪ್ರವಾಹವಾಗಿತ್ತು. ಒಂದು ಮೈಲಿ ದೂರಕ್ಕೆ ಕೇಳುವಂತಿತ್ತು ಆ ಗಾಡಿಗಳ ಎತ್ತು, ಕುದುರೆಗಳ ಗೆಣ್ಣಿಯ ನಡ್ದು.

ಆರಮನೆಯ ಮದುವೆಯ ದಿಬ್ಬಣದಂತೆ ಸಂಭ್ರಮದಿಂದ ಬಂದ ಶ್ರೀರಂಗಪಟ್ಟಣದ ಗಾಡಿಗಳನ್ನು ಅವು ತಮ್ಮ ಹೆಚ್ಚಿಯ ಗಡಿಯನ್ನು ತಲುಪಿದಾಗ ಅಪ್ಪೇ ಸಂಭ್ರಮದಿಂದ ಎದುರುಗೊಂಡರು.

ಗಾಡಿಗಳು ಇನ್ನೂ ಅನ್ನು ದೂರದಲ್ಲಿನೆ ಎನ್ನಾಗಲೇ, ಅವುಗಳ ಸದ್ಯ ಕೇಳಿ, ಹತ್ತಿಪ್ಪತ್ತ ಕಹಳಿಗಳು ಕೂಗಿ, ಸಾಗಾರಿಗಳು ಮೂರೆದವು. ಗಾಡಿಗಳು ನಾಗರವಲ್ಲಿಯ ಗಡಿಗೆ ಬರುತ್ತಿದ್ದ ಹಾಗೇ ಗಡಿಯ ಬಳಿ ಹಾಕಿದ ಹಸಿರುವಾಣಿ ಚಷ್ಪರದಲ್ಲಿ ಚಂದ್ರಯ್ಯ, ನಾಗರವಲ್ಲಿಯ ಮುಖಿಂದರು ಅವರನ್ನು ಇದರುಗೊಂಡು, ಕುಶಲಪತ್ರಿ ವಿಚಾರಿಸಿದ ಬಳಿಕ, ಪ್ರಯಾಣಾರ್ಥಿ ಬಳಲಿ ಬಂದವರೆಲ್ಲಿರು, ಅವರು ಅತಿಧಿಗಳು ಇತರರು ಎಂದು ತೆಕ್ಕಿಸದೆ, ಎಳ್ಳನೀರು, ಪಾನಕೆ, ಸ್ವೀರುಮಜ್ಜಿ ಗೆಯ ಸಮಾರಾಧನೆ ಯಾಗಿ, ದಣೆದು ಬಂದವರೂ ಕ್ಷಣಿಕಾಲ ವಿಶ್ವಾಂತಿ ಪಡೆದ ಬಳಿಕ, ಖಾದ್ಯಕ್ಕೂ ತಳಿಯ ತೋರಣಿಗಳು ಕಟ್ಟಿದ ದಾರಿಯಲ್ಲಿ, ನಾಲ್ಕು ಜೊತೆ ಓಳಗಿಗಳ ಮರ್ಯಾದೆಯೊಂದಿಗೆ, ಉರಿನೊಳಿಗೆ ಕರೆದುಕೊಂಡು, ದೇವಾಲಯದ ಮುಂದೆ ಇಳಿಸಿದರು.

ತಮೆಗೆ ಈ ಬಗೆಯ ಸ್ವಾಗತ ದೊರೆಯಬಹುದೆಂದು ಕನಕುಮನಸಿ ನಲ್ಲಿಯೂ ನಿರೀಕ್ಷಿಸಿದ ನಾಗರತ್ತು, ಗಾಡಿಯಲ್ಲಿ ಕುಳಿತೇ ಸ್ವಿಚ್ಚಿರಗು ತುಂಬಿದ ನೋಟದಿಂದ ಎಲ್ಲವನ್ನೂ ನೋಡುತ್ತಿರುವಾಗಲೇ, ಚಂದ್ರಯ್ಯ ಅವಳ ಬಳಿಗೆ ಬಂದು, ಮಾತನಾಡಿಸಿ, ಅವಳ ಗಾಡಿಯೊಂದನ್ನು ಮಾತ್ರ ನೆಟ್ಟಿಗೆ ಮಾಧವರಾಯನ ಮನೆಯನ್ನೆಯ ಬಳಿಗೆ ಹೊಡನಿಕೊಂಡು ಹೊಡ.

ಅಂದಿನ ಪರಿಸ್ಥಿತಿಗೆ ತಕ್ಕಂತೆ ಶ್ರೀಮಂತೋಽಚಿತವಾದ ರೀತಿಯಲ್ಲಿ ಅಲಂಕೃತವಾದ ತನ್ನ ಮನೆಯ ಹೆಚ್ಚಿರದಲ್ಲಿ ಕುಳಿತು ಮಾಧವರಾಯ ಅವರ ಬರವನ್ನೇ ನಿರೀಕ್ಷಿಸುತ್ತಿದ್ದು.

ಮಾಧವರಾಯನಿಗೆ ಹಟ್ಟಣದಿಂದ ಬಂದ ಶಾಮಯ್ಯಂಗಾಯರು, ನಾಗರತ್ನ ಮೊದಲಾದವರನ್ನು ನೋಡಲು ಎಪ್ಪು ಕುಶಾಪಲವಿಹ್ತೀ, ಅವರಿಗೂ ಮಾಧವರಾಯನನ್ನು ಕಾಣುವ ಬಗ್ಗೆ ಅಪ್ಪೇ ಆಸಕ್ತಿಯಿತ್ತು.

ಉತ್ತಿದ್ದಲ್ಲಿಗಿಂತ ಹೇಳಬ್ಬಾಗಿ ನಾಗರತ್ನ ಕಾತರಿಸುತ್ತಿದ್ದ್ದೀ.

ಚಂದ್ರಯ್ಯ ಮಾಧವರಾಯನಿಗೆ ಒಬ್ಬೊಬ್ಬರೆದಾಗಿ ಪರಿಚಯ ಮಾಡಿ ಸುತ್ತಿದ್ದಾಗ ನಾಗರತ್ನಳಕ್ಕಣ್ಣ ಗಳು ಮಾಧವರಾಯನನ್ನೇ ನೀಡುತ್ತಿದ್ದವು.

ಮಾಧವರಾಯನ ಸುಮಾರು ಆರು ಆಡಿ ಎತ್ತರವಾದ, ಸೇನೆಯ ಕರಿಣ ಕವಾಯಿತ್ತಿನಿಂದ ಬಲಿಸ್ತುವಾಗಿ, ಈಚಿನ ಸುಖಿಪನ್ಹದ ಫಲವಾಗಿ ತುಂಬಿಕೊಂಡಿದ್ದ ಗೋಧಿಯ ಬಣ್ಣ ದ ಮ್ಯಾ, ಉದ್ದಕ್ಕಿಂತಲೂ ಕೊಂಬ ಅಗಲ ಹೇಳಬ್ಬಾದ, ಮೊನೆಗಳು ತಿರುಚಿದ ಹುರಿಮೀಸಯನ್ನು ಪಡೆದ ಮುಖ, ತೊಟ್ಟಿ ಅಂಗರೇಶಿನಲ್ಲಾ ತುಂಬಿ ಕಾಣುತ್ತಿದ್ದ ವಿನಾಲವಾದ ಎದೆ, ಕಣ್ಣ ಗಳಲ್ಲಿದ್ದ ಅಧಿಕಾರದರ್ವದ ತೀವ್ರಿ ಇವನ್ನು ಕೆಂಡು ನಾಗರತ್ನಳ ಸರೀಕ್ಕೆ ವಿಫಲವಾಗಲಿಲ್ಲ.

ಅದಕ್ಕೆ ಪ್ರತಿಯಾಗಿ ಶ್ರೀಮಂತರಿಗೆ ಸಹಜವಾದ ಚೊಜ್ಞ ಮೊಟ್ಟೆ, ಗಲ್ಲ ಮಿಂದಿಗಳಲ್ಲಿದಿದ್ದ ದನ್ನು ನೋಡಿ ಬಂದು ರೀತಿಯಲ್ಲಿ, ಅವಳು ಸಿರಿಕ್ಕೆ ಸಿದ್ಧ ದಕ್ಕಿಂತಲೂ ಹೆಚ್ಚಿನ ತ್ವರಿಯೇ ಆಯಿತು.

ಮಾಧವರಾಯ, ಚಂದ್ರಯ್ಯ ಮೊದಲಾದವರು ಶಾಮಯ್ಯಂಗಾಯರು ರೂಂದಿಗೆ ಮಾತನಾಡುವುದರಲ್ಲಿ ನಿರತರಾಗಿದ್ದ ದರಿಂದ ಕವರಾರಿಗೂ ನಾಗರತ್ನಳ ಕಣ್ಣ ಮಾಡುತ್ತಿದ್ದ ಕೆಲಸ ಕಾಣಲಿಲ್ಲ.

ಅದು ಕಂಡು, ಅವಳಿಂತೆಯೇ, ತರೀತಗ್ಗಿಸಿ, ಒರೆಷ್ಟೋಟದಿಂದ ನೋಡುತ್ತಿದ್ದ ಸೀಲಾ ಒಬ್ಬಳಿಗೆ ಮಾತ್ರ. ಅತ್ಯಲ್ಪ ಕಾಲದಲ್ಲಿ ತನ್ನ ನೋಟದ ಕೆಲಸವನ್ನು ಮುಗಿಸಿಕೊಂಡ ನಾಗರತ್ನ ತನ್ನ ಮಗಳತ್ತ ಕಣ್ಣ ಹಾಯಿಸಿದಳು. ಅದೇ ಹೊತ್ತಿಗೆ ಮಗಳೂ ತಾಯಿಯತ್ತ ನೋಟಿದರು, ನೀಲಾಳ ತುಟಿಯ ಮೇಲೆ ಮೂಡಿದ ಬದು ಸಫರಾದ ಪುಂಡರ್ಯಾಸವನ್ನು ಕಂಡು ನಾಗರತ್ನಳಿಗೆ ಸಮಾಧಾನವಾಯಿತು.

ತಾಯಿ ನುಕ್ಕಳು ತಮ್ಮ ಕಣ್ಣ ನೋಟದ ಮೂಲಕ ಪರಸ್ಪರ ಸಂದೇಹಗಳನ್ನು ಕಳಿಸುತ್ತಿರುವಾಗಲೇ, ಶಾಮಯ್ಯಂಗಾಯರು ರೂಂದಿಗೆ ಮಾತು ಮುಗಿಸಿದ ಮಾಧವರಾಯ ನಾಗರತ್ನಳ ಕಡೆ ತಿರುಗಿ---

‘ನಮಿತ್ವಂದ ಸಮಗೆ ತುಂಬಾ ಶ್ರಮವಾಯಿತು. ನಿಂತೆ ಮಾಡಿದ ಉಪಕಾರವನ್ನು ನಾನೆಂದೂ ಮರೆಯುವುದಿಲ್ಲ. ಇಲ್ಲಿರುವಪ್ಪು ದಿನವೂ ನಿಂತೆ ಇದನ್ನು ನಿಮ್ಮದೇ ಮನೆ ಎಂದು ತಿಳಿದುಕೊಂಡು, ಯಾವುದಕ್ಕೂ ಸಂಕೋಚ ಪಟ್ಟುಕೊಳ್ಳದೆ ಸುಖವಾಗಿರಬೇಕು.’

—ಎಂದು ಹೇಳಿದ.

‘ತಮ್ಮ ಆಶ್ರಯದಲ್ಲಿ ನಮಗೆ ಯಾವುದಕ್ಕೂ ಏನೂ ತೊಂದರೆ ಯಾಗುವುದಿಲ್ಲವೆಂಬ ನಂಬಿಕೆ ಸನಗಿದೆ. ನಮ್ಮ ಸೇವೆಯಿಂದ ನಿಮಗೆ ತೃಪ್ತಿಯಾದರೇ ಅದೇ ನಮಗೆ ಮಹಡ್ವಾಗ್ರೀ.’

—ಎಂದು ಹೇಳಿ ನಾಗರತ್ನಕ್ಕೆ ಮುಗಿದಳು.

‘ಒಂದು ಯ್ಯಾ, ಇವರೆಲ್ಲರ ಯೋಗಕ್ಕೇಪು ನಿಷ್ಠೆ ಯಾಸಾ ಜವಾಬ್ದಾರಿ. ಯಾವುದಕ್ಕೂ ಕೊರತೆಯಾಗದ ರಾಗೆ ಸೋಡಿಕೋರ್. ಪ್ರಯಾಣದಿಂದ ನಿಮಗೆಲ್ಲಾ ತುಂಬಾ ದಳಿವಾಗಿರಬೇಕು. ಮಾತ್ರಿನಿಂದ ಆ ಆಯಾಸವನ್ನು ಮತ್ತು ಪ್ರಾಣ ಮತ್ತು ನಿಷ್ಠೆಯನ್ನು ನಿರ್ಣಯಿಸಿದ್ದಿಲ್ಲ. ಹೋಗಿ ವಿಶ್ವಾಸಿ ತೆಗೆದು ಕೊಳ್ಳಿ. ಒಂದು ಯ್ಯಾ, ಇವರೆಲ್ಲರಿಗೂ ಹಾಲು ತಂದು ಕೊಡಲು ಹೇಳಿ. ’

—ಎಂದು ಹೇಳಿದ ಮಾಧವರಾಯ.

ಸದ್ಗುರುಕ್ಕೆ ಮಾತುಕಥೆಯನ್ನು ಮುಗಿಸುವಂತಿದ್ದ ಮಾಧವರಾಯನ ಮಾತುಗಳನ್ನು ಕೇಳಿ, ಆತ ತನ್ನ ಮಗಳ ಕಡೆ ಸೋಡದೆ, ಆಕೆಯ ಯೋಗಕ್ಕೇನುವನ್ನೂ ವಿಚಾರಿಸಿದ್ದುದನ್ನು ಕಂಡು ನಾಗರತ್ನಳಿಗೆ ಕೊಂಜ ನಿರಾತಿ ಯಾಯಿತು. ಆದರೂ, ಮಾಧವರಾಯನ ಕಣ್ಣು, ನೀಲಿಕ ಪಕ್ಷದಲ್ಲಿದ್ದ ಇಂದಿರೆಯತ್ತಲೂ ಹೊರಳಿದ್ದುದನ್ನು ಕಂಡು—

‘ಹಾಗೆಲ್ಲಾ ಕಂಡ ಕಡೆ ಕಣ್ಣು ಹಾಯಿಸುವ ಚಾತಿಯಲ್ಲಾಂತ ಕಾಣುತ್ತೆ. ಸೋಡೋಣ—ಈ ಬಿಗುಮಾನ ಎವ್ವು ದಿನ ಇರುತ್ತೆ.’

—ಎಂದು ತನಗೆ ತಾನೇ ಸಮಾಧಾನ ಹೇಳಿಕೊಂಡಳು.

ಅದರೂ, ಅಪ್ಪಿಂದಲೇ ಅವಳ ಮನಸ್ಸಿನ ತೃಪ್ತಿಯಾಗದೆ, ಹಾಲು ಕುಡಿದು, ನಮಸ್ಕಾರ ಹೇಳಿ ಅಲ್ಲಿಂದ ಹೊರಟ ಬಳಿಕ ತಮಗಾಗಿ ಗೊತ್ತು ಮಾಡಿದ್ದ ಬಿಡಾರಕ್ಕೆ ಹೋಗುವ ಹಾದಿಯಲ್ಲಿ, ತಮ್ಮೊಂದಿಗೆ ಬಂದ ಜಂದಯ್ಯನನ್ನು—

“ಸಾನು ನಿನೆಗೆ ಗಂಜಾಂನಲ್ಲಿ ಹೇಳಿದ ವಿಷಯ ಅಣ್ಣಾವರಿಗೆ ಹೇಳಿದಾಗ್ಗೆ ಅಣ್ಣಾ ?”

— ಎಂದು ಕೇಳಿದಃಂ.

“ಯಾವ ವಿಷಯ ?”

“ನೀಲಾ ವಿಷಯ....”

“ಆ ವಿಷಯ ಹೇಳಿದೆ ಉಂಟಿ ? ಸೀನು ಹೇಳಿದ ಯಾವ ಮಾತನ್ನು ಮರೆಯದ ಹಾಗೆ ಯಜಮಾನರ ಕೆವೀ ಮೇಲೆ ಹಾಕಿದಿಸಿ.”

— ಎಂದು ಚಂದ್ರಯ್ಯ ಅವಳಿಗೆ ಮತ್ತೊಮ್ಮೆ ಭರಪನೆ ಕೊಟ್ಟು.

“ಆ ಮಾತಿಗೆ ಏನು ಹೇಳಿದ್ದು ?”

“ಯಾವುದನ್ನು ಇಲ್ಲಾಂದು ಅಭ್ಯಾಸಾನೇ ಇಲ್ಲ ಸಮ್ಮ ಯಜಮಾನರಿಗೆ”

— ಎಂದ ಚಂದ್ರಯ್ಯ.

“ಹಂಗಿದ್ದೆ ಅದು ನಮ್ಮ ಪುಣ್ಯ. ಅದ್ದು ಸಿಹಿ ಯಜಮಾನರಿಗೆ, ಸಿಮ್ಮಂಗಿ ಈಗ ಸೋಡಿದ್ದು ಇನ್ನೊಂದು ಗಳಿಗೇಲಿ ಮರೆಂಣೋ ಅಭ್ಯಾಸ ಇಲ್ಲ ತಾನೇ ?”

“ಅದ್ದುಕೆ ಹಾಗೆ ಹೇಳ್ತೇಯೆ, ಸಾನು ಏನು ಅಂಥ ಪುರೈಪನ ಕೆಲವ ಮಾಡಿದೆ ?”

“ಏನೂಂತ ಈಗಲೂ ನೇನಪಾಗಲಿಲ್ಲಾ ?”

“ಉದ್ದೋ...ಏನು ?....”

“ಇಲ್ಲಾ, ಇಂದಿರಾ ಯಾವಾಗ ಸಿಹಿಸ್ತು ಸೋಡಿದ್ದು ಇಂತ ಬದ್ದು ತ್ವಾ ಇಲ್ಲಿಗೆ ಬಂದು, ಕಣ್ಣಿಬಡೆಯೋ ಹಂಗೆ ಸಿಹಿ ಕಡೆ ನೇರಿಸೋಡ್ತು ಇದ್ದು ಒಂದ್ದುಳಾಂಡ್ರು ಅವಳ ಕಡೆ ಸೋಡಿದ್ದು ? ಒಂದು ಸೋಡಾಂಡ್ರು ಅಡಿದ್ದು ? ಅದಕ್ಕೆ ಗಂಡಸಿನ ಜಾತಿಗೆ ಮರಿವು ಹುಟ್ಟಿಗುಂಬ ಇನ್ನೊಂದು.”

— ಎಂದಶು ನಾಗರತ್ನ ಕೆಳಕು ನಗೆ ನಗುತ್ವಾ.

ಆಕೆ ಹೇಳಿದ ಮಾತನ್ನು ಕೇಳಿ ಚಂದ್ರಯ್ಯನ ಮುಕ್ಕಿ ಕಂಡೇರಿತು. ನಾಗರತ್ನಳ ಪ್ರಶ್ನೆಗೆ ಏನೊಂದೂ ಉತ್ತರ ಕೊಡಿದೆ ಸುಮ್ಮನೆ ತಲೆತಗ್ಗಿಸಿದ.

“ಇಂದಿರಿಯನ್ನು ಮರಿತ್ತಲ್ಲ ” ಎಂದು ಚಂದ್ರಯ್ಯ ಬಾಯಿಬಿಟ್ಟು ಹೇಳಿಲಿಲ್ಲ.

ಅವನು, ಹೇಳಿದಿದ್ದ ಮಾತನ್ನು ಅವನ ನುಡಿದ ಬಳ್ಳಿ ಹೇ ನಾಗರತ್ನ  
ಉಗೆ ಹೇಳಿತು.

“ ಶಂಚೆ ಮನೆ ಕಡೆಗೆ ಬಂದು ಹೋಗಿ, ಮಾತಾಪೋ ವಿಷಯ ಅವೆ.”  
-ಎಂದಪ್ಪೇ ಹೇಳಿ ನಾಗರತ್ನ ಸಮ್ಮನಾದಳು.

ಜಂದ್ರರ್ಯಾ ಮಾತ್ರ ಗಾಡಿಯ ಒಂದು ಮೂಲೆಯಲ್ಲಿ ಕುಳತ  
ಅಯ್ಯಂಗಾರ್ಥಿರಿಗೆ ಈ ಮಾತೆಲ್ಲಾ ಎಲ್ಲಿ ಕೇಳಿಸಿತೋ ಎಂದು ಅವರ ಕಡೆ  
ಇಣಿಕೆ ನೋಡಿದ. ಇರುಳು ಸರಿಯಾಗಿ ಎವೆ ಮಾಡದ ಅಯ್ಯಂಗಾರ್ಥಿರು  
ತೂಕಡಿಸುತ್ತಾ ಅಥವ ಮತ್ತೆ ಲೋಕ ಅಥವ ಸ್ವಾಭ್ಯಾಸಿಕದಲ್ಲಿದ್ದರು.

ಅದನ್ನು ಒಂದು ಅವರ ಮನಸ್ಸಿಗೆ ಸ್ವಾಲ್ಪ ತೃಪ್ತಿಯಾಯಿತು.

## ೧೦

ಮರುದಿನ ಏತ್ತ. ಕಾಲ, ತಂಕರನಾರಾಯಣಸ್ವಾಮಿಗೆ ಮಂಗ  
ಇಂತಿಯಾದ ಬಳಿಕ ನಾಗರವಳ್ಳಿಯ ಜನತೆ ಬಹು ಕುಶಾಹಲದಿಂದ  
ನಿರೀಕ್ಷಿಸುತ್ತಿದ್ದ ಜಹಂಗಿರಾಟ, ಕಹೆ ನಗರಿಗಳ ಖೋಷಣೆಯಂದಿಗೆ  
ಆರಂಭಣಾಯಿತು.

ಕಹಳಿ, ನಗರಾಲಿಗಳು ಮೌರಿಗುತ್ತಿದ್ದ ರಾಗೆ, ಅಂತಿಗಾರರಾದ  
ಇಂದ್ರಾಯ್ಯಂಗಾರ್ಥಿರು, ಜಂದ್ರರ್ಯಾ ಇಬ್ಬದೂ ತಾಪ್ತ ಕುಳತಲ್ಲಿಂದ ಎಷ್ಟು  
ಸಭಿಗೆ ಪಂದನೆ ಮಾಡಿ, ತಮ್ಮತಮ್ಮಿಗಂದ ಗೊತ್ತು ಮಾಡ್ಯಾಟ್. ನೇಡಿ  
ಕೆಯ ಪಾತ್ರದ ಆಸನಗಳಲ್ಲಿ ಮಂಟಿನಿದ್ದಾ.

ಅವರಿಬ್ಬರೂ ಆಸನಾಸೀನರಾಗುತ್ತಿದ್ದ ಹಾಗೇ, ತಾರೆ, ವೇಣಿ,  
ವೀನಿ, ಪಂದ್ರಿಂಗಿಳಿಗಳ ಪಾದನಮೆಂದಿಗೆ ಜಹಂಗಿರಾಟಿದಲ್ಲಿ ವೇದಿಗಳಾಗ  
ಬೇಕಾದ ಹಂಡಿನಾರ್ಥ: ಜನ ಮಾತುಗಿಯರು: ಮೊರಬಂದು, ದಂಗಿಪೂಜಿಯ  
ನೈತ್ಯವನ್ನು ಸೂಕ್ಷ್ಮವಾಗಿ ಇಭಿನಯಿಸಿ, ಕರಿಯ ವುರೆಯೋಜಿಗಿದ್ದ ರಾಜ  
ರನ್ನು ದಂಗಿಕೈ ಬರುವಂತೆ ಅಹಾನ್ನಿಸಿ, ನೈತ್ಯಗತಿಯಲ್ಲಿ ತಮ್ಮ ತಪ್ಪ  
ಸಾಫಾಸಗಳಿಗ ಹೋಗಿ ನಿಂತರು. ಆ ಕಾಲ್ಪಳವನ್ನು ಹಿಂಬಾಲಿಸಿ ಬಂದು  
ಸೇನಾ ಬಲದಂತೆ ಆನೆ, ಕುಮರಿ, ಒಂಟಿಗಳ ಪಾತ್ರಧಾರಿಗಳು ಬಂದು  
ತಮ್ಮ ತಮ್ಮ ಸಾಫಾನಕೈ ಹೋದ ಬಳಿಕ, ಸಚಿವರು ಬಂದು ತಮ್ಮ ಸಾಫಾನ

ವನ್ನು ಅಲಂಕರಿಸಿದರು. ಆ ಬಳಿಕ ಕೈಣಕಾಲ ಸೋಡುಗರಲ್ಲಿ ನಿರೀಕ್ಷೆಯನ್ನು ಕೇರಳನುವಂಥ ನಿಶ್ಚಯದ ವಾತಾವರಿನಿ, ಬಳಿಕ ಆ ಇಬ್ಬಣದ ರಾಜರ ವೇಷವನ್ನು ಧರಿಸಿದ ನೀಲಾ ಮತ್ತು ಮೂಗೂರಿನ ತಾಯಮ್ಮೆ ಇಬ್ಬರೂ, ರಂಗವೈಶಿ ಮಾಡಿ, ‘ಅಲರಪ್ತ’ ವನ್ನು ಅಭಿನಯಿಸಿ, ಸಭೆಗೆ ಪ್ರವ್ವಾಂಜಲಿಯನ್ನೆರಟಿ, ತಮ್ಮ ನಾಥನಿಗೆ ತೆರಳಿದರು.

ಒಬ್ಬಬ್ಬರ ರಂಗಪ್ರವೇಶವನ್ನೂ ಕರತಾಡನ, ಹರ್ಷಧ್ವಂಸಗಳಿಂದ ಸ್ವಾಗತಿಸಿದ ಸಭೆ, ರಾಜರ ಪಾತ್ರಧಾರಿಗಳ ಆಗಮನದ ಸಮಯದಲ್ಲಿಂತೂ ಮಜ್ಜಾಗಿ ಕರತಾಡನ ಮಾಡಿತು.

ನಿಜಕ್ಕೂ ಸೋಡುವವರಿಗೆ ಹುಚ್ಚು ಹುಡಿಸುವಂತಿದ್ದರು, ಆ ಪಾತ್ರ ಧಾರಿಗಳಿಬ್ಬರು. ಸಮಯಾವನ, ಸಮಳಾವಣ್ಯವತೀಯರಾದ ಆ ಇಬ್ಬರಲ್ಲಿ ನೀಲಾಳ ದೂಪ ಕಂಡ ಕಣ್ಣಿಗೆ ಕಳ್ಳು ಕುಡಿಸುವಂತಿತ್ತು.

ಸಭೆಗೆ ಸಭೆಯೇ ಅಟವನ್ನು ಮರಿತು, ತಮ್ಮ ಕಣ್ಣಿ ದುರಿಗೆ ನಾಲಾಗಿ ನಿಂತ ರೂಪವತೀಯರಾದ ತರುಣಿಯರನ್ನು ಸೋಡುತ್ತಾ, ಗಳಿಗೆನೊಮ್ಮೆ ಕರತಾಡನ ಮಾಡುತ್ತಾ, ಹರ್ಷಧ್ವಂಸಿ ಫೋರ್ಮಸುತ್ತಾ, ಅದಕ್ಕಾಗಿಯೇ ತಾವು ಸೆರಿದಿರುವಂತೆ ವರ್ತಿಸುತ್ತಿತ್ತು.

ಅದನ್ನು ಕಂಡ ಶಾಮಯ್ಯಂಗಾಯರಿಗೆ ಸಭಕರು ಮುಖ್ಯರಾದ ಅಟಿಗಾರಲಿಗಿಂತಲೂ ನರ್ತಕಿಯರಿಗೇ ಹುಚ್ಚು ಗಮನ ಕೊಡುತ್ತಿರುವುದನ್ನು ಸೋಡಿ, ಬೇಸರ್ಗೊಂಡು—

“ಸದ್ಗು....”

—ಎಂದು ಕೊಗಿ ಹೇಳಿ, ಸಭೆಯಲ್ಲ ವೂನ ವ್ಯಾಪ್ತಿಸದ ಬಳಿಕ “ನಾವಿನ್ನು ಅಟಿ ಆರಂಭಿಸಲು ಸಭೆ ಅಪ್ಪಣಿ ಕೊಡಬೇಕು.”

—ಎಂದು ಸ್ವಾಭಿಷಿದರು.

ಅವರು ಆ ಮಾತನ್ನು ಅಡುತ್ತಿದ್ದ ಹಾಗೇ, ಮಾಧವರಾಯ ತಾನು ಕುಳತ ಅಸನದಿಂದ ಎದ್ದು ನಿಂತು, ಎಲ್ಲರಿಗೂ ಸಮಸ್ಯರಿಸಿ, ಶ್ರೀರಂಗವಟ್ಟಿ ಣದ ಶಾಮಯ್ಯಂಗಾರ್ಯರ ಪರಿಚಯವನ್ನು ಸಭೆಗೆ ಮಾಡಿಕೂಟ್ಟು, ಅಟಿಗಾರಲಿಬ್ಬರಿಗೂ ಹೊವಿನ ಹಾರ ಹಾಕಿ, ಅಟವನ್ನು ಆರಂಭಿಸುವಂತೆ ಕೊರಿದ.

ಆ ಬಳಿಕ, ಶಾಮಯ್ಯಂಗಾಯರು, ಚಿನ್ನೆದ ಕೋಡಾ ಧರಿಸಿದ

తమ్మ బల వ్యైయెన్ను ఎల్లరిగో కాకువంతి దేశీత్తు, ఒందు చిట్టికి నస్యవన్ను సహించాగి మంగిగే ఏరిసి, హొద్దు జరతారించు నాలిన తుదియిందలే ముగుగు ఒరసిచేండు—

“ఒంద్రయ్య మోదలు యారు నడేస్తాడు ?”

—ఎందు కేళిందరు.

“సయస్సినట్లి తావే ఓరింసిరు, తావు ముందే, నాశు హిందే.”

—ఎంద జంద్రయ్య.

“అదు నిన్న ప్రశ్నాయ బరచ !”

—ఎందు శామయ్యంగార్ధరు వద్ద తింగాతే పదాతియన్ను ముందే దండి, ఆటపన్ను ఆరంభిసిచరు.

ఆదక్కె ఇదిరు నడెయాగి జంద్రయ్యనూ తన్న పదాతియన్ను ముందే దండి.

తటక్కనే నెభ్యాయల్లింద్ర వర కబ్బగణ్ణిల్లవు నటకియరత్తుణింద సరిదు ఆటగారరల్లి కేంద్రిక్షేత్రవాదపు.

ఆయ్యంగార్ధర ఖ్యాతియన్ను కేళింద్ర జంద్రయ్య నంద తూ మృయల్లా కెణ్ణుగిద్ద.

మోదలిన, ఇబ్బర జత్తు కన్నెరచు నడెగళు, తీరా సామాన్సీ వాగిద్దు, ఆడుపవరు, స్వాధ్యవవరు ఇబ్బరిగూ ఆక్ష్యంత సమైయాగి ద్వాను. బుఖిదెల్లిగింత కేళాగి, ఆయ్యంగార్ధరింద ఆసామాన్సీ నడెగళప్పు సిరిక్కింద్ర జంద్రయ్యనిగంతూ, ఆపర నడెగళ సామాన్సీ తనపన్ను కంఠు—

“బఱళ పష్ట ఆట బిట్టి, ఆయ్యంగార్ధస్వామిగళిగే ఆటిద అభ్యాస తప్పిహోగిదేయేనో” ఎనిసి, వీరాతియే ఆయితు.

ఆదంచు జమురంగదాటదల్లి మృమరిపు ఆవాయకారి ఎండు సూత్రపన్ను చేస్తాగి తిలిద్దు ఆత మోదల నడెగళ సామాన్సీతే తన్నల్లి మృమరిపన్ను మూడిసిదంతి ఎళ్ళిరవాగిద్ద.

ఆపరు జమురంగపన్ను ఆదుత్తిచ్చు దు ఆత వికాలపాద వేది కేయ మేలాదుదింద, కాయిగళాగి శింత కుండుగియరు ఆటగాఢ

ಒಗೆ ಅಡ್ಡುವಾಗಿ ಅಡರಿಂದ ಆಟಿವಾದಲು ಅವರಿಗೆ ತೋಂದರೆಯೊಗದಂತೆ ಇಬ್ಬರು ಆಟಗಾರರ ವಕ್ಕುದ್ದೂ, ಒಳ್ಳೊಬ್ಬರನ್ನು ನಿಜವಾದ ಜಡುರಂಗದ ಮನೆ, ಕಾಯಿಗಳೊಂದಿಗೆ ಈಡಿಸಿ. ಆಟಗಾರರು ಹೇಳಿದ ರೀತಿಯಲ್ಲಿ ಕಾಯಿಗಳನ್ನು ನಡೆಸುವಂತೆ ಹೇಳಲಾಗಿತ್ತು. ಅಡರಿಂದ ಇಬ್ಬರು ಆಟಗಾರರಿಗೂ ತಮ್ಮ ಕಾಯಿಗಳು ಎಲ್ಲಿನೆ. ಇದಿರಾಳಿಯ ನಡೆಯು ಪರಿಗಾಮ ಹೇಗೆ ಎಂದು ತಿಳಿಯಲು ಅನುಕೂಲನಾಗಿತ್ತು.

ಸಭೆಯ ಕಣ್ಣು, ಆಟಗಾರರ ಇಟ್ಟಿಯಂತೆ ಚಲಿಸುತ್ತಿದ್ದ ಸರ್ಕಾರಿಯರ ಹೇಳಿದ್ದರೆ, ಆಟಗಾರರ ಕಣ್ಣು ಮಾತ್ರ ಸಭೆ ಸರ್ಕಾರಿಯರು ಎಲ್ಲ ಪನ್ನೂ ಮರಿತು ತಮ್ಮ ವಕ್ಕುವಲ್ಲಿದ್ದ ಜಡುರಂಗದ ಮನೆಯಲ್ಲಿ ಮಗ್ನಿ ನಾಗಿತ್ತು.

ಅಂದೇ ಸುಮಾರು ಮೂರು ಗಂಟೆಗಳ ಕಾಲ ಆಟ ಮುಂದುವರಿಯಿತು.

ಆ ಅವಧಿಯಲ್ಲಿ ಅಯ್ಯಂಗಾಯರ ಮೂರು ಕಾಲಾಳುಗಳೇ ಅಲ್ಲದೆ, ಒಂದು ಕುದರೆ, ಒಂದು ಆನೆ ವಧೆಯಾಗಿ, ಅದಕ್ಕೆ ಪ್ರತಿಯಾಗಿ ತನ್ನ ಆರು ಕಾಲಾಳು, ಒಂದು ಒಂಟಿಯನ್ನು ಬಲಿಯಾಗಿ ಒಪ್ಪಿಸಿದ್ದ. ಆದರೂ ಆಟದ ರೀತಿಯನ್ನು ಸೊಡಿದರೆ ಚಂದ್ರಯ್ಯನ ಕೈಯೇ ಮೇಲಾಗಿರುವಂತಿತ್ತು.

ಅದನ್ನು ಕಂಡ ಚಂದ್ರಯ್ಯನ ಪ್ರೋಫೆಕ್ಟನಾದ ಮೊಧವರಾಯನಿಗೆ ಆವಶ್ಯಕ ಬಗ್ಗೆ ಹೆಮ್ಮೆ ಎನಿಸಿತು. ಆದರೆ, ಆಟದ ಕಾಲದಲ್ಲಿ ಸಭಿಕರು ಯಾವ ಮೊತ್ತನ್ನು ಆಡಕೂಡಿದ್ದು ಎಂದು ಕೆಟ್ಟಾಗಿದ್ದುದರಿಂದ ಆಕ ಏನೊಂದೂ ಮಾತನಾಡಿ, ಕಡೆದ ವಿಗ್ರಹದಂತೆ ಕುಳಿತು ಆಟವನ್ನು ಸೊಂಡುತ್ತಿದ್ದ. ಹಾಗೆ ಆಟವನ್ನು ಸೊಡುತ್ತಿದ್ದಾಗ, ಸೊಡಿದುದನ್ನೇ ಸೊಡಿ ಬಳಲಿದ ಆತನ ಕಣ್ಣು ಅತ್ಯಿತ್ತ ಚಲಿಸುತ್ತಾ ಚಂದ್ರಯ್ಯನ ಕಡೆಯ ರಾಜನಾಗಿ ನಿಂತೆ ನೀಲಳ ಹುಲೆ ಬಿತ್ತು. ತನ್ನ ಕಡೆ ಮಾಧವರಾಯನ ದೃಷ್ಟಿಯಾಗ ಬೀಳುವುದೋ ಎಂದು ನಿರ್ಣಿಸುತ್ತಿದ್ದ ನೀಲಳ ಸೊಟಿಪ್ಪಿ ಮೊಧವರಾಯನ ಸೊಟಿದೊಂದಿಗೆ ಕಲೆತು, ಆ ಸೊಟಿಗಳ ಸಂಗಮದಿಂದ ಎನ್ನೋ ಒಂದು ಬಗೆಯ ವಿಂಚು ಮೊಡಿದಂತಾಗಿ, ಮಾಧವರಾಯ

ತಟಕ್ಕೆನೇ ತಪ್ಪಿ ಸೋಚಿವನ್ನು ಹೀರಿಯ ಕಡೆ ಹೊರೆಲಿ, ತನ್ನ ಕಣ್ಣನ್ನು ಅಟಿದಲ್ಲಿ ಕೀಲಿಸಲು ಯಶ್ವಿಸಿದ್ದ.

ಅಟಿ ಎಷ್ಟೇ ಚಿತ್ತಾರ್ಥಕ ಕವಾಗಿದ್ದರೂ, ನೀಲಳ ನೇತ್ರದಿಂದ ಸಮೈಷಿಂತಾದ ಮಾಧವರಾಯನ ಕಣ್ಣಗಳು, ಬಂಕಾಲ ಆಟಿದಲ್ಲಿ ಉಳಿಯಿಂದಿದೆ, ಮತ್ತೊಮ್ಮೆ ಅವಶತ್ತ ಹಂದವು.

ಈ ಬಾರಿ ಸೋಚಿಗನು ಕರೀತಾಗ, ನೀಲಳ ಶುಟಿಗಳು, ಮೊವಾಗುವ ಮುನ್ನ ಬಿರಿಯಾವ ಮೊಗಿ ನಂತೆ ತುಚು: ಅರಳಿ, ಅವಳ ಕೆಂದುಪಿಗಳ ಮೇಲೆ ಸಹಸರಿಗೆ ಮಿಂಚಿನಂತೆ ಶುಳಿದು ಮಾಯಾಗಿ, ಮಾಧವರಾಯನ ಕೃದಯ ಪನ್ನ ಬಲವಾಗಿ ಒತ್ತಿ ಹಿಂಡಿದಾತಾಯಿತು. ಆ ಸೋವನ್ನ ಪರಿಹರಿ ಕೊಳ್ಳಲು ದೀರ್ಘಾವಾದ ಸಿಟ್ಟಿಸಿರಿಟ್ಟು, ಕಣ್ಣನ್ನು ಅವಶತ್ತಿಂದ ಸೇಡೆ ಕೊಳ್ಳಲು ಟೆಂಟಿಸಿದೆ, ಬಂದು ಬಾರಿ ಸಂಕ್ರಾಂತಾಗಿ ಸೋದುವವನಂತೆ, ಅವಶನ್ನ ನೇರಿದ. ಸೋಡ ಸೋಡತ್ತಾ, ಅವನ ಮನಸ್ಸು ತನಗೆ ತಾನೇ ದೇಳಿಕೊಂಡಿ, ಮು—

“ ಇನಳು ಯಾದೊ ಅಪ್ಪರ ಕನ್ನೆ ! ”

ಅಪ್ಪರಿ ಕನ್ನೆ, ನಿಜ, ನಾಗರತ್ತ ಎಚ್ಚರಿಟ್ಟು ಅಲಂಕರಿಸಿದ ನೀಲಾ ಅಪ್ಪರ ಕನ್ನೆಯಂತೆಯೇ ಇದ್ದಿಳು.

ಆದಿನ ರಾಜರಂತೆ ಅಭಿನಯಸಜ್ಜೇಕಾಗಿದ್ದ ಇಬ್ಬಿಗೊ, ಬಣ್ಣ ಬೀರಿಯಾದರೂ, ಒಂದೇ ರೀತಿಯ ಉಡುಪು, ಅಲಂಕಾರಗಳನ್ನು ನಾಕಿದ್ದಿಳು ನಾಗರತ್ತ. ಅವರು ಧರಿಸಿದ್ದ ಉಡುಪು ಮುಸ್ಕಿಂ ರಾಜ ಪುರುಷರು ಧರಿಸುವಂಥರು, ಸ್ವಾಗೇ ಅಂಗ ರೀಖಿ, ಕೆಳಭಾಗಕ್ಕೆ ಸೊಂಟಿದ ಬಳ ಕೊಂಳಕ ಸಡಿಲನಾಗಿದ್ದು, ಪಾದ ಭಾಗಕ್ಕೆ ಬರುತ್ತಾ ಬಿಗಿಯಾಗಿ, ಪಾದಗಳ ಮತ್ತಿಗಂಟ್ಟಿಗಳನ್ನು ಹಿಡಿದ ‘ಸುರಾಲ್’; ತೆಗೆ ತುರಾಯಿಸಿಂದ ಅಲಂಕೃತ ವಾದ ರಮಾಲು, ಶಾಲುಗಳಿಗೆ ಮಣಿಗೆಲಸದಿಂದ ಈ ಲಂಕ್ಯ ತಾಗಿ, ಮುಂಭಾಗದತ್ತ ಹೆಚೆ ಎತ್ತಿದ ಸರಾಕಾರವನ್ನು ಮುಖಮಲಿನ ಜಡಾವು ಸೊಂಟಿಕ್ಕೆ ಮುತ್ತಿನ ಸರ, ನಾಭಿ ಭಾಗದಲ್ಲಿ ಆಗಲವಾದ ಪದಕಗಳಿಂದ ಕೊಡಿದ ಬಿಗಿಯಾದ ‘ಕಮರ್ ಬಂದ್ರ’, ಇದು ಅವರು ಧರಿಸಿದ ಉಡುಪು. ಆ ಉಡುಪಿನ ಹೇಳಿ ಮುಂಗ್ಯಿಗೆ ಕಂ ಕಣ, ಪ್ರಕೃಸ್ತಿ ಲಕ್ಷ್ಯಾಂದು ಪದಕಸಹಿತಾದ ನಾಲ್ಕು ಎಳಿಯಮುತ್ತಿನ ಮಾಲೆ—ಅಪ್ಪೇ ಅಲಂಕಾರ,

ಒಟ್ಟುನೆ ಮೇಲೆ ಕರ್ಮವಾಗಿರಾಜಕ್ರಿಯರ ಗಾಂಧಿಯೇಸನ್ನು ಎತ್ತಿ ತೊರಿಸುವನಂಥ ಉಡುಮು, ಸುತ್ತವಾದ ಅಲಂಕಾರ. ಅದರಲ್ಲಿ ಎಳ್ಳಿಷ್ಟು ಆಡಂಬರವಿರಲಿಲ್ಲ.

ಆದರೆ ಈ ಕರ್ಮವಾದ ಸೋಣಕು, ಅಲ್ಲಾ ಭರಣಗಳನ್ನು ತನ್ನ ಮಂಗಳಿಗೆ ತೊಡಿಸುವ ರೀತಿಯಲ್ಲಿ ನಾಗರತ್ನ ಕಲೆಗಾರಿಕೆಯನ್ನೀಲ್ಲ ಹೀಗೆ ದಿದ್ದಳು. ಮೇಲೆ ಶೊಟ್ಟು, ಬಗಲುಗನೆಯ ಅಂಗರೇಯು ಸೀಲಕ್ ವಕ್ಕೆ ಸ್ಥಳದ ಅಂದವನ್ನು ಎತ್ತಿ ತೊರಿಸಿದಂತೆಯೇ, ಅದರ ಮೇಲೆ ಮಲಗಿದ ಮುತ್ತಿನ ಮಾಲೆ, ಅವುಗಳ ಗಾತ್ರವನ್ನು ಸಾಧಿಸಿ ತೋರುಹಂತ ಏಡಿದೆತ್ತಿ, ಶಿರದಲ್ಲಿ ಧರಿಸಿದ ರುಹಂಲು ಅವಳ ಫಾಲದ ವಿಶಾಲತೆಗಟ್ಟು ಕಿರಿಟಿದಂತೆ ರಂಜಿಸಿದರೆ, ಕಮ್ಮುರ್ ಬಂದ್ರ್, ಸೀಲಕ್ ಬಡನಡುವಿನ ಭಾಗ್ಯಕ್ಕೆ ತೋರು ಚೆರಳಾಗಿತ್ತು. ಬಿಗಿಯೂದ ಸುರಾಪ್ತಲು ಸೀಲಕ್ ತುಂಬುತೊಡೆಗಳಿಗೆ ತಾನು ಅಲಂಕಾರವಾಗಿದೆ, ತಾನೇ ಅದನ್ನು ಆಶ್ರಯಿಸಿ ಕಾಂತಿಯನ್ನು ಪಡೆದಿತ್ತು. ಅವಳು ಧರಿಸಿದ ಚಡಾವುಗಳ ಮುಂಭಾಗದಲ್ಲಿದ್ದ ಹೆಡೆಯೆತ್ತಿದ ಸುವರ್ಣ ಸಪಾರಕ್ತಿ, ಕಾಲತ್ತ ಸರಿದ ದೃಷ್ಟಿಯನ್ನು, ಇಲ್ಲಿ ನೋಡುವುದೇನೂ ಇಲ್ಲ ಮೇಲೆ ಸೋಣ, ಎಂದು ಹೇಳುವಂತಿತ್ತು.

ಅದಕ್ಕಿಂತಲೂ ಹೇಳ್ತಾಗಿ, ಅಂಗರೇಯು, ಸುರಾಪ್ತಲುಗಳ ಬಟ್ಟೆಯ, ಬಹು ತೆಳುವಾದ ಅವರಂಜಿಯ ಭಾಯಿಯನ್ನು ಲ್ಲಿ ಬಿಳಿವಣ್ಣ, ಸೀಲಕ್ ಮ್ಯಾಬಣ್ಣದೊಂದಿಗೆ ಬೆರೆತು ಉಡುಪ್ರ ಅವಳು ಧರಿಸಿರುಹಂತ ಕಾಣದೆ ಅದೇ ಅವಳ ಸಹಕಾವಸ್ಥೆಯನ್ನೋ ಎಂಬ ಭಾರ್ಯಂತಿ ಬರುವಂತೆ ಮಾಡುತ್ತಿತ್ತು.

ಈ ಬಗೆಯ ಉಡುಗೆ-ತೊಡಿಗೆಗಳಿಂದಾಗಿ, ಸೀಲಕ್ ಸಹಕ ಸೌಂದರ್ಯಕ್ಕೆ ಸಾಕೆ ಇಟ್ಟಂತಾಗಿ, ಸೋಡಿದವರ ಕಣ್ಣನ್ನೇ ಅಲ್ಲದೆ ಹೈದರಾಯನ್ನು ತುಂಬಿವ ಅಪೂರ್ವ ರೂಪವಶಿಯಾಗಿದ್ದಳು.

ಸೀಲಳು ಲಾವಣ್ಯಸ್ವಾದನೆಯಲ್ಲಿ ಮಗ್ನಾಗಿದ್ದ ಮಾಧವರಾಯ, ಇದ್ದಕ್ಕಿದ್ದ ಹಾಗೇ ಅಯ್ಯಂಗಾರ್ಯರು ಎಲ್ಲರಿಗೂ ಕೇಳಿಸುಹಂತೆ ‘ಷಾ’ ಎಂದು ಹೇಳಿದುದನ್ನು ಕೇಳಿ, ಬೆಚ್ಚಿಬಿದ್ದಂತಾಗಿ ತನ್ನ ನೋಟವನ್ನು ಆಟಿದ್ದ್ರು ಹೊರಳಿಸಿ, ಹನಾಯಿತೆಂದು ಸೋಡಿದ—

ಅಯ್ಯಂಗಾರ್ಯರ ಒಂದು ಆನಿ, ಕುದುರೆ, ಒಂದು ಒಂಟಿ, ಸಚಿವ

ಚೆಂಬಲವನ್ನು ಪಡೆದು, ಚಂದ್ರಯ್ಯನ ರಾಜ, ಮಂತ್ರಿ ಇಬ್ಬರನ್ನೂ ಕಬಳಿಸಲು ಪ್ರಯೋಗ ರಚಿಸಿದ್ದವು.

ತನ್ನ ಸಚಿವರನ್ನೂ ಬಲಿಕೊಟ್ಟು ರಾಜನನ್ನೂ ಉಳಿಸಿಕೊಳ್ಳಲಾಗದ ಚಂದ್ರಯ್ಯ ಸೋಲು ಒಪ್ಪಿಕೊಳ್ಳಲೇಬೇಕಾಯಿತು.

ಸಭಿಕರ ಪ್ರಜಂಡ ಕರ ತಾಡನ್ನೊಂದಿಗೆ ಮೊದಲ ಅಟ, ಅಯ್ಯಂಗಾರ್ಹರ ಗೆಲುವಿನಲ್ಲಿ ಮುಕ್ತಾಯವಾಯಿತು.

ರಂಗದ ಮೇಲಿದ್ದ ನರ್ತಕಿಯರೆಲ್ಲರೂ ತೆರೆಯ ಮರಿಗೆ ಸರಿದ ಬಳಿಕ, ಮಾಧವರಾಯ, ಸೋತು, ತುಂಬಿದ ಹಿನ್ನರನ್ನು ಒರನಿ ಕೊಳ್ಳ, ತ್ತಿದ್ದ ಚಂದ್ರಯ್ಯನನ್ನು—

“ಇವ್ವು ಬೇಗ ಹೇಗೆ ಸೋತು ಬಿಟ್ಟೆ ಚಂದ್ರಯ್ಯ ?”

—ಎಂದು ಪ್ರತ್ಯೇ ಮಾಡಿದ.

“ಅಯ್ಯಂಗಾರ್ ಸಾಮಾಗಳು ಅದೇನು ಮೋಡಿ ಮಾಡಿದರೋ ನನಗೂ ಅಥವಾಗಲಿಲ್ಲ. ನಾನೂ ಮೈಯೆಲ್ಲಾ ಕಣ್ಣಾಗಿದ್ದೆ. ಅದ್ದೀರ್ಯಾವ ಮಾಯಾಗೋ ಅವರ ಒಂಟೆ, ಕುದುರೆ ಸುಗ್ರಿಸಿಬಿಟ್ಟರು, ಕಾಲಾಳು ನಿಂತದ್ದೇ ಲಾಭ ಅಯ್ಯು.”

—ಎಂದ ಚಂದ್ರಯ್ಯ ತನ್ನ ಬಳಿಯಿದ್ದ ಜೆದುರಂಗದ ಮುಣೈಯನ್ನೇ “ಇದು ಹೇಗಾಯಿತು” ಎಂದು ಪರೀಕ್ಷೆಸುವ ವೃಷಿಯಿಂದ ಸೋಧುತ್ವ.

“ಆಯ್ಯು, ಈ ಸಲವಾದರೂ ಹೆಣ್ಣಾರಾಗಿಯ; ಹೇಗೂ ಇದು ಮೂರಾಟಿದ ಸಂದ್ರಭ, ಒಂದರಲ್ಲಿ ಸೋತರೆ ಪರವಾ ಇಲ್ಲ.”

—ಎಂದು ಚಂದ್ರಯ್ಯನಿಗೆ ಎಚ್ಚರಿಸಿ ಹೇಳಿದ ಮಾಧವರಾಯ.

“ಈ ಸಲಾಸ್ಯ— ಅದು ಹೆಂಗಾಗುತ್ತೋ ನೀವೇ ಸೋಧ್ಯಾ ಇರಿ.”

—ಎಂದ ಚಂದ್ರಯ್ಯ—

“ಏನಾದರೂ ಹೀಗಾಗೆಲು ಬಿಡಬಾರದು.”

—ಎಂದು ತನ್ನ ಮನಸ್ಸಿನಲ್ಲೇ ಶಪಥತೋಟ್ಟು.

ಆ ವೇళೆ ಅವರಾಹ್ಯವಾಗಿ ಉಟ್ಟಿದ ವೇళೆಯಾದುದರಿಂದ, ಮತ್ತೆ ಮಧ್ಯಾಹ್ನದ್ದು ಭೋಜನಾನಂತರ ಅಟ ಮುಂದುವರಿಸುವುದೆಂಬ ನಿಧಾನ ದೊಡನೆ ಸಭೆ ಜೆದುರಿತು.

ಮಧ್ಯಾಹ್ನದ್ದು ಎರಡನೆಯ ಅಟ ಆರಂಭಿಸುವಾಗ ಚಂದ್ರಯ್ಯ—

“ಬೇಳಿಗೆ ಹೇಗೋ ಬಿಟ್ಟೆ. ಆಯ್ದು ಈ ಸಲ, ಈ ಹೆಯ್ಯೆ ಅಡೆನು ಶಾಲೂಕಿ ತೋರಿಸ್ತಾರೂ ತೋರಿಸಲಿ. ಮೂರು ಮೂರು ದಿನ ಹೆಣಗಿಸಿದಿದ್ದೆ ನನ್ನ ಹೆಸರು ಚಂದ್ರಯನ್ನನೇ ಆಲ್ಲ.”

—ಎಂಬ ಹಂಟಿದಿಂದ ಆಟಕ್ಕೆ ಕುಳಿತ.

ಆ ಹಂಟಿದಿಂದ ಬಿರುಸಾದ ಚಂದ್ರಯನ್ನನ ಮುಖವನ್ನು ಸೋಡಿ ಅಯ್ಯಂಗಾರ್ಡರು ನಾಗುತ್ತಾ—

“ಮುದುಕನ ಸೇಲೆ ಕರುವೇ ಇರಲಿ ಚಂದ್ರಯನ್ನ. ಒಂದೇ ಸಲಕ್ಕೆ ಮುಂಗಿ ನೀರು ಕುಡಿದು ಬಿಡಬೇಡ.”

—ಎಂದು ಹೇಳಿ ಸಭೆಯನ್ನು ತಮ್ಮ ಮಾತಿನಿಂದ ನಾಗಿಸಿ—

“ಈ ಸಲ ನಿನ್ನ ಸರದಿ, ಅಡೆನು ಬ್ರಹ್ಮಾಸ್ತ ಬಿಡ್ಡಿಯೋ ಬಿಡು.”

—ಎಂದು ಹೇಳಿದರು.

ಮೊದಲ ಆಟಿದಲ್ಲಿ ಅಯ್ಯಂಗಾರ್ಡರ ನಡೆಯೆ ರೀತಿಗಳನ್ನು ಕೊಂಚ ಅಥವಾಡಿಕೊಂಡಿದ್ದ ಚಂದ್ರಯ ಯಾವ ಬಗೆಯು ಅಳುಕು, ಭೀಕಿಯನ್ನೂ ತೋರಿಸಿದೆ, ತನ್ನ ಕಾಲಾಳನ್ನು ನಡೆಸಿದ.

ಅದಕ್ಕೆ ಉತ್ತರವಾಗಿ ಅಯ್ಯಂಗಾರ್ಡರು, ಚಂದ್ರಯನ ಶಾಲಾಲಿಗಿ ತಮ್ಮ ಕಾಲಾಳನ್ನು ಅಹುತಿ ಕೊಡಲೆಂಬಂತೆ ತಮ್ಮ ಕಾಲಾಳನ್ನು ನಡೆಸಿದರು.

ಆಟ ಆರಂಭವಾಗುತ್ತಿದ್ದ ಹಾಗೇ, ಚಂದ್ರಯನ ಸೂರ್ಯಲು—ಗೆಲವುಗಳಲ್ಲಿ ವೇಯಕ್ಕಿಂತ ಆಸಕ್ತಿ ವಹಿಸಿದ್ದ ಮಾಧವರಾಯ, ಬೆಳಗನ ಸೇಶತಕ್ಕೆ ತನ್ನ ಚಿತ್ತವನ್ನು ಸೋಲಲು ಬಿಡದೆ, ಆಟಕ್ಕೆ ಮಾಸಲು ಮಾಡಿದ.

ಹುರುಡಿನಿಂದ ಆಟಕ್ಕೆ ಕುಳಿತು, ಅದಕ್ಕಿಂತ ಜಾಗ್ತಿಯಿಂದ ತನ್ನ ಕಾಯಿಗಳನ್ನು ನಡೆಸುತ್ತಿದ್ದ ಚಂದ್ರಯನ್ನೂ, ಅಯ್ಯಂಗಾರ್ಡರ ನಡೆಗಳ ಸಂಧಾನ, ಅನುಸಂಧಾನ, ಲಿಪವಸಂಹಾರ ಚತುರತೆಯನ್ನು ಮೇಚ್ಚಿ, ಹಲವು ಬಾರಿ ತಾನೇ ಶಹಭಾಸ್ ಎಂದು ಹೇಳಬೇಕಾಯಿತು. ಅದೇ ಆ ಮೇಚ್ಚಿಗೆ ಯಲ್ಲಿ ಮೈಮರೆಯದೆ ಎಚ್ಚರದಿಂದ ಆಡತೊಡಗಿದ. ಈ ಆಟಿದಲ್ಲಿ ಸೋತರೆ ಸ್ವಾಧೀಯಲ್ಲೇ ಸೋತ ಹಾಗೆ ಎಂಬ ಅರಿವು ಇದ್ದು ದರಿಂದ ಚಂದ್ರಯನ್ನ, ಒಂದೊಂದು ಕಾಯಿನ್ನು ನಡೆಸುವಾಗಲೂ ನೂರು ಬಾರಿ ರೋಡಿಸಿ ನಡೆಸಿದ್ದಿಗಿದ.

ಜಂಡ್ರಯ್ಯ ಸೋದು ಆಟಿದಲ್ಲಿ ಪ್ರಕ್ರತಪದಿಸಿದ ಕೊಲ್ಲುವ ಮನೋರ್ಮಾ ಭಾವನ್ನು ಬದಲಾಯಿಸಿದನ್ನು ಸೋಡಿ ಅಯ್ಯಂಗಾರ್ಡರೂ ಅಷ್ಟೇ ಎಚ್ಚರವಾಗಿ ಆಡಬೋಡಿದರು.

ಆದ್ದರಿಂದ ಅವರು ಆಟಿವಾಡುತ್ತಿದ್ದ ರೀತಿಯನ್ನು ಸೋಡಿದರೆ, ಆದ್ದರ್ನು ಬೇಗ ಈ ಆಟ ಮುಗಿಸೋಣ, ಈ ಆಟಿದಲ್ಲಿ ಸೋಡಿದೂ ಮುಂದಿನ ಆಟಿದಲ್ಲಿ ಗೆದ್ದ ರಾಯತು ಎಂಬ ಉದಾಹಿಸಿನದ ಧೋರಣೆಯಿಂದ ಆಟಿವಾಡುತ್ತಿರುವಂತಹು — ಅವರು ‘ಕಡಿತ’ವಾಗುವ ರೀತಿಯಲ್ಲೇ ಕಾಯಿಗಳನ್ನು ನಡೆಸುತ್ತಿದ್ದ ದನ್ನು ಸೋಡಿದರೆ.

ಉಳಿದವರಿಗೆ ಅವರ ಆಟ ಹಾಗೆ ಕಾಣುತ್ತಿದ್ದರೂ, ಅಯ್ಯಂಗಾರ್ಡರು ಸ್ವಮರೆತಾಗಲೀ, ಉದಾಹಿಸಿ ಭಾವದಿಂದಲಾಗಲೀ ಆಟಿವಾಡುತ್ತಿರಲಿಲ್ಲ. ತಮ್ಮ ಕಾಯಿನ್ನು ‘ಕಡಿತ’ಕ್ಕೇ ಒಡ್ಡುತ್ತಿದ್ದ ನಡೆಯಲ್ಲಿ ‘ಕೊಲ್ಲು’ ಇಲ್ಲವಾದರೆ ನಿನು ಸಾಯಂತ್ರೀಯ ಎಂಬ ಭಯೋತ್ಸಾವಕಾದ ಸಾಂಘಿಕ ಅಡಿಗತ್ತು. ಹಾಗೆ ಅವರ ಕಾಯಿನ್ನು ಕೊಲ್ಲಲು ಯಶ್ವಿಸಿ, ಮುಂದೆ ಹಾಯಿರಿ ತನ್ನ ರಕ್ತಣಾ ಪ್ರಯೋಜ ಸಡಿಲಣಾಗುತ್ತದೆ, ಆ ಚಿರುಕೆನ ಮೂಲಕ ಅವರ ಪ್ರಥಾನ ಕಾಯಿಗಳು ತನ್ನ ಪಡೆಯ ಮೇಲೆ ಧಾಳಿ ಮಾಡುತ್ತವೆ, ಎಂಬುದನ್ನು ಅಧಿವೊಂಡಿಕೊಂಡ ಜಂಡ್ರಯ್ಯ, ಆ ಗಾಳಕ್ಕೆ ತನ್ನ ಕತ್ತಳನ್ನು ಒಡ್ಡಿದೆ, ಕೇವಲ ತನ್ನ ಕಾಯಿಗಳನ್ನು ರಕ್ತಿಸಿಕೊಳ್ಳುತ್ತಾ, ಮುಂದೆ ಸುಗ್ಗಲು ಅನುವು ದೂರೆಯುವುದನ್ನೇ ಕಾಯಂತ್ರಿದ್ದ.

ಅವರಿಬ್ಬರ ಈ ಖಾಕಚಕ್ಕೆಯಿಂದಾಗಿ, ಅಧಿ ಗಂಟೆಗೆ ಒಂದು ನಡೆಯೂ ಆಗದೆ, ಸಂಜೆಯಾಗಿ, ಬೆಳಕಿಗಾಗಿ ವೇದಿಕೆಯ ಸತ್ತಲು ನಂದಾದಿಸಗಳು, ಹೂಡಿಗಳು, ಪಂಚ ದಿವಷಿಗಿಗಳನ್ನು ಶಾರಿಸಬೇಕಾಯಿತು,

ಅಮ್ಮೆ ದೀರ್ಘ ಹೊತ್ತಿಸಿದರೂ ಕತ್ತಲಾಗಿಯೇ ಕಾಣುತ್ತಿದ್ದ ಈ ವಿಶಾಲಾದ ಜಪ್ಪರದಲ್ಲಿ, ರಾತೆ, ಜತ್ತುಗಂಟೆಯವರಿಗೂ ಆಟ ಮುಂದು ವರದು, ಕಾಯಿಗಳಾಗಿ ನಿಂತ ಮುಡುಗಿಯರು ಇನ್ನು ಸ್ವಲ್ಪ ಮೊತ್ತ ನಿಂತರೂ ಕುಸಿದು ಬೀಳುತ್ತಾರೆ ಎಂಬ ಪರಿಸ್ಥಿತಿ ನ್ನು ಪ್ರತಿ ನಾ ದಾಗ, ಅಯ್ಯಂಗಾರ್ಡರೀ—

“ಆಟ ಈ ರಾತ್ರಿಗೆ ಮುಗಿಯೋ ಲಕ್ಷ್ಮಣ ಕಾಣುವುದಿಲ್ಲ, ಬೇರೆ

ಅಟ್ಟ ಇಲ್ಲಿಗೆ ನಿಲ್ಲಿಸಿ, ನಾಳೆ ಪ್ರಾತ್ಯಃಕಾಲ ಮುಂದುವರಿಸಬಹುದು. ಇಲ್ಲಿ  
ಹೀಗೆ ಮುಂದುವರಿಯಬೇಕು ಎಂಬ ಆನೆ ಚಂದ್ರಯ್ಯನವರಿಗಿದ್ದರೆ, ಆ  
ಹುಡುಗಿಯರಾದರೂ ಹೋಗಿ, ಉಟ್ಟಿ ನಿದ್ರೆ ಮಾಡಲಿ.”

—ಎಂದು ಹೇಳಿದರು.

ಚಂದ್ರಯ್ಯನಿಗೆ ಅಟಿವನ್ನು ಹಾಗೇ ಮುಂದುವರಿಬೇಕೆಂಬ ಆನೆ  
ಯಿದ್ದರೂ, ಅಯ್ಯಂಗಾರ್ಕರ ವಯಸ್ಸು, ಮತ್ತು ಅವರು ಹೇಳಿದ ಮಾತನ  
ಸೂಕ್ತ ತೆಯನ್ನು ಅರಿತುಕೊಂಡು—

“ಆಯಿತು, ಅಟಿ ನಾಳೆ ಬೆಳಿಗ್ಗೆ ಯೇ ಮುಂದುವರಿಯಲಿ”

—ಎಂದು ಒಪ್ಪಿಕೊಂಡು.

ಅವರವರ ಜರುರಂಗದ ಮಹಿಳೆಳು, ಅವನ್ನು ಸೋಡಿಕೊಳ್ಳುತ್ತಿದ್ದ  
ವರ ವಶದಲ್ಲೀ, ಹೋಗಿದೆಯೋ ಹಾಗೆ ಎಚ್ಚರನಾಗಿ ಸೋಡಿಕೊಳ್ಳಬೇಕು  
ಎಂದು ಎಚ್ಚರಿಕೆ ಕೊಟ್ಟಿ ಬಳಿಕ, ಅಂದಿನ ಮಟ್ಟಿಗೆ ಸಭೆ ಜರುರಿತು.

ಸಭೆಯಲ್ಲಿ ಕಲೆತ ಜನರೆಲ್ಲಾ ಜರುರಿ, ಅತಿಥಿಗಳೆಲ್ಲರೂ ಅವರವರ  
ನಿವಾಸಕ್ಕೆ ತರಳಿದ ಬಳಿಕ ಮಾಧವರಾಯ ಚಂದ್ರಯ್ಯನೊಂದಿಗೆ ತನ್ನ  
ಮನೆಗೆ ಹೋರಟು, ಹೋಗುತ್ತಾ ದಾರಿಯಲ್ಲೀ—

“ಅಯ್ಯಂಗಾರ್ಕರು ಹೇಗೆ ಚಂದ್ರಯ್ಯ ?”

—ಎಂದು ಹೇಳಿದ ಮಾಧವರಾಯ,

“ನೀವು ಸೋಡತ್ತಾ ಇದೀರಲ್ಲ, ಬಹೆಳ ಬಿಸಿ. ನಾನೂ ಎಹೊ್ಯೇ  
ಜನ ನಿವೃಣರ ಜೊತೆಲಿ ಆಡಿದ್ದಿನಿ. ಅದರೆ ಯಾರ ಜೊತೆಲಿ ಆಡಿ  
ದಾಗಲೂ ಹೀಗೆ ಉಸಿರು ಕಟ್ಟಿದ ಹಾಗೆ ಆಗ್ತಾ ಇರಲಿಲ್ಲ. ಇವರ ಹತ್ತಿರ  
ಆಡೋಡೊಂದೆ ಕತ್ತಿ ಮೇಲೆ ಸಾನು ಮಾಡಿದ ಹಾಗೆ. ಹೆಚ್ಚಿ ತಪ್ಪಿದರೆ  
ಸಾವು ಸಿದ್ಧಾ.”

“ಹಾಗೇ.... ಈ ಅಟಿ ಹ್ಯಾಗೆ ಆಗಬಹುದೂಂತಿರು ?”

“ಅಂದರೆ ?”

“ನೀನು ಗೆಲ್ಲಿಯೋ ಹ್ಯಾಗೇಂತೆ?....”

“ಅದು ಹ್ಯಾಗೆ ಹೇಳಲಿ ? ಈಗಿರೋ ಹಂಗೆ ; ಅವರಿಗೆ ನಾನು ಅಪ್ಪ  
ದಿಗ್ನಂಥನ ಮಾಡಿದ್ದಿನಿ, ಅದರೆ ಅಯ್ಯಂಗಾರ್ ಸ್ವಾಮಿಗಳ ಬತ್ತ ಇಕೆಲಿ

ఏనేను ఆస్త్ర ఇవెయో యారు బల్లరు ? హిగేంత కేళోదు సాధ్యవిల్లి.”

“అంతూ ఆట ఇన్నూ తక్కడిలే ఇరోదాన్ను....”

“కొ”

“నాళీనాడూ ముగియుత్తో ఇట్టో ?”

“అదూ హేళోదు కష్టానే....”

“యాగాడే ఆ హడుగిరిగి గొఎవిందనే గతి ఆన్న. సిమాక్కి దిద సిధానశై సింతు నింతు కంచిస కాలూడూ మరగట్టి చోగుత్తే....అందకాగి చంపుయ్య....”

“ఏను యజమానై ?”

“సిన్న కడె రాజన వేష రాకిత్తుల్ల ఆ హడుగి యారు ?”

“అదే నాగరక్కన మగళు సీలా. యాకి ?”

“ఏ నా ఇల్ల సుమ్మనే కేళిదే.”

— ఎందు ఆ మాతన్న ఆల్లిగే సిల్లిసుద మాధవరాయ.

తన్న ఆటద చింతయల్లి యావ మాతూ జే ద వా ద జంప్యునూ ఆ మాతన్న ముందుచరిసువ ప్రయత్న మాడలిట్ల. అవన తలే సూరూరు ఒగేయ నడెగఁ యావిన రుత్తువాగిత్తు.

## ११

ఆ దిన ఇరుళు....

చంప్యునిగి వారుదినద జడురంగడాటద చింతయాదరీ, మాధవరాయినిగి, ఆ ఆటద రాజనాద సీలాళ చింతయాగిత్తు.

అవరిబ్బదూ ఆ చింతయల్లిద్దరీ, నాగరక్క అయ్యంగాయరిగి మత్తొందు చింతయన్న తందు ఒడ్డిద్దాలు.

జడురంగడాటదింద ఒందిరుగిద హడుగియర్లయి, జప్పర దింద మనిగి బరుత్తిద్ద కాగే ఒబ్బయి కాలునోపు, మత్తొబ్బయి

ಸೊಂಟ ನೋವು, ಮಗದೊಬ್ಬರು ಬೆನ್ನುನೋವು, ನಾಲ್ಕುನೇಯವರು ಹಕ್ಕೆ ಹಿಡಿದು ಕೊಂಡಿದೆ ಎಂದು ಗೊಣಗಲಾರಂಭಿಸಿದರು.. ಅವರೆಲ್ಲರಿಗೂ ಮೈ ಕೈ ಉಜ್ಜಿಸಿ, ಬಿಸಿನೀರು ಹಾಕಿಸಲು ವ್ಯವಸ್ಥೆ ಮಾಡಿ, ಎಲ್ಲರೂ ಉಂಟ ವಾದ ಬಳಿಕ, ನಾಗರತ್ತು, ಅಯ್ಯಂಗಾಯರಿಗೆ ಕಾಲು ನೀವಲು ತಾನೇ ಎಣ್ಣೆ ಬಟ್ಟಲನ್ನು ತಿಗೆದುಕೊಂಡು ಹೋಗಿ. ಕಾಲುಚಾಚ ಮಲಗಿದ ಅಯ್ಯಂಗಾಯರ ಕಾಲಿಗೆ ಎಣ್ಣೆ ತಿಕ್ಕುತ್ತಾ—

‘ನಾಳೇನಾದ್ದು ನಿಮ್ಮ ಆಟ ಮುಗಿಯುತ್ತೂ ಇಲ್ಲೋ ? ’

— ಎಂದು ಕೇಳಿದರು.

‘ ಯಾಕೆ ? ’

‘ ಇವತ್ತೇ ಹುಡುಗೆರಿಗಲ್ಲೂ ಸಾಕೋ ಸಾಕಾಗಿ ಹೋಗಿದೆ. ಇನ್ನು ನಾಳೇನೂ ಹೀಗೇ ಆದ್ದೆ, ನಾಳಿದ್ದು ಬೆಳಿಗೆ ಒಬ್ಬರಿಗೂ ಎದ್ದು ನಿಲ್ಲೆಲ್ಲೋ ತ್ರಾಣ ಇರೋದಿಲ್ಲ. ಆಮೇಲೆ ಪಿನಾದರೂ ಹೆಚ್ಚು ಕಡಿಮೆ ಆದ್ದೆ, ನಾನು ಸಾಯೋವರಿಗೆ ತಲೆಕುಕ್ಕೆಲು ಅನುಭವಿಸಿದೆ ಕು. ಅದಕ್ಕೇ ಹ್ಯಾಗಾದ್ದುಮಾಡಿ, ನಾಳೇ ಆಟ ಮುಗಿಸಿಬಿಡಿ. ’

‘ ಆಟ ಮುಗಿಸೋದು, ಬಿಡೋದು ನನ್ನ ಕೈಲಿದೆಯೇ ? ’

‘ ಮತ್ತೆ ಯಾರ ಕೈಲಿದೆ ? ’

‘ ನನ್ನ ಕೈಲಿದ್ದಷ್ಟೇ ಚಂದ್ರಯನ ಕೈಲೂ ಇದೆ. ಇಬ್ಬರಲ್ಲಿ ಒಬ್ಬರು ಸೋಲವೆ ಆಟ ಮುಗಿಯೋದು ಹ್ಯಾಗೇ ? ’

‘ ಅವರನ್ನು ಸೋಲಿಸೋಕೆ ನಿಮ್ಮ ಕೈಲಾಗೋಲ್ಪಿ ? ’

‘ ಚದುರಂಗ ಕೈಯಿಂದ ಆಗೋ ಕೆಲಸವಲ್ಲ; ತಲೆಯಿಂದ ಆಗಬೇಕು. ಈಗ ಯಾರ ತಲೆ ಗಟ್ಟಿ ಅಂತಾಲೇ ಇಬ್ಬರೂ ಸೋಡ್ಡು ಇದೀವಿ. ’

“ನೀವು ತಲೆ ಓಡಸ್ಟೀರೋ, ಕೈ ಓಡಸ್ಟೀರೋ ಅಂತಾ, ಹೇಗಾದ್ದಾಗಿ, ನಾಳಿಗೆ ಈ ಆಟ ಮುಗಿಸಿಬಿಡಿ. ನಿನ್ನ ಹಂಗೆ ಆಡೋದು ಈ ಸೀಮೆಲೇ ಇಲ್ಲಿ ಅಂತ ಹೆಸರು ತಗೋಂಡಿದೀರಿ ಅಂಥೋರಿಗೆ ಇದೊಂದು ದೊಡ್ಡ ಕಣ್ಣಾನಾ ? ನೀವು ಮನಸ್ಸು ಮಾಡಿದ್ದೆ ಇದು ನಿಮಗೆ ಚಿಟ್ಟಕೆ ಹೊಡಿಯೋ ಅವ್ವರಲ್ಲಿ ಮುಗಿಯೋ ಕೆಲಸ. ನಾಳೇ ನೀವು ಚಂದ್ರಯನ್ನು ಸೋಲಿಸದೆ ಹೋದ್ದೆ ನಿಮಗೆ ಬಿರುದು ಬಂದನ್ನು ನ್ನೆ ಅ. ’

—ಎಂದು ಅಯ್ಯಂಗಾರುಗಾರ ಆತ್ಮಭಿಮಾನವನ್ನು ಕೇರಳಸ್ ಹೇಳಿ ದಳು ನಾಗರತ್ನ.

‘ಆಪ್ರಜ್ಞ ನನಗೂ ಇದೆ. ಅದಕ್ಕೇನು ಬೇಕೊಂಡಿ ಅದನ್ನು ನಾನೂ ಮಾಡಿಲ್ಲಿ, ಎಂದು ಹೇಳಿ, ಒಂದುಗೆಲಗೆ ಸುಮ್ಮಪಿದ್ದು, ಬಳಿಕ ಬೇರೇನೊಂದ್ದು ಜ್ಞಾನ ಸಿಸಿಕೊಂಡು—

‘ಅಂದಾಗಿ....ನುರತ್ತೇಬಿಟ್ಟಿದ್ದೆ....ನಿನ್ನೊಂದು ಮಾತು ಹೇಳೋ ದಿತ್ತು ನಾಗರತ್ನ....

—ಎಂದರು ಅಯ್ಯಂಗಾರುರು.

‘ಏನು ?’

“ಅವತ್ತು ಅಟಿ ನಡೀತಾ ಇರ್ಲಾವಾಗ ಸೀಲಾ ಕಣ್ಣ ಎಲ್ಲಿತ್ತು, ಏನು ಕೆಲಸ ಮಾಡುತ್ತಿತ್ತು....ನೋಡಿದೆಯೋ ?”

“ಇಲ್ಲ. ನನ್ನ ಗಮನ ಎಲ್ಲ ನಿಮ್ಮ ಅಟಿದ ಮೇಲಿತ್ತು. ಸೀಲಾ ಏನು ವಾಡಿದೆಂ ?....”

“ರೆಪ್ಪೆ ಹೊಯ್ಯಿದ ಮಾಧವರಾಯರನ್ನೇ ನೋಡಾ ಇದ್ದಳಿ....”

“ಹಾಗೇ....”

“ಹಾಗೇ ಅನ್ನೆಲ್ಲದೇನು—ನೋಡೋದೇನು, ನಗೋದೇನು....ಇದೆಲ್ಲಾ ಉತ್ತೇಂ ಅಲ್ಲಾಂತ ನೀಲಾಗೆ ಹೇಳು. ಮೊದಲೇ ನಿಮ್ಮ ಜಾತಿ ಹೆಸರು ಹೇಳಿದರೆ ಜನ ಪ್ರೇರಕೆ, ಬಾದಿ ಅಂತಾರೆ. ಇಲ್ಲೇನಾದರೂ ಅಚಾತುಯವಾದರೆ ಬಹಳ ಅಪರೂಪಿ ಅನುಭವಿಸಬೇಕಾಗುತ್ತೆ. ನಾಳೆ, ಉರಿನ ಜನಸೆಲ್ಲಾ ನನ್ನ ನಿನ್ನ ಹೆಸರು ಹೇಳಿಕೊಂಡು ಕಲ್ಲು ಎಸಿತಾರೆ. ಒಕ್ಕೆರು ಅಂತ ಅನ್ನಿಸಿಕೊಂಡು ಬಂದ ಯಾಗೆ ಎಲ್ಲಾರ ಕೈಲೂ ಒಕ್ಕೆರು ಅಂತ ಅನ್ನಿಸಿಕೊಂಡು ಹೋಗಿ. ಮತ್ತೆ ಹತ್ತು ಶಲ ಈ ಉರಿಗೆ ಬರೋ ಹಾಗೆ ಇರಬೇಕು. ಯಾಗೆ ಗುಭೀರಾವಾಗಿ ಇರ್ಬೇಕೆ ಸಾಧ್ಯ ಇಲ್ಲಾಂದ್ರೆ ನಾಳೆ ಅವಕನ್ನು ಅಲ್ಲಿಗೆ ತಳಿಸಲೇ ಚಿಡೆ.”

—ನಿಹಾರಕೆ ತುಂಬಿ ತುಳುಕುವ ಧ್ವನಿ ಯಲ್ಲಿ ಹೇಳಿದರು, ಅಯ್ಯಂಗಾರು.

“ಹಾಗೇ....ಇದ್ದಾನ್ನಡಿ ನನಗೆ ಗೊತ್ತಿರಲಿಲ್ಲ. ನಾನು ಅವಳಿಗೆ

ಬುದ್ಧಿ ಹೇಳ್ತಿನಿ....ಅಂದಹಾಗೆ ಇವಕ್ಕೆ ಚೆಲ್ಲಾಟ ಅವರ ಕಣ್ಣಿಗೇ ನಾದೊಬಿತ್ತೆ ? ”

“ ಬೀಳದೆ ಇರುತ್ತೇ ನಾಗರತ್ನ....ನೀನು ಒಕ್ಕೆ ಲೋಕ ತಿಳಿದೊಳ್ಳಿಕಾಗೆ ಮಾತಾಡಿಯಲ್ಲ. ಸೈಲಾ ಅಂಥ ಹುಡುಗಿ, ನನ್ನ ಕಡೆ ನೋಡಿ ಅಂತ ಏನು ಮುಂತಾರ್ಕತೆ ಕೊಟ್ಟು ಪೈತಣಕ್ಕೆ ಹೇಳಬೇಕೆ? ಎಂಥೋರೂ ಒಂದು ಸಲ ನೋಡೋಣ ಅನ್ನೊಂದ್ರೂ ಯಾಗಿದಾಳಿ ಇವಳು. ಹಾಗಿರೋಳು ಆ ರೂಪಕ್ಕೆ ನಗುವಿನ ಒಗ್ಗರನ್ ಹಾಕಿದೆ ಯಾರ ಮನಸ್ಸು ತಾನೇ ಕೆಡೋಲ್ಲ. ಇವಳು ಒಂದು ಸಲ ನೋಡಿದೆ, ಮಾಧವರಾಯರು ಹತ್ತು ಸಲ ನೋಡ್ತಾ ಇದ್ದು. ಅದು ಕಂಡೇ ಸನಗಿ ಚೇಸರವಾದದ್ದು. ಇವತ್ತು ಅವಳಿಗೆ ಸ್ವಾಪ್ಯ ಬುದ್ಧಿ ಹೇಳು.

“ಮಂಡಿತವಾಗೂ ಹೇಳ್ತಿನಿ.”

—ಎಂದು ಹೇಳಿದಳು ನಾಗರತ್ನ.

“ಹಾಗಿದೆ, ಸರಿ, ನೋಡು....ನೀನು ನನ್ನ ಕೈಕಾಲು ನೀವಿದ್ದು ಥಾಕು. ನಿನ್ನ ಪೆಟ್ಟಿಗೇಲಿರೋ ಚದುರಂಗದ ಹಾಸು, ಕಾಯಿ ತಂದು ಕೊಟ್ಟು ನೀನು ಮಲಗಿಕೋ ಹೋಗು.”

—ಎಂದು ಅಪ್ಪಣಿ ಮಾಡಿದರು ಅಯ್ಯಂಗಾರ್ಥರು.

ಅವರ ಮಾತಿನಂತೆಯೇ ನಾಗರತ್ನ ಚದುರಂಗ ಹಾಸು ಕಾಯಿ ಗಳನ್ನು ತಂದು ಅಯ್ಯಂಗಾರ್ಥರ ಮುಂದಿಟ್ಟು ಹೋಡಳು.

ಹಾಸಿದ ಮೇಲೆ, ಆಟ ನಿಂತಾಗ ಯಾವ ಕಾಯಿ ಎಲ್ಲಿತ್ತು ಎಂದು ಯೋಚಿಸಿ, ಅದೇ ರೀತಿಯೇ ಎರಡು ಬಲದ ಕಾಯಿಗಳನ್ನು ಹೊಡಿಕೊಂಡು ಅಲೋಚನೆ ಮಾಡುತ್ತಾ ಕುಳಿತರು.

ಅತ್ತು ಒಳಮನೆಯಲ್ಲಿ ಮಲಗಿದ ನಾಗರತ್ನ ಮನದಲ್ಲಾ ಬೇರೊಂದು ಬಗೆಯ ಚದುರಂಗದಾಟ ನಡೆಯುತ್ತಿತ್ತು.

೧೭

ಮರುದಿನ ಪ್ರಾತಃಕಾಲ ಹಿಂದಿನ ದಿನದಂತೆಯೇ ದೇವತಾಪೂಜೆ ಯಾದ ಬಳಿಕ ಅಟೆ ಅರಂಭವಾಯಿತು.

ಅಟ ಆರಂಭವಾಗಿ ವೇದಿಕೆಯೆ ಮೇಲೆ ನರ್ತಕಿಯರ ಪ್ರವೇಶವಾಗು ಶ್ರದ್ಧೆ ಕಾಗೇ, ಮಾಥವರಾಯನ ಕಣ್ಣ ನೀಲಕನ್ನು ಅರಸಿತು. ಆದರೆ ಆ ದಿನ ಸೀಲಂ ಬದಲಾಗಿ ಆ ಸಾಫ್ ನದಲ್ಲಿ ಬೆರೊಬ್ಬ ಹುಡುಗಿ ಇದ್ದು ದನ್ನು ಕಂಡು, ಮಾಥವರಾಯನಿಗೆ ಆಶ್ಚೇರ್ಯವಾಯಿತು. ಕಾಗೇ ಪ್ರೇಕ್ಷಕರಾಗಿ ಶುಳಿತ ಪಟ್ಟಣದ ಜನರ ಮಹ್ಯ ಅವಕೆಲ್ಲಾದರೂ ಶುಳಿರಬಹುದೇನೋ ಎಂದು ಸುತ್ತಲೂ ಕಣ್ಣಾಡಿಸಿ ನೋಡಿದ.

ಸೀಲ ಎಲ್ಲಿಯೂ ಕಾಣಲಿಲ್ಲ.

ಆ ಸ್ವರಾತೆಯೊಂದಿಗೆ, ಹಿಂದಿನ ದಿನದ ವರ್ಣವಿನಿಂದ ಆ ಹುಡುಗಿ ಏನಾದರೂ ಈ ಸಿಗೆ ಹಿಡಿವಿರಬಹುದೇ, ಎಂಬ ಚಿಂತೆಯೂ ಬೆರಿತು, ಮಾಥವರಾಯನಿಗೆ ರಂಗೇರಿದ ಅಟಿದಲ್ಲಿ ಅಸಕ್ತಿ ತಪ್ಪಿಮೋಯಿತು,

ಆ ಚಿಂತೆಯನ್ನು ಮರಿತು, ಅಟಿದಲ್ಲಿ ತನ್ನ ಮನಸ್ಸನ್ನು ತೊಡಗಿಸಬೇಕೆಂದು ಎವ್ವೆಂ್ಮು ಪ್ರಯತ್ನ ಮಾಡಿ ಪಟ್ಟಿರು ಇದು ಸಾಧ್ಯವಾಗದೆ, ಚಂದ್ರಯನಿಗೆ—

“ಅಟ್ಟಾ ನಡಿತಾ ಇಲ್ಲಿ ಚೂಡುತ್ತೀ, ನನೆಗ್ಗೆ ಕೋ ಉಯಾಸವಾದ ಹಾಗಿದೆ. ಮನಿಗೆ ಹೋಗಿ ಸ್ವಲ್ಪ ಹೊತ್ತು ವಿಶ್ವಾಂತಿ ತೆಗಿದುಕೊಂಡು ಬರುತ್ತೇನೇ.”

—ಎಂದು ಹೇಳಿ, ಜವ್ವರವನ್ನು ಬಿಟ್ಟು ಹೊರಗೆ ಬಂದು ಎತ್ತಲೀಂದು ಹಿರಯತ್ತಿದ್ದ ಬುದ್ಧಿ ಯನ್ನು ಇಂತಿಕ್ಕೆ ಕಂಗುಕೊಳ್ಳಲಿಂದು, ಹಳ್ಳಿಯ ಗದ್ದಲವನ್ನು ದಾಟಿ ಸುಖಿಯ ದಂಡೆಯು ಕಡೆ ಹೆರಳಿದೆ.

ನೆಲೆದ ಮಂಟಪದ ಹತ್ತು ಹಂತ್ತೆರಡು ಅಟಿಗಳ ಕೆಳಗೆ, ವಿಜಾಲವಾದ ಸ್ವರಕತ ಶರ್ಮ್ಯಯಲ್ಲಿ ಕ್ರೀಣಾವಾದ ನದಿಯ ಪೀರು, ಚೆಳಗಿನ ಬೆಳಕಿನಲ್ಲಿ ಬೆಳ್ಳಿಯ ಫಲಕದಂತೆ ಹೊಳೆಯಾಗುತ್ತಿತ್ತು.

ನದಿಯ ದಂಡೆಯಲ್ಲಿ ನಾಕಣ್ಣ ಇನ ಗ್ರಾಮಸ್ತೀಯರ ಘರುಂಡಕ ಸೆರೆದಿದ್ದು ದರಿಂದೆ, ಅಲ್ಲಿ ಎಕಾಂಕಕೆಗೆ ಅವರಾತ ಸಿಗದೆ, ದಂಡೆಯುದ್ದೆ ಕಡ್ಡಿ ಸುಡೆದು ಸಿಜಣ ಸ್ಥಾಪಿಂದನ್ನು ಅರಸಿ, ನದಿಯ ಪಾತ್ರದಲ್ಲಿದ್ದ ಬಂಡೆ ಯೋಂದರ ಮೇಲೆ, ಸೀಲನಲ್ಲಿ ಕಾಲು ಬಿಟ್ಟು. ನದಿಯ ದಂಡೆಯಲ್ಲಿ ಬೆಳೆದ ಶಂಗು, ಅಡಿಕೆಯ ಹೋಟಿದ ಹಸಿರುಗಿರಳನ್ನು ನೋಡುತ್ತಾ ಕುಳಿತುಕೊಂಡು.

ಸದಿಯ ಬಳಿಯ ವಾತಾವರಣವೇನೋ ಪ್ರಾಂತವಾಗಿತ್ತು.

ಅದರೆ ಆ ಪ್ರಶಾಂತತೆ ಮಾಥವರಾಯನಲ್ಲಿ ಶಾಂತಿಯನ್ನು ಮಾಡಿಸದೆ ಅಭಾಂತಿಯನ್ನೇ ಕೆಲಕಿತು.

ಹಿಂದಿನ ದಿನ ಚದುರಂಗದ ಪ್ರದಿಕೆಯ ಮೇಲೆ ಕಂಡೆ ಸೀಲಳ ರೂಪ, ಮಾಥವರಾಯನಲ್ಲಿ ಬಹುದಿನಗಳಿಂದ ಪ್ರಸ್ತುವಾಗಿದ್ದ ಜೆಣಿ ಹಸಿವನ್ನು ಮತ್ತೆ ಪ್ರಕ್ಷುಬ್ಧ ಗೊಳಿಸಿತ್ತು.

ಅವನ ಗತಜೀವನ ಅಂದು ಮತ್ತೆ ಅವನ ಕಣ್ಣದಿರು ಪುಖಿ ತೆರೆದು ಸೆಂತಿತ್ತು.

ಮಾಥವರಾಯನದು ಮೂದಲಿನಿಂದಲೂ ಸಾಹಸಕ್ಕೆ ಮನಸೋತ್ವಜೀವನ. ಇತರೆಯ ಕೊಂಡಾಡುವ ಶಾಂತಿ, ತೃಪ್ತಿಗಳು ಜೀವನವನ್ನು ವಿಚೀರಣೆಗೊಳಿಸುವ ವಸ್ತುಗಳಿಂದೇ ಭಾವಿಸಿದ್ದ ಮಾಥವರಾಯ, ಯಾವುದ್ದನ್ನು ಪಲ್ಲಿ ಕಾಲಿಟ್ಟಿ ದಿನವೇ, ತನ್ನ ಹುಟ್ಟಿಪ್ಪಾದ ಸತಾರಾವನ್ನು ಒಟ್ಟು, ಸಾಹಸ ಜೀವಿಗಳ ಬೀಳವಲಿಗೆಗೆ ಅತ್ಯಂತ ಫಲವತ್ತಾದ ಕ್ಷೇತ್ರವಾದ ಪೂನಾಕ್ಕೆ ಬಂದು ನೆಲಿಸಿದ್ದು.

ಪೂನಾಕ್ಕೆ ಬರುತ್ತಿದ್ದ ಹಾಗೇ ಮಾಥವರಾಯನಿಗೆ, ಅವನ ನಿರೀಕ್ಷೆಯಂತೆ ನೇನೆಯಲ್ಲಿ ಉದ್ದೋಜಿಗ ದೊರಿಯದೆ, ಹೇಳಿಗಳ ಅರಮನೆಯಲ್ಲಿ, ದೇವಾಲಯಗಳಿಗೆ ಅರಮನೆಯಿಂದ ಸಲ್ಲಿ ದೇಕಾದ ನಿತ್ಯಗ್ರಾಸ, ಮಾಸಭತ್ವ, ವಾರ್ಷಿಕ ಕಾಣಿಕೆಗಳನ್ನು ಸಲ್ಲಿ ದೆಕಾದ ರಾಲಿಯಲ್ಲಿ ಗುಮಾಸ್ತನ ಉದ್ದೋಜಿಗ ದೊರಿತು, ಹೊಟ್ಟೆಯ ಪಾಡಿಗಾಗಿ ಆ ಉದ್ದೋಜಿವನ್ನು ಒಸಿಕೊಂಡು ಮಾಥವರಾಯ, ತನ್ನ ನಿತ್ಯ ಸಾಹಸದ ಕಂಪಸ್ಯಾ ಮರಿತು, ಗಾಣದ ಎತ್ತಿನಂತೆ ದುಡಿಯಚೇಕಾಯಿತು.

ಈ ನೌಕರಿಯ ನಿಬಂಧಿತ ಪರಿಸ್ಥಿತಿಯಲ್ಲಿ, ಮಾಥವರಾಯನ ಸಾಹಸರ್ವಯತೆ ಚೇರಾವ ದಾರಿಗಳಲ್ಲೂ ಹರಿಯಲು ಎಡೆಯಲ್ಲದೆ, ಅಂದಿನ ಪೂನಾದ ನಾಗರಿಕರಲ್ಲಿ ಶ್ರೀಮಂತನಿಂದ ಅತ್ಯಂತ ಸಾಮಾಜಿಕ ಮನುಷ್ಯನ ಪರಿಗ್ರಹ ಸಾಮಾನ್ಯವಾದ ‘ಜಲಸಾ’ ‘ತಮೋಷಾ’ ಗಳಲ್ಲಿ ಕಾಲ ಕಡೆಯುವಕ್ಕೆ ಹರಿಯಿತು.

ಆ ದಾರಿಯಲ್ಲಿ ಹಂಚ್ಚೆ ಯಿಟ್ಟು ಮಾಥವರಾಯನಿಗೆ, ಪೂನಾದ ಶುಕ್ರವಾರ ಪೇಟಿಯ ಕಾವಿನಿಯರ ಪರಿಚಯವಾಗೆಲು ತದವಾಗೆಲ್ಲಿ.

ದಿನಕ್ಕೊಂಡು ಸೀಮೆ, ದಿನಕ್ಕೊಂಡು ಕಾಳಿಯ ಸೇಕ್ಕೆ ನ ಕಡೆನಾಮ,

ಮಾಥವರಾಯನ ಸಾಹಸಪ್ರಯಕರನ್ನು ಶೋಂಚ ಮಿಟ್ಟೆಗೆ ತಣೆಸಿದಂತೆಯೇ, ಅವನಲ್ಲಿ ಅದುಪರೆಗೊ ಬಲ್ಲದಿದ್ದ ಯಾಡ ದಾದವನನ್ನು ಮೂಡಿಸಿತು. ವೇತ್ಕೆಯವರ ನಾಡೆಯಲ್ಲಿ ಬರುತ್ತಿದ್ದ ಅಲ್ಲ ವೇತನ, ಮಾಥವರಾಯನ ಖುಮಿ ಜೀವನಕ್ಕೆ ಏನೇನೂ ಸಾಲಾಗಿ, ಮೊನ ಹಾಡಿಗಳನ್ನು ಹುಡುಕಬೇಕಾಯಿತು. ಅದಕ್ಕೆ ಅವನಿಗೆ ಕಂಡ ದಾರಿ, ತನ್ನ ಕೈಯ ಮೂಲಕ ದಾಟುತ್ತಿದ್ದ ದೇವಾಲಯದ ಹೊದಲ್ಲಿ, ಅದಷ್ಟನ್ನು ಮಧ್ಯದಲ್ಲೇ ಹಿರಿಕೊಳ್ಳುವುದು. ದೈವಭಕ್ತಿ, ದೈವಭಿತ್ತಿಗಳು ಅತ್ಯಂತ ಪ್ರಬಲವಾಗಿದ್ದ ಆ ಕಾಲದಲ್ಲಿ, ಮೊದಲೇದಲು, ಅನಿವಾರ್ಯವಾಗಿ, ದೇವಾಲಯಗಳ ಹಣ ಪನ್ನು ಮುಟ್ಟಬೇಕಾಗಿ ಬಂದಾಗೆ, ಎಲ್ಲಿ ಕಣ್ಣು ಇಂಗಿ ಹೋಗುವುದೋ ಕಾಲು ಕಳಬಿ ಬೀಳುವುದೋ ಎಂಬ ಭಯ ಉಪರಿಸುತ್ತಿತ್ತು. ಒಬ್ಬ ದೇವರ ಮದ್ದು ಮೊಡೆಯುವಾಗ ಆದ ಸರೀಕಾಮಂದ ತನ್ನನ್ನು ಕಾಪಾಡುವಂತೆ ಹತ್ತು ದೇವರಿಗೆ ಹರಕ ಹೊತ್ತುಕೊಳ್ಳುತ್ತಿದ್ದೆ. ಆ ಹರಕಗಳ ಬಲವೂ, ಅಥವಾ ತನ್ನ ಹಣ ತಿಂದವನನ್ನು ಶ್ರಿಸ್ತಿಸಲಾಗದ ದೇವತೆಗಳ ದೊಂಬಲ್ಪೂರ್ವೋ, ಹೇಗೋ ನೀನೋ—ಅಂತೊ ದೇವಾಲಯದಲ್ಲಿ ಕತ್ತಲಿ ಪ್ರಯೋಗ ಮಾಡುವುದರಿಂದ ತಾನು ನಿರಿಗ್ರಹಿತ ಭಯಂಕರ ಪರಿಣಾಮ ವೇನೂ ಆಗುವುದಿಲ್ಲವೆಂದು, ಅನುಭವದಿಂದ ಮನವರಿಕೆಯಾದ ಬಳಿಕ, ಮಾಥವರಾಯನಿಗೆ ದೇವರ ಗಂಟು, ಬಿಸ್ತಿ, ಎಪ್ಪು ಮುದ್ದೆಗಂತಲೂ ಮುಳಬ್ಬ ವಾಗಿ ಗಂಟಿಲನಳ್ಳ ಇಳಿಯಲಾರಂಡುತ್ತೇ. ಏಕೇನ ದಿನಸನಿಳಲ್ಲಿ ನಾಳಿ ವಾಡೆಯಂದ ದಾರಿ ಉರುಗಿರ್ಧಿಸು ನೇರಾಗಬಂಗಾಗೆ ಕಳಿಸಲ್ಪಡಲೆಂದು ಮಾಥವರಾಯನ ಒಂಗಳ ಬರುತ್ತಿದ್ದ ನಗನಾಗ್ರಾಂತಿ, ತಮ್ಮ ಗಮ್ಮನಾ ನಷ್ಟವನನ್ನು ತಲುಪಬೇಕು, ಶ್ರುಣಾದ ಏಕ್ಕೆಯಾಗ ಸ್ವಿಮ್ಮೆಂಬೆ ನೇರಿಯಲಾರಂಭಿಸಿದವು.

ಎರಡು ಮೂರು ವರ್ಷಗಳು ಕಂಡೆ ಎಂಬ ಮಾಥವರಾಯನಿಗೆ ದೇವತೆಗಳ ಶಕ್ತಿಂಂಬಿ ವಿಷಯದಲ್ಲಿ ತಾತ್ಕಾಂ ಮೂಡಿದುತ್ತೇಯೇ, ದೇವತೆಗಳಿಗೆ ಹರಕೆ, ಕಾಣಿಕೆ ಎಪ್ಪಿ ಮನವರ ಬಗ್ಗೆಯೂ ನಿಭಿಂಬಿತ ಬಲಿತು, ಎಲ್ಲ ಎಚ್ಚರಿಕೆಯನ್ನೂ ಮರೆತು ಮರೆಯಲಾರಂಭಿಸಿದ.

ಆದರೆ, ಜಗತ್ತಿನ ವಿಷಯದಲ್ಲಿ ಮಾಥವರಾಯ ಕಾರುಡಾಗಿದ್ದುಂತೆ, ಜಗತ್ತು ಈತನ ವಿಷಯದಲ್ಲಿ ಕುದುಡಾಗಿರಲೀಲ್ಲ.

ಆದರೆ ಆ ಪ್ರಶಾಂತಕೆ ಮಾಥವರಾಯನಲ್ಲಿ ಶಾಂತಿಯನ್ನು ಮಾಡಿಸದೆ ಅಶಾಂತಿಯನ್ನೇ ಕುಲಕಿತ್ತು.

ಹಿಂದಿನ ದಿನ ಚದುರಂಗದ ವೇದಿಕೆಯ ಮೇಲೆ ಕಂಡ ಸೀಲಳ ರೂಪು, ಮಾಥವರಾಯನಲ್ಲಿ ಬಹುದಿನಗಳಿಂದ ಪ್ರಸ್ತಾವಾಗಿದ್ದ ಹೆಚ್ಚಿಯ ಹಸಿವನ್ನು ಮತ್ತೆ ಸ್ರಕ್ಷುಬ್ಧಗೊಳಿಸಿತ್ತು.

ಅವನ ಗತಜೀವನ ಅಂದು ಮತ್ತೆ ಅವನ ಕಣ್ಣಿ ದಿರು ಮುಖ ತೆರದು ನಿಂತಿತ್ತು.

ಮಾಥವರಾಯನದು ಮೊದಲಿನಿಂದಲೂ ಸಾಹಸಕ್ಕೆ ಮನಸೋತ್ವ ಜೀವನ್. ಇತರರು ಕೊಂಡಾಡುವ ಶಾಂತಿ, ತೃಪ್ತಿಗಳು ಜೀವನವನ್ನು ಸಿಂಹಿನೆಗೊಳಿಸುವ ವಸ್ತುಗಳಿಂದೇ ಭಾವಿಸಿದ್ದ ಮಾಥವರಾಯ, ಯೌವ್ಯನ್ನದಲ್ಲಿ ಕಾಲಿಟ್ಟಿದಿನವೇ, ತನ್ನ ಹುಟ್ಟುರಾದ ಶತಾರಾವನ್ನು ಒಟ್ಟು, ಸಾಯಸಿ ಜೀವಿಕೆ ಬೆಳವಣಿಗೆ ಅತ್ಯಂತ ಫಲವತ್ತಾದ ಕ್ಷೇತ್ರವಾದ ಪೂನಾಕ್ಕಿಂದು ನೆಲಿಸಿದ್ದ.

ಪೂನಾಕ್ಕೆ ಬರುತ್ತಿದ್ದ ಹಾಗೇ ಮಾಥವರಾಯಿಗೆ, ಅವನ ಸ್ವಿರೀಕ್ರಿಯಂತೆ ಸೇನೆಯಲ್ಲಿ ಉದ್ದೋಷಗ ದೊರೆಯದೆ, ಹೇಳ್ಣಿಗಳ ಅರಮನೆಯಲ್ಲಿ, ದೇವಾಲಯಗಳಿಗ ಅರಮನೆಯಿಂದ ಸಲ್ಲಿಜೀಕಾದ ನಿತ್ಯಗ್ರಾಸ, ಮಾಸಭತ್ವ, ವಾಷಿಂಕ ಕಾಣಿಕೆಗಳನ್ನು ಸಲ್ಲಿಜೀಕಾದ ರಾಲೆಯಲ್ಲಿ ಗುಮಾಸ್ತನ ಖಾದ್ಯೋಗ ದೊರೆತು, ಹೊಟ್ಟಿಯ ಪಾಡಿಗಾಗಿ ಆ ಉದ್ದೋಷವನ್ನು ಒಟ್ಟಿಕೊಂಡು ಮಾಥವರಾಯ, ತನ್ನ ನಿತ್ಯ ಸಾಹಸದ ಕನಸಸ್ಯ ಮರಿತು, ಗಾಣದ ಎತ್ತಿನಂತೆ ದುಡಿಯಬೇಕಾಯಿತು.

ಈ ನೌಕರಿಯ ಸಿಬಂಧಿತ ಪರಿಸ್ಥಿತಿಯಲ್ಲಿ, ವಾಥವರಾಯನ ಸಾಹಸಸ್ವಯತ್ತ ಬೇರಾವ ದಾರಿಗಳಲ್ಲಿ ಹರಿಯಲು ಎಡೆಂಬ್ಲಿದೆ, ಅಂದಿನ ಪೂನಾದ ನಾಗರಿಕರಲ್ಲಿ ಶ್ರೀಮಂತನಿಂದ ಅತ್ಯಂತ ಸಾಮಾನ್ಯ ಮನುಷ್ಯನ ಪರಿಗೂ ಸಾಮಾನ್ಯವಾದ ‘ಜಲಸಾ’ ‘ತಮಾನಾ’ ಗಳಲ್ಲಿ ಕಾಲ ಕಳೆಯುವತ್ತ ಹರಿಯಿತು.

ಆ ದಾರಿಯಲ್ಲಿ ಹೆಚ್ಚೆಯಂತೆ ಮಾಥವರಾಯಿಗೆ, ಪೂನಾದ ಶುಕ್ರವಾರ ವೇಳೆಯ ಕಾಮಿನಿಯರ ಪರಿಚಯವಾಗೆಲು ತದವಾಗೆಲ್ಲದೆ.

ದಿನಕೆಷ್ಟಿಂದು ಸೀಮೆ, ದಿನಕೆಷ್ಟಿಂದು ಜಾಳಿಯ ಹೆಚ್ಚಿನ ಶರ್ವನಾಸ,

ಮಾಧವರಾಯನ ಸಾಹಸಪ್ರಯತ್ಯಯನ್ನು ಶೋಂಚ ಮ ಟ್ರೈಗೆ ತಣಿಸಿ ದಂತಿಮೇ, ಅವನಲ್ಲಿ ಅದುವರೆಗೂ ಇಲ್ಲದಿದ್ದ ಹಣದ ದಾದವನನ್ನು ಮೂಡಿಸಿತು. ದೇಶ್ಯಯವರ ವಾಡೆಯಲ್ಲಿ ಬರುತ್ತಿದ್ದ ಅಲ್ಲ ವೇತನ, ಮಾಧವರಾಯನ ಖುಪಿ ಜೀವನಕ್ಕೆ ಏನೇನೂ ಸಾಲಾಗಿ, ಹೊಸ ಹಾದಿಗಳನ್ನು ಹುಡುಕಬೇಕಾಯಿತು. ಅದಕ್ಕೆ ಅವನಿಗೆ ಕಂಡ ದಾರಿ, ತನ್ನ ಕೈಯ ಮೂಲಕ ದಾಟುತ್ತಿದ್ದ ದೇವಾಲಯದ ಹೂದಲ್ಲಿ, ಅದಷ್ಟನ್ನು ಮಧ್ಯದಲ್ಲೇ ಹಿರಿಕೊಳ್ಳುವುದು. ದೈವಭಕ್ತಿ, ದೈವಭಿತ್ತಿಗಳು ಅತ್ಯಂತ ಪ್ರಬಲವಾಗಿದ್ದೆ ಆ ಕಾಲದಲ್ಲಿ, ಹೊದನೊದಲು, ಅನಿವಾರ್ಯವಾಗಿ, ದೇವಾಲಯಗಳ ಹಣ ನನ್ನ ಮುಟ್ಟಬೇಕಾಗಿ ಬಂದಾಗ, ಎಲ್ಲಿ ಕಣ್ಣ ಇಂಗಿ ಹೋಗುವುದೋ ಕಾಲು ಕಳಬಿ ಬೀಳುವುದೋ ಎಂಬ ಭಯ ಆವರಿಸುತ್ತಲ್ಲ. ಒಬ್ಬ ದೇವರ ಮಹ್ಯ ಮೂಡೆಯನಾಗ ಅದರ ಸರಿಸಾಮರುಂದ ತನ್ನನ್ನು ಶಾಪಾಹುವಂತೆ ಹತ್ತು ದೇವರಿಗೆ ಹರಕೆ ಹೊತ್ತುಕೊಳ್ಳುತ್ತಿದ್ದೆ. ಆ ಹರಕೆಗಳ ಬಲವೂ, ಅಥವಾ ತನ್ನ ಹಣ ತಿಂದವನನ್ನು ತಿಕ್ಷೇಷಳಾಗದ ದೇವತೆಗೆ ದೊರ್ಬಳ್ಳಿಸೋ, ಹೇಗೋ ನಿನ್ನೋ—ಒಂತೂ ದೇವಾಲಯದಲ್ಲಿ ಕತ್ತಿರ ಪ್ರಯೋಗ ಮಾಡುವದರಿಂದ ತಾನು ಸಿರಿದ್ದಿಗಿದ ಭಯಂಕರ ಪರಿಣಾಮ ವೇನೂ ಅಗುವುದಿಲ್ಲವೆಂದು, ಅನುಭವದಿಂದ ಮನವಾಕೆಯಾದ ಬಳಕ, ಮಾಧವರಾಯನಿಗೆ ದೇವರ ಗಂಟೆ, ಬೆಣ್ಣೆಗೆ ಮುದ್ದೆಗಂತಲೂ ಸುಳಭವಾಗಿ ಗಂಟೆಲನಲ್ಲಿ ಇತ್ತಿರುಳಾರೆಂಬುತ್ತೇ. ಹೀಗೂ ದಿವಸಗಳಲ್ಲಿ ಗಾಳಿ ವಾಡೆಯಂದ ಡೂರನ ಖಾರಾಗೆ ತ್ವರಿತವಾಗಿ ಕಳಿಸ್ತುಡಲೆಂದು ಮಾಧವರಾಯನ ಉಗಿ ಬರುತ್ತಿದ್ದ ಸಾಗಣಾಗ್ನಾಗಿಲು, ತಮ್ಮ ಗಮ್ಮಾನಾನವನ್ನು ತಲುಪಿದೆ, ಶ್ರುತಿದ ಏಕ್ಷೀಲು, ಸ್ವನೋಽಿವೆ. ರೀಯಲಾರಂಭಿಸಿದವು.

ಉರುಮುದು ವರ್ಣನ್ನು ಕರ್ತವೀ ಉತ್ತರ ಮಾಧವರಾಯನಿಗೆ ದೇಖಿತುಗೂ ಕತ್ತಿತು ಇನ್ನರುದಲ್ಲಿ ಕಾತ್ಮಾಂ ಮೂಡಿದುಂಟಿರು, ದೇಹಕೆ ಗಳಿಗೆ ಹರಕೆ, ಕಾಳಕೆ ಇಪ್ಪಿಸುವಾದ ಬಗ್ಗೆಯೂ ಸಿಂಹಿತ ಬಲಿತು, ಖಾಲಿ ಎಚ್ಚರಿಕೆಯನ್ನು ಮರೆತು ಮರಿಂಸಬಾರಂಭಿಸಿದ.

ಆದರೆ, ಜಗತ್ತಿನ ವಿಷಯದಲ್ಲಿ ಮಾಧವರಾಯ ಕರುಡಾಗಿದ್ದಂತೆ, ಜಗತ್ತು ಇತನ ವಿಷಯದಲ್ಲಿ ಕರುಡಾಗಿರಲಿಲ್ಲ.

ಅರಮನ್ಯೇಯ ಸಾಮಾನ್ಯ ನೌಕರನೋಟು, ಡೊಡ್ಡ ಶ್ರೀಮಂತನಂತೆ, ಧಾರಾಕರಾಗಿ ಖಚು ಮಾಡುತ್ತಾ ಸುಖಜೀವನವನ್ನು ನಡೆಸುತ್ತಿರು ವುದನ್ನು ಕಂಡ ಕೆಲವರಿಗೆ ಅನೂಯೆ ಮೂಡಿದಂತೆಯೇ, ಮತ್ತೆ ಕೆಲವರಿಗೆ ಅವನ ಆದಾಯದ ಮೂಲವನ್ನು ಶೋಧಿಸಬೇಕೆಂಬ ಹಟ್ಟಿಪೂ ಹುಟ್ಟಿ, ಅವನ ಹಂಡೆ ಜೀಹುಗಾರರಾಗಿ ಅಲೇಯಲಾರಂಭಿಸಿದರು.

ಹಾಗೆ ಮಾಧವರಾಯನ ಬೆನ್ನು ಹತ್ತಿದವರಲ್ಲಿ, ಮಾಧವರಾಯ ನಂತೆಯೇ ವೇಶ್ವಗೃಹಗಳಲ್ಲಿ ಅಲೇಯುವ ಅಭ್ಯಾಸವಿದ್ದ ಒಬ್ಬನಿಗೆ, ಮಾಧವರಾಯ ವೇಶ್ವಯೋಬ್ಬಳಿಗೆ ಕೊಟ್ಟಿ ಒಡನೆಯೊಂದು ಸಿಕ್ಕು, ಆ ಒಡನೆಯನ್ನು ಹಿಡಿದು ಅಕ್ಕಸಾಲಿಗರಲ್ಲಿ ವಿಚಾರಿಸಿ, ಅರಮನ್ಯೇಯವರಿಗಾಗಿ ಮಾಡಿದ ಒಡನೆ ಎಂಬುದು ಪತ್ತೆಹಚ್ಚಿ, ಆತ ಮಾಧವರಾಯ ಅರಮನ್ಯೇಯ ಒಡನೆಗಳನ್ನು ಕೆದಿಯುತ್ತಿದ್ದಾನೆ ಎಂದು, ಆ ಒಡನೆಯ ಸಹಿತ ವೇಶ್ವಗಳಿಗೆ ದೂರುಕೊಟ್ಟಿ. ಖುದ್ದ ವೇಶ್ವಗಳೇ ಆ ಒಡನೆ ಯಾರದು ಎಂಬ ತಣಿಖಿ ನಡೆಸಿದಾಗ, ಅದು ಕಾಶಿಯ ಅನ್ನಪೂರ್ಣಾದೇವಿಗೆ ಕೆಳಿಸಲೆಂದು ಇಂತಹ ಪ್ರರದವರು ಮಾಡಿಕಿದ ಒಡನೆ ಎಂದು ತಿಳಿದು, ಮಾಧವರಾಯನಿಗೆ ಕ್ಷೇತ್ರಕೊಳ್ಳ ಹಾಕಲು ಅವು ಕ್ಷಾಯಾಯಿತು.

ಈ ವಿಷಯವನ್ನು ತಿಳಿದ ಮಾಧವರಾಯ, ಇನ್ನು ತಾನು ಪ್ರಾಣಾದಲ್ಲಿ ದ್ವರೆ, ದೇವರ ಗಂಟೆನ್ನು ಹೊಡಿದ ತನ್ನನ್ನು ವೇಶ್ವಗಳು, ಬಾಗ್ನಿನಾದರೂ ಜೀವನಂತ ಮೆಗಿಯದೆ ಬಿಡುವುದಿಲ್ಲ ಎಂಬುದು ಮನವರಿಕೆಯಾಗಿ, ತನ್ನ ಹಂಡತಿ ಮಕ್ಕಳ ಯೋಜನೆಯನ್ನು ಮಾಡದೆ, ರಾತ್ರೆ ರಾತ್ರಿ ಪ್ರಾಣಾದಿಂದ ಪಲಾಯನ ಮಾಡಿದ.

ಹಾಗೆ ಮಾಧವರಾಯ ಪ್ರಾಣಾ ಬಿಟ್ಟಾಗೆ ಅವನ ಬಳಿ ಇದ್ದು ದೆಲ್ಲಾ ಒಂದು ಕತ್ತಿ, ಒಂದು ಕುದುರೆ; ಅಪ್ಪಿಗಳಿಂದ ಅವನು ತನ್ನನ್ನೇ ತಾನು ರಕ್ಷಿಸಿಕೊಳ್ಳಬೇಕಾಗಿದ್ದ ದಲ್ಲಿದೆ, ಜೀವನೋಪಾಯವನ್ನು ಕಲ್ಪಿಸಿಕೊಳ್ಳ ಬೇಕಾಗಿತ್ತು.

ಆಗಲೂ, ವೇಶ್ವಯವರ ಸ್ವೇಚ್ಛಾಕರ ಭಯದಿಂದ ಯಾರೆ ಕಣ್ಣಿಗೂ ಬೀಳದೆ, ಕಾಡುಮೊಡಿಸಲ್ಲಿ ಅವಿತು ಜೀವಿಸ ಬೇಕಾಗಿಬಂದ, ಮಾಧವರಾಯ ನಿಗೆ, ಜೀವನೋಪಾಯಕ್ಕೆ ಕಂಡುಬಂದ ನೂಗ್ರ, ಜೀವಾಲಯಗಳೇ.

ಎಮೈಸ್ಟ್ರೀ ದೇವಾಲಯಗಳು, ವನ್ನನುಧ್ಯದಲ್ಲಿ, ಗಿರಿಶಿವರದಲ್ಲಿ, ಇನ್ನ ಸಂಚಾರದಿಂದ ದೂರವಾದ ಸ್ಥಳಗಳಲ್ಲಿರುತ್ತಿದ್ದು ಮಾಡಬರಾಯನಿಗೆ ಅನುಕೂಲವಾಯಿತು. ಅಂಥ ದೇವಾಲಯಗಳನ್ನು ದೊಡುಕೆ, ನಾಲ್ಕು ದಿನ ಅದರ ಸುತ್ತು ಮುತ್ತುಲೇ ಓಡಾಡಿ ಅದರ ಕಾವಲು ಕಟ್ಟಿ ಹೇಗೆದೆ ಎಂದು ಅರಿತುಕೊಂಡು, ಸಮಯ ಸಾಧಿಸಿ, ಆ ದೇವಾಲಯವನ್ನು ಲಾಟೆ ಮಾಡಿ, ಕ್ರೇ. ಸಿಕ್ಕ ಚಿನ್ನ ಬೆಳ್ಳಿಯ ಒಡಪೆಗಳನ್ನು ಅವರಾಗಿ, ಅಲ್ಲಿಂದ ಅದನ್ನು ದೂರ ಹೋಗಿ, ಮತ್ತಾವುನೇರೋ ಉರಿನ ಅಕ್ಷಾಂಶಿಗಳಿಗಿಂಗಿ, ಅವರು ಕೊಟ್ಟಿನ್ನು ತೆಣಕ್ಕೆ ಮಾರಿ, ಜಿವನ ನಡೆಸುವುದು; ಆ ಹಣ ಮುಗಿಯು ತೀದ್ದ ಹಾಗೇ, ಮತ್ತಾವ ದೇವರು ತನ್ನ ಜಿವನ ನಡೆಸಲು ಕಾದಿಬಾನೇ ಎಂದು ಮುಡುಕುವುದು—ಹೀಗೇ ನಡೆದಿತ್ತು ಮಾಡಬರಾಯನ ಜಿವನ.

ಎರಡು ಮೂರು ವರ್ಷಗಳ ಕಾಲ ಹೀಗೆ ಜಿವಿಸಿದ ಬಳಿಕೆ ಮಾಧ್ಯಮಾಯನಿಗೂ ಒಮ್ಮೆನ್ನೊಮ್ಮೆ ಈ ಬಗೆಯ ಜಿವನ ಬೀಸರ ಬರಲಾರಂಭಿಸಿತು.

ದಿನಕೆಷ್ಟಿಂದು ಉರು, ಕ್ಷಣಕೆಷ್ಟಿಂದು ಗಂಡಾಂತರದ ಈ ಬೊಳೆನ್ನು ಹೇಗಾದರೂ ಮಾಡಿ ಕೊನೆಗೊಳಿಸಿ, ಯಾವುದಾದೆಂದು ರೀತಿಯಲ್ಲಿ, ಎಲ್ಲಿಯೋದರೂ ಸ್ಥಿರವಾಗಿ ನಿಂತು ಜಿವನ ನಡೆಸುವ ಅವಕಾಶ ಕಲ್ಪಿಸಿಕೊಳ್ಳಬೇಕು ಎಂದು ಅವನ ಹೃದಯ ಹಾರ್ಡ್‌ಸೆಕ್ಲೌಡ್‌ಗಿತ್ತು. ಒಮ್ಮೆ ಅವನೇ ತಿರಸ್ಯಾರ ಮಾಡಿದ್ದ ಸಂಸಾರಕೆ ಜಿವನದ ಶಾಂತಿ, ನೆನ್ನಾದಿಯನ್ನು ಬಯಸುತ್ತಾಡಿಗೆ ಇತ್ತು.

ಅವನಲ್ಲಿ ಈ ಬಯಕೆ ತೆಲೆಹಾಕಲಾರಂಭಿಸಿದ ಕಾಲದಲ್ಲೇ ಮಾಧ್ಯಮಾಯನಿಗೆ, ಪೂನಾದತ್ತತ್ವಿಂದ ಉರುಕೆಂಗಳನ್ನೆಲ್ಲಾ ಸುಲಿಯುತ್ತಾ, ಸಿದುಗಿನಂತೆ, ಕಾಳಿ ಜ್ಯಾನಂತೆ ಮೈಸೂರು ಸೀಮೆಯೆತ್ತು ಬಂದ ಪರಿಶುರಾಮ ಬಾಹುನ ಸೇನೆಯೆ ಉದ್ಯೋಗ ಗಂಟುಬಿಡ್ಡಿತು.

ಆ ವೇಳೆಗೆ ತನ್ನ ಯೋಗ್ಯತಗೆ ತಕ್ಷೇತ್ತಿ ನೂರಾರು ಚಿಲ್ಲರೆ ದೇವಾಲಯಗಳನ್ನು ಉಂಟ ಮಾಡಿದ್ದ ಮಾಡಬರಾಯನ ಕೀರ್ತಿ ಪರಶುರಾಮ ಬಾಹುನ ಕಿವಿಗೆ ಬಿಡ್ಡಿತ್ತು. ಹತ್ತಾರು ಉರುಗಳ ಜನರಿಂದ ದೇವಾಲಯಗಳ ಸುಲಿಗೆ ಮಾಡುವ ಕಕ್ಷನ ಜರ್ಕೆ ಏನು ಎಂದು ತಿಳಿದುಕೊಂಡ ಪರಶುರಾಮ ಭಾಸ್ತು, ತನ್ನ ಸ್ವೀಕಾರಿಗೆ ಅಂಥ ಮನುಷ್ಯ ಎಲ್ಲಾ ದರ್ಶಿ ಹೇಗೆ

ಹಿಡಿಯಬೇಕೆಂದು ಅಪ್ಪೆನೆ ಮಾಡಿದ್ದು. ಆ ಅಪ್ಪುಕೊಯೆಂತೆ ಪತನ ಸೈನಿಕರು ಮಾಥವರಾಯನನ್ನು ಹುಡುಕುತ್ತಿದ್ದರು.

ಪರಶುರಾಮ ಭಾವುನ ಸೇನೆ ಮೃಸೂರಿನ ಯರಿಪರದ ಬಳಿ ದಾಟ. ಅಲ್ಲಿಂದ ಹೊನ್ನಾಳಿಯತ್ತು ಸದೆಯುತ್ತಿರುವಾಗ ಮಾರ್ಗದಲ್ಲಿ ಒಕ್ಕಿದ ಸಂದಿ ಕಾವರೆ ಎಂಬ ಗ್ರಾಮದಲ್ಲಿ, ಹುಂಡಿನ ದಿನವೇ ಮಾಥವರಾಯ ಅಲ್ಲಿನ ದೇವಾಲಯವನ್ನು ಲಾಟಿ ಮಾಡಿದ ಸುಧಿ ತಿಳಿದು, ಅವನನ್ನು ಹಿಡಿಯ ತೆಂದು ನೂರಾರು ಸೈನಿಕರನ್ನು ನಾಲ್ಕು ಕಡೆಗೂ ಅಟ್ಟಿದ್ದು.

ಅಪರಿಚಿತವಾದ, ಅಪೀತುಕೊಳ್ಳಲು ಗುಡ್ಡವಾಗಲೇ, ಕಾಡುಗಲ್ಲೇ ಇಲ್ಲದ ಆ ಬಯಲುಸೀಮೆಯಲ್ಲಿ ಎಷ್ಟೋ ಬಾರಿ ಪರಶುರಾಮಭಾವುನ ಸೈನಿಕರಿಂದ ತಪ್ಪಿಸಿಕೊಂಡಿದ್ದ ಮಾಥವರಾಯನನ್ನು, ಸೈನಿಕರು ಹಿಡಿದು ತೆಂದು ಪರಶುರಾಮ ಭಾವುನ ಎದುರಿಗೆ ನಿಲ್ಲಿಸಿದರು.

ಪರಶುರಾಮ ಭಾವುನ ಮುಖ ಸೋಡುತ್ತಿದ್ದ ಹಾಗೇ, ಅವನ ಸ್ವಿದರ್ಶಯ ಸೇತ್ತು ತನ್ನತ್ತ ಬೀಳುತ್ತಿದ್ದ ಹಾಗೇ, ಮಾಥವರಾಯನಿಗೆ ‘ತನ್ನ ಜೀವನ ಇನ್ನೆಲ್ಲಾ ಕೆಲವು ಗಂಟೆಗಳ ಕಾಲದ್ದು ಮಾತ್ರ’ ಎನಿಸಿ, ಆ ಭಾವನೆ ಅವನಿಗೆ ಒಂದು ಬಗೆಯ ಮುಚ್ಚು ಧೈರ್ಯವನ್ನು ನೀಡಿ, ಪರಶುರಾಮಭಾವುನ ಪ್ರತ್ಯೇಗಳನ್ನು ಧೈರ್ಯವಾಗಿ ಎದುರಿಸಿದ್ದು.

“ನಿಜ ಹೇಳು, ಇಲ್ಲವಾದರೆ ನಿನ್ನ ನಾಲಿಗೆ ಹರಿಸಿ ನಾಯಿಗಳಿಗೆ ಹಾಕಿಸುತ್ತೇನೆ”

—ಎಂಬ ಎಚ್ಚರಿಕೆಯಿಂದಲೇ ಪರಶುರಾಮಭಾವು ಪ್ರಶ್ನಿಗಳನ್ನು ಅರಂಭಿಸಿದ—

“ನಿನ್ನ ಹೆಸರೇನು ?”

—ಎಂದು ಕೇಳಿದ

“ಮಾಥವರಾಯ.”

“ಎಲ್ಲಿಯವನು ನೀನು ?”

“ನಮ್ಮಿಬ್ಬಿಗೂ ಜನ್ಮನಿತ್ತದ್ದು ಒಂದೇ ಪುಣ್ಯಭಾವಿ, ನುತ್ತಾರಾಷ್ಟು !”

—ನವಿರಾದ ವ್ಯಂಗ್ಯವಿದ್ದ ಧೈರ್ಯಿಯಲ್ಲಿ ಕೇಳಿದ ಮಾಥವರಾಯ.

ಅದರೆ ಪರಶುರಾಮ ಭಾವುಗೆ ಆ ವ್ಯಂಗ್ಯ ಅಧರಾಗನೆ, ಇವನು

ಮಹಾರಾಷ್ಟ್ರದಲ್ಲಿಯೇ ಎಂದು ಹೇಳಿ ಆ ಮಹಿಳಕೆ ದಯುರ್ವಾಸ್ಯಾ ಯೋಜಿಸು  
ತ್ರಿದ್ವಾಸ್ನೇ ಎಂದೇ ಅಥವಾದಿಕೊಂಡು—

“ಮಹಾರಾಷ್ಟ್ರ ಅಂದರೆ ಯಾವ ಕಡೆಯವನು ?”

“ಸಕಾರ ಜಿನ್ನೀಯವನು.”

“ನಿನ್ನ ಜಾತಿ ಯಾವುದು ?”

“ಬ್ರಾಹ್ಮಣ”

“ನಿನ್ನ ಮೇಲೆ ಹೂರಾರು ದೇವಾಲಗೆಗೆ ಖಂಟಿ ಮಾಡಿದ ದೂರ  
ಇದೆ. ಅದು ನಿಜಪೂರ್ವ ಸುಕ್ಷಮ್ಯಾ ?”

“ಸ್ತುಲ್ಪವೂ ಸುಕ್ಷಮ್ಲಿ.”

“ಹಾಗೆ ಹೇ ಈ ವು ದ ಕ್ಷೇ ನಿನಗೆ ನಾಚಕೆಯಾಗುವುದಿಲ್ಲವೇ  
ಬದ್ಯಾಷ್ಣ ?”

“ಸತ್ಯ ಹೇಳಿದರೆ ನಾಚಕೆಯಾಗುವುದಿಲ್ಲವೇ ಎನ್ನುತ್ತೀರ, ನಿಜಯೇ ದಿದ್ದರೆ ನಾಲ್ಕಿಗೆಯನ್ನು ನಾಯಿಗೆ ಹಾಕಿದ್ದೀನೇ ಎನ್ನುತ್ತಿರ. ಸುಳ್ಳನ್ನು  
ಸತ್ಯದ ಹಾಗೂ ಸತ್ಯವನ್ನು ಸುಳ್ಳನ ಹಾಗೂ ಲೇಳಿನ ಕಲೆ ನಿನಗೆ  
ಗೊತ್ತಿಲ್ಲ....”

“ಅಂಥ ಕಲೆಯೂ ಒಂದು ಇಡೆಯೋ ?”

“ಇದೆ.”

“ನಿನಗೆ ಆಕಲೆ ತಿಳಿಯೆದು ಎನ್ನುತ್ತೀಯಲ್ಲ, ಆ ಕಲೆ ಶಿಳಿದವರೂ  
ಇದಾರೆಯೋ ?”

“ಇದಾರೆ.”

“ಯಾರು ?”

“ಹೇಣ್ಣಿಗೆ ದಬಾರಿಗೆಂತು. ಆ ಕಲೆಯೇ ಅವರ ಜೀವನೀಎಸಾಯ  
ಮಾಗೆ, ಆ ಕಲೆ ನಿನಗೆ ತಿಳಿದಿಲ್ಲವೆಂತೆಲೇ ನಾನು ಜೀವನೀಎಸಾಯಕ್ಕೆ  
ಕಳ್ಳುತ್ತನಕ್ಕೆ ಹಾಕಬೇಕಾಯಿತು.”

ಮಾಫವರಾಯ ಬಿಜ್ಞಪೂತಾತಿನಲ್ಲಿ ಮಾಡಿದ ದಬಾರಿ ಜನರ  
ಯೆವನದ ಉಕ್ಕದ ಮಾತನ್ನು ಹೇಳಿ, ಪರಶುರಾಮಭಾವಂಗೂ ನಗು  
ಬಂದಿತು. ನಕ್ಷೆ ತನ್ನ ಮಾನವೀಯಕೆಯನ್ನು ಹೊರಿಸಲಾಗಿ—

“ನಿನ್ನ ನಾಲಿಗೆಯ ಬಾಲೂಕೆ ನನಗೆ ಬೇಕೆಲ್ಲ, ನಾನು ಕೇಳಿದ್ದಕ್ಕೆ ಉತ್ತರ ಕೊಡು.”

—ಎಂದು ಬಿರುಸಾಗಿ ಹೇಳಿದ.

“ಅಪ್ಯಣಿಯಾಗಲೀ.”

“ಬ್ರಾಹ್ಮಣನಾಗಿ ಹುಟ್ಟಿ ದೇವಾಲಯಗಳನ್ನು ಸುಲಿಗೆ ಮಾಡಲು ನಿನಗೆ ನಾಚಿಕೆಯಾಗಲಿಲ್ಲವೇ ?”

“ನಾಚಿಕೆಗೆ ಕಾರಣವೇ ಇಲ್ಲ ಮಹಾಸ್ವಾಮಿ, ನಾನು ನನ್ನ ಹುಟ್ಟಿಗೆ ಯಂತ್ರವಾದ ವೃತ್ತಿಯನ್ನೇ ಮಾಡುತ್ತಿದ್ದೇನೆ.”

“ಅಂದರೆ—”

“ಬ್ರಾಹ್ಮಣಾಗಿ ಜೀವನೋಭಾಯಕ್ಕೆ ದೇವರಲ್ಲದೆ ಬೇರೆ ಯಾರು ದಿಕ್ಕು ಮಹಾಸ್ವಾಮಿ; ಬ್ರಾಹ್ಮಣನ್ನು ಕಾಪಾಡುವ ಹೊಸೆಗಾರಿಕೆ ದೇವರದೇ. ನನ್ನ ಮುತ್ತಜ್ಜ ಈ ದೇವರುಗಳನ್ನು ಮನೆಯಲ್ಲಿಟ್ಟುಕೊಂಡು ತಲೆ ಶಲಾಂತರದಿಂದ ಅನ್ನ-ಬಟ್ಟಿ ಕೊಟ್ಟಿ ಸಾಕಿದ್ದರೆ, ಈಗ ಅವನ ಸರದಿ—ನನ್ನನ್ನು ಸಾಕುತ್ತಿದ್ದಾನೆ. ಅದರಲ್ಲಿ ತಪ್ಪೇನೂ ಇಲ್ಲ ಮಹಾಸ್ವಾಮಿ, ಸಾಚಬೇಕಾದ ಪ್ರಮೇಯವೂ ಇಲ್ಲ. ನನ್ನ ಬ್ರಾಹ್ಮಣತೆಯೇ ನಾನಿಗೆ ನಡೆಸುತ್ತಿರುವ ವೃತ್ತಿಗೆ ರಹದಾರಿ. ಅಲ್ಲದೆ ಇದರಲ್ಲಿ ನಾನು ಉಳಿದ ಖಾತ್ಕಣರಮ್ಮ ನೀಜತನಕ್ಕೆ ಇಳಿದಿಲ್ಲ.”

“ಹಾಗಂದರೇನು ?”

“ಆಚಕರಾಗಿರುವ ಬ್ರಾಹ್ಮಣರು ದೇವರನ್ನೇ ಸುಲಿಗೆ ಮಾಡುತ್ತಾರೆ. ನಾನು ಕೇವಲ ಗುಡಿಗಳನ್ನು ದೋಚುತ್ತೇನೆ. ಅದ್ದರಿಂದ ನಾನು ಅವರಿಗಿಂತಲೂ ಉತ್ತಮ ಬ್ರಾಹ್ಮಣ,”

ತನ್ನ ಪ್ರಶ್ನೆಗೆ ಮಾಧವರಾಯ ಕೊಟ್ಟಿ ಉತ್ತರವನ್ನು ಕೇಳಿ, ಸರಶು ರಾಮುಖಾವುವಿನ ಎಲ್ಲ ಸಂಯುವ್ಯಾ ಸದಲಿ, ಬಿದ್ದು ಬಿದ್ದು ನಗಳಾರಂಭಿಸಿದ. ಅವನ ಸುತ್ತಮುತ್ತಲಿದ್ದವರೂ ಆ ನಗೆಯಲ್ಲಿ ಬೆರೆತರು.

ಆದರೆ ಮಾಧವರಾಯ ಮಾತ್ರ ಆ ನಗೆಯಲ್ಲಿ ಬೆರೆಯಡೆ ಗಂಭೀರವಾಗಿ ನಿಂತುಕೊಂಡಿದ್ದ.

ಅವೇಚೊತ್ತು ನಕ್ಕು, ಬಳಿಕ ನಗುವನ್ನು ತಡೆಹಿಡಿದುಕೊಂಡು—

“ನಿನ್ನ ತಲೆ ಉಳಿಸಿಕೊಳ್ಳಲಿಕ್ಕೆ ನಿನ್ನ ಏನೇ ಹೇಳಿದರೂ ಜನ

ನಿನ್ನನ್ನು ಏನೆಂದು ಕರೆಯುತ್ತಾರೆ—ಗೊತ್ತೇ ?

“ಗೊತ್ತು ಮಹಾಸ್ವಾಮಿ”

“ಏನು ?”

“ಕಳ್ಳು, ಬಡ್‌ಬ್ರಾಹ್ಮ, ಹಾಕು ಅಂತೆಲ್ಲ ಕರೆಯುತ್ತಾರೆ. ಅದರೆ ಅದು ಅವರ ತಪ್ಪಲ್ಲ.”

“ಅಂದರೆ—ಮತ್ತೆ ಯಾರ ತಪ್ಪು ?”

“ಪರಿಸ್ಥಿತಿಯದು”

“ಅಂದರೆ—”

“ನನ್ನ ಪರಿಸ್ಥಿತಿ, ಅವರು ನನ್ನನ್ನು ಹಾಗೆ ಕರೆಯುವಂತೆ ಮಾಡಿದೆ. ನಾನು ಒಂಟಿಯಾಗಿ ಈ ಕೆಲಸ ಮಾಡುತ್ತಿರುವುದರಿಂದ ಈ ಸುಳ್ಳ ಎನ್ನು ತ್ವರಿಸಿ. ಹಾಗೆಲ್ಲದೆ ಮಹಾಸ್ವಾಮಿಗಳ ಹಾಗೆ ಸಾವಿರಾರು ಮಂದಿ ಸ್ಯೇನಿ ಕರೆನ್ನಿಟ್ಟುಕೊಂಡು ಇವೇ ಕೆಲಸ ಮಾಡಿದ್ದರೆ, ಬಹಾದೂರ್, ಸದಾರ್ಥ ಅಂತ ಕರೆದು ಪ್ರಜೆ ಮಾಡುತ್ತಿದ್ದರು. ಏನು ಮಾಡಲಿ—ದೇವರು ನನಗೆ ಆ ಯೋಗ್ಯತೆ ಕೊಡಲಿಲ್ಲ. ಅದು ದೇವರ ತಪ್ಪು ! ಅದ್ದರಿಂದ ನಾನ್ಯಾಯ ವಾಗಿ ಸೋಡಿದರೆ, ದೇವರ ತಪ್ಪಿಗೆ ನನಗೆ ಶಿಕ್ಷೆ ವಿಧಿಸಬಾರೆದು”

—ಎಂದು ಕೈಮುಗಿದು ಬೇಡಿದ ಮಾಧವರಾಯ.

“ಹಾಗಾದರೆ ಈಗ ದೇವರಿಗೇ ಶಿಕ್ಷೆಯಾಗಬೇಕು ಎನ್ನು....”

“ಅದೂ ಅಗತ್ಯವಿಲ್ಲ.”

“ಏಕೆ ?”

“ನನ್ನಂಥನನ್ನು ಸ್ತುಸ್ವಿಷಿಯೇ ದೇವರು ಸಾಕಷ್ಟು ಶಿಕ್ಷೆ ಅನುಭವಿ ಸುತ್ತಿದ್ದಾನೆ.. ಒಂದು ತಪ್ಪಿಗೆ ಎರಡು ಸಲ ಶಿಕ್ಷೆ ಅನುಭವಿಸುವುದು ಯಾವ ಶಾಸ್ತ್ರ ಕ್ಷಣಿ ಸಮ್ಮತವಲ್ಲ ಮಹಾಸ್ವಾಮಿ.”

ಮಾಧವರಾಯ, ತನ್ನ ಒಂದೊಂದು ಪ್ರಕ್ರಿಯೆ ಕೊಟ್ಟ ಚಾಲುಕೆ ಉತ್ತರವನ್ನು ಕೇಳಿ ಪರಶುರಾಮಭಾವುಗೆ ಮಾಧವರಾಯನ ವೇಲಿದ್ದ ಶಿಟ್ಟು ಕರಗಿ ಹೋಗಿ, ಒಂದು ರೀತಿಯ ಅಭಿಮಾನ ಮೂಡಿ—

“ಈ ಬಾರಿ ಮಾಹಾ ಮಾಡಿದೇನೇ, ಬಹುಕಿಕೋ ಹೋಗು.”

—ಎಂದು ಹೇಳಿದ.

“ಹಾಗೆ ಹೇಳಿ ತಾವು ನನ್ನನ್ನು ಪಾಳಿಯದಿಂದ ಅಟ್ಟಿಚಿಟ್ಟರೆ, ನನ್ನ

ಪಾಲಿಗೆ ಅದು ಅನುಗ್ರಹವಾಗುವುದಿಲ್ಲ ಮುಹಾಸಾಫ್ತಾಮಿ, ಕರಿಣ ಶೈಕ್ಷಿಯನ್ನೇ ವಧಿಸಿದಂತಾಗುತ್ತದೆ.”

“ಏಕೆ ?”

“ಈಗ ನನಗೆ ಬದುಕಲು ಮಾರ್ಗವೇ ಉಳಿದಿಲ್ಲ.”

“ಇದೇನು ಇಮುತ್ತಾರದ ಮಾತು ಮಾಥವರಾನಾ....”

“ಇಮುತ್ತಾರವಲ್ಲ ಮುಹಾಸಾಫ್ತಾಮಿ ಸತ್ಯ... ನಿಷ್ಠೆ ಈಗ ನನ್ನನ್ನು ಇಲ್ಲಿಂದ ಕಳಿಸಿದರೆ, ಮತ್ತೆ ನಾನು ಬದುಕಲು ದೇವಾಲಯಗಳನ್ನೇ ಹುಡುಕಬೇಕು. ಅದರಿ ಈಗ ಮುಹಾಸಾಫ್ತಾಮಿಯವರು ಈ ಕೆಲಸದ ಗುತ್ತಿಗೆ ಹಿಡಿದಿರುವುದರಿಂದ ನನ್ನಂತಹ ಒಂಟಿ ಬಡವನಿಗೆ ಅವಕಾಶವೆಲ್ಲಿದೆ? ಅದ್ದರಿಂದ ನಿನ್ನಲ್ಲಿ ಒಂದು ನಾಕರಿ ಕೊಡಿಸಿ ಕೊಟ್ಟರೆ. ನಿನ್ನ ಆತ್ಮಎಲ್ಲೀ ಬದುಕುತ್ತೇನೇ.”

— ಎಂದು ಬೇಡಿದ ಮಾಥವರಾಯ.

ಅವನ ಮಾತನ್ನು ಕೇಳಿ ಪರಶುರಾಮ ಭಾವೂ ನಕ್ಕೆ —

“ನಿಜ ನಿಜ, ನಿನ್ನಂಥವನಿಗೆ ನನ್ನ ಸೇನೆಯೇ ಸರಿಯಾದ ಶಾಂತಿಯಾಗಿ ಅರುವುದು. ನಮ್ಮೆಲ್ಲಿಯೇ ಇರು.”

— ಎಂದು ಹೇಳಿದ.

ಆಂದಿನಿಂದ ಪರಶುರಾಮ ಭಾವೂನ ಆತ್ಮತನಾದ ಮಾಥವರಾಯ, ಆತ್ಯಂತ ಶೀಘ್ರವಾಗಿ ಆತನನ್ನು ಒಲಿಸಿಕೊಂಡು ಆತನ ಅಂತರಂಗ ಸಚಿವನಾದ.

ಆದರೆ, ಕೆಲವು ದಿನ ಪರಶುರಾಮ ಭಾವೂನ ಸಹವಾಸ ಮಾಡುವುದರಲ್ಲಿ, ಆತನ ಸಹವಾಸ ಸೇರಿಗಿನಲ್ಲಿ ಕೆಂಡ ಕಟ್ಟಿಕೊಂಡ ಹಾಗೆ ಎಂಬುದನ್ನು, ಸೂರಾರು ಕತ್ತರಿಸಿದ ತಲೀಗಳ ಅಥಾರೆದಿಂದ ಆರಿತುಕೊಂಡ ಮಾಥವರಾಯ ಆದಮ್ಮೆ ಬೇಗ, ತನ್ನ ಮುಂದಿನ ಜೀವನಕ್ಕೆ ಏನಾದರೊಂದು ಶಾಶ್ವತವಾದ ಉಪಾಯವನ್ನು ಕಲ್ಪಿಸಿಕೊಂಡು ಅಲ್ಲಿಂದ ಕಂಬಿಕೇಳಬೇಕು ಎಂದು ಯೋಚಿಸುತ್ತಲೇ ಇದ್ದ.

ಶ್ರೀಗೀರಿಯ ಶಾರದಾ ದೇವಾಲಯದ ದರೋಡೆಯ ಸನ್ನಿಹಿತ, ಅವನಿಗೆ ಆ ಸಂದರ್ಭವನ್ನು ಒದಗಿಸಿ, ಆ ಸಂದರ್ಭದ ಸಂಪೂರ್ಣ ಲಾಭ ಸಹದುಕೊಂಡ ಮಾಥವರಾಯ, ಪರಶುರಾಮ ಭಾವೂನ ಶಾಸ್ತಿದಿಂದ ದೂರ

ವಾಗಿ, ಶ್ರೀರಂಗದ್ವಿಷಣಕ್ಕೆ ಇದಪ್ಪು ಹೆತ್ತಿರಣಾದ ನಾಗರವಲ್ಲಿಗೆ ಬಂದು ನೇಲಿಸಿದ.

ಹಾಗೆ ನಾಗರವಲ್ಲಿಗೆ ಬಂದು ನೇಲಿಸಿದಾಗಲೂ, ಮಾಥವರಾಯನಿಗೆ ಅಲ್ಲಿ ತಾನು ನಿಶ್ಚಯಿತಸಾಗಿ ನಾವವನಾಡಬಹುದೆಂದು ಎನಿಸಿತ್ತೇ ಹೊರತೆ, ಎಲ್ಲಿಂದಲೋ ಗಾಳಿಗೆ ಬಂದ ಗರಿಯ ರಾಗೆ ಬಂದ ತನಗೆ ಅಲ್ಲಿ ಮದುವೆಯಾಗಿ ಸಂಖಾರಿಯಾಗಬಹುದು ಎಂಬ ಸ್ವಿರ್ಹಿತ್ವ ಇರಲಿಲ್ಲ. ಆದರೆ ಅವನ ನಿರ್ಭೇಗೆ ವಿರುದ್ಧವಾಗಿ ಅವನಿಗೆ ವಿವಾಹಷ್ಠಾ ಆಗಿ, ಶಂಕರವ್ಯಾ ಅವನ ವಧುವಾಗಿ ಮನಸ್ಸಿಗೆ ಬಂದಿದ್ದರು.

ಮಾಥವರಾಯನಿಗೆ ಶಂಕರವ್ಯಾನನ್ನು ವಧುವಾಗಿ ಮದುಕೆದ ಶ್ರೀಕಂತ ಜೋಯಿಸರು—

‘ಹುಡುಗಿಗೆ ಅಸ್ತಿಪಾಸ್ತಿ ಇಲ್ಲವಾದರೂ ಸಂಸಾರಕ್ಕೆ ಅಳೆಯಾದ ಹೆಣ್ಣು. ಒಂಟಿಯಾಗಿ ಮನೆಗೆಲಸವೆಲ್ಲವನ್ನೂ ತೆಗಿಸಿಕೊಂಡು ಹೋಗುವ ಭಾತಿ ಇದೆ. ಕಣ್ಣಾ ಮೂಗೂ ನೀರವಾಗಿದೆ. ಅಷ್ಟಕ್ಕಿಂತ ಹೆಚ್ಚಿನು ಬೇಕು, ಎಲ್ಲಕ್ಕಿಂತ ಹೆಚ್ಚಾಗಿ ಈ ಹೆಣ್ಣನ್ನು ಮದುವೆಯಾದರೆ, ನಿಮಗೆ ಬೇಗ ಸಂಸಾರಕ್ಕೆ ಬರುವ ಹೆಣ್ಣ ಸಿಕ್ಕಿಂತಾಗುವುದಭಾರೆ. ಒಬ್ಬ ಅನಾಧ ಹುಡುಗಿಗೆ ಕನ್ನಾಸೇರಿ, ಬಿಡಿಸಿದ ಪುಣ್ಯವೂ ಬರುತ್ತದೆ.’

—ಎಂದು ಆಕೆಯ ಪರವಾಗಿ ನಾಡಿಸಿದ್ದರು.

ವಿವಾಹದ ವಿಷಯದಲ್ಲಿ ಹೆಚ್ಚು ಆಸಕ್ತಿಯಿಲ್ಲದ ಮಾಥವರಾಯ, ಒಂಟಿಯಾದ ತನಗೆ, ಇನ್ನೇತಕ್ಕೆ ಅಲ್ಲವಾದರೂ ದಿನಪೂ ಮನೆಯಲ್ಲಿ ಬೇಯಿಸಿ ಹಾಕಲು, ಒಂದು ಹೆಣ್ಣ ದಿಕ್ಕು ಇರುವುದು ಲೇಸು ಎಂಬ ಭಾವನೆಯಿಂದ—

‘ಆಯಿತು, ಹಾಗಲ್ಲ ಹೀಗೆ ಮಾಡು ಎಂದು ಹೇಳಿಸುವುದಕ್ಕೆ ಪರದೇಶಿಯಾದ ನನಗೆ ಈ ಉರಿನಲ್ಲಿ ಯಾರು ದಿಕ್ಕಿದಾರೆ? ನೀನೇ ನನಗೆ ಸೆಂಟರು, ಮಿತ್ರರು. ನೀವು ಆಗಬಹುದು ಎಂದರೆ, ನನ್ನದೇಹಾ ಅಭ್ಯಂತರವಲ್ಲ.’

—ಎಂದು ಒಪ್ಪಿಗೆ ಕೊಟ್ಟಿದ್ದು.

ಆಲಗ್ಗೆಕ್ಕೆ ಆಗಲಿ ಬಿಡಲಿ ಎಂದು ಹೇಳಿಸುವುದಕ್ಕೆ ಶಂಕರಮುನ್ ಕಡೆಯೂ ಯಾರು ದಿಕ್ಕು ಇಲ್ಲದೆ ಅವಳ ತಾಯಿ ಸಂಜಮ್ಮಣಿಗೆ ‘ಸದ್ಯ’ ಪ್ರಾಯಕ್ಕೆ ಬಂದ ಈ ಮಾಗಳಿಗೆ ಮದುವೇಂತ ಒಂದು ಆದರೆ, ಉರಿನೇರೆ

ತಲೆ ಕುಕ್ಕೆಲು ತಪ್ಪಿಸಿಕೊಂಡು ಬದುಕೆಬಹುದಲ್ಲಾ? ಎಂಬ ಅಶುರೆವಿದುದ್ದಿರಿಂದ, ಆಕೆಯೂ ಮಾಧವರಾಯನ ಕುಲಗೋತ್ತೇಗಳ ಬಗ್ಗೆ ಹೆಚ್ಚು ಚಟ್ಟಿ ಮಾಡವೆ ಮದುವೆಗೆ ಒಪ್ಪಿದ್ದಳು.

ಮದುವೆಯೂ ನಡೆದುಹೋಯಿತು.

ಮಹಾವರಾದ ಕೆಲವೇ ದಿನಗಳಲ್ಲಿ, ಸಿಂದವಳ್ಳಿಯಲ್ಲಿ ಯಾವ ನೀಲಿಯೂ ಇಲ್ಲಿದ ನಂಜಮ್ಮು, ಮಗ್ಗೊಂದಿಗೆ ನಾಗರವಳ್ಳಿಗೆ ಬಂದು, ಅಳಿಯನ ಮನ್ಯೇಯ ಆಡಳಿತ ವಹಿಸಿಕೊಂಡರೆ.

ಗಂಡನ ಮನೀಗೆ ಬಂದ ಒಂದು ವರ್ಷದೊಳಗಾಗಿ ಶಂಕರಮ್ಮನ್ನೇ ಸೇರಿದು ನಿಂತಳು. ಆಕೆ ಮೈ ಸೇರಿದ ನಕ್ಕತ್ತೆ ಎಂಥಡಿಯೇ ಏನೋ ಆಕೆಯ ನಿಖೇಕ ಪ್ರಸ್ತುವಾದ ವರ್ಷ ದಲ್ಲೇ ನಂಜಮ್ಮು ತೀರಿಕೊಂಡು, ಮಾಧವರಾಯನ ಸಂಪೂರ್ಣ ಸಂಸಾರದ ಭಾರ ಶಂಕರಮ್ಮನ ಹೆಗೆಲ ಮೇಲೆ ಬಿತ್ತು.

ಮೌದ್ದೊದಲು ಶಂಕರಮ್ಮನ ಬಗ್ಗೆ ಇದು ಕೇವಲ ಅಡಿಗಿಯ ಅಗತ್ಯ ಬಗೆಹರಿಸಿಕೊಳ್ಳಲು ತಂದುಕೊಂಡ ಹೆಣ್ಣು ಎಂಬ ಭಾವನೆಯೇ ಇದ್ದರೂ, ಬರಬರುತ್ತಾ, ಆಕೆ ಸಂಸಾರವನ್ನು ನಡೆಸುವ ಗಂಭೀರವಾದ ರೀತಿ, ಗಂಡನ ವಿಷಯದಲ್ಲಿ ಶೋರುತ್ತಿದ್ದ ಆದರ ಭಾವಗಳಿಂದಾಗಿ, ಮಾಧವರಾಯ ಆಕೆಗೆ ಸಂಪೂರ್ಣವಾಗಿ ಸೋತು ಹೊಡೆ.

ಮಾಧವರಾಯನ ಸಂಸಾರಭಾರವನ್ನು ಹೊತ್ತಾಗ ಶಂಕರಮ್ಮನಿಗೆ ಕೇವಲ ಹೆದಿನಾರು ವರ್ಷ ವಯಸ್ಸು. ಆದರೂ ತನ್ನ ಕಾಯಿಕೊಟ್ಟು ತರಬೇತಿನಿಂದಾಗಿ, ಶಂಕರಮ್ಮನಲ್ಲಿ ಆ ವಯಸ್ಸಿಗೆ ಮೀರಿದ ಸಂಸಾರ ನಿವಾಹಣೆಯ ದಕ್ಕತೆ ಇತ್ತು. ಆದಕ್ಕೆಂತಲೂ ಹೆಚ್ಚಾಗಿ, ತನ್ನ ನಯ ಗಾಂಭೀರ್ಯ ವಿಶ್ವಾಸಗಳಿಂದ ಸುತ್ತ ಮುತ್ತಲವರ ವಿಶ್ವಾಸವನ್ನು ಗಳಿಸಿ, ಹತ್ತು ಮಾತಿ ನಿಂದ ಆಗುವ ಕೆಲಸವನ್ನು ಒಂದೇ ಮಾತಿನಿಂದ ವಾಡಿಸಿಕೊಳ್ಳುವ ಜಾಣ ತನನಿತ್ತು. ಕೆಲಸವನ್ನು ತಾನೇ ಮಾಡಲಿ—ಆ ಕೆಲಸದ ಅಜ್ಞಕಟ್ಟಿ ಎಂಥವರನ್ನೂ ನೆಚ್ಚಿಸುವ ಹಾಗಿರುತ್ತಿತ್ತು. ತನ್ನ ಗಂಡನ ದೊರ್ಕೆಮುದ ವಿಷಯದಲ್ಲಿತ್ತೂ ಶಂಕರಮ್ಮ ನೂರು ಕಣ್ಣಾಗಿ ಕೆಲಸ ವಾಡುತ್ತಿದ್ದಳು. ತನ್ನ ಗಂಡನ ಸ್ವಭಾವ ಹೇಗೆ. ಆತನ ಅಗತ್ಯಗಳೇನು, ಬಯಕೆಗಳೇನು, ಕಾನು ಹೇಗಿದ್ದರೆ ಆತನಿಗೆ ಪ್ರಿಯ ಎಂಬುದನ್ನು ಅರಿತುಕೊಂಡು, ಯಾವುದೇ

విశయదల్లుగలే, ఆత ఇంధచు టైకు ఎన్నువ వోదలే తానే లూహిసి, ఆ కేలస మాడి, గండ వేళ్ళికొన్నివ కూగి మాడుత్తిద్ద లు. శంకరమ్మను ఈ ఒగేయ స్వభావానదిందాగి, మాధవరాయినిగ శంకరి ఇల్లిదిద్దరి ఒందు గళగేయా ఈ మనేయల్లి బదుకువుదు సాధ్యవిల్ల ఎన్నువంతాగిత్తు. ఆ మాతన్ను ఎష్టోబారి ఆత బాయిచిట్టు ఆడిద్ద —

‘ శంకరి, నిన్నన్ను నాను కై హిడియోలే ముంజే, ఎఫోర్ వస్త దింద ఒంపియాగిద్ద ననగే, మామనే, మనే, సంసార అందే ఏనోఇ చెప్పున నేత్తి మేలే హోత్తు కొళ్ళువంథ కేలస అంత భరు ఇత్తు. ఆ మాతు నాను పేళిదాగ, ప్రీకంత జోయిసరు, సనగే యారోఇ ఒబ్బ సహజ్ఞ అన్నోను ఒరిద పద్ధ ఒందు హేళిద్దరు’

‘ యావ పద్ధ ? ’

‘ ఆ సహజ్ఞ ఒరిదిదానంతే —

‘ బెచ్చనేయ మనేయాగి, వెచ్చుకై కేన్నాగి  
ఇజ్చియరియవ సతియాగి, స్వగ్రహికై  
కిచ్చు హచ్చింద సహజ్ఞ ’

...ఎత. ప్రీకంతచోయిసరు ఆ మాతు హేళిదాగ నాను ఆదన్ను సిజ అంత తిలిదుకొండిరలిభ. ఎల్లా కెవగల కూగి సహజ్ఞనూ, తాను కాణించు స్వగ్ర అంత వర్ణిసాంగి భంగి భక్త అంత తిఖుకొండిద్ద....”

“ ఆదా నిజానే ఆస్తి. ఈ సంసారాన స్వగ్ర అన్నోనిగి ఎల్లాదరి తలే నేప్పిగిరోదు ఉంటే ? ”

—గండప మాతిగే తన్న ఒప్పిగే సూచిసి హేళిదాగు. శంకరమ్మ

“ డాగ్గు శంకరి, ఈగ ననగే అధివాగిచే—తలే నేప్పిగిద్దద్ద నుం సహజ్ఞనిగే, కెట్టిద్ద ననగే అంత. ”

“ ఏకే ? ”

“ పిస్సింద. స్వగ్రాదల్లి రంఘే, మేనకే తంథ తిస్తురేయరు నిగబముదు, ఆదా నూరు యిచ్చ మాకిదరి. అచేసుఁ ఇల్లద

ನನ್ನುಂಥವನಿಗೆ ನಿನ್ನುಂಥ ಹೆಂಡತಿ ಸಿಗುತ್ತಾ ಲೇಯೇ ? ನಿನ್ನುಂಥ ಅಳೆಯಾದ ಹೆಂಡತಿ ಸಿಗದಿದ್ದರೆ, ಇಂದ್ರ ಪದವಿ ಸಿಕ್ಕು ಏನು ಉಪಯೋಗ ? '

" ಅಂಶೂ ನನ್ನನ್ನು ದೇವ ದೇವತೆಗಳ ಸಮಾನ ಎನ್ನುತ್ತಿರು ? "

" ಅವರಿಗಿಂತ ನೀನು ಯಾವುದರಲ್ಲಿ ಕಡಿಮೆ ದೇರು : ಚಿಲ್ಲರೆ ದೇವತೆಗಳಿರಲಿ, ತ್ರಿಮೂರ್ತಿಗಳಲ್ಲಿ ಯಾರಿಗೆ ನಿನ್ನುಂಥ ಹೆಂಡತಿ ಇದಾಗಿ. ಅದಿಲ್ಲದೇ ಇರೋ ಹೊತ್ತಿಗೇ ಅವರು, ಏನೇನೈ ನೀವೊಡಿಕೊಂಡು, ಅವತಾರ ಎತ್ತಿ ಭಾವಿಗೆ ಬರಾತ್ರರೆ, ಭಾವಿಲಿರೋ ನಿನ್ನುಂಥವರ ಜೊತೆಲ್ಲಿ ನಾಲ್ಕುದಿನ ಇದ್ದು ಸುಖ ಪಟ್ಟಿ ಹೋಗಲಿಕ್ಕೆ "—

—ಎಂದು ಹೇಳಿ ಶಂಕರಮೃನನ್ನು ನಗಿಸಿ, ನಗುವಿಸಿದ ಕೆಂಪೇರಿದ ಅವಳ ಕೆನ್ನೆಗಳನ್ನು ಮುತ್ತಿಟ್ಟಿ ಸಂತೋಷವಿಡಿಸಿದ.

ಮಾಧವರಾಯ ಶಂಕರಮೃನನ್ನು ದೇವತೆಗಳಿಂತ ಮಿಗಿಲು ಎಂದು ಹೊಗಳಿದುದು, ಕೇವಲ ರತ್ನ ಸಮಯದ ವಾಕ್ಯ ತುರಿಯೇ ಆಗಿರದೆ, ಆ ಮಾತಿನಲ್ಲಿ ಆಶನಿಗೆ ಹ್ಯಾತ್ಮಾವಚವಾದ ನಂಬಿಕೆಯಿತ್ತು.

ಆ ನಂಬಿಕೆ ಅವನ ಅತಾಂತ, ಅಸಿಷ್ಟಿತ ಜೀವನದಲ್ಲಿ ರಾಂತ, ಸ್ಥಿರತೆಯನ್ನು ತಂದು ಕೊಟ್ಟಿ, ಶಂಕರಮೃನ ಬಾಳಹೊಡೆಯ ಪೂರಾಂತ ಗಂಭೀರ ಪ್ರವಾಹದಲ್ಲಿ ಮಾಧವರಾಯ ತನ್ನ ಬಾಳ ನೋಕೆಯನ್ನು ಹೀಲಿಟ್ಟಿದ್ದ.

ಹಂಗ ನೀಲಾಳ ಲಾವಣ್ಯಾಲ ಹೋಳಿ, ಹೊಕೆಯಲ್ಲಿ ತೇಲುವ ದೋರೆ ಎರಡನ್ನು ಕಲಕಿ ಹೊಯ್ದಾಡಿಸುವ ಬಿಡುಗಾಳಿಯಾಗ ಬೀಗಿತ್ತು.

ಪೂರ್ವಾದ ಜೀವನದ ದಿನಗಳ ಹಳಿಯ ದಿನವು ಅವನಿಂಥ ಮತ್ತೆ ಕಾಳೋರಗದಂತೆ ಹೆಡೆ ಎತ್ತಿತ್ತು.

ಸೀಲಾಳ ರೂಪಕ್ಕೆ ತನ್ನ ಚಿತ್ತವನ್ನು ಮಾರುವುದರ ಪರಿಣಾಮ ಏನಾಗುವುದು ಎಂದು ಮಾಧವರಾಯನಿಗೆ ತಿಳಿದಿತ್ತು. ಆ ಥೀತಿ ಇದ್ದ ದರಿಂದಲೇ, ಮಾಧವರಾಯ ಚಡುತ್ತಂಗದಾಟಿದ ಉತ್ಸವಕ್ಕೆ ವೇತ್ತಿಯರನ್ನು ಅರಿಸುವ ಕೆಲಸಕ್ಕೆ ತಾನು ಹೋಗದೆ, ತಂದ್ರಯ್ಯಾನನ್ನು ಕೆಲಿಸಿದ್ದ. ಅವರ ಗುಂಪು ನಾಗರವಳಿಗೆ ಬಂದಾಗಲೂ ಅವರ ಪಿಣ್ಯುದಲ್ಲಿ ಹೆಚ್ಚುನ ಆಸಕ್ತಿ ಯನ್ನು ವಹಿಸಲು ಹೋಗಲಿಲ್ಲ.

ಅದೇ ಕಾರಣದಿಂದಲೇ, ಅವರು ಸುಗರತ್ತು ತನ್ನ ಮಗಕೊಂದಿಗೆ ಸೂಕ್ತಿಗೆ ಬಂದಾಗಲೂ, ಅವಳಿನ್ನು ಮಾತಾಡಿಸಿರಲಿಲ್ಲ, ಇನ್ನಾಗಿ ನಿನ್ನ ಎಂದು

ಕೂಡಾ ಕೇಳಿ, ನಿರಾಸಕ್ತನಂತೆ ಅವರ ಯೋಗಕ್ಕೆ ಮನ್ಯ ವಿಚಾರಿಸಿದ್ದು.  
— ಈಗ

ನೀಲಕ ಯಾವ ಪ್ರಮತ್ತರಾದ, ಮಾಧವರಾಯನ ಸಿಧಾರ್ಥದ ಕಬ್ಬಿನ ಗದ್ದೆಯನ್ನು ಆನೆ ಕಾಲುಗಳಿಂದ ತುಳಿದು, ಚೆಲ್ಲಾ ಪಿಲ್ಲಿಯಾಗಿ ಮಾಡಿ, ಅವನಲ್ಲಿ ಸದಾ ಅವಃ ರೂಪಸುಧೆಯನ್ನು ಆನ್ನಾದಿಸಬೇಕೆಂಬ ಉನ್ನತೆ ಬಯಕೆಯನ್ನು ಮೂಡಿಸಿತ್ತು.

ಆ ಬಯಕೆಯನ್ನು ಮರೆಯಲೇದೇ ಮಾಧವರಾಯ ನಂಬಿಯ ತೀರದ ಪ್ರಶಾಂತ ವಾತಾವರಣದಲ್ಲಾ ಆತಸಿಗೆ ಅವನು ಬರುಸಿದ ಚಿತ್ತಶಾಂತಿ ಮೊರಕಲಿಲ್ಲ.

ಬಹಿದ ನಂಬಿಯ ಕ್ರೀಣ ಪ್ರಮಾಣ ಅವಸಿಗೆ ನೀಲಕ ಬಡನಡುವನ್ನು ಸೆನಪಿಗೆ ತಂಪರಿ, ಹೊಳೆಯ ಸೀರಿಸಲ್ಲಿ, ಬಿಸಿಲಿಸಲ್ಲಿ ಖಳಕ್ಕುನೇ ಹೊಳೆದು ಆಡುವ ಬೆಳ್ಳಿ ವಿಾನು, ಅವಕ ಚಂಚಲ ನೇತ್ರಗಳ ಸೆನಪನ್ನು ಕೆರಳಿಸಿ, ಅವನೆ ಚಿತ್ತಕ್ಕೆ ಹುಟ್ಟು ಹಿಂಸುತ್ತಿದ್ದಿತು. ಆ ಸೆನಪಿನ ವಿರುದ್ಧ ಶಂಕರಮೃನ ಶಾತ್ರು ಕೆ ಸೊಬಗನ್ನು ಹೊಡಿ, ಅದನ್ನು ಗೆಲ್ಲಲು ಯತ್ನಿಸಿದ ಮಾಧವರಾಯ.

ಆದರೆ ನೀಲಕ ರೂಪದ ಕಾಮೋದಿಕದ ಆಜ್ಞಾದದಿಂದ ಶಂಕರಮೃನ ರೂಪಚಂದ್ರ ಕಾಂತಿಭೇಸನಾಗಿದ್ದೆ.

ಎಷ್ಟೆಷ್ಟು ಪ್ರಯತ್ನಿಸಿದೂ ತನ್ನ ಮಂಜುಸಿಗೆ ಪ್ರಸಾದ ಮಾನವನ್ನು ತಂದುಕೊಳ್ಳಲಾಗಿದೆ, ಕೂನೆಗೆ—

“ಹಾಳಾಗೆಲ, ಬೀಷಪದಲ್ಲಿ ಇಂಥೆ ಎಷ್ಟ್ವ್ಯಾ ಮಾಡಬಾರದ ಕೆಲಕ್ಕ ಮಾಡಿಯಾಯಿತು. ಇದೂ ಒಂದು ಆಗ್ರಹೋಗಳಿ. ಇದ್ದು ಷಟ್ವಿದ್ದರೆ, ಎರಡು ದಿನ ಇದನ್ನು ಅನುಭವಿಸಿ ಮಂತ್ರಬಿಂಬಿಸಿದ್ದು”

—ಎಬಿ ಶರಣಾಗತಿಯ ತಿಮೋನಕ್ಕೆ ಬಂದ. ಮಾಧವರಾಯ ದಂಡೆಯಿಂದ ಮೇಲೆದ್ದು ಶಾರಿಸತ್ತು ಹೊರಟ್.

ಉಲಿನತ್ತು ಮಾರಣತ್ತಿದ್ದ ಹಾಗೆ ಮಾಧವರಾಯಾಗಿ. ಇಲ್ಲ ನಡೆಯುತ್ತಿದ್ದ ಚದುರಂಗದಾಂಡ ಸೆನಪಾಗಿ, ಎದುರಿಗೆ ಸಿಕ್ಕಿದವರೆಂಬುರನ್ನು—

“ಅಷ್ಟೆ ಇನ್ನು ನಡ್ಡಿತಾ ಇದೆಯೇ ?”  
— ಎಂದು ಕೇಳಿದೆ.

“ ಈಗೆತಾನೇ ಮುಗಿತು. ಅದನ್ನು ಮುಗಿಸಿಕೊಂಡೇ ನಾನು ಈ ಕಡೆ ಬಂದೆ.”

—ಎಂದ ಆತ.

“ ಹಾಗೇ. ಅಟಿದಲ್ಲಿ ಯಾರು ಗೆದ್ದರು ? ”

“ ಪಟ್ಟಣದ ಅಯ್ಯಂಗಾಯೆರು.”

“ ಚಂದ್ರಯ್ಯ ಈ ಸಲವೂ ಸೋತು ಹೋದನೇ ? ”

“ ಏನ್ನಾಡ್ತಾರೆ—ಪಾಪ ! ಆತನೂ ಹೆಣ್ಣೋ ಅಯ್ಯ ಹಣಗಿದ. ಏನು ಮಾಡಿದೂ ಕೈ ನಡೀಲಿಲ್ಲ. ಅಂತೂ ಗೆಲ್ಲೊಮು ಚಂದ್ರಯ್ಯನ ಹಣೇಲಿ ಬರೆದಿರಲಿಲ್ಲ.”

—ಎಂದು ಹೇಳಿ ಆತ ತನ್ನ ದಾರಿ ಹುಡಿನು ಹೊರಬು ಹೋದ

ಆತ ಚಂದ್ರಯ್ಯನಿಗೆ ಹೇಳಿದ—

“ ಗೆಲ್ಲೊಮು ಆತನ ಹಣೇಲಿ ಬರೆದಿರಲಿಲ್ಲ.”

—ಎಂದ ಮಾತನ್ನು ತನಗೇ ಅಸ್ತ್ಯಯಿಸಿ ಹೇಳಿದಂತಾಗಿ, ಮಾಧವ ರಾಯ ತಲೆ ತಗ್ಗಿಸಿ, ಜಡುರಂಗದಾಟದ ಚಪ್ಪರದ ಕಡೆ ಹೆಚ್ಚಿ ಹಾಕಿದ.

## ಒಟ್ಟಿ

ಮಾಧವರಾಯ ಚಪ್ಪರದ ಬಳಿ ಬರುವ ಹೇಳಿಗೆ, ಗ್ರಾಮಸ್ಥ ಹೇಳಿ ದಂತೆ ಆಟ ಮುಗಿದುಹೋಗಿದ್ದರಿಂದ, ಚಪ್ಪರದಲ್ಲಿ ಪ್ರೇಕ್ಷಕರಾಗಿ ನೆರಡ ಜನರೆಲ್ಲಾ, ಉಟಿ ವಿಶ್ವಾಂತಿಗಾಗಿ ತಮ್ಮ ಮನೆಗಳಿಗೆ ಹೋಗಿ ಚಪ್ಪರದಲ್ಲಿ ಮಾಧವರಾಯನಿಗಾಗಿ ಕಾಯುತ್ತಿದ್ದ ಚಂದ್ರಯ್ಯ. ಅಯ್ಯಂಗಾರ್ಥಿರು, ಮತ್ತೆ ಕೆಲವರು ಮಾತ್ರವೇ ಉಳಿದು, ಚಪ್ಪರ ಭಣಗುಟ್ಟಿತ್ತು.

“ನೀವೆಲ್ಲಾ ನನಗೋಸ್ಯರ ಕಾದಿದೀರೋ ಏನೋ, ಕ್ರಮಿಸಬೇಕು.

ಮೈಯಲ್ಲಿ ಏಕೋ ಇರಿಸುಮುರಿಸಾದ್ದರಿಂದ ಹಾಗೇ ಕಾಲಾಡಿಗಿ ಕೊಂಡು ಬರೋಣಾಂತ ನದಿಯ ಕಡೆ ಹೋಗಿದ್ದೆ. ಅಲ್ಲದೆ, ನಾನು ಆಟ ಅಯ್ಯ ಬೇಗ ಮುಗಿದು ಹೋಗುತ್ತೀರಿತ ತಿಳಿದುಕೊಂಡು ಇರಲಿಲ್ಲ.”

—ಎಂದು ಹೇಳಿದ ಮಾಧವರಾಯ.

ನೀವು ನಾನೂ ಏನು, ಆಟಿ ಇಮ್ಮೆ ದೀರ್ಗ ಮುಗಿದು ಹೋಗು ತ್ಯೇಂತ ಯಾರೂ ತಿಳಿದುಕೊಂಡಿರಲಿಲ್ಲ. ಆದರೆ ಅಯ್ಯಂಗಾರ್ ಸ್ವಾಮಿಗಳು “ಕರ್ಮಾಲ್” ಮಾಡಿಟ್ಟಿರು. ಆದರೂ, ನಾನು ಸೋತರೂ ಚಿಂತಿಯಿಲ್ಲ. ನೀವು ಆ ಆಟಿ ಸೋಡಬೇಕಾಗಿತ್ತು ಯಜಮಾನರೇ. ಜನ್ಮಕೋಣಂದು ಸಲ ಅಂಥ ಆಟಿ ಸೋಡೋಭಾಗ್ಯ ಸಿಗೋಡು ಅವಶ್ಯಕ. ನಾನೂ ಎಷ್ಟೋ ಜನ ಚದುರಂಗದಾಟ ಆಡೋದನ್ನು ಸೋಡಿದಿನ್ನಿ. ಆದ್ದರಿಂಥಿಂಥ ಆಟಿ ಸೋಡಿಲ್ಲ. ಅಯ್ಯಂಗಾರ್ ಸ್ವಾಮಿಗಳು ಯಾವುದೋ ಯಕ್ಕಿಣಿನೇನು ವರಮಾಡಿಕೊಂಡಿದಾರೆ. ಆದಕ್ಕೇ ಅವರು ಸಮ್ಮುಖನಾಗಿ ನಾನು ನಡಿತಾ ಇದೇಂತ ತಿಳಿದುಕೊಂಡು ಆಟಿ ಆಡ್ತಾರೆ.”

—ಎಂದು ಚಂದ್ರಯ್ಯ, ಆಟದಲ್ಲಿ ಸೋತರೂ ಆದರಿಂದ ಕಹಿಯಾಗದೆ ಮುಕ್ಕೆ ಕುಂಡಿಂದ ಅಯ್ಯಂಗಾಯ್ಯರ ಆಟಿಗಾರಿಕೆಯ ಜಾತುರಿ ವಿನ್ಯಸ ಹೊಗಳಿದ.

“ಯಕ್ಕಿಣಿನೂ ಇಲ್ಲ, ಏನು ಮಣ್ಣಂಗಟ್ಟಿಯೂ ಇಲ್ಲ. ನನಗೆ ಸೋತೆ ಮಾತ್ರಕ್ಕೆ ನೀನು, ನಿನ್ನದು ಕಳಪೆ ಆಟಿ ಅಂತ ತಿಳಿದುಕೊಬೇಡೆ. ಒಂದು ಸ್ವಲ್ಪ ಸರಿಮಾಡಿಕೊಂಡವೆ ಎಂಥೋರಿಗೆ ಬೇಕಾದಲ್ಲಿ ನೀರು ಕುಡಿಸಬಹುದು.”

—ತಾಮೆಯ್ಯಂಗಾಯ್ಯರು ಚಂದ್ರಯ್ಯನ ಬೆನ್ನು ತೆಟ್ಟಿತ್ತಾ ಹೇಳಿದರು.

“ಎಲ್ಲಿಯಾದರೂ ಉಂಟಿ ಸ್ವಾಮಿ, ನೀವೆಲ್ಲಿ, ನಾನೆಲ್ಲಿ? ರಂಗನ ಮುಂದೆ ಸಂಗನೇ? ಸುಮ್ಮನೆ ಯಾಕೆ ಹೊಗ್ಗೊಂತಾರಾ?”

“ನಾನು ಮುಖಸ್ತು ಮಾಡೇಬೇಕೆ ಹೇಳ್ತಾ ಇಲ್ಲ ಚಂದ್ರಯ್ಯ. ಇವತ್ತು ಸಂಚೆ ನಾನು ನಿನ್ನ ಜೊತೆಲ್ಲಿ ಆಡೋ ಮಾರನೇ ಆಟಿ, ಈ ಜನ್ಮಕ್ಕೆ ಕ್ಷೇತ್ರ ಆಟಿ....”

“ಅದೇಕೆ ಹಾಗೆ ಹೇಳೊಂತಾರೆ ಅಯ್ಯಂಗಾರ್ಯರೇ?”

—ಅವರು ಹೇಳಿದುದನ್ನು ಕೇಳಿ ಮಾಧವರಾಯನೇ ವೃಕ್ಷಿಮಾಡಿದ.

“ಈ ವಯಸ್ಸಿನಲ್ಲಿ ನಾನಿನ್ನ ಚದುರಂಗ ಆಡ್ತಾ ಕೂಡೋದು ಸಾಚಿಕೆಗೆಡೆ....ಇದೇ ಆಟಿ, ಖುಷಿ—ಮೋಜಿನಲ್ಲೇ ಕೆಳೆದುಹೊಯಿತು... ಯಾವ ಜನ್ಮದ ಪಾವತೀಷವ್ಯೋ ಏನೋ. ಆದರ್ಲೀ ಎಷ್ಟುಕಾಣ

ಮುಖ್ಯ ಮೊನೆಯಪ್ಪ ಪುಣಿತೇಷವ್ವಾ ಇತ್ತೂಂತೆ ಕಾಣುತ್ತೆ. ಅದಕ್ಕೇ ದೇವರು ನನಗಿ ದಕ್ಷಿಣದ ಗಂಗೆಯಾದ ಕಾವೇರಿ ತಡೀಲೆ, ಸಾಕ್ಷಾತ್ ರಂಗ ನಾಥ ಸಾತ್ವಮಿಯ ಸನ್ನಿಧಿಯಲ್ಲಿ ಬ್ರಾಹ್ಮಣನಾಗಿ ಹುಟ್ಟೋ ಅವಕಾಶ ಇದ ಗಿಸಿದ. ಇನ್ನೂ ದರೂ ಈ ಹೆವಾಚ ಎಲ್ಲಾ ಬಿಟ್ಟು, ಉಳಿದಿರೋ ನಾಲ್ಕು ವರ್ಷ ಮುಂದಿನೆ ಇನ್ನಕ್ಕೆ ದಾರಿ ಮಾಡಿಕೊಳ್ಳಿತ್ತೇನಿ. ಅದಕ್ಕೇ ಇದೊಂದು ಚವಲ ಇತ್ತು—ಅಕ್ಷರನ ಹಾಗೆ ನಾನೂ ಒಂದಾಟ ಅಡಿಬಿಡ ಬೇಕೊಂತೆ. ಧರ್ಮರಾಜರಾಗಿ ಬಂದು, ನೀವು ಅದನ್ನು ತೋರಿಸಿದಿರಿ. ಇಣ್ಣಾದ ಮೇಲೂ ಶಲ್ಲಾಗಿ ಕುಳಿತಿರೋ ಭಗವಂತೆ, ಎದ್ದು ಬಂದು ‘ಹುಟ್ಟುಮುಂಡೇ’ ಅಂತ ಕೆನ್ನೀಗೆ ಮೊಡೆಯೋವರಿಗೂ ಉಟ್ಟಿ ಅಡಲೇ? ಸಾಕು ಸಾತ್ವಮಿ, ಇತ್ತೆ ಕಡೆ ಆಕ್ಷರ ಅಡಿಬಿಟ್ಟು, ಸಾತ್ವಮಿ ಪಿಣ್ಣಿಧೀಲಿ ಇದಕ್ಕೆ ಎಳ್ಳುನೀಡು ಬಿಟ್ಟುಬಿಟ್ಟಿಷ್ಟೇನೆ.”

—ಎಂದು ಕಾಮಯ್ಯಾಗಾರ್ಥಿರು ತಮ್ಮ ವ್ಯಾದರ್ವೆದಲ್ಲಿದ್ದ ದನ್ನು ನಿವರಿಸಿದರು.

“ಅಂದರೆ ಆಟದಲ್ಲಿ ಆಯುಸ್ಸು ಕಳೆದದ್ದು ಖಾವ ಕಟ್ಟಿಕೊಂಡ ಹಾಗೆ ಅಂತ ತಿಳಿದುಕೊಂಡಿದೀರಾ ಸಾತ್ವಮಿ?”

—ಶ್ರೀಕಂತ ಜೋರಿಸಿರು ಅವರ ಮಾತರಾಲ್ಲಿ ಬೆರಿತು ಕೇಳಿದರು.

“ಅಲ್ಲಿದೇ ನಾನು ಮೊಡೆದ್ದೇನೆ ಪುಣ್ಣಾದ ಕೆಲಸವೇ?”

“ಹಾಂಗಂತ ನಾನು ಹೇಳಲಿಲ್ಲ. ಯಾವುದನ್ನೂ ನಾವು ಯಾವ ದೃಷ್ಟಿಯಿಂದ ನೋಡಿರ್ದೀರಿ ಅನ್ನೋದ್ದು ಮುಖ್ಯ.”

“ಧಾರ್ಗಂದರೇನು ಜೋರಿಸಿರೇ, ನಿಮ್ಮ ಮಾತು ಉಚ್ಚ ಪಟಿತ್ರವಾಗಿದೆಯಲ್ಲ....”

“ನಿಚಿತ್ವ ಇಲ್ಲ, ಸಚಿತ್ವ ಇಲ್ಲ; ಹಾರಬ್ಜು ಕರ್ಮದ ಫಲವಾಗಿ, ಈ ಜನ್ಮದಲ್ಲಿ ನಾವು ಒಕ್ಕಿಯದನ್ನೊಂದೆ ಕೆಟ್ಟಿದನ್ನೊಂದೆ ಮಾಡುತ್ತೇವೆ. ಅದರೆ ಎಲ್ಲಿಯವರಿಗೂ ‘ಇವಲ್ಲವನ್ನೂ ಮಾಡುತ್ತಿರುವವನು ನಾನು, ಇದರ ಫಲ ಭೋಗಿಸುವವನು ನಾನು’ ಎಂಬ ಮಾರ್ಯಾ ಜಾಲದಲ್ಲಿ ತೊಡಗಿರುತ್ತೇನೇ, ಅಲ್ಲಿಯವರಿಗೂ ಅವು, ನಾವು ತೊಟ್ಟಿ ಬಟ್ಟಿಗಳಂತೆ ನಮಗೆ ಅಂಟಿಕೊಂಡಿರುತ್ತವೆ. ಅದನ್ನು ಬಿಟ್ಟು, ಶಂಕರ ಭಗವತ್ಪಾರರು ಅಪ್ಪಣಿ ಕೊಡಿಸಿದ ಹಾಗೆ ‘ಯಧ್ಯದ್ವಾ ಕರೋನಿ ತತ್ತದವಿಲು ಕಂಫೋ ತವಾ

రాధనెం' అంత మామువుదన్నేల్లా అవ్యాఖావదీంద మాడిదరే, ఆగ ఈ కమ్ఫద కోటి తానుగియే తొళ్ళిదుమోగుత్తుదే. ఆ అవశాత ఇయవాగ సీనేకి నును పొవ మాడిద అంత కోరగబేకు? సీను అడిద చదురంగదాటప్పు భోవదారాధనెంయే ఎందుకోళ్లి. అంగ్ల భోగే, రాగబోగే అప్పుకోళ్లో పురమాత్మ. నమ్మ చదురంగ దాటిద సీవేన బల్లె అన్నానెయే ?”

ప్రీకంత జోయిసరు హేళదునన్న లమ్మ జోత్తు తలే తగ్గిచి కేళిద తాపయ్యంగార్థరు బలిక తలే ఎత్త. కఱ్పి ఇం తుంబిద కఱ్పుగళింద జోయిసరన్న నోచుత్తూ, గద్దదస్తురదల్లి -

“శ్రిజ స్వామీ, సిమ్మ మాత్ర సి.ఎ. నును మూర్ఖనాగి ఓష్టు దిన ఈ కోరగు అనుభిసినచే. తంకరభగవత్వదరంకీంచి నము శ్రీమదాచార్యరాజ ఆప్సర్ కోడిసిరాచి...”

--ఎందరు.

“కాగే అవరు ఏను జీథిచార్మణ లేళ. ఈ పూషికినిగళిగు అమ్మ బీళలి.”

--ప్రీకంత జోయిసరు కేళదదు.

“ప్రీమదాచాయ్యలింద రజితిసాన ‘కర్మకాగికగ్య’దల్లి అవరు భగవంతనన్న టుగె బేడికొఱిందారి :

తనొత్తో ప్రేరణాయ ప్రేరణాయ కాయ.-

ప్రసాదంయే తాప్మమచివిరసుయ్యమో

సుతుంప పుచ్చస్తు సినేనే సయ్యి.

ప్రీయ ప్రీయమచాయ న ప్రీ సుంఘమో !

అదుదరింద దేవసే, నన్న తరీరినన్న దండపత్ర కోళగె బీళి నముషురిసి, స్తుత్యకోసు, ఈతసు తచ సిన్నన్న వ్రసన్ననాగెందు జార్థిచుత్తిద్దే ఇని. తంచేయ, మాగసి అవరాధవనన్న. స్తోమితను స్నేహితన ఆపరాధవన్ను, ప్రీయసాద సీను ప్రీయనాద ననగాలి, లాన, మాడిద ఎల్ల ఆపరాధవన్ను సపుఃకోళ్లబేకు.

“ಹಾಗೆ ಪ್ರಪತ್ತಿ ಭಾವದಿಂದ ಬೇಡಿಕೊಂಡವನ್ ಎಲ್ಲಾ ಅವರಾಧ ಗಳನ್ನೂ ಭಗವಂತನು ಕ್ಷಮಿಸಿ, ಅಂಥಾವನಿಗೆ ತನ್ನ ಸಿತ್ಯ ಕೈಂಕರ್ಯವನ್ನು ದಯವಾಲಿಸುತ್ತಾನೆ ಎಂದು ಭಗವದ್ವಾಕ್ಯವೇ ಇದೆ.”

“ಇನ್ನು ದಿನ ನನಗೆ ಈ ಮಾತ್ರ ಮರಿತುಹೋಗಿತ್ತು; ಈ ದಿನ ನಿಮ್ಮ ಮಾತಿನಿಂದ ನೇನವಾಯಿತು. ಆಚಾರದೊಂದಿಗೆ ವಿಚಾರಕ್ಕೂ ತಿಳಾಂಡಲ್ಲಿ ಕೊಟ್ಟಿದ್ದ ನನ್ನಲ್ಲಿ ಮತ್ತೆ ವಿಚಾರ ಬುದ್ಧಿಯನ್ನು ಪ್ರಚೋದನೆ ಮಾಡಿ ಕಾಪಾಡಿದಿರಿ.”

—ಎಂದರು ಶಾಮಂತ್ವಂಗಾರ್ಥರು.

“ಹಾಗಾದ ಮೇರೆ, ನೀವು ಇನ್ನು ಚದುರೆಂಗದಾಟ ಬಿಡಬೇಕಾಗಿಲ್ಲ ವೆಲ್ಲಾ....”

—ಮಾಧವರಾಯ ನಗುತ್ತಾ ಅಯ್ಯಂಗಾರ್ಥರನ್ನು ಪ್ರತ್ಯೇ ಮಾಡಿದ.

“ಉಂಟೆ, ಉಂಟೆ, ಆ ತೀಮೂರಾನದ ಮಾತನಲ್ಲಿ ಕವಡಿಲ್ಲ. ಇವ್ವು ದಿನ ಪಾವ ಮಾಡಿದ ಭೀತಿ ನನ್ನನ್ನು ಅವರಿಸಿತ್ತು. ಇನ್ನು ಅದನ್ನು ಬಿಟ್ಟು ಮುಕ್ಕೆ ಮನಸ್ಸಿನಿಂದ ರಂಗಧಾನುನ ಪ್ರಾಜೆ ಮಾಡುತ್ತೇನೆ”

—ತಮ್ಮ ನಿರ್ಧಾರವನ್ನು ಬದಲಿಸದೆ ಹೇಳಿದರು ಅಯ್ಯಂಗಾರ್ಥರು.

“ಹಾಗೆ ನೀವು ಮಾಡಿದರೆ, ನಿಮ್ಮ ಆಟಗಾರಿಕೆಂಬ ಕರೆ ನಿಮ್ಮ ತಲೆಗೇ ಕೊನೆಯಾಗಿ ಹೋಗುತ್ತೇದಲ್ಲ ಅಯ್ಯಂಗಾರ್ ಸ್ವಾಮಿಗಳೇ....”

—ಚಂದ್ರಯ್ಯ ಏಕೋ ಬಯಕೆಯನ್ನು ಮನಸ್ಸಿಸಣಿಟ್ಟು ಕೇಳಂಡು ಕೇಳಿದ.

“ಅದ್ವಾಕೆ ಕೊನೆಯಾಗುತ್ತೇ ?”

“ಮತ್ತೆ ಹಾಗಲ್ಲಾಂದರೆ ಚೇರಿ ಯಾರಿ ಗಾದರೂ ಹೇಳಿಕೊಟ್ಟಿದೀರಾ ?”

“ಇಲ್ಲ, ಈಗ ಆ ಕೆಲಗೆ ಮಾಡುತ್ತೇನೆ. ನೀನು ಕಾರಣವಾಗಿ ನಿಂತು, ನನ್ನ ಜೀವನದ ಬಹು ದೊರ್ಕ ಆಸಿಯನ್ನು ತೀರಿಸಿದೆ ಚಂದ್ರಯ್ಯ. ನನಗೆ ತಿಳಿದಿರೋ ಚದುರೆಂಗ ರಹಸ್ಯಾನ್ನಿನ ಸುನಗೆ ಹೇಳಿಕೊಟ್ಟು, ನಿನ್ನ ಮಣ ಬಗೆ ಹರಿಸಿಕೊಂಡು ಹೋಗುತ್ತೇನೆ.”

—ಎಂದು ಚಂದ್ರಯ್ಯ ತನ್ನ ಬಯಕೆಯನ್ನು ಬಾಯಿಬಿಟ್ಟು ಆದುವ ಮೊದಲೇ ಅರಿತು ಹೇಳಿದರು ಅಯ್ಯಂಗಾರ್ಥರು.

ಅವರೆ ಮಾತನ್ನು ಹೇಳಿದ ಚಂದ್ರಯ್ಯ ಒಕ್ಕಿತ್ತನಾಗಿ—

“ಇದಕ್ಕೇ ತೀರ್ಥದಿ ನಾನೇ, ವಿಷಯ ಏ ಸ್ತುತಿನೇನೆ ಪತನಾಡಿಕೊಂಡಿ  
ದೀರೂ ಅಂತ ಯೇಬಿದ್ದು. ನನ್ನ ಕಾಸ್ಸಿನಿಂದ ದ್ವರ್ಗ ದನ್ನು ಒಟ್ಟೇ ಕುರುತ್ತೇಟು  
ಹೊಡೆದ ಕಾಗೆ ರೇಖಿಬಿಫ್ಲಿರಲ್ಲಾ....”—ಎಂಬೇ.

“ಅದಕ್ಕೇ ಏ ಸೀನು ಮುಕ್ಕಿಲ್ಲಿ ಅಶೋವಿ—ರಹಸ್ಯ ಅರ್ಥವಾಗೇನೇ  
ವರಿಗೆ ಎಲ್ಲಾ ಸುಧಾರ್ಮ ಯಾಕ್ಷರ್ಯೇನೇ. ಉದ್ದೇಶಿದೆಯೋ ಅವನ್ನೆಲ್ಲಾ  
ಹೇಳಿಕೊಡು ಇಲ್ಲಿ.”

—ಎಂದು ಭರವರೆ ಹೊಟ್ಟಿರು ರಾಮುಖ್ಯಂಗಾರ್ಥಿರು.

“ಕೃತಾರ್ಥನಾಡಿ ಸ್ವಾಮಿ, ಅಪ್ಪಣಿ ಹೊಡಿಸಬೇಕು....”

—ಎಂದು ಚಂದ್ರಯ್ಯ ಕೈಮುಗಿದು ಹೇಳಿದ್ದು.

“ಅಯ್ಯ್ಯೇ ಹುಚ್ಚು, ಹೊಟ್ಟಿ ಅನ್ನ ಕಾಣದೆ ಹಪಹವ ಅನ್ನೆಲ್ಲಾವಾಗ  
ಇದೆಲ್ಲ ಕೇಳ್ತೀಯಲ್ಲಾ. ಹಸಿದ ಹಾರುವನ್ನು ಕೇರಳಸಭಾರದು ಅಂತ  
ಗೊತ್ತಿಲ್ಲೇ? ನಡಿ ಮೊದಲು ಹೋಗಿ, ಹೊಟ್ಟಿಗೆ ಅಪ್ಪು ಅನ್ನ ಕಾಣಿಸೋಣ.  
ಅಮೇರಿ, ಮಧ್ಯಾಹ್ನ ಮೂರನೆ ಅಟ ಅದೋವಾಗ ರಹಸ್ಯಾನ ಹೇಳಿ  
ಹೊಡಿಸಿನಿ.”

—ಎಂದು ಅಯ್ಯಂಗಾರ್ಥಿರು ಗೆಳಗೆಗೆಳಗೆ ಶಾಟಿದ ಹೊತ್ತು  
ಮಿರುತ್ತಿದ್ದ ದನ್ನು ಎಲ್ಲರ ಗಮನಕ್ಕೆ ತಂದೇ.

ಉಳಿದವರ ಹೊಟ್ಟಿಗೆಳು ಅಪ್ಪೇ ತಿಳಿಷ್ಟಿದ್ದವು. ಎಂತಲೇ  
ಅಲ್ಲಿಂದ ಕದಲಲು ಯಾರೂ ಅಡ್ಡಿಮಾಡಲಿಲ್ಲ.

## ೧೪

ತಮ್ಮ ಜೀವನದ ಹೊನೆಯ ಉಟಿವಾದ, ಮೂರನೆಯ ಉಟಿದಲ್ಲಿ,  
ಅಯ್ಯಂಗಾರ್ಥಿರು ಚಂದ್ರಯ್ಯನಿಗೆ ಬದುರಂಗ ರಹಸ್ಯವನ್ನು ಜೋಡಿಸು  
ತ್ತೇನೆ ಎಂದು ಹೇಳಿದುದರಿಂದ, ಅವರು ಈ ಉಟವನ್ನು, ಚಂದ್ರಯ್ಯನೊಡನೆ  
ಒಂಟಿಯಾಗಿ ಅಡುವುದಾಗಿಯೂ, ಆ ಉಟಕ್ಕೆ ಪ್ರೇಕ್ಷಕರು ಯಾರೂ ಇರ  
ಬಾರದೆಂದೂ, ಅಪ್ಪುಕ್ಕೆ ಮಾಧವರಾಂ ದೊಡ್ಡ ಮನಸ್ಸು ಮಾಡಿ, ಅವಕಾಶ  
ಕಲ್ಪಿಸಿ ಹೊಡಬೇಕೆಂದು ಪ್ರಾರ್ಥಿಸಿದುದರಿಂದ, ಮಾಧವರಾಯ ಅಬ್ಜ್ಞ  
ಒಪ್ಪಲೇಬೇಕಾಯಿತು.

ಅಯ್ಯಂಗಾರ್ಡರ ಆ ವ್ಯಾಧಿನೀಯಿಂದ ನೀರೆಡ ಜನಕ್ಕೆ ಬೇಸರವಾಗಿ ಖಾರದು ಎಂಬ ಕಾರಣದಿಂದ, ಆದಿನ ಸಂಜೀ ಶ್ರೀರಂಗಪಟ್ಟಣದಿಂದ ಬಂದ ಸರ್ಕಾರಿಯರಿಂದ ನೃತ್ಯವನ್ನು ಏರಡಿಸಬೇಕು ಎಂದು ಅಲೋಚಿಸಿ, ಆದಕ್ಕೆ ನಾಗರತ್ನಾಳ ಒಸ್ಪಿಗೆ ಪಡೆಯುವ ಸಲುವಾಗಿ, ಆಕೆಗೆ ಹೇಳಿಕಳುಹಿಸಿದ.

ಮಾಧವರಾಯನ ಕರೆ ತಲುಪ್ಪತ್ತಿದ್ದ ಹಾಗೇ ನಾಗರತ್ನಾಳ ಉಳಿದೆಲ್ಲ ಕೆಲಸವನ್ನು ಬಿಟ್ಟು ಮಾಧವರಾಯನನ್ನು ಕಾಣಲು ಬಂದಳು.

“ಬಾಮ್ಮಾ, ಕೂತುಕೋಣ ಬಾ, ಬೂಟಿ ಮಾಡಿ ವಿರ್ಬಾಂತಿ ಪಡೀತಾ ಇದ್ದೀಂತ ಕಾಣತ್ತೆ. ಉರಿಬಿಸಿಲಿನಲ್ಲೇ ಬರಲು ಹೇಳಿಕೊಂಡಿನ ನಿನಗೆ ತೊಂದರೆಯಾಯಿತೇನೋಾ? ”

—ಎಂದು ಪ್ರತ್ಯೇ ಮಾಡಿದ ಮಾಧವರಾಯ.

“ಹಾಗುಂಟೆ, ನಾವು ಬಂದಿರೋದೇ ಧಣಿಗೆ ಶೇಷವೇಗಿ. ಹಾಗಿರೋ ವಾಗ ಅದರಲ್ಲಿ ಹೊತ್ತು ಅಂತ ನೋಡಿದರೆ, ಉಂಡ ಉಸ್ಪಿಗೆ ಎರಡು ಬಗೆದ ಹಾಗಾಗೋಳವೇ? ನನ್ನಿಂದ ಏಸಾಗಬೇಕೋ ಅಪ್ಪುಳ ಕೊಡಿಸಬೇಕು, ಸೇವೆಗೆ ಸದಾ ಸಿದ್ಧಾಳಿದ್ದಿನಿ”

—ಮತ್ತೊಮ್ಮೆ ಮಾಧವರಾಯನಿಗೆ ಕ್ರೈ ಮುಗಿದು ಹೇಳಿದಷ್ಟು ಸಾಗರತ್ನಾಳ.

“ನೀನು ಆ ರೀತಿ ಖಾವಿಸಿ, ನಾವು ಹೇಳಿದ ಕೆಲಸ ಮಾಡುವುದಾದರೆ ತುಂಬಾ ಸಂತೋಷ. ನಾನೂ ನಿನ್ನ ಉಪಕಾರ ಮರೆಯೋಲ್ಲ....”

“ತಾವು ಅದೆಲ್ಲಾ ಹೇಳಲೇಬೇಕಾಗಿಲ್ಲ. ನನ್ನಿಂದ ಏನಾಗಬೇಕೋ ಅಪ್ಪುಳ ಕೊಡಿಸಿ.”

“ಆ ದಿನ ಅನಿರೀಕ್ಷಿತವಾಗಿ ಒಂದು ಕೆಲಸ ಅಯಿತು....”

—ಎಂದು ಪ್ರಾರಂಭಿಸಿ, ಆ ದಿನ ಅಯ್ಯಂಗಾರ್ಡರು ತಮಗೆ ಹೇಳಿ ಮದು, ಅದಕ್ಕೆ ಪ್ರತಿಯಾಗಿ ತಾನು ಮಾಡಿದ ಸರ್ಕಾರ ನೃಪತ್ವ ಘಣ್ಣಿಯ ಅಲೋಜನೆ—ಎಲ್ಲವನ್ನೂ ವಿವರಿಸಿ—

“ಇದು ನನಗಿರೋ ಅಭಿಲಾಷೆ. ಇದನ್ನು ನೀನು ನಡೆಸಿಕೊಟ್ಟಿರೆ. ನನಗೇ ಅಲ್ಲ, ಸಾವಿರಾರು ಜನಕ್ಕೆ ಸಂತೋಷ ಕೊಟ್ಟಿ ಹಾಗಾಗುತ್ತೆ”

—ಎಂದು ಹೇಳಿದ.

ಮಾಧವರಾಯನು ತನ್ನನ್ನು ಇದ್ದ ಕ್ರೈದ್ದ ಹಾಗೆ ಕರೆಕಳಿದಾಗ ಆ

ನಿಂದ ಹೇರೇನೋ ಮಾತನ್ನು ನಿರೀಕ್ಷಿಸಿಕೊಂಡು ಒಂದೆ ನಾಗರತ್ನಳಿಗೆ ಮಾಧವರಾಯನ ಶಾರಥಾನೆಯಿಂದ ನಿರಾಕ್ರಿಕಾರ್ಯವನ್ನು ತೋರಿಸಿಕೊಳ್ಳಿದೆ—

“ತಮ್ಮ ಮಾತಿಗೆ ಅಡ್ಡಿಯೇ ಇಲ್ಲ. ಈಗಲೇ ಹೋಗಿ ಆದಕ್ಕೇನು ಬೇಕೋ ಆ ಏಪಾರಿಟಿ ಮಾಡುತ್ತೇನೀ—”ಎಂದಳು.

“ಖುಳಿದವರನ್ನು ಇದಕ್ಕೆ ಒಣ್ಣಿಸುವುದು ನಿನಗೆ ಖೊಂಡರೆಯಾಗಬಹುದು?”

“ಕೊಂಡರೆ ಎಂಥಾದ್ದು? ಪೊರಗಿ ಪ್ರಯಿ ಆಗಿದ್ದೆ ನಿಂತುಕೊಳ್ಳು, ಉಲ್ಲಿಲ್ಲನೆ? ಅದಿಲ್ಲ.—ಇದಾಯ್ತು”

“ಅಂತೂ ನಿನ್ನದು ಬಹಳ ದೊಡ್ಡ ವಂಧಸ್ಸು ನಾಗರತ್ನಮ್ಮು. ನಿನ್ನ ಉಪಕಾರ ನಾನು ಮರೆಯೋಲ್ಲಿ”

“ಧರ್ಮಗಳಲ್ಲಿ ನಾನು ಕೇಳಿಕೊಳ್ಳುತ್ತೇನೂ ಅಷ್ಟು—ನನೋ ಇದಾಯ್ತು. ಹೋಯ್ತು ಅಂತ ಆಮೇರಿ ಈ ಬಹನಿನ ಧರ್ಮಗಳು ಮರಿತುಬಿಡಬಾರದು. ಯಾವತ್ತೂ ನಾನು ತಮ್ಮ ಸೇವೆಗೆ ಸಿದ್ಧಾರ್ಥಿಯೇ ಇರ್ಲಿನಿ”

“ಆಯಿತು, ಆ ಮಾತನ್ನು ನಾನೂ ಮರೆಯೋಲ್ಲಿ...”

—ಎಂದು ಹೇಳಿ. ಒಂದು ಗಳಿಗೆ ಮಾತನ್ನು ತಡೆದು, ನೀಡಿಯಿಂದಿರಿಯಾನ್ನು ಕಚ್ಚುತ್ತಾ—

“ಅಂದರೂಗೆ ಇನ್ನೊಂದು ವಿಷಯ ತೇಳಿಬೇಕೂಂತ ಇದ್ದು....”

—ಎಂದ.

“ನನು?”

“ಜಂದ್ರಯ್ಯನ ಕಡೆ ರಾಜನ ಹೇಣ ಹಾಕಿದ್ದ ಹುದುಗ ನಿನ್ನ ಮಗ ಇಂತೆ.”

“ಹೌದು. ನನ್ನ ಹುದುಗ ಧರ್ಮಗ್ರಂಥ ಕಣ್ಣಿಗೆ ಬಿಮ್ಮದು ನನ್ನ ಭಾಗ್ಯ....”

“ಮೊದಲು ನನಗೆ ಗೊತ್ತಿರಲಿಲ್ಲ. ಅದೇಲೆ ಜಂದ್ರಯ್ಯ ಹೇಳಿ. ಅಕೆಯ ನತರಂನನನ್ನೇ ನೀನು, ನಾನು ಮಾಡಿ ಸಲೆ ಬೇಕು ಕೂಡಿ ತಜಂದ್ರಯ್ಯನ ಕೈಲಿ ಹೇಳಿಕಳಿಸಿದ್ದು?”

“ಹೌದು ಬುದ್ದಿ!”

“ಅದು ಅಗತ್ಯವಾಗಿ ಆಗೆಬಹುದು.”

“ಇನ್ನೆಲ್ಲೇ...”

“ಖಾದ್ಯ. ಇನ್ನೆಲ್ಲನೇ ಗಡ್ಡಲಪಲ್ಲಿ ಹೀಗೆ. ಗಾಜಿಗಳ ಮುಗಿದ ಮೇಲೆ ಆಗಲಿ. ಒಂದು ದಿನ ನೈಸ್ ಎಂಬುದು ಕುಟುಂಬ ಇತ್ತೀಚೆ ಸಾಗಿ ಸರ್ಕಾರನಾಗಿಯಾಗಿ. ಅದಕ್ಕೆ ನಿನ್ನು ದೇವನ್ನಾ ಅಭ್ಯಂತರವಾಗಿ...”

ಉಂಟಿ? ತಮ್ಮ ಚಿಕ್ಕ ಯೋಜನೆಯಿಲ್ಲ ಹಾಗಾಗಿಯಾಗಿ.”

“ಹಾಗಿದ್ದರೆ ಈರಿ... ಅಂದ ಯಾಗೇ... ಇವತ್ತು ಹೀಗೆ ಇಲ್ಲ ಹಾಗಣ ಏಕೆ ವೇಜ ಹಾಕಿರಲಿಲ್ಲ?”

“ನಿನ್ನೆ ದಿನ ನಿಂತೆ ನಿಂತು ಕಾಲು ಹಿಂಡಿದುಕೊಂಡ ಹಾಗಾಗಿ, ಜೀಳಿಗೆ ಆಯಾಸ ಆಗ್ನೇದಿ ಅಂತ ಮಂಗಿಕೊಂಡುಬಿಟ್ಟಿನ್ನು. ನಿನ್ನದೇವಿ, ನಾನೂ ಭಾಷ ಹೇಳಿದೇ: ‘ನೈಸ್ ಕೈ ನೋವು ಅಂತ ಅವಕಾಶ ಕೊಳ್ಳಬೇಕಾದ ಬಾರದು’ ಅಂತ. ಅದಕ್ಕೂ ಬರಬೇಕೊಂತಲೇ ಅನೇ ಇತ್ತು. ಶ್ರೀನು ಮಾತ್ರದೇ—ನಿಂತರೆ ತಲೆ ಸುತ್ತಿಕೊಂಡು ಬೀಳೋ ಹಾಗಾದ್ದಿ? ಶ್ರೀನು ಶವ್ಯ ಸುಖ ಕಾಣದ ಹೆಚ್ಚಿ!”

“ಹಾಗೇ? ನನಗಿದು ತಿಳಿಯಲೇ ಇಲ್ಲವಲ್ಲ.”

“ಏನು ದೊಡ್ಡ ವಿಷಯಾಂತ ತಮ್ಮ ನರಿಗೂ ಇದನ್ನು ತರಬೇತು ಕೇಳಿ...”

“ಹೋಗಲಿ, ಯಾರಿಗಾದರೂ ವೈದ್ಯರಿಗೆ ತೊ ಇರಿ ಹಿಂದಿ ಇಲ್ಲವೋ?”

“ನನಗಷ್ಟು ನಿಗಾ ಇಲ್ಲವೇ? ಛೋಪಧ ಉಪಕಾರ ಎಲ್ಲಾ ಆಗು,”

“ಈಗ ಹೇಗಿದಾಳಿ?”

“ಈಗ ಚಂದಾಗೇ ಇದಾಳಿ.”

“ಹಾಗಾದೆ ಇವತ್ತು ಸಾಯಂಕಾಲ....”

“ಧಣಿಗಳು ಮನಸ್ಸಿಗೆ ಆಯಾಸ ಮಾಡಿಕೊಳ್ಳಬಿಡ್ದರೆ ಒಂದು ಸಾಧನೆ ಲಾಲಿಸಬೇಕು.”

“ಏನು?”

“ಇವತ್ತು ಸಂಜೀಗೆ ನೀಲಾ ಕುಟೀಯೋದು ಬೇಡಾತ....”

“ನೈಸ್ ಯಲ್ಲಿ ಹುಣಾರಾಗಿಇದ್ದರೆ ಬೇಡ.”

“అట్లు నీదు... ఇస్తే... ఆట్లే...”  
“గుర్తిస్తున్నా?”

“ఇద్దు తప్పు నీ దుగ్గిదు “గేళ్లే క్రూరో నాశ్చ ఆగ్గో సుమ్మనే లేగెర్రో అందిన క్రూరు ఆన్ని వోల్ఫోదు ఆప్సు లక్ష్మణ తల్లి ఆంద. ఇంత్తు సంఘర్షించాలి నాటి కేవోలేదు గపారు?”

“హాగే!” ఆ విషాధు సంకే తిళివరలిబ్బ. సిద్ధగి యేగి సూక్తేపోలి కొగే వెనాచు. ఎల్లిక్కింత హేచ్చుగి, మొదలు ఆశోగ్గేద కడె గమన కొడు.”

— ఎంద మాధవరాయి.

“ఇన్ను ఒరి క్షేత్రాలు సోఎను, జెలిజ్యర ఇచ్చు బిట్టు సోగ్గుదే”

ఏళీ?

“ధణేగాలు నిన్న విషయ ఇన్ను కేళిద్దు, అంత హేళిదీ మాలగ దొఱు ఎద్దు చుట్టుదాడోకిలాస్తా? అదక్కింత ఇన్ను సంజీవిని చేశా? ననగి కేళిద్దున్నో నీవు ఒంద్లు ఎదురిగే కేళిబిట్టి, నాళి నిన్న మనేలి చుట్టియోకి నాల్చుతాలాగుత్తే నీలాగే....”

“నాను మాతాదిసోద్దింద నిన్న మగళిగి అప్పు సంతోష ఆగోలిదిదీ, ఆగత్కావాగి నానే బందు హేళ్లోని. ఆదరల్లి నాను సనేయోదు ఏనిదే?”

“హంగందీ....నమ్మ బిడారదవరిగూ బుద్ధియోరు పూడ చేళిస్తారి అంత నీలాగి హేళలా?”

“అగత్కావాగి హేళ్లు”

‘యావాగ బర్తోర..... ఖమ్మ..... నానే క్షేత్రు సోది కొండు నిమగి తిలిస్తోని..... విండిత బరబీకు..... బడవర విషయ కొత్తార మాడబారదు.

ఎందు క్షేముగిదు హేళి, మాధవరాయను ఆప్సు నీ పడెదు హోదశు నాగరత్నా.

ఆనశు హేళిదుడన్ను కేళి మాధవరాయఃస మనస్సు ఆది,

ಆಗಳಿಗಿಯಿಂದಲೇ ಮಾಧವರಾಯ ನಾಗರತ್ನಾಳ ಕರೆ ಯಾವಾಗ ಬರುತ್ತು ದೆಯೋ ಎಂದು ಕಾಯಿತ್ತೆಣಿನ.

## ೧೫

ಆದಿನ ಸಂಜೀ ವಾಧವರಾಯನ ಅಕ್ಕೆಯಂತೆ ಜಡುರಂಗದ ಚಪ್ಪರದಲ್ಲೇ, ಪಟ್ಟಣದಿಂದ ಬಂದ ನತ್ಕಾಕಿಯರ ಸೃತ್ಯಪ್ರವರ್ಚನೆ ಏಕ ತ್ವರ್ತಿತು.

ಈ ವಾತ್ಕಾಯನ್ನು ಕೇಳಿದ ಉರಿಗೆ ಉರೀ ಚಪ್ಪರದತ್ತ ಮೂಗ ಚಿತು.

ಯಾವ ಗಳಿಗಿಯಲ್ಲಾದರೂ, ನಾಗರತ್ನಾಳ ಕರೆ ಬರಬಹುದೆಂದು ನಿರ್ಣ್ಯಿತಿದ್ದ ಮಾಧವರಾಯ, ಬಿಳಿನೆ “ಇಲುಮುರಿಲಿ” ನಿಸಿಪವನ್ನೇ ಮೂಡಿಕೊಂಡು, ಎಲ್ಲರೂ ಆತ ಇಗ್ರಂತಿಯಲ್ಲಿ ಕುಳಿತುಕೊಳ್ಳಬೇಕೆಂದು ಇಚ್ಛಿಸಿದರೂ ಕೇಳಿದೆ—

“ಇದು ನನ್ನ ಒಬ್ಬನ ಸಂಕೊಪಕ್ಕೆ ಏಕ ಡಿಸಿದ ಸಮಾರಂಭವಲ್ಲ; ಉರಿನವರ ಸಂಕೊಪಕೂಟಿ. ಆದ್ದರಿಂದ ಮಧ್ಯದಲ್ಲಿ ನಾನು, ಎದ್ದು ಹೋಗಬೇಕಾಗಿ ಬಂದರೆ, ನನ್ನಿಂದಾಗಿ ಉಳಿದವರಿಗೆ ರಸಭಂಗವಾಗಿ ಚಾರಿದು.”

—ಎಂದು ಹೇಳಿ ಹೆಚ್ಚು ಜನರ ಕಣ್ಣಿಗೆ ಬೀಳಿದಂತೆ ತಾನು ಎದ್ದು ಹೋಗಲು ಅನುಕೂಲವಾದ ಕಡೆಯಲ್ಲಿ ಸ್ಥಳ ಮಾಡಿಕೊಂಡು ಕುಳಿತಿದ್ದ.

ಗೊತ್ತಾದ ಹೊತ್ತಿಗೆ ಸಂಯಾಗಿ ಸೃತ್ಯಪ್ರವರ್ಚನೆ ಆರಂಭವಾಯಿತು.

ಆರಂಭದಿಂದಲೂ ಪ್ರೇಕ್ಷಕರ ಮುಚ್ಚಿಗೆಯನ್ನು ಗಳಿಸಿದ ಸೃತ್ಯಪ್ರವರ್ಚನೆ ಮಾಧವರಾಯನ ಪಾಲಿಗೆ ಮೂತ್ರ ತಪಡನ್ನು ಜಗಿದಂತಿದ್ದು, ಮನಸ್ಸಿಗೆ ಬೇಡವಾದ ಅದನ್ನು ನೋಡುತ್ತ ಕುಳಿತಿರಲಾರದೆ, ಚಪ್ಪರದಿಂದ ಹೊರಬಂದು, ಬಯಲ ಗಾಳಿಗೆ ಮೈಂಡಿ ನಿಂತೆ.

ಚಪ್ಪರದೊಳಗಿನಿಂದ ಮೇಲಿಂದ ನೇಲಿ ಹೊರ್ಡಾರ. ಕರತಾಡ ನಡ ಸದ್ದ ಕೇಳುತ್ತಲೇ ಇತ್ತು. ಆ ಸದ್ದ, ಗೆಜ್ಜೆಗಳ ಸದ್ದ, ವಾದ್ಯಗಳ

సద్గు ఎల్లసూ మాధవరాయినిగే శిల్పశరీరవాగి, ఆసక్తినే నుండి కుదియు తోడగిద.

ఆ ఆసక్తినేయ కుదియూ అసహ్యవాగి—

“ ముదిముండే ! కాలూడవళు మరికే బిట్టు లేనోయి. ఇల్లి నింతిరుపుదేను సగొపాటిలు ”

—ఎందు కోండు నాగరక్కుల కేసరిగే హిది బైడి తాప యాకువ మట్ట ముట్టిదాగ, నాగరక్కుల పరివారదొందిగే బందవనొబ్బ, మాధవరాయన ఒళగే బందు—

“ నాగక్కే హేళద్దు..... బరచేశంతే.. ”

—ఎందు హేళ సుద్దియన్న తలుసిద

ఆమాతన్న కేళలేందే జాతకవృత మాచుత్తిద్ద మాధవ రాయ, బిల్లినింద బిట్టు అంబినంతే నాగరక్కుల బిడారద కడె హోరటి.

నాగరక్కుల పరివారదమర బిడారశ్యాగి బిడిసికొట్టి దేళ్ళ మనేయల్లి కెత్తలు తుంబి, మౌన ఆవరిసత్త. ఎరదనేయ ఉష్ణరిగేయ కిటికియోందరల్లి మిటుకుత్తిద్ద బీళశన్న సంబి మాధవరాయ బాగిలు తట్టిద.

ఆవను బాగిలన్న తట్టిద సద్గున్న కేళత్తిద్ద కాగే నాగరక్కు బాగిలన్న తేరెదు—

“ ఒళగే బన్ని ”

—ఎందు కరేదళు.

బాళక హజారదల్లి, గోడేయల్లిద్ద సణ్ణ గూడోందరల్లి ప్రణతి యొందు ఉరియుత్తిద్దరూ, విలాలవాద హజారద కత్తలన్న శరీరశలు శక్తియుల్లద, ఆ ప్రణతియ బీళికిన కుదియు మబ్బ బీళికినల్లే. నాగరక్కులన్న హింబాలిసి, హజారద ఒందు పార్శవదల్లిద్ద ముట్టులు గెళన్న ఏరి మాధవరాయ ఉష్ణరిగేయన్న తలుసిద.

ఉష్ణరిగేయ మేలిన హజారదల్లి, మేలిన జూవణయింద తూగుబట్టి దీపగుష్టుదల్లి నాల్చూరు దీపగఱు ఉరియుత్తిద్దపై. హజారద కత్తలేయన్న ఆనుభవసిద. కణ్ణ గెళగే. ఆ దీపగఱ బీళకు

ಪ್ರಕಾಶಮಾನನಾಗಿ ಕಂಡು, ಮಾಥ್ರಕ್ಕಾಗು ಇ ಹೊಸ್ತಿಕ್ಕಲ್ಲಿ ನೆಜಾರದ ಸುತ್ತಲೂ ಕಣ್ಣು ಅಡಿಸಿ ನೀಡಿ, “ಎವರ ಕಡೆ, ಗೋಪಿಗೆ ಯೋಗಿದಂತೆ ಹಾಸಿದ ಮೇತ್ತೆಯ ಮೇಲೆ, ಬಾಹು ಮಾತಿಗೆ ನ್ಯೂ ಇಗ್ನಾಟ್ ಆಲತುವೊಂಡ.

ಮಾಥ್ರವಾಯ ಕ್ರಾಂತಿಕ್ಕೆ ಹೇಗೆ ನ್ಯಾಗ್‌ರ್ಯಾ ನೆಜಾರದ ಒಂದು ವಾತ್ಸಲ್‌ದಲ್ಲಿದ್ದ ಕೋಹಿಯ ಪ್ರೈಸ್‌ ಬಿ ಐಸ್‌ಪ್ರೈಸ್‌ ದಾನಾಗಿ ತಟ್ಟಿ—

“ನೀರಾ.... ನಿನ್ನ ಸ್ರೂಪೆಯೊಂತ ಭಾಗಿಗಳು ಬಂದಿದಾರಿ, ಇತ್ತಾಗೆ ನಾವ್ಯಾ....”

—ಎಂದು ತಗ್ಗಿದ ಸ್ವರದಲ್ಲಿ ನೆಡೆತ್ತು.

ಅಕೆಗು ಕರೆಯನ್ನು ಹೀಗೂ ಲಿಸಿದ ಮಾನವಾಯನ ಕಣ್ಣ ಗೆಳ್ಳು ಆ ಕೋಣೆಯ ಮುಚ್ಚಿದ ಬಾಗಿಲಿನ್ನಲ್ಲಿ ತೇಂಬ್ರಿಕ್ತವಾದಷ್ಟು.

ನಾಗರತ್ನ ಕಾಗಿದ ಒಂದಿರಡು ಸ್ವಾಳದಲ್ಲಿ, ಮುಚ್ಚಿದ ಬಾಗಿಲನ ಹಿಂದೆ, ನಡೆಯುವ ಕಾಲುಗಳು ಧರಿಸಿದ ಕಾಲಂದಿಗೆಯ ಗೆಳ್ಳಿಗಳ ಸಣ್ಣ ಧ್ವನಿ ಕೇಳಿಬಂದು, ನಿಧಾಸವಾಗಿ ಕೋಣೆಯ ಬಾಗಿಲು ಹೆಡೆಯ, ಸೀಲಾ ನೀರವಾಗಿ ಹೆಜಾರಕ್ಕೆ ಬರದೆ, ಕೋಣೆಯ ಬಾಗಿಲ ಬಳಿ, ಜ್ಞಾಕಟ್ಟಿಗೆ ಮೈ ಯೋರಗಿಸಿ, ತಲೆ ತಗ್ಗಿ ನಿಂತಳು.

“ಅದ್ದುಕೆ ಅಲ್ಲಿ ನಿಂತಬಟ್ಟೆ, ಮುಂದಕ್ಕೆ ಬಾ, ಹೀಗೆ ಬಂದು ಇಲ್ಲಿ ಕೂತುಕೊಂಡೆ. ನಿನ್ನ ಕಂಡು ಮಾತಾಡಿಸಿಕೊಂಡು ಮೋಗಬೇಕೊಂತಲೇ ಧಣಿಗಳು ಇಷ್ಟು ದೂರ ಬಂದಿರುವಾಗ, ನಿನ್ನ ಹಾಗೆ ದೂರ ನಿಂತು ಕೊಳ್ಳುವುದು ಲಕ್ಷ್ಯಣ ಅಲ್ಲ.”

—ಎಂದು ನಾಗರತ್ನ ನೀಲಳನ್ನು ಮುಂದೆ ಬರಲು ಆಹ್ವಾನಿಸಿದಳು.

ತಾಯಿಯ ಮಾತಿನ ಒತ್ತಾಯಕ್ಕೆ ಕಟ್ಟಿಬಿದ್ದಂತೆ, ನೀಲಾ ನಿಂತಲ್ಲಿಂದಲೇ ಒಮ್ಮೆ ತಲೆಯಿತ್ತ ಮಾಥ್ರನರಾಯನನ್ನು ನೋಡಿ, ನಿಧಾನವಾಗಿ ತನ್ನ ತಾಯಿಯತ್ತ ನಡೆದು ಬಂದು, ಆಕೆಯ ಪಕ್ಕದಲ್ಲಿ, ಮೊಳಕಾಲು ಗಳನ್ನು ಅಡ್ಡ ಚಾಚಿ, ಒಂದು ನೋಳನ್ನು ತೆಲಕ್ಕೆ ಉರಿ, ಆ ಕೋಳಿನ ಮೇಲೆ ಮೈಯ ಭಾರವನ್ನು ಬಿಟ್ಟಿ ಕುಳುಕೊಂಡಳು. ಅಗಲೂ ತಲೆ ತಗ್ಗಿಸಿದ್ದ ನೀಲಳನ್ನು ಕಂಡು ನಾಗರತ್ನ—

“ಇದ್ದಾವ ಸೀಮೆ ಲಕ್ಷ್ಯಣ ನೀಲಾ, ಧಣಿಗಳು ನಿನ್ನ ತಟ್ಟೇಕ್ಕೆಲಿ ಮಾತಾಡಬೇಕೊಂಡ ಬಂದಿದಾರಾ? ನಿನ್ನ ಸುಖ ಏನೂ ಮುತ್ತಿಲ್ಲ,

ಮೂರಾದರೂ ಸೋಧಿಸಿದೆ ಮಾರೆ ಆಗಿ ಹೊಗ್ಗೆದೆ ಅಗ್ನಿಹೂತಿ. ಸಿದ್ಧ ಈ ವಿಷತ್ತ ಎಲ್ಲಾ ಬಿಟ್ಟು ಸರಿಯಾಗಿ ತಂತ್ರಕ್ಕೋ.”

—ಎಂದು ತಾನೇ ಸೀಲಳ ಮೋರೆಯನ್ನು ಮೇಲಕ್ಕೆ ಎತ್ತಿದಳು. ಹಾಗೆ ಎತ್ತಿದಾಗ ನೀಲಾಳ ಕಣ್ಣ ಗಳು ಮಾಧವರಾಯನ ಮುಖದ ಮೇಲೆ ಸುಳಿದಾಡಿ, ಅವನ ವಕ್ಕೆ ಲಾಂಡಲ್ ನೆಲಿಸಿದವು.

ಮಾಧವರಾಯನ ಕಣ್ಣ ಗಳೂ ಅವಳನ್ನೇ ನೇಡಿದ್ದುತ್ತಿದ್ದವು—  
ಹಂಡಿದು.

ಸೀಲಾ ಕೋಣೆಯ ಬಾಗಿಲ ಬಳಿಯಿಂದ, ಪಜಾರದ ಮಧ್ಯಭಾಗದ ವರೆಗೆ ಬರುವವರಿಗೂ, ಅವಕ ಮೈಯ ನಿಲುವು, ನಡೆಗಿಯ ಚಲುಪುಗಳನ್ನು ಹಿಸಿದು ಸೋಡುತ್ತಿದ್ದ ಮಾಧವರಾಯನಿಗೆ, ಅಜ್ಞ ಬಿಳಿಯ, ಮೈಗೆ ಹತ್ತಿ ಕೊಂಡಂತೆ ಕಾಣುವ, ಬಹು ತೆಳುವಾದ ರೆಣಿಸುಯ ಸೀರೆಯನ್ನು ಬಿಟ್ಟು, ಅದೇ ಬಣ್ಣದ, ಮೈಯನ್ನು ಮುಚ್ಚುವುದಕ್ಕೊಂತಹೆಚ್ಚಾಗಿ ಎತ್ತಿ ಶೋರಿಸುವಂತೆ ಹೊಲಿದ ರವಿಕೆಯನ್ನು ತೆಲುಪ್ಪಿ, ತುಂಬು ಜಫ್ಣನ, ತೆಳು ನಡು, ಮಾಟವಾಗಿ ಉಬ್ಬಿ ಬೆಂದೆ ಎನ್ನೆನ್ನ ರಾಮಣ್ಯವನ್ನು ಹೊಡಿದು ಶೋರಿಸುವಂತೆ, ಮಂದವಾಗಿ ಬಳ್ಳಕುತ್ತಾ ಪಡೆದು ಬಂದ ಸೀಲಳನ್ನು ಸೋರಿ, ತಟಿ ಕ್ಕನೆ, ಶ್ರೀಕಂಠಜ್ಞೋಯಿಸರ್, ಇಂದ್ರಾ ಸಂಜೀ ದೇವಾಲಂಬದಲ್ಲಿ ಓದು ಶ್ರದ್ಧೆ ಕುವಂಪು ಬ್ರಹ್ಮಾಂಡ ಘಾರ್ತಾರ್ಥಿ ರೇಣಿಯ ದೂರಪರಿಷಾಸನೇ ನೇನ ಪಾಯಿತ್ತು.

ಕುಮಾರಾಜ್ಯಸ ಸ್ವರ್ವಾಂಶಾದ ವಾಸಿರ್ವಿಕ್ಕೆ ಥಗಮಿಷ್ಟಿ ದ್ವಿತ್ಯಾಂತದಿಯ ಸೌಂದರ್ಯಂ ಸ್ವಾರ್ಪಣೆ ಗರ್ಭಸಾತ್ಮಾ—

ಧೂರ್ವಿಗಳಲ್ಲಿ ಸಿಲಾರ್ಕೆ, ನೀ ಶಿಂಧುಪ್ರಕ್ರಿ

ಬಳಿಕ ಶ್ರವಣಾವರ್ತಿ, ಯಿತ್ತ ಕಂ

ಗಳಿಗಿ ಕಾವಿನಿದರ್ಶಿರ್ಮಾ ಸಾರ್ವಜಿ ಸಮರ್ಪಣೆತ್ತಿರಾದು

ಲಲಿತ ಮೈ ಶಂಂತಿ ಶಿಂಧುರ್

ಮುಕುಗೆ ತಗ್ಗಿವರುತ್ತಿರ್ಮಾ

ಸ್ವಾಂತಿಕೆ ಮುರಿದರೆ ಮರ್ಮದಲ್ಲಿ ಕಂಗಳಗೆ ರೂಪಾಂದ |

ಯೋಳಿಸಿದರೆ ಹೊವೆ ವರ್ತು

ಸ್ವಾಂತಿಕೆ ಇನಿಸ್ತು ಪಿಟ್ಟ ಸೇರೋ

ಇ ಭಲಿ ಸೆಚ್ಚುಗುರೋಳಿಯಲ ಕೆಂದಳನ ತೋಭೇಯಲ್ಲಿ  
ಮುಳಿದಡಲ್ಲಿಯ ನಿಲುವು ದಶನಾ  
ಪಾಳಿಯ ಬಿಂಬಾಧರದ ಕದೆಸಿನ  
ಜಲುವಿಕೆಗೆ ನರರಾಲಿ ನೆರೆಯವು ನ್ಯಾಹೆತ ಕೇಳಿದ  
ಅಸಿಯ ನಡೆವಿನ ನಿಮ್ಮ ನಾಭಿಯ  
ಮಸುಳ ಖಾಸೆಯ ತೋರ ಮೊಲೆಗೆ  
ಮಿನುವ ತೊಡೆಗಳ ಚಾರು ಜಂಘೆಲು ಚರಣ ವೆಳ್ಳವದ  
ಎಸಳಗಂಗಳ ತೊಳಗಿ ಜೆಳಗುವ  
ಮುಸುದ ಕಾಂತಯ ಮುಪದ ಕುರುಳನ  
ಬಿಸಜಗಂಧಿಯ ರೂಸನಭಿವಜ್ರೇಕುವಡರಿದೆಂದ ॥

—ಎಂದು ಕೇಳಿದಾನೆ.

ತನ್ನತೆ ನಡೆದು ಬಂದು ಲಲಿತವಿಲಾಸಗಳಿಂದ ಕುಳಿತ ನೀಲ  
ಇನ್ನು ಸೋಡಿ, ಅಂಥ ಯಾರೋ ಒಬ್ಬ ಪಿಲಾಸವತಿಯನ್ನು ಸೋಡಿಯೇ  
ಕುಮಾರವ್ಯಾಸ ತನ್ನ ದೌರ್ವಾದಿಯ ವಣಣಸೆಯನ್ನು ಮಾಡಿರಬೇಕು ಎನಿ  
ಸಿತು ಮಾಧವರಾಯನಿಗೆ.

ಹಾಗೆನಿ—

ಕ್ರಮೇಣ ಆವನ ಕಣ್ಣಿನ್ನು ತುಂಬಿದ ನೀಲಳ ಶಾವಣ್ಣಮಧು,  
ಮಾಧವರಾಯನ ಮೈಯನ್ನು ಆವರಿಸಿ, ತನ್ನೆಡುರಿಗೆ ಕುಳಿತ ನೀಲಳನ್ನು  
ಮಾತಾಡಿಸುವ ಪ್ರಯತ್ನ ಮಾಡದೆ, ಬಾಚಿ ಬಿಗಿದಪ್ಪಿಕೊಂಡು ಆ ದೇಹದ  
ಮೃದುಕರಿಣತೆಯನ್ನು ಮನಸಾರೆ ಆನುಭವಿಸಬೇಕು ಎನಿಸಿತು.

ಆದರೆ ತನ್ನ ಮನಸ್ಸಿನ ಉತ್ಸುಟೆಷ್ಟೆಯನ್ನು ಕೂಡಲೇ ಕಾರ್ಯಗೆ  
ಗೊಳಿಸಲಾಗದೆ, ಬಯಕೆಯ ದಾಹದಿಂದ ಶುಷ್ಕವಾದ ಧ್ವನಿಯಲ್ಲಿ—

“ ಈಗ....ಆರೋಗ್ಯವಾಗಿದ್ದಿಯಾ ನೀಲಾ ? ”

—ಎಂದು ಪ್ರತ್ಯೇ ಮಾಡಿದ.

ಆ ಪ್ರತ್ಯೇಗೆ ನೀಲಾ ಏನೂ ಉತ್ತರ ಕೂಡಲಿಲ್ಲ. ಅದನ್ನು ಕಂಡು ನಾಗ  
ರತ್ನ ಶೇ— “ ಧಣಿಗಳು ಮಾತಾಡಿಸಿದರೆ ಮೂರಿ ಕಾಗಿಯೋದು ತರವಲ್ಲ.  
ಉತ್ತರಕೊಂಡು.”

—ಎಂದು ಕೇರಳದ ಒಂ ಆ ನೀಲಾ... ಕೌಶಲ್ಯದೂ ಹಾಗೂ ತಗ್ಗಿ ಘೋಸ್ಯಾ ಯಲ್ಲಿ—

“ನಿಮ್ಮ ಆರ್ಥಾತ್ ನಾ... ನೀನ್ನು ಗ್ರಹಿಸಿದ್ದೀ...” ಎಂದ್ದ್ವೇ ಹೇಳಿದರೆ...

“ಅಭಿನ್ನ ! ಮುಕ್ತ ಸುಪ್ರಿಯಾಗಾಯ್ತು ನೇಡು, ನೀನಿನ್ನ ಮಾತಾದಿದ್ದು ! ಇಷ್ಟ ಹೇಳಿಕೊಂಡಿಕೆ ಇಷ್ಟ ಹೊತ್ತುಗಬೇಕೇ ? ಧರ್ಮ ಗಳಾಗೋ ಹೊತ್ತಿಗೆ ಸುಮೃದ್ಧಾರೆ. ನಾನಾಗಿದ್ದೆ ಹೀಗೆ ಕನ್ನೆ ಹಿಂಡ್ತು ಇದ್ದೆ.”

—ಎಂದು ತಂಸಾ ಸೀಲಳ ಕನ್ನೆಯನ್ನು ಕೆಂಪೇರಿಸಿದಱು ನಾಗರತ್ನ.

ನಾಗರಕ್ಕೆ ಸೀಲಳ ಕನ್ನೆಯನ್ನು ಹಿಂಡಿದಾಗ, ಅದರಿಂದ ತಪ್ಪಿಸಿ ಕೊಳ್ಳಲಿಂದ ಸೀಲಾ ತನ್ನ ಕತ್ತನ್ನು ಹೊರಳಿಸಿದಾಗ, ಅವಳ ಭುಜದ ಮೇಲಿದ್ದ, ಬಹುನುಣುಪಾದ ರೇಶಿಮೆಯ ಸೀರೆಯ ಸರಗು ಜಾರಿ, ನೀಲಳು ತುಂಬು ವಕ್ಷಸ್ಥಲ, ಮಾಧವರಾಯನ ಕಣ್ಣನ್ನು ಇರಿಯುವಂತೆ ಶಂಡು ಬಂದು, ಮಾಧವರಾಯನ ಮೈಯಲ್ಲಿ ದಿಗ್ನನೇ ಚಿಂಕಿಯನ್ನು ಹೊತ್ತಿಸಿದಂತಾ ರೀತು.

ನಾಗರಕ್ಕೆ ಆ ಅಟಿದ ಅರ್ಥ, ನೀಲಕನ್ನು ತನಗೊಷ್ಟಿಸ ಬೇಕೆಂಬುದೇ ಎಂದು, ಆ ವೇಳಿಗೆ ಆ ಬಗೆಯ ವ್ಯವಹಾರದಲ್ಲಿ ಹಳಗೆ ಅರ್ಥ ಮಾಡಿಕೊಂಡ ಮಾಧವರಾಯನ, ಪ್ರಧಾ ಮಾತುಗಳಿಂದ ಶಾಲಹರಣ ವೇಕಾಗಬೇಕೆಂದು, ಎಲ್ಲ ಎಚ್ಚರಣನ್ನು ಕಡಿಮೆಗೆದು—

“ನಾಗರತ್ನ, ನಿನ್ನ ಮಗಳಿಗೆ ಪಟ್ಟಣದಲ್ಲಿ ಯಾರನ್ನಾದರೂ ಇತ್ತು ಯ ಮಾಡಿದೀಯಾ ?”

—ಎಂದು ನೀರವಾಗಿ ವ್ಯವಹಾರದ ಮಾತನ್ನೇ ಆಟಿದ.

ಮಾತು ತಾನು ಬಯಸಿದ ಮಾಜಲುಮುಷ್ಟಿದೆನ್ನು ಶಂಡು ತೃಪ್ತಿಖಾಗಿ ನಾಗರತ್ನ—

“ಯಾರು ಯಾರೊ ನೊರು ಜನ್ಮ ಬಂದು ಹೋಗ್ತು ಇಡಾರೆ. ಆದರೆ ನಾನೇ ಇನ್ನೂ ಯಾರಾಂತೆ ನಿಶ್ಚಯ ಮಾಡಿಲ್ಲ....”—ಎಂದೇ.

“ಹಾಗಿದ್ದರೆ ಸರಿ. ನೀನು ಇನ್ನೂ ಯಾರ ನಿಷಯಾನ್ತೊ ಯೋಚನೆ ಮಾಡಬೇಕಾಗಿಲ್ಲ.”

“ಆಂತ್ರಿ....”

“ನೀಲಾ ಇವತ್ತಿನಿಂದ ನನ್ನವರು. ಇವತ್ತು ಎನ್ನುವುದೇನು ಈಗಳಗೆಯಿಂದ. ಅದಾಯಿತಲ್ಲಾ—ಇನ್ನೇನಾದರೂ ಮಾತಡ್ಡರೆ ಯೇಳು.”

—ಆಗಲೇ ಆ ಮಾತನ್ನು ಮುಗಿಸಿಬಿಡುವ ಇತ್ತರದಿಂದ ಹೇಳಿದ ಮಾಧವರಾಯ.

“ಇಷ್ಟು ಆ ವ ಸ ರ ದ ಲ್ಲಿ ಎಲ್ಲಾ ಹೇಗೆ ನಿಶ್ಚಯಮಾಡೋದ್ದು? ಮನೇಲಿ ಹಿರೇರಿದಾರೆ, ಅವರು ಒಪ್ಪುಬೇಕು. ಕೊಡೊಕೊಳ್ಳೋ ಮಾತಾಗಬೇಕು. ಅವೆಲ್ಲಾ ಆದ್ದೆ, ನೀವೂ ಒಪ್ಪಿದರೆ, ಇಂಥಿನಾಂತ ‘ಗೆಣ್ಣಿಪೂಜೆ’ ಶಾಸ್ತ್ರ ಇಟ್ಟುಕೊಂಬಹುದು.”

“ಏನು ಹೇಳಿ?”

“ನಿನ್ನ ಶಾಸ್ತ್ರ, ಪೂಜೆ, ಅದ್ವಾಪುದೂ ನನಗೆ ಚೇಕ್ಕಿಲ್ಲ” ಹಿರೇರು ಇಡ್ಡರೆ ಅವರನ್ನು ಒಪ್ಪಿಸೋದು ಬಿಡೊದು ನಿನ್ನ ಭಾರ; ಅದಕ್ಕೂ ನನಗೂ ಸಂಬಂಧವಿಲ್ಲ. ತಾಯಿ ಅನ್ನಿಸಿಕೊಂಡೋಳು ನೀನು ಎದುರಿಗೇ ಇದೀಯ—ನಿನಗೆ ಇದು ಒಪ್ಪಿಗೆಯೋ ಇಲ್ಲವೋ ಅಪ್ಪು ಹೇಳಿಬಿಡು.”

—ಎಂದು ನಿನ್ನರವಾಗಿ ಕೇಳಿದ ಮಾಧವರಾಯ.

“ನಾನು ಒಪ್ಪಿದರೂ ಕೂಡ....”

“ಇಲ್ಲಿ ನೋಡು ನಾಗರತ್ನ, ನನಗೆ ಈ ಹಂಚಂಗೆ, ಪುರಾಣಯಾಪುದೂ ಚೇಕಾಗಿಲ್ಲ. ನನಗೆ ಚೇಕಾಗಿಯೋದು ನಿನ್ನ ಮಾನ್ಯ. ನಾನೂ ಎಂಥ ಮನುಷ್ಯ ಅನ್ನೋದು ನಿನಗೆ ಈಗಾಗಲೇ ಗೊತ್ತಾಗಿಲ್ಲದು. ಈತ್ತೊಂಚಾವಂಚ ನನಗೆ ಹಿಡಿಯೊಲ್ಲ. ಆಡ್ಡರಿಂದ ನಿನ್ಮೋ, ಹತ್ತು ಮನಸ್ಸಿನಲ್ಲಿ ಏನಿದೇಂತ ಹೇಳಬಿಡು. ಇಲ್ಲ, ಹಾತು ನನಗೆ ಬಿಂದ್ದು ಹಾಗಿದ್ದಿರೆಬಿಡು—ನಾನು ವಟ್ಟಿ ಸಂಕೊಳ್ಳು ಸೀನೂ ನಡೆತೇ ಹಾಗೆ ಮಾಡ್ತಿರ್ಣಿ ನಿನ್ನ ಮಗಳೂ, ನನ್ನ ನಾಳಿದ್ದುಕ್ಕೆ ದುಃಖ ವಡೊರಿಲ್ಲ. ಇದ್ದು ಮಾತ್ರ ಬೇಕೋ, ಅಧವಾ ಕಡಲೇ, ತೋಗರಿ ವಾತಾರಾದೇ ಆಗಜೋರ್ಕೋ?”—

“ನೀವು ಹೀಗೆ ಕೇಳಿದರೆ ನಾನೇನು ಮೀರಿಲಿ? ಇಂಥ ಮಾತು ಹೀಗೆ ನಡೆದಿದ್ದು ನಾನ್ನಾವತಕ್ಕ ಕಂಡಿಲ್ಲ....”

“ಇವತ್ತಿನನರಿಗೆ ನನ್ನಂಥವನನ್ನೂ ನೀನು ಕಂಡಿಲ್ಲ.”

“ಅದೂ ನಿಜಾನ್ಯೇ....”

“ಸರಿ ಮತ್ತೆ. ಈಗೇನು ಹೇಳು, ನನ್ನ ಮಾತಿಗೆ ಒಪ್ಪು ಇದ್ದವೇ?”

“ఒప్పిదరే....”

“ఈ గళగెయింద నిన్న మగళు—నన్నవఖు.”

“పూజె ఆగ్గేనేనే...ఆడ్డంగాగ్గెదే....”

“ఇవత్తు నెనగి బేకాద పూజె ఆగలి. ఆమేలే నిధానవాగి నినగే బేకాద పూజె ఇట్టికోఏ....ఈగ ఆద్యావ మాతూ బేచ. నీను స్వల్ప కేళగే కోగు. నాళి నినగేను బేకోఏ, ఎప్పు బేకోఏ అదు నిన్నదు. ఇల్లాంద్ర నీను నిన్న మగళు ఇల్లిరి—నానే హోగ్గిని.”

—ఎందు హేళి ఆగలే కోరడలు సిద్ధ నాదనశంత మాధవ రాయ ఎద్దు వ్యంత.

ఆ మాతన్న కేళి నాగరత్న గరబడిదవళంతాదళు.

ఆపథ జీవమానదల్లే ఆవటు ఆంతక హరిస్త్రు తియన్న ఎదుల నిరలిల్ల. కుదుగియన్న నోదువుదు, మేళ్ళువుదు, మాకిగే ఫొదలే ఉండుగొరిగళన్న తందుకొండువుదు, ఆ ధారాళక్కే మేళ్ళు ఇవరు ‘గేజ్జె పూజె’గే ఇప్పు హం కొలడబేచు, ఇప్పు ఒడవే కాక బేచు, ఎంత ఎల్లా నిష్టమే మాది, బలిక హత్తు జనర ఎదురిగే ‘గేజ్జె పూజె’యి శాస్త్ర మాది, ఉంరు మెరవణిగి మాది, గండిగి చేఱ్చి ఒప్పిసువుదు—ఇదు నాగరత్న ఆరిసిద్ద క్రమ.

ఈగ అదావుదూ ఇల్ల. మాదలు హేఱ్చు, ఆమేలే మాతు ఎన్నుతీదానే మాధవరాయ. అదక్కే పను చేఱువుదు? ఒప్పిదరె ఏను కష్టపోఏ, ఒప్పిదిదరె ఏను కష్టపోఏ?

ఈ సందిగ్గ దింద హేగే పారాగువుదు ఎందు చెంతిసుత్తు నాగరత్న, ‘నీనేనాదయూ దారి తోరిసుత్తీయా?’ ఎంటంతే మగళ ముఖ నోడిదలు.

సీటాళిగూ ఈ హరిస్త్రు తి అష్టే ఇక్కటిష్టినడాగిత్తు. గంజాం సీంద కోరమువాగి నాగరత్న ఆవళగి, బేకాదదాన్న గలి మాధవ రాయనన్న సింతు ఒలిసికొళ్ళు బేచు ఎందు హేళి, సమయ బందరే, అదన్న హేగే సాధిసబేచు ఎంబ విష్టవన్న కలిసిద్ద లే కొరతు,

ಇಂಥ ಪರಿಸ್ಥಿತಿಯನ್ನು ಹೇಗೆ ಎದುರಿಸಬೇಕು ಎಂಬುದನ್ನು ಕೆಲಿಸಿರಲ್ಲ. ಅದರೂ ಈ ವಿಷಯದಲ್ಲಿ ತನ್ನ ತಾಯಿಗಿಡ್ ಆಸಕ್ತಿ ಎಷಟ್ಟು, ಅದಕ್ಕಿಂದ್ದು ಬಲವತ್ತೆ ರವಾದ ಕಾರಣವೇನು ಎಂಬುದನ್ನು ಅರತ ಸೀಲಾ, ಈ ಸಮಯ ದಲ್ಲಿ ತಾನು ಸುಮೃದ್ಧಿರುವುದು ಸೂಕ್ತನಾಲ್ಪದೆಯಾಗಿ—

“ನಾನೇಂದು ಮಾತು ಹೇಳಿಸಿದೆ ಕೇಳಿಯಾ ಅಮೃತ್ಯು”—  
ಎಂದಜು.

“ಅದೇನು ಹೇಳು ನೀಲಾ ?”

“ಧಣಿಗಳಿಗೆ ನನ್ನ ಮೇಲೆ ಭಾಳ ಮನಸ್ಸುಗಿಡೆ. ಅದಕ್ಕೆ ಇಮ್ಮು ನಿಷ್ಪುರವಾಗಿ ಮಾತಾಡ್ತಾ ಇದಾರೆ. ಹೇಗೋ ಧರ್ಮ-ಕರ್ಮ ನನಗಿರಿ ಅನ್ತಾರೆ. ಅಯಿತು—ಆ ಮಾತು ಅವರ ಮೇಲೇ ಇರಲಿ. ಸೋಜೋಣ—ನಂಬಿದ ನನ್ನನ್ನೇನು ಉಳಿಸಿಕೊಳ್ಳಾರೋ, ಕೆಡಿಸಿ ನಡಿ ಏ ಹಾ ಟ ಮಾಡ್ತಾರೋ ಆ ಪಾಪ ಪುಣ್ಯ ಅವರಿಗೇ ಇರಲಿ.”

—ಎಂದಜು ನೀಲಾ.

“ನಾನು ಅವರ ಮೇಲೆ ಅಷಟ್ಟು ಮನಸ್ಸುಗಿಡೆಯೇ ನೀಲಾ....?”

“ಇಲ್ಲಿಗೆ ಬಂದ ದಿನಾನೇ ನಾನು ಹೇಳಲಿಲ್ಲೋ? ನಾನೇನೋ ಆವಿಗೇ ನನ್ನ ಮನಸ್ಸು ಕೊಟ್ಟಿದ್ದೀನಿ. ಉಳಿಸಿಕೊಂಡರೆ ಉಳಿಸಿಕೊಳ್ಳಲಿ. ಇಲ್ಲಿ ಅವರ ಹೆಸರು ಹೇಳಿ, ಈ ಉಂಟಾನ ಹೇಳೇಲೇ ಏದ್ದು ವಾಣಿಜಿತ್ತೀನಿ.”

ನೀಲಾ ಅಷಟ್ಟು ಹೇಳಿದ ಬಳಿಕ, ಬೇರೆ ದಾರಿಯೇ ಇಲ್ಲಿದಂತಾಗಿ—

“ಇದ್ದುವ್ಯಾಪ್ತಿ ಹಿಂಗಾಗ್ತಿದೆ ಅಂತ ತಿಳುಕೊಂಡಿರಲಿಲ್ಲ. ರಂಗನಾಥ ಸ್ವಾಮಿ ಮನಸ್ಸಿನಾಗೆ ಹಿಂಗಾದ್ವೀ ಹಂಗಾಗಲಿ. ಹಾಲು ಸಕ್ಕರೆ ಒಂದಾಡ ಮೇಲೆ, ಅದನ್ನು ಬೆರಿಸಿದ ಪಾತ್ರ ಬೇರೇನೇ ತಾನೇ....”

—ಎಂದು ತನಗೆ ತಾನೇ ಮಾತಾಡಿಕೊಳ್ಳುತ್ತಾ ಕೆಳಗೆ ಇಳಿದು ಹೋದಳು ನಾಗರತ್ನ.

ಮೆಟ್ಟಿಲು ಬಾಗಿಲಿನಿಂದಾಚೆಗೆ ನಾಗರತ್ನ ಕಣ್ಣ ಮರೆಯಾಗುತ್ತಿದ್ದ ಕಾಗೇ ಮಾಧವರಾಯ, ತನಗೆ ಅಷಟ್ಟು ಮೂರ ಕುಳಿತ್ತದ್ದ ನೀಲಿಕೆಂಳಿ ಹಿಂಡಿದು ತನ್ನ ಬಳಿಗೆ ಎಳೆದುಕೊಂಡು, ತನ್ನ ಎದೆಗೆ ಅನಳ ಎದೆಯನ್ನು ಬಿಗಿದುಕೊಂಡು, ತುಟಿಗಳ ಹಿನ್ನೆವನ್ನು ಅವಳ ಕೆನ್ನೆ, ತುಟಿಗಳ ಉಟಟಿಂಡಿ

ಹಿಂಗಿಸಿಕೊಂಡು, ಆ ಹೆಸಿವು ಕೊಂಡೆ ತೇರಿದ ಬಳಿಕೆ, ತನ್ನ ಕೋಳಿತೆಕ್ಕೆ ಯಲ್ಲಿ ಒರಗಿದ ಅವಶ್ಯಕ ಸುಣಿ ಸೆಯ ಕರ್ಮೀರವನ್ನು ನೇವರಿಸುತ್ತಾ—

“ನನ್ನ ಒರಟಾಟಿಂದ ನಿನಗೆ ಬೇಸರವಾಯಿತೆ ನೀಲಾ ?”

-- ಎಂದು ಕೇಳಿದ್ದೆ.

“ತ್ವಲ್ಲಿ” ಎಂಬುದನ್ನು ತಲೈಯಾಡಿಸಿ ಸೂಚಿಸಿ, ತನ್ನ ಕೆನ್ನೆಯನ್ನು ನೇವರಿಸುತ್ತಿದ್ದ ಮಾಧವರಾಯನ ಕೈಬೆದೆನಿಂದ ತಾನೇ ತನ್ನ ತುಟ್ಟಿಯನ್ನು ನೇವರಿಸಿಕೊಳ್ಳುತ್ತಾ—

“ನಿಮಗೆ ನನ್ನ ಮೇಲೆ ಪ್ರೀತಿ ಇದೆಯೇ ?”

— ಎಂದು ಕೇಳಿದಳು ನೀಲಾ.

“ನಿನ್ನ ಸೌಂದರ್ಯಕ್ಕೆ ಮುಗ್ಗಿನಾಗಿ ನಿನ್ನನ್ನು ಪ್ರೀತಿಸದಿರುವವರು ಯಾರಾದರೂ ಇದಾರೆಯೇ ನೀಲಾ ?”

“ಅಂಥ ಪ್ರೀತಿ ಅಲ್ಲ....ನಾನು ಹೇಳಿದ್ದು....”

“ಮತ್ತೆ....”

“ಮನಸ್ಸಿಗೆ ಮನಸ್ಸು ಕೊಡೋದು, ಮೈಗೆ ಮೈ ಕೊಡೋದಲ್ಲ. ನನ್ನ ಮೇಲೆ ನಿಮಗೆ ಅಂಥ ಪ್ರೀತಿ ಇದೆಯೇ ?”

‘ಇದೆ ಅಂತ ತೋರಿಸಲಿಕ್ಕೆ ಏನು ಮಾಡಬೇಕು ಹೇಬು...’

‘ಏನೂ ಬೇಡ.... ಅದಿದ್ದು ರಾಯಿತು....’

‘ನಿನಗೆ ನನ್ನ ಮೇಲೆ ಅಂಥ ಪ್ರೀತಿ ಇದೆಯೇ....?’

‘ಅಲ್ಲಿದಿದ್ದರೆ ನಾನಾಗಿಯೇ ಬಂದು ನಿಮ್ಮ ತೋಳಿನಲ್ಲಿ ಕೂತುಕೊಡುತ್ತಾ ಇದ್ದೆನೇ....’

‘ಹಾಗಿದ್ದರೆ ನಾನು ಭಾಗ್ಯವಂತ ನೀಲಾ....’

‘ನಿನ್ನ ಎಲ್ಲಿ ನನ್ನ ನಾಳಿಕೆಗೇಡಿ ಉಂತ ಅಂದುಕೊತ್ತಿರೋ ಅಂತ ಸನಗಿ ಭಯವಾಗಿತ್ತು....’

‘ಖಂಡಿತವಾಗಿಯೂ ಇಲ್ಲ.’

‘ಏನೋ....ಅಂತೂ....ಇವತ್ತು ನನ್ನ ಮೇಲಿಟ್ಟಿರೋ ಪ್ರೀತೀನೇ ಮಾವಾಗಲೂ ಇಟ್ಟಿಕೊಬೇಕು....’

‘ಹಕ್ಕ ? ನನ್ನಲ್ಲಿ ಅಂಥ ಅಪನಂಬಿಕೆಯೇ ?’

‘ಅದಕ್ಕೂಲ್ಲ....’

‘ಮತ್ತೆ....’

‘ನಮ್ಮಲ್ಲಿ ಬಂದು ಗಾದೆ ಹೇಳುತ್ತಾರೆ....’

‘ಹನು ಗಾದೆ?’

“ಮೇಲೆ ಬಂದು ಬಿದ್ದ ಸೂಕ್ತ ಮೂರು ಕಾಸಿಗೂ ಬೇಡಾಂತ. ನಿನ್ನ ಪಾಲಿಗೆ ನಾನೆಲ್ಲಿ ಹಾಗಾಗ್ರೀನೋಂತ ಭಯ.”

“ನನ್ನ ವಿಷಯದಲ್ಲಿ ನಿನ್ನ ಅಂಥ ಅನುಮಾನ, ಭಯ ಯಾವುದೂ ಇಟ್ಟುಕೊಂಡೇಡಾ ನೀಲಾ. ನನ್ನ ಪಾಲಿಗೆ ನೀನು ಸೂಕ್ತಯಲ್ಲ....”

“ಮತ್ತಿನ್ನೇನು?”

“ಕೈ ಹಿಡಿದ ಹೆಂಡತಿಗಿಂತಲೂ ಹೆಚ್ಚು, ನೀನು ನನ್ನ ಹೃಯಿಸಿ ನಾನು, ನನ್ನದು ಅಂತ ಇರೋದೆಲ್ಲಾ ಇವತ್ತಿನಿಂದ ಸಿನ್ನದು.”

“ನನ್ನಾಣಿಗೂ....”

“ಲಿನ್ನಾಣಿಗೂ....ನನ್ನಾಣಿಗೂ....ಇರೋ ಸ್ವಲ್ಪ ಕೂತ್ತಾನೂ ಬಳಿ ಮಾತಿನಲ್ಲೇ ಕಳಿಯಬೇಕೇ ನೀಲಾ....?”

—ಎಂದು ಮಾಧವರಾಯ ನೀಲಳನ್ನು ತಬ್ಬಿ ಕೋಣೆಯತ್ತೆ ನೋಡಿದ.

ನೀಲಳಿಗೂ ಆ ಸಂಜ್ಞೆಯ ಆರ್ಥ ಆರಿವಾಯಿತು. ಮಾಧವರಾಯನ ತೊಡೆಯಂದ ಮೇಲೆದ್ದು ಕೋಣೆಯ ಕಡೆ ಹೊರಟಿಂಥು.

ಆದರೆ ಅವಳು ನಡೆಯುವುದಕ್ಕೆ ಅವಕಾಶ ಕೊಡದ, ಮಾಧವರಾಯ ತಾನೇ ಅವಳನ್ನು ತೋಳಿನಲ್ಲಿ ಎತ್ತಿ ಕೊಂಡು ಕೋಣೆಯ ಕಡೆಗೆ ನಡೆದ.

ತನ್ನನ್ನು ಎತ್ತಿ ಹಿಡಿದ ಅವನ ತೋಳಿನಲ್ಲೇ ಮೈ ಹೊರಳಿಸಿ, ನೀಲಾ ಅವನ ಮುಖವನ್ನು ತನ್ನ ಮುಖದತ್ತ ಎಳೆದುಕೊಂಡಳು.

## ೧೬

ಮಾಧವರಾಯನ ಮನೆಯಲ್ಲೇ ನೀಲಾ ಕ್ರಿತ್ಯೇಕ ಸ್ವತ್ಸ್ವಪ್ರದರ್ಶನಾದ ಬಳಿಕ, ಅದರ ಮಾರನೆಯ ದಿನ ಪಟ್ಟಣದಿಂದ ಬಂದವರಿಗೆ, ಚಾರಂಗದ ಉತ್ತಪಕ್ಕೆ ನೆರಿದ ಉರು, ಪರ ಉರಿನ ಗಣ್ಯಾರಿಗೆ, ಆ ಉತ್ತಪಕ್ಕೆಯ ಸ್ವಿಯಾಗಲು ನೆರವಾದ ಎಲ್ಲರಿಗೂ, ಮಾಧವರಾಯ ದೇವಾಲಯದ ಭಜರಿಯಾದ ಕೈತಳಿ ಮಾಡಿಸಿದ.

ಜ್ಯಿತಣವಾದ ಬಳಿಕ, ಆಹ್ವಾನಿತರಾಗಿ ಬಂದ ಶಾಮಯ್ಯಂ ಗಾಯರು ನಾಗರಕ್ಕೆ ಮೂಡಲಾದ ಎಲ್ಲರಿಗೂ ಯೋರಿಗೂ ಯಾವುದೇ ಬಗೆಯ ಅತ್ಯಷ್ಟಿಗೆ ಕಾರಣವಾಗದಂತೆ, ಸಂಭಾವನೆ ಉದುಗೊರೆಗಳ ವಿಶರಣೆಯಾದ ಬಳಿಕ, ಹಪ್ಪಿಣಿಂದ ಬಂದವರೆಲ್ಲ ಹೊರಡಲು ಸಿದ್ಧ ರಾದರು.

ಕೇವಲ ಒಂದೇ ಒಂದು ದಿನ ನೀಲಳ ಸಂಗಸೌಖ್ಯವನ್ನು ಅನುಭವಿಸಿದ ಮಾಧವರಾಯಿನಿಗೆ, ಆವಾಸನ್ನು ಉಳಿದವರೊಂದಿಗೆ ಪಟ್ಟಣಕ್ಕೆ ಕಳಸುವುದು, ಕರುಳು ಕೊಯ್ದು ಸ್ವಾ ಯಾತನೆಗೆ ಕಾರಣವಾದರೂ, ಶಾಕಾಲಿಕವಾಗಿ ತಮ್ಮಿಬೃದ್ಧಿ ಸ್ವಿದ್ವಿ ವಿಷಯ ಬಹಿರಂಗವಾಗಬಾರದಂಬ ಉದ್ದೇಶಿಂದ, ಆವಾಸನ್ನು ತಡೆಯುವ ಪ್ರಯತ್ನವನ್ನು ಮಾಡಿ, ಸಂಭಾವನೆ—ಉದುಗೊರೆಗಳ ವಿಷಯದಲ್ಲಾ ಆವಾಸ ಉಳಿದವರಿಗಿಂತ ತನಗೆ ಪ್ರಯಳು ಎಂಬ ಅನುಮಾನ ಬರದಂತೆ ಎಚ್ಚರವಹಿಸಿ ಬೀಳುಕೊಟ್ಟಿ.

ಹೊರಡುವ ಹೊತ್ತಿನಲ್ಲಿ ಶಾಮಯ್ಯಂಗಾಯರು, ಮಾಧವರಾಯಿನಿಗೆ—

“ನೀವು ನನಗೆ ಜೀವನದಲ್ಲಿ ಮಾಡಿದ ಈ ಮಹೋಪಕಾರಕ್ಕೆ ಕೃತಜ್ಞತೆಯನ್ನು ಸೂಚಿಸುವುದಕ್ಕೆ ನನಗೆ ಶಕ್ತಿಯಿಲ್ಲ. ಆದರೆ ಭಗವಂತ ನೆಲ್ಲಿ ನಾನು ಪಾರ್ಥಿಸುವುದಿಷ್ಟೇ : ಅತ ನಿಮಗೆ ಎಪ್ಪು ಬೆಂದಿದ್ದಾಯಿ ನೀಡಿದಾನೋ ಅದಕ್ಕೆ ನೂರುಮುಡಿಯಾಗಿ ಸಂಪತ್ತು, ಅದನ್ನು ಯಥಾ ಸಾವಕಾಶವಾಗಿ ಅನುಭವಿಸಲು ಬೇಕಾಗುವವು ಆಯೋಗ್ಯ, ಆಯುಷನ್ನು ಹೊಡಲಿ. ಎಲ್ಲಕ್ಕೂ ಹೇಳಾಗಿ ನಾನು ಹೇಳುವುದಿಷ್ಟೇ : ದೇವರು ಹೊಟ್ಟು ದ್ವನ್ನು ಉಳಿಸಿಕೊಳ್ಳಿ. ಪಟ್ಟಣಕ್ಕೆ ಬಂದರೆ, ಬಡವನ ಮನೋಗೂ ಬಂದು ಹೋಗಿ, ಬಡವನ ಆತಿಥ್ಯ ಸ್ವೀಕರಿಸಬೇಕು.”

—ಎಂದು ಹೇಳಿದರು.

ಆದರೆ ತಮಗೆ ನಮಸ್ಕರಿಸಿದ ಶಂಕರಮ್ಮನನ್ನು ಆಶೀರ್ವದಿಸುವ ಹೊತ್ತಿನಲ್ಲಿ, ಅವರ ಕಣ್ಣಗಳು ತುಂಬಿ ಬಂದು, ಗಂಟು ಕಟ್ಟಿ—

“ತಾಯಿ, ನೀನು ಸಾಕ್ಷಾತ್ ಅನ್ನಪೂರ್ಣೇಶ್ವರ. ಈ ಏರಡು ದಿನ ನೀವು ನನಗೆ ಇಟ್ಟುದ್ದು ಅನ್ನವಲ್ಲ, ಅವುತ್ತ. ಈ ವಿಶ್ವಾಸದ ಮೂರು ಕೇರಿಸೋ ಯೋಗ್ಯತೆ ನನಗಿಲ್ಲ. ಇನ್ನು ನಿಮಗೆ ನಾನು ಬುದ್ಧಿವಾದ

ಹೇಳಲೇ ? ಆದರೂ ಮುದುಕರದು ಬಹಳ ಚಪಲ ಬುದ್ಧಿ. ಏನ್ನೋ ಹೇಳಬೇಕೊಂತ ನಾಲಿಗೆ ತುಡಿತಾ ಇದೆ. ಹೇಳು ಅಂದರೆ ಹೇಳುತ್ತೇನಿ.”

—ಎಂದರು.

“ಹೇಳಿ ಅಯ್ಯಂಗಾಯರೇ. ನೀವು ನನಗೆ ತಂದೆಯಿದ್ದ ಕಾಗೆ. ನೀವೇನೇ ಹೇಳಿದರೂ ನಾನು ವ್ಯತ್ಯಾಸ ತಿಳಿದುಕೊಳ್ಳುತ್ತಿಲ್ಲ. ಏನಿದ್ದರೂ ಹೇಳಿ.”

—ಎಂದಷ್ಟು ಶಂಕರಪ್ಪ.

“ಇನ್ನೋ ಇಲ್ಲ ತಾಯಿ, ನಿಮ್ಮ ಯಜಮಾನರ ಕೈ.ಕೈಯಲ್ಲ, ಬಂಗಾರದೊಡ್ಡಿ ಕಾಲುವೆ ; ಅದರ ತೊಬು ತೆಗೆದರೆ ಕಾವೇರಿಯಾ ಹಾಲಿ ಯಾಗುತ್ತೇ. ಅದನ್ನು ಸ್ವಲ್ಪ ಎಚ್ಚರವಾಗಿ ಕಾವಾಡಿಕೊಂಡೇಕು. ಅನ್ನದ ಅಗಳು ಬಿದ್ದ ಕಡ ಕಾಗೆಗಳ ಬಳಗ ಹೇಳದೆ ಕೇಳದೆ ಬಂದು ನೆರೆಯತ್ತವೆ. ನೀವು ಎಚ್ಚರವಾಗಿಲ್ಲದ ಇದ್ದರೆ, ಕಾಗೆಗಳ ಜೊತೆಲಿಗೂಗೆಗಳೂ ಬಂದು, ಮನಿಗೆ ಅಶುಭ ಕೊರಬಹಂದು. ನಿಮ್ಮ ಯಜಮಾನರಿಗೆ ಇದೆಲ್ಲ ತಿಳಿಯಾ ಹಾಗೆ ಕಾಣೊಳ್ಳ. ಅದ್ದರಿಂದ ಈಗ ನಿನ್ನ ಕಣ್ಣೀ ಈ ಮನಸೆಗೆ ಏಳುಸುತ್ತಿನ ಕೋಟಿಯಾಗಬೇಕು. ಅಷ್ಟೇ ನಾನು ಹೇಳಬೇಕಾದ್ದು. ಮುದುಕ ಏನೋ ಹೇಳಿದಾಂತ ಬೇಜಾರು ಮಾಡಿಕೊಂಡೆಡ ತಾಯಿ.”

ಅಯ್ಯಂಗಾಯರು “ಆ ಮಾತಾಡಿದಾಗ, ಅಲ್ಲಿದ್ದ ಮಾಧವರಾಯ, ಚಂದ್ರಯ್ಯ, ನಾಗರತ್ನ-ಒಂದ್ವಾಬ್ರರೂ ಆ ಮಾತುಗಳ ಆರ್ಥಿವನ್ನು ಒಂದೊಂದು ರೀತಿಯಾಗಿ ಗೃಹಿಸಿದರು.

ಆದರೆ ಶಂಕರಪ್ಪ ಮಾತ್ರ ಆ ಮಾತುಗಳಲ್ಲಿ ಏನೂ ಅಥ ಗೃಹಿಸಲು ಯಿತ್ತಿಸದೆ—

“ಈ ಮನಿಗೆ ನನ್ನ ಕಣ್ಣಿಂಥ ಕಾವಲಾಗುತ್ತೇ ? ನನ್ನ ಕಣ್ಣಿಗೆ ಅಪ್ಪು ತಕ್ಕಿಯಿಲ್ಲ. ಎಲ್ಲ ಜೆನ್ನಾಗಿರಲಿ ಅಂತ ನೀವು ಆಶೀರ್ವದಿಸಿ. ನಿಮ್ಮ ಆಶೀರ್ವಾದವೇ ಈ ಮನಿಯನ್ನು ಕೆಬ್ಬಿಣದ ಕೋಟಿಯಾಗಿ ಕಾಪಾಡುತ್ತೇ” —ಎಂದಳು.

“ಹಾಗಿದ್ದರೆ, ನಾನು ಹೈತ್ವನ್ರಕ್ಷಣೆಗಾಗಿ ಹರಸುತ್ತೇನೆ. ಆದರೂ ನನ್ನ ಮಾತು ಮರೆತುಬಿಡೆಡ ತಾಯಿ”

—ಎಂದು ಹೇಳಿದ ಅಯ್ಯಂಗಾರ್ಯರು, ವ್ಯಾರಂಡಿಲೂ ಹೊರವಲು ಅಪ್ಪಣಿ ಪಡೆಯ, ತಮ್ಮ ಪಕ್ಕದಲ್ಲಿ ಸಂತಿದ್ದ ನಾಗರತ್ನಾಗಿ—

“ನೀವೆಲ್ಲಾ ಗಾಡಿಲ ಕಾಡಿತೆಕೊಂಡ, ಮುಂದಕ್ಕೆ ಹೊರಬಿ. ಏರಿಂದಿನಿಂದ ಕಲತು ಕಲತು ಸಂಸ್ಕಾರಾಯಿತು ಪ್ರಾಚೀನಕೆಂದು ಹಾಗಿದೆ. ಅಪ್ಪಣಿ ನಾರೆ ನಡೆದುಕೊಂಡು ಬಂದು, ಅನೇಕೆ ಗಾಡಿ ಹತ್ತುತ್ತೀನೆ.”

—ಎಂದು ಹೇಳಿದರು.

ಅವರು ಅಪ್ಪಣಿ ಹೇಳಿದ ಬಳಿಕ, ಬೇರೆ ದಾರಿಯೇ ಕಾಣಿದೆ ನಾಗರತ್ನಾಗಿ, ಮಾಧವರಾಯರು, ಈಂಕರಪ್ಪನಿಗೆ ನವಸ್ಯಂಗಿ—

“ನಾನು ಬ್ರಿತ್ತಿನೆ. ಇದೇ ನಿತ್ಯಾಸ ಯಾವಾಗಿಬಂತು ಇಷ್ಟಿಗ್ಗೆ ಬೇಕು.”

—ಎಂದು ಹೇಳಿದರು.

“ನಿನ್ನ ಮಗಳನ್ನು ಡೆನ್ನಾಗಿ ಸೋಡಿಕೊಂಡ ನಾಗರತ್ನಾಗಿ, ಸರಸ್ಯಾಗಿ ನಿನ್ನ ಮಗಳಿಗೆ ಸಂಪೂರ್ಣವಾಗಿ ಒರಿದಿಂದಾರೆ. ಅಂಥ ಮಕ್ಕಳು ಹುಟ್ಟಿದು ಪ್ರಾರ್ಥಿಸಿದ ಪುಣ್ಯ.”

—ಎಂದು ಹೇಳಿದರು ಶಂಕರಪ್ಪ.

“ಎಲ್ಲಾ ನಿಮ್ಮಾತ್ಮೀಯಾದ ಕಣಮ್ಮು”

—ಎಂದರು ನಾಗರತ್ನಾಗಿ.

“ನಿಮಗೆ ತಿಳಿದು ತಾಯಿ, ಇವರಿಗೆ ಸರಸ್ಯಾಗಿ ಒರಿದರೂ, ಇವರು ಶೂಜಸೋದು ಲಕ್ಷ್ಮೀನೇ.”

—ಎಂದರು ಅಯ್ಯಂಗಾರ್ಯರು ಚುರುಕಾದ ಸಂಗು ಸಂಗುತ್ತಾ.

“ನಾವ ! ಬಡತನ ಹಾಗೆ ಮಾಡಿಸುತ್ತೇ. ಅದಕ್ಕೆ ಯಾರು ಹೋಗಿ ?”

—ಸಹಾನುಭೋತಯಿಂದ ಹೇಳಿದರು ಶಂಕರಪ್ಪ.

“ ಬಡವನ ಹೋಟ್ಟಿ ಅನ್ನ ಕೇಳುತ್ತೇಯೇ ಹೊರತು ಬಳಕ್ಕೆ ಯಾಗೂಂತ ಹೇಳಿಬ್ಬಾ—ಹೋಗಲಿ ಬಿಡಿ ಎಲ್ಲೀ ಮಾತ್ರ.. ಹು, ನಾಗರತ್ನಾಗಿ ಹತ್ತು.”

—ಎಂದು ನಾಗರತ್ನಾಗನ್ನು ಬಲವಂತವಾಗಿ ಗಾಡಿಗೆ ಹತ್ತಿಸಿ, ಗಾಡಿಯಿಂದ ಹೋರಟಿ ಬಳಿಕ, ಮಾಧವರಾಯನಿಗೆ, ಶಂಕರಪ್ಪನಿಗೆ—

“ನಾನಿನ್ನು ಬ್ರಿತ್ತಿನೆ. ಅಪ್ಪಣಿಕೊಂಡದೇಕು.”

—ಎಂದು ಹೇಳಿ, ಚಂದ್ರ್ಯನಿಗೆ—

“ಚಂದ್ರ್ಯ, ನನ್ನ ಜೊತೆಲಿ ಅಪ್ಪುದೂರ ಬಾ”

—ಎಂದು ಹೇಳಿ, ದೊಕ್ಕೆ ಯನ್ನ ಉರಿಕೊಂಡು ಮುಂದೆ ನಡೆದರು.

“ಯಜಮಾನರನ್ನ ಬಹಳ ದೂರ ಸಹಿಸಬೇಕಿ, ಚಂದ್ರ್ಯ”

—ಎಂದು ಹೇಳಿ ಶಂಕರನ್ನ ಮನೆಯೋಳಗೆ ಹೋದಳು.

ಮಾಧವರಾಯನೂ ಅದೇ ಮಾತು ಹೇಳಿ ತೆಂಡಿಯನ್ನ ಹಿಂಬಾಲಿಸಿದ.

ಚಂದ್ರ್ಯ ಅಯ್ಯಂಗಾರ್ಯರೊಂದಿಗೆ ಮುಂದೆ ನಡೆದ.

ಮಾಧವರಾಯನ ಮನೆಯಿಂದ ಅಪ್ಪುದೂರ ಹೋದಬಳಿಕ ಅಯ್ಯಂಗಾಯರೇ—

“ಚಂದ್ರ್ಯ, ಅಮೃತನವರ ಜೊತೆಲಿ ನಾನೊಂದು ಮಾತಾಡಿದೆ. ಅದು ಕೇಳಿ ನಿನಗೆ ಬೇಸರವಾಯಿತೇನೋ, ಆದರೆ ಆ ಮಾತನ್ನು ನಾನು ನಿನ್ನನ್ನು ಉದ್ದೇಶಿಸಿ ಹೇಳಲಿಲ್ಲ.”

—ಎಂದು ಮೌನವನ್ನು ಮುರಿದು ಹೇಳಿದರು.

ಯಾವ ಮಾತನ್ನು ಲಕ್ಷ್ಯದಲಿಟ್ಟುಕೊಂಡು ಅಯ್ಯಂಗಾಯರು ಅದನ್ನು ಹೇಳುತ್ತಿದ್ದಾರೆ ಎಂಬುದು ಚಂದ್ರ್ಯನಿಗೂ ಅಥವಾಗಿ—

“ಹಾಗಿದ್ದರೆ ಯಾರನ್ನು ದೃಷ್ಟಿಯಲಿಟ್ಟುಕೊಂಡು ಹೇಳಿದಿರಿ ?”

—ಎಂದು ಮರುಪ್ರತ್ಯೇ ಮಾಡಿದ.

“ಅದನ್ನು ಹೇಳುತ್ತೇನೀ ನಿನ್ನ ಅಪ್ಪುದೂರ ನನ್ನ ಜೊತೆಲಿ ಬಾಂತ ಅಂದದ್ದು.... ಮಾಧವರಾಯರ ವಿಷಯ ನಿನಗೆ ಚೆನ್ನಾಗಿ ಗೊತ್ತ ಚಂದ್ರ್ಯ ?”

“ಗೊತ್ತು”

—ಅಯ್ಯಂಗಾರ್ಯರ ಪ್ರಶ್ನೆಯ ಅಥ ತಿಳಿಯದೆ ಹೇಳಿದ ಚಂದ್ರ್ಯ.

“ಗೊತ್ತು ಎಂದರೆ, ನನ್ನ ಹಾಗೆ ‘ಗೊತ್ತು’ ಎಂದು ಹೇಳುವಪ್ಪ ಮಟ್ಟಿಗೇ ಗೊತ್ತೇ, ಅಥವಾ ಅವರ ಅಂತರಂಗ ಪರಿಜಯವಿದೆಯೋ ?”

“ತಿಗ್ಗ ಒಂದು ವರ್ಷದಿಂದ ನೋಡ್ತಾ ಇದೀನಿ ಅವರನ್ನು. ನನ್ನಲ್ಲಿ ಅವರು ಯಾವ ವಿಷಯಾನೂ ಮುಚ್ಚುಮರೆ ಮಾಡಿಲ್ಲ.”

“—ನಾನ ಈ ನಾನು ಈ ನಾನು ಕೇಳಿ ಏನಿ ಅಂತ ನೀನೇನೂ

ತಿಳುಕೊಂಡಿದ್ದೇನೆಂದು ಹೀಗೆ ಅವನು ಈ ಮಾತ್ರ ನಾನು ಕೇಳುತ್ತು ಇರ್ಲಾದ್ದು.... ರಾಯರಾಗಿ ರೆಂಗಿನ್‌ರ ಮೇರೆಕೆ ಪನಾದರೂ ಇದೆಯೇ ?”

“ನನಗೆ ತಿಳಿದನುಟ್ಟಿರೆ ಅವರಿಗೆ ಇದೂ ಇದು ಜಮರಂಗದ ಮುಚ್ಚಿಂಂದೇ. ಅದು ಬಿಟ್ಟು ಬೇರೆ ಯಾವುದೂ ಇದ್ದ ಹಾಗಿಲ್ಲ.”

“ನಿಜವೇ ? ನಾನು ಹೊಸಬಿ ಅಂದುಕೊಂಡು ಮುಚ್ಚುಮಂದಿ

ಮಾಡುತ್ತಿಲ್ಲ ತಾನೇ?”

“ಭುಗವಂತನ ಪಾದಸಾಹ್ಮಿಯಾಗಿಯೂ ನಾನು ಏನೂ ಮುಚ್ಚುಮಂದಿ

ಮಾಡುತ್ತಿಲ್ಲ.”

“ಹಾಗಿದ್ದರೆ, ನೀನು ರಾಯರನ್ನು ಸ್ಪಷ್ಟ ಮನಾರಾಗಿ ನೋಡಿಕೊಂಡಿ

ಬೇಕು ಚಂದ್ರಯ್ಯ”

“ಏಕೆ”

“ಇನ್ನು ಯಜಮಾನರಿಗೆ ಆಗ ಹೊಸಕುಚ್ಚು ಹುಡಿತಾ ಇದೇ ಹಾಗಿದೆ. ಹುಡಿದಿದೆ ೧೦ ತ ಹೇಳಿತ್ತಾಕೆ ನನಗೆ ಘೃಯ್ಯ ಸಾಲಯ. ಆದರೆ ವಾಸನೆ ಮಾತ್ರ ಬಹಳ ಜೋರಾಗಿದೆ.”

ಅಯ್ಯಂಗಾಯರು ಹೇಳಿದುದನ್ನು ಕೇಳಿ ಚಂದ್ರಯ್ಯ ಹೊರಾರಿದೆ.

“ಹಾಗಿಂದೇನು ಸಾಫ್ತಿನಿ ?”

“ಜಮರಂಗದಾಟದ ರಹಸ್ಯ ನಿನಗೆ ಹೇಳಿತ್ತಾಡ್ದು ನಾನು ‘ಸಿನ್ನ ಕೈ ಸಿನ್ನ ಕಾಯನ್ನು ನಡೆಸುತ್ತಿರುವಾಗ, ನಿನ್ನ ತತ್ತ್ವ ಇದಿರಾಳಯ’ ಆಟ ಆಡ್ದು ಇರಬೇಕು’ ಅಂತ ಹೇಳಿದ್ದು ನೀನಿಸಿದೆಯ ?”

“ಇದೆ”

“ಜಮರಂಗದಾಟದ ಈ ಮಾತ್ರ ಜೀವನಕ್ಕೂ ಅಪ್ಪೇ ಮಟ್ಟಿಗೆ ಅಸ್ತ್ರಯಿಸುತ್ತೇ ಚಂದ್ರಯ್ಯ. ದೇವರು ನಾನಗೆ ಕೊಟ್ಟಿದೋದು ಎರಡೇ ಕಣ್ಣ. ಆದರೆ ಜೀವನದ ಜಮರಂಗದಾಟದಲ್ಲಿ ಗೆಲ್ಲಲು ಈ ಎರಡು ಕಣ್ಣಿ. ಆದರೆ ಜೀವನದ ಜಮರಂಗದಾಟದಲ್ಲಿ ಗೆಲ್ಲಲು ಈ ಎರಡು ಕಣ್ಣಿ. ಸಾಲದು-ಆದ್ದರಿಂದ ನಮ್ಮೆ ಬುದ್ಧಿ ಹತ್ತು ಕಣ್ಣಿಗಬೇಕು. ಈ ಕಣ್ಣಿ ಕೆಟ್ಟಿರೂ ಆ ಕಣ್ಣಿ ಶುರುಕಾಗಿರಬೇಕು...”

“ನಿಜ”

“ನಿನ್ನನು ತುಗ ಆ ಕಣ್ಣುಗಳನ್ನು ಬಿಚ್ಚಿ, ನಿನ್ನ ಯಜಮಾನರಿಗೆ ಕಾವಲಾಗೆಬೇಕು.”

“ಅವರಿಗೆ ಅಂಥ ಭಯ ಏನು ಬಂದಿದೆ ?”

“ಹೆಚ್ಚಿನ ಹೊರಹದ್ದು”

“ಹೊಡೆ”

“ಹೂ”

“ಯಾರು ?”

“ನಾಗರತ್ನನ ಮಗಳು ನೀಲಾಸಾನಿ ಕಡೆ ನಿಮ್ಮ ಯಜಮಾನರು ಕಣ್ಣು ಜೋಲು ಬಿಟ್ಟಿರೋ ಹಾಗಿದೆ. ಬರಿ ಕಣ್ಣು ಜೋಲು ಬಿಟ್ಟಿರೋದೇ ಅಲ್ಲ, ಮೈಯನ್ನೂ ಆಗಲೇ ಒಟ್ಟಿಸಿ ಬಿಟ್ಟಿದಾರೇಂತೆ ನನಗೆ ಅನುಮಾನ. ನಿನ್ನ ಯಜಮಾನರನ್ನು ಸ್ಪಳ್ಪಿ ಸರಿಯಾಗಿ ಸೋಡಿಕೋ.”

“ಹಾಗೇ ?—ನಿಮಗಿದೆಲ್ಲಾ ಹೇಗೆ ತಿಳಿತು ? ನಾಗರತ್ನ ಏನಾದರೂ ಹೇಳಿದಳೇ ?”

“ನಾಗರತ್ನ ನನ್ನ ಉಪನ್ಯಾಸಿ ನಿಜ, ಆದರೆ ವ್ಯಾಘಾರ ರಹಸ್ಯವನ್ನು ಬಿಟ್ಟು ಕೊಡುವ ಅಡ್ಡ ಕಸುಬಿಯಲ್ಲ.”

“ಮತ್ತೆ ?”

“ಹೆಚ್ಚಿನೂ ಕೆದಕಿ ಕೇಳಬೇಡ ಚಂದ್ರಯ್ಯ. ಆದರೆ ಇಮ್ಮು ಮಾತ್ರ ಬಂಡಿತವಾಗಿಯೂ ಹೇಳಬಲ್ಲೇ. ಚಾಲು-ಚಲನೆ ಸೋಡಿದರೆ, ನಾಗರತ್ನ ನಿಮ್ಮ ಯಜಮಾನರಿಗೆ ನೀಲಾನ ಗಂಟೆಹಾಕೋ ಪ್ರಯತ್ನ ಮಾಡಿರೋ ಹಾಗೆ ಕಾಣುತ್ತೆ. ಅದು ನಿಮ್ಮ ಯಜಮಾನರಿಗೂ ಹಿತವಾಗಿರೋ ಹಾಗಿದೆ.”

“ಹಾಗೇ—”

—ಎಂದು ಚಂದ್ರಯ್ಯ ಏನೋಡಿ ಹೇಳಲು ಹೋಗಿ, ಮತ್ತೆ ನೋಡಿ ಆಲೋಚಿಸಿ—

“ಅಲಾ ಸ್ವಾಮಿ, ನಾನು ಹೀಗೆ ಹೇಳಿ ನೀರಿಂತ ನೀವೇನೂ ತಿಳುಕೋಬೇಡಿ. ನಿಮ್ಮ ಧಣಿಗಳಿಗೆ ಇನ್ನೂ ವಯಸ್ಸಿ ಚಿಕ್ಕದು. ನಿಮ್ಮ ವಯಸ್ಸಿನಲ್ಲಿ ಅರ್ಥ ಇರಬಹುದು. ಈ ವಯಸ್ಸಿನಲ್ಲಿ ನಿಮಗೆ ಉಪನ್ಯಾಸಿ ಬೇಕಾಂತ ಅನಿಸಿದರೆ. ಯಜಮಾನರು ಬಯಸೋಡು ತಣೆ ?”

“ಹಾಗಂತ ಹೇಳಬೇಕು ಯೋರು ?”

“ಮತ್ತೆ ?”

“ಗಂಡನು ಅಂತ ಅನ್ನಿಸಿಕೊಳ್ಳುತ್ತೇ ಮುದ್ದೆ ರ್ಯಾಗಿರಬೇಕೋ ಹಾಗೇ ಮಾತ್ರಿನೂ ಇರಬೇಕು. ಒಬ್ಬ ಹೆಂಗಸನ್ನು ಅನುಭೂತಿಗಾಗೆ ‘ತೃಪ್ತಿ ಯಾಯಿತೋ ಭಗವಂತಾ’ ಅನ್ನೊನ್ನೂ ಒಬ್ಬ ಗಂಡಡೇ ? ಅವನು ನಾಮದಾ. ಈ ವಯಸ್ಸಿನಲ್ಲಿನ ನಾನು ಹಂಡತ ಅಭ್ಯಾಸ, ಒಬ್ಬ ಸೂರ್ಯ ಸಾಲಿದು ಅಂತ ಇಬ್ಬರನ್ನು ಇಟ್ಟಿದ್ದಿನ. ಅಂಥೋನು ನಾನು, ನಿಮ್ಮ ರಾಯರು ಒಬ್ಬ ಸೂರ್ಯ ಇಟ್ಟುಕೊಳ್ಳುತ್ತೇನಿ ಅಂದ್ರ ಬೇಡ ಅನ್ನೊನ್ನಾ ?”

“ಮತ್ತೆ ?”

“ಈ ಸಂಬಂಧ ಒಕ್ಕೆ ದಲ್ಲಾಂತ....”

“ಯಾಕೆ, ನಾಗರತ್ನ ನಿಮ್ಮ “ಕಕ್ಷವಾಳ” ಅಭ್ಯಾಸ ?”

“ಹೌದು.”

“ಹಾಗಂದ್ರೆ ನೀಲಾ ನಿಮ್ಮ ಮಗಳೇ ಆದ ಹಾಗಾಯಿತಲ್ಲಾ. ಆದ ರಲ್ಲಿನು ತಪ್ಪು ಬಂತು ? ನಿಮ್ಮ ಮಗ ಈ ಕೆಟ್ಟಿಂತ್ತು ಆಗೋಡು ಸಾಧ್ಯವೇ ?”

“ನೀಲಾ ನನ್ನ ಮಗಳೇ ಆಗಿದೆ, ನಾನೇ ಅವಳನ್ನು ನಿಮ್ಮ ಯಿಚ ಮಾನರಿಗೆ ಧಾರೆ ಎರೆದು ಕೊಡ್ದು ಇದ್ದೆ.”

“ಮತ್ತೆ—ನಾಗರತ್ನ ನಿಮ್ಮವಳಾಗಿದ್ದೂ, ಹುತ್ತಲುಬಳಾಗಿಲು ತೆಗೆಯೋ ಅಂಥೋಚೇ ?”

“ಉಂಟು. ಆ ವಿಷಯದಲ್ಲಿ ನಾಗರತ್ನ ನಿಯತ್ತುಗಾತ್.”

“ಹಾಗಂದ್ರೆ ನೀಲಾ ನಿಮ್ಮ ಮಗಳಲ್ಲಿದೆ, ಬೇರೆಯವರ ಮಗಳು ಹೇಗೆ ಆಗ್ನಾಶೇ, ಅಯ್ಯಂಗಾರ್ ಸ್ವಾನಿಗಳೇ ?”

ಅಯ್ಯಂಗಾರ್ಯರ ಮಾತೇ ಅರ್ಥವಾಗಿದವನಂತೆ ಕೇಳಿದ ಚಂದ್ರಯ್ಯ.

“ಅದೆಲ್ಲಾ ಒಂದು ದೊಡ್ಡ ಕಢಿ. ನೀಲಾ ನಾಗರತ್ನಾ ಹೊಟ್ಟಿಯಲ್ಲಿ ಹುಟ್ಟಿದ ಮಗಳಲ್ಲ, ಸಾಕು ಮಗಳು. ನಾಗರತ್ನಾ ಶಂಗಿ ಸುಂದರಿ ಅಂತ ಒಬ್ಬಳು ಇದ್ದುಳು. ಸುಂದರಿ ಆ ಹೆಸರಿಗೆ ಇಕ್ಕು ಹಾಗೇ ಇದ್ದುಳು. ಆದರೆ ಅವಳ ಸೊಂದರ್ಶ ಎಪ್ಪು ಅಪರಾಹನಾಗಿತ್ತು, ಅವಳ ಗುಣ ಅಪ್ಪೇ ಕುರೂಪವಾಗಿತ್ತು. ಹಣ ಎಂದರೆ ಏನು ಮಾತ್ರಾವುದಕ್ಕೂ

ಹೇಸುತ್ತಿರಲಿಲ್ಲ. ಕೇವಲ ಆ ಶಾರಣಕ್ಕಾಗಿಯೇ ಅವಳು ತನಗೆ ಶಾಸ್ತ್ರೀಕ್ತ ವಾಗಿ ಗೆಜ್ಜೆ ಪೂಜೆಯಾಗಿದ್ದವನನ್ನು ಕೈ ಬಿಟ್ಟು, ಸುಲಾತ್ತನರ ಸೇನೆಯಲ್ಲಿದ್ದ ಫ್ರೆಂಚ್ ಸರದಾರನೊಬ್ಬಿನನ್ನು ಕಟ್ಟಿ ಕೊಂಡು, ಅವನಿಗೆ ನೀಲಾನ ಹಡೆದು ಈ ಹುಡುಗಿ ಎರಡು ವರ್ಷದ ಕೂಸಾಗಿದ್ದಾಗ ತಿರಿಕೊಂಡು. ಅಮೇರೀ ನಾಗರತ್ನ ಈ ಹುಡುಗಿಯನ್ನು ಸಾಕಿ ಬೆಳೆಸಿದಳು. ಹುಡುಗಿ ಸಣ್ಣ ದಾಗಿ ರುವಾಗಲೇ ಗಾಜಿನ ಗೊಂಬೆಯ ಹಾಗಿದ್ದು ದರಿಂದ, ಇವಳಿನ್ನು ಬೆಳೆಸಿ, ದೊಡ್ಡವಳಾಗಿ ಮಾಡಿದರೆ, ಮಕ್ಕಳಿಲ್ಲದ ತನಗೆ ಇವಳು ವೃದ್ಧಾರ್ಥದಲ್ಲಿ ಒಕ್ಕೆ ಉರಿಗೋಲಾಗಬಹುದು ಎಂಬ ಆಸೆಯಿಂದ ನಾಗರತ್ನ ಈ ಹುಡುಗಿಗೆ ಯಾವುದೆಕಟ್ಟು ಕಡಿನೆ ಮಾಡದೆ, ಇವಳು ತನ್ನ ಹೊಟ್ಟೆಯಲ್ಲಿ ಹುಟ್ಟಿದ ಮಗಕೇ ಆಗಿದ್ದಿದ್ದರೆ ಎನ್ನು ಆಕ್ಕರೆಯಿಂದ ಸಾಕುತ್ತಿದ್ದಳೇ ಅದಕ್ಕೂ ಮಿಗಿಲಾಗಿ ಬೆಳೆಸಿದಳು. ಈ ನೀಲಾ ನನ್ನ ಹೊಡೆಯ ಮೇಲೆ ಆಡಿ ಬೆಳೆದ ಹುಡುಗಿಯಾದುದರಿಂದ ಇವಳ ಗುಣಾನ ನಾನು ಚೆನ್ನಾಗಿ ಬಲ್ಲೇ. ಇವಳು ರೂಪದಲ್ಲಿಪ್ಪೇ ಅಲ್ಲ, ಗುಣದಲ್ಲಿ ಆ ತಾಯಿಯ ಮಗಕೇ! ಕಹಿ ಸೋರಿಬಳ್ಳೀಲಿ ಸೀಗುಂಬಳ ಬಿಡುತ್ತದೆಯೇ? ಆದಕ್ಕೇ ನಾನು ನಿಮ್ಮ ಯಜಮಾನರಿಗೆ ಈ ಗ್ರಹ ಎಲ್ಲಿ ಗಂಟು ಬೀಳುತ್ತದೆಯೋ ಎಂದು ಹೆದರುತ್ತಾ ಇರುವುದು. ಹೇಗಾದರಾಗಲಿ ಚಂದ್ರಯ್ಯ; ಮಾಧವರಾಯ, ಈ ಬೆರಕೆ ರಕ್ತದ ಹುಡುಗಿ ಬಲೇಗೆ ಬೀಳಿದ ಹಾಗೆ ಸೋಡಿಕೋ. ಇಲ್ಲಿ ನೀನು ನಿಗವಾಗಿರು. ಅಲ್ಲಿ ನಾನೂ ಏನಾಗುತ್ತದೋ ನೋಡ್ತಾ ಇರ್ತೇನಿ.”

—ಎಂದು ಅಯ್ಯಂಗಾರ್ಥಿರು ತನ್ನ ಭೀತಿಯ ಕಾರಣ ವನ್ನು ಚಂದ್ರಯ್ಯನಿಗೆ ವರಿಸಿ ಹೇಳಿದರು.

ಅವರು ಹೇಳಿದುದನ್ನೆಲ್ಲ ಕೇಳಿ, ಕ್ರಮೇಣ ಚಂದ್ರಯ್ಯನಿಗೂ ಆದರ ಭೀತಿ ಅವರಿಸಿತು.

“ಅಯ್ಯು ಅಯ್ಯಂಗಾರ್ ಸ್ವಾಮಿಗಕೇ, ನಾನೂ ನನ್ನ ಕೈಲಾದಷ್ಟು ಮಾಡಿದ್ದೀನಿ. ಆದರೆ ನನಗಿರೋದು ಒಂದೇ ಕೊಂಡರೆ....”

“ಹನು?”

“ನಾನು ನಾಗರವಳ್ಳೀಲಿ ಇರೋಲ್ಲ. ಇವತ್ತೊಂದು ನಾಳೇನೊಂದು ಆವುರಾಘರಕ್ಕೆ ಹೋರಿಟುಹೋಗ್ಗಿದ್ದೀನಿ. ನನ್ನ ಮನೆ ಮತ ಇರೇದೆಲ್ಲ ಅಲ್ಲಿ. ಇಲ್ಲಿ ಹೇಗೆ ಕಾವಲು ಕಾಯಲಿ ಅಂತ ಯೋಜನೆ ಮಾಡೂ ಇದಿನಿ.”

“ಆದೆಲ್ಲ ಸರಿಯೆ. ನಿನ್ನಗೂ ಕೊಂಡರೆ ಇದೇಂತ ನಾನು ಬಳ್ಳಿ. ನನ್ನ ಹಾಗೇ ಸೀನೂ ಅಮಾತ್ಮಪರು ಕೈಯಿಂದ ಇಟ್ಟ ಅನ್ನ ಉಂಡಿದ್ದಿಯೋ ಇಲ್ಲವೋ?”

“ಉಂಡಿದ್ದಿಸಿ”

“ಆ ತಾಯಿ ಮಹಾತಾಯಿ. ಆಕೆ ಖಸ್ತ ಅಂದ್ರ ಯಾರ ವಂಶವೂ ಖದ್ದಾರವಾಗೂಲ್ಲ. ಈ ಗ್ರಹ ಯಜಮಾನರಿಗೆ ಗಂಟುಬೀಳೋ ಭಯ ಬಂದಿರೋದು, ನಮ್ಮಿಬ್ರಿಂದ. ನಮ್ಮ ಚದುರಂಗದಾಟದ ಹುಚ್ಚು ಇಲ್ಲ ದಿದ್ದರೆ, ಇವೆಲ್ಲ ಆಗ್ರಾನೇ ಇರಲ್ಲ. ಆದ್ದರಿಂದ ನಮ್ಮ ಹುಚ್ಚು, ಆ ಮಹಾತಾಯಿ ಸಂಸಾರ ಸೌಭಾಗ್ಯದ ಪಾಲಿಗೆ ಕಿಂಚಾಗದ ಹಾಗೆ ಸೋಡಿ ಕೊಳ್ಳೋ ಜವಾಬ್ದಾರಿನೂ ನಮ್ಮದೇ. ಇಲ್ಲದೇ ಹೋಡರೆ, ದೇವರೆಡು ರಿಗೆ ನಾವು ಕೈ ಜೋಡಿಸಿ ‘ತಪ್ಪ ನಮ್ಮದೇ’ ಅಂತ ಒಪ್ಪಿಕೊಳ್ಳು ಬೇಕಾಗುತ್ತೇ. ಆದೆಲ್ಲ ಯೋಜನೆ ಮಾಡೇ ನಾನೂ ಹೇಳಿ ಇದೀಸಿ. ನಮ್ಮ ವಂಶ ಉರಿದು ಹೋಗಬಾರದು ಅಂತ ಇದ್ದರೆ, ನಾವು ಈಗೆ ಹುಷಾರಾಗಿರೋದು ಮೇಲು.”

ಅಯ್ಯಂಗಾಯರ ಮಾತನ್ನು ಕೇಳಿ ಚಂದ್ರಯ್ಯಸಿಗೆ, ಅವರ ಮಾತು ಗಳು ಎವ್ವು ಕರ್ತೀರವೋ, ಅಪ್ಪೇ ಸತ್ಯ ಎಂದು ಮನವರಿಕೆಯಾಯಿತು.

“ಆಯ್ಯ ಸ್ವಾಮಿ, ನಿಮ್ಮ ಮಾತು ಮರಿಯೋಲ್ಲ.”

—ಎಂದು ವಚನ ಕೊಟ್ಟು.

“ಹಾಗಿದೆ ಸರಿ. ನೀನಿನ್ನ ಹಿಂದಕ್ಕೆ ಹೋಗು....”

“ನಿಮ್ಮನ್ನ ಗಾಡಿವರೆಗೂ ತಲುಸಿಸಿ ಹೋಗ್ರಿನಿ.”

“ಅದೇನೂ ಬೇಡ, ನನ್ನ ಕೈಲಿ ಬಹಳ ಹೂರ ನಡೆಯೋಕಾಗಲ್ಲ ಅಂತ ನಾಗರತ್ನಿಗೆ ಗೂತ್ತಿದೆ. ನನಗೋಷ್ಠರ ಗಾಡಿ ನಿಲ್ಲಿಸಿಕೊಂಡಿರ್ತು. ನೀನು ನನ್ನ ಯೋಜನೆ ಬಿಟ್ಟು ನಾನು ಹೇಳಿದ ವಿಷಯದ ಯೋಜನೆ ಮಾಡು.”

—ಎಂದರು ಅಯ್ಯಂಗಾಯರು.

“ಹನಾಗ್ರದೋ ಆಗಲಿ, ನಿಮ್ಮ ಆಶೀರ್ವಾದ ಒಂದಿರಲಿ.”

—ಎಂದ ಚಂದ್ರಯ್ಯ, ಹಿಂದಿರುಗಿ ಹೋರಿದಲು ಸಿದ್ದ ನಾಗಿ.

“ಸರಿ, ನಾನಿನ್ನ ಬರ್ತಿನಿ.”

— ಎಂದು ಹೇಳಿ, ಚಂದ್ರಯ್ಯನನ್ನು ಬಿಟ್ಟೆ ಅಯ್ಯಂಗಾಯರು ಬೀಸುಗಾಲು ಹಾಕುತ್ತಾ ಮುಂದೆ ನಡೆದರು.

ಚಂದ್ರಯ್ಯ ಸಿಂಶಲ್ಲಿಯೇ ಸಿಂತು ಅವರು ಮುಂದೆ ಹೋಗುವುದನ್ನೇ ಸೋದುತ್ತಿದ್ದು. ಅನ್ನದೂರ ನಡೆದು, ರಸ್ತೆಯ ತಿರುವನ್ನು ಸುತ್ತಿ, ಅಯ್ಯಂಗಾಯರು ರಸ್ತೆಯ ಬದಿಯ ತೊಟ್ಟಿದ ಬೀಲಿಯ ಖಂಡ ಮರೆಯಾದರು.

ಅವರು ಕಣ್ಣು ಮರೆಯಾದರು—

ಆದರೆ ಅವರು ಆಡಿದ ಮಾತುಗಳು ಮಾತ್ರ, ಆಗಲೂ ಆಮತ್ತಿದ್ದಂತೆಯೇ ಚಂದ್ರಯ್ಯನ ಕೆವಿಯಲ್ಲಿ ನೋಳಿಗುತ್ತಿದ್ದವು.

## ೧೧

ನಾಲ್ಕು ದಿವಸಗಳ ಕಾಲ, ನಾಗರವಳ್ಳಿಯನ್ನು ನಗರದ ಹಾಗೆ ಗಿಜಗುಟ್ಟಿಪಂತೆ ಮಾಡಿದ ಚದುರಂಗದ ಉತ್ಸವ ಮುಗಿದು ಹೋಗಿ, ನಾಗರವಳ್ಳಿಯಲ್ಲಿ ಉತ್ಸವದ ಮೌದಲು ಎಪ್ಪು ಜನ ಇದ್ದರೋ, ಅನ್ನ ಜನರಿದ್ದ್ಲಿ, ಉದರು ಜನಶೂನ್ಯವಾದಂತೆ ಭಣಗುಟ್ಟಿಕೊಡಿತು.

ಉದರಿನಂತೆಯೇ ಮಾಧವರಾಯನ ಮನೆಯೂ, ಮನವೂ ಶೈಷ್ಯವಾಗಿ ಭಣಗುಟ್ಟಿತ್ತತ್ತು; ಮನೆಗಿಂತಲೂ ಹೇಚ್ಚಾಗಿ ಮಾಧವರಾಯನ ಮನಸ್ಸು.

ಒಂದು ದಿನ, ಕೇವಲ ಒಂದೇ ಒಂದು ದಿನ. ಸೀಲಾಸಾನಿಯ ಲಾವಣ್ಯ ಮಧುವನ್ನೀರಂಟಿದ ಮಾಧವರಾಯನ ಹೈದರ್ಯ, ಗಳಿಗೆಗೊಮ್ಮೆ, ಕ್ವಣಕೊಮ್ಮೆ ಆ ಸುಖವನ್ನು ನೇನಿದು, ಮತ್ತಿ ಪ್ರಾಚೀಗ ಆ ಸುಖವನ್ನು ಪಡೆದೇನು ಎಂದು ಹಾರ್ಯಾಸುತ್ತಿತ್ತು. ದಿನದಿನವೂ ಗಂಜಾಂಗ ಹೋಗಿಬರ ಬೇಕೆಂದು ಅವನ ಹೈದರ್ಯ ಹಾತೊರೆಯುತ್ತಿತ್ತು.

ಆದರೆ ಅವನ ಆ ಬಯಕೆಯು ಈಡೇರುವ ದಾರಿಯಲ್ಲಿ, ಬಹುದೊಡ್ಡ ಆತಂಕವಾಗಿ, ಚಂದ್ರಯ್ಯ ನಾಗರವಳ್ಳಿಯಲ್ಲೇ ಕುಳಿತಿದ್ದು.

ಚಂದ್ರಯ್ಯ, ಅಯ್ಯಂಗಾರ್ಥಿಗೂ ತನಗೂ ನಡೆದ ಸಂಭಾಷಣೆಯ ವಿಷಯವನ್ನಾಗಲೀ, ತಮ್ಮಿಬ್ಬರ ಮನದಲ್ಲಿ ಮೂಡಿದ ಅನುಮಾನದ

ವಿಷಯವನ್ನಾಗಲಿ ಮಾಧವರಾಯನಿಗೆ ಸುಳಿವು ಕೊಡದಿದ್ದರೂ, ಅತನಿಗೆ ತನ್ನ ವಿಷಯದಲ್ಲೇ ನೋರ್ ಸಂಶಯ ಮೂಡಿದೆ ಎಂಬ ಅಳುಕು ಮಾಧವರಾಯನನ್ನು ಬಾಧಿಸುತ್ತಲೇ ಇತ್ತು. ಏನಾದರೊಂದು ಮಾತು ತೆಗೆದು, ಆ ಅಳುಕು ಆಕಾರಣವೋ, ಸಕಾರಣವೋ ಎಂಬುದನ್ನು ಕಂಡುಕೊಳ್ಳು ಬೇಕೆಂಬ ಇಚ್ಛೆ ಮಾಧವರಾಯನಲ್ಲಿ ಅಗಾಗ ಮೂಡಿದರೂ, ತಾನಾಗಿಯೇ ಆ ವಿಷಯದಲ್ಲಿ ಕುಶಳಕ್ಕೆ ವ್ಯಕ್ತಪಡಿಸಿದರೆ, ಪ್ರಾಯಶಃ ಚಂದ್ರಯ್ಯನಲ್ಲಿ ಇದ್ದಿರಬಹುದಾದ ಅನುಮಾನ ಸ್ಥಿರವಾಗಲು ತಾನೇ ಎಲ್ಲಿ ಎಡಮಾಡಿ ಕೊಟ್ಟಿಂತಾಗುತ್ತದೋ ಎಂಬ ಭೀತಿಯಿಂದ, ಮಾಧವರಾಯ ತನ್ನ ಅಳುಕನ್ನು ಸೆಡೆ-ಸುಡಿಯಲ್ಲಿ ಕೊಂಡಿವ್ವಾ ವ್ಯಕ್ತಪಡಿಸದೆ ಜಾಗದೂಕನಾಗಿದ್ದ.

ಏನಾದರೂ ಮಾತು ಬಂದರೆ ಸಂದಭೋರ್ಚಿತವಾಗಿ, ತನ್ನ ಅನುಮಾನ-ಭೀತಿಗಳ ವಿಷಯವನ್ನು ಪ್ರಸ್ತಾಪಿಸಿ, ಮಾಧವರಾಯನನ್ನು ಎಚ್ಚುರಿಸಬೇಕೆಂದು ಚಂದ್ರಯ್ಯನೂ ಹೊತ್ತು ಕಾಯುತ್ತಿದ್ದ.

ಹಾಗೇ ಆ ನಿರೀಕ್ಷೆಯಿಂದ ನಾಗರವಳಿಯಲ್ಲಿ ಒಂದು ವಾರ ಶಾಲಕ್ಕಿದೆ.

ಅದರೆ ಮಾಧವರಾಯ, ಚಂದ್ರಯ್ಯ ನಾಗರತ್ತುಳಿ ವಿಷಯವಾಗಲಿ, ನೀಲಾಳ ವಿಷಯವಾಗಲಿ ಎತ್ತಲು ಅವಕಾಶನ್ನೇ ಕೊಡಲಿಲ್ಲ. ಯಾವಾಗಲಾದರೊಮ್ಮೆ ಪ್ರಾಸಂಗಿಕವಾಗಿ ಚಂದ್ರಯ್ಯನೇ ಅವರ ಸುದ್ದಿ ಎತ್ತಿದಾಗಲೂ—

“ಅವರ ವಿಷಯ ಆಗಿಕೋಯಿತಲ್ಲ ಚಂದ್ರಯ್ಯ, ಇನ್ನೇಕೆ ಅವರ ಸುದ್ದಿ? ಇನ್ನು ನೀಲಾದರೂ ಅದನ್ನೇಲ್ಲ ಮರಿತು, ಇಷ್ಟ ದಿನ ಕೈಚಿಟ್ಟು ಹೋದ ಮನೆಗೆಲಸಗಳ ವಿಚಾರ ಯೋಚನೆ ಮಾಡೋಣ”

—ಎಂದು ತಾನು ಅವರ ವಿಷಯದಲ್ಲಿ ಅತ್ಯಂತ ನೀರುತ್ವಹಿಯಾಗಿ ರುವಂತೆ ಮಾತಾಡಿ, ಆ ಮಾತುಗಳು ಮುಂದುವರಿಯದಂತೆ ತುಂಡು ಹಾಕುತ್ತಿದ್ದ.

ಮಾಧವರಾಯ ಆ ರೀತ ಮಾತಾಕಿದಾಗ, ಒಮ್ಮೆಮ್ಮೆ ಚಂದ್ರಯ್ಯನಿಗೆ, ಮಾಧವರಾಯನ ವಿಷಯದಲ್ಲಿ ತಾನೂ ಅಯ್ಯಂಗಾರ್ಥರೂ ಪಟ್ಟಾನುಮಾನ ವಿನಾ ಕಾರೆನಾವಾದುದೇನೋ ಎಂದು ಅಸ್ತಿದರೂ, ಅತನಿಗೆ ಅಯ್ಯಂಗಾರ್ಥರ ಬುದ್ಧಿ ತೀಕ್ಷ್ಣ ತೆಯಲ್ಲಿದ್ದ ನಂಬಿಕೆ, ಹಾಗೂ ಮಾಧವ

ರಾಯನಲ್ಲಿ ಒಮ್ಮೊಮ್ಮೆ ಅಕಾರಣವಾಗಿ ವ್ಯಕ್ತವಾಗುತ್ತಿದ್ದ ಅಸಹನೆ, ಉದ್ದೇಶಗಳನ್ನು ಕಂಡಾಗ ಮೂಡುತ್ತಿದ್ದ ಸಂದೇಹಗಳಿಂದಾಗಿ, ಮತ್ತೆ ಹಳೆಯ ಅನುಮಾನ ಹೆಡೆಯಿತ್ತು ತಾನು ಹುಣಾರಾಗಿರುವುದು ಅಗತ್ಯ ಎನಿಸುತ್ತಿತ್ತು.

ಹಾಗೆನಿಸಿದಾಗ ಚಂದ್ರಯೈನಿಗೆ ಉಸಿರು ಕಟ್ಟುವಂತೆ ಮೂಡುತ್ತಿದ್ದ ಯೋಚನೆ—

“ಒಂದು ವೇళೆ ರಾಯರಿಗೆ, ಸೀಲಾಳಲ್ಲಿ ವ್ಯಾಮೋಹವಿರುವುದು ನಿಜವಾಗಿ, ಏನೇ ಎಚ್ಚರಿಸಿದರೂ, ಆ ಎಚ್ಚರಿಕೆಯನ್ನು ಅವರು ಕೇಳಿದೆ ಹೊದರೆ ಅವರನ್ನು ತಡೆಯಬಲ್ಲ ರಕ್ತ ನನಗಿದೆಯೇ ?

“ನನ್ನ ವಿಷಯ ನಿನಗೇಕೇ ಬೇಕು ? ಬಾಯಿ ಮುಚ್ಚಿಕೊಂಡು ಎಲ್ಲಿರಬೇಕೋ ಅಲ್ಲಿರು ” ಎಂದು ಗದರಿಸಿದರೆ ಪ್ರತ್ಯುತ್ತರ ಹೇಳುವ ಬಲ ವಾದರೂ ನನಗಿದೆಯೇ ? ”—ಎಂಬುದು.

ಅಗತ್ಯ ಒದಗಿದರೆ ಹಾಗೆ ಮಾತನಾಡಬಲ್ಲ ನಿಷ್ಪುರಕೆ ಮಾಥನ ರಾಯನಲ್ಲಿದೆ ಎಂಬುದು ಚಂದ್ರಯೈನಿಗೆ ಗೊತ್ತಿತ್ತು. ಖುಷಿ ಸ್ವಭಾವದ, ಧಾರಾಳಯಾದ ಮಾಥವರಾಯ ಒಮ್ಮೊಮ್ಮೆ ಅತ್ಯಂತ ನಿಷ್ಪುರನಾಗಿ ವರ್ತಿಸುತ್ತಿದ್ದ ದನ್ನು ಚಂದ್ರಯೈನೇ ನೋಡಿದ. ಹಾಗೆ ಸಿಟ್ಟು ಕೆರಳಿದಾಗ. ಮಾಥವರಾಯನ ಕಣ್ಣಗಳಲ್ಲಿ ಮಾರಿತನ ಹೊಳೆಯುತ್ತಿದ್ದ ದನ್ನು, ಅವನ ಕ್ಯಾಕ್ತಿಗೆ ತುಡುಕುವಂತೆ, ಯಾವಾಗಲೂ ಹತ್ತಿರವಿರುತ್ತಿದ್ದ ಅಲಂಕಾರದ ದಂತದ ಹಿಡಿಯ ಮರದ ಕೊಲಿನತ್ತ ಧಾವಿಸುತ್ತಿದ್ದ ದನ್ನು ಒಂದೆರಡು ಬಾರಿ ಚಂದ್ರಯೈ ಕಂಡು, ತನಗೆ ತಾನೇ—

“ರಾಯರು ಆಡಿದರೆ ಅರಗಿಳಿ ; ಕೆಳಕಿದರೆ ಕ್ಯಾಷ್ಟ ಸರ್ವ ”

— ಎಂದು ಹೇಳಿಕೊಂಡಿದ್ದು.

ಯಾವಾಗಲಾದರೊಮ್ಮೆ ಪ್ರಕಟವಾಗುತ್ತಿದ್ದ, ಮಾಥವರಾಯನ ಆಕರಾಳರೂವದ ನೇನಪಿದ್ದ ದರಿಂದಲೇ, ಚಂದ್ರಯೈನಿಗೆ ಮಾಥವರಾಯ ನೋಂದಿಗೆ ಸ್ವೇಹಪಿದ್ದರೂ, ಸಲಿಗೆ ತೆಗೆದುಕೊಳ್ಳಲು ಭಯವಾಗುತ್ತಿತ್ತು.

ಆ ಭಯೆ, ಅಸಹಾಯಕತೆಯ ಭಾವನೆಗಳು, ಚಂದ್ರಯೈನ ನಾಲಿಗಿಗೆ ಕಡಿವಾಣ ಬಿಗಿದು, ಅವನ ಮನದ ಅಳುಕನ್ನು ಬಾಯಿಬಿಟ್ಟು ಆಡ ದಂತ ಮಾಡಿತ್ತು. ಮಾಥವರಾಯ ತಾನಾಗಿಯೇ ಆ ಸುದ್ದಿ ಎತ್ತಿದೆ

ತಾನೇನು ಮರಾಠೆನಾದುವುದು ಸಾಧ್ಯವಿಲ್ಲನೆಂಬುದನ್ನು ಅರಿತುಕೊಂಡೆ ಜಂದ್ರಯ್ಯನಿಗೆ, ಒಮ್ಮೆಮೈ—

“ ರಾಯರ ಹತ್ತಿರ ಈ ವಿಷಯ ನಾನಾಗಿಯೇ ಮಾತನಾದುವುದು ಸಾಧ್ಯವಿಲ್ಲ, ಹೇಗೆಲಿ. ಅನ್ನನವರಿಗಾದ್ದೂ, ಈ ಅನ್ನನೂ ತಿಳಿ ಎಚ್ಚರಾಗಿರಿ” — ಎಂದು ಯೇಳಿಕೆಕು ಎಂಬ ಚಪಲ ಮಣದುತ್ತತ್ತು.

ಆದರೆ, ತನ್ನ ಸಂಸಾರ ಜವವನಕ್ಕೆ ಯೋವ ಬಗೆಂಬ ಅವಶ್ಯಕ ಭೀತಿಯೂ ಇಲ್ಲವೇಂಬ ಅಜಲ ಭದ್ರವಸೆಯಂದು, ಯಾವ ಜಂತಿಯನ್ನೂ ಕಾಣವ ಯಾವ ಗೊಸಿನಂತೆ ಸದಾ ಮುಕ್ಕಾಡ ಮುಯಬಿಂದ ಬದರಕಿನಲ್ಲಿ ಬೆಳಕು ಉಳ್ಳಿವ ಜ್ಯೋತಿಕ್ಕುತ್ತೀರು ಬ್ರಹ್ಮಾಯಾನೆ ಇದ್ದ ದಂಕರಮ್ಮನೆ ನಾಬಿ ವನ್ನು ಸುಂದಿದಾಗ, ಆಕೆಯ ಒತ್ತುದ ಜಿಗುರಿಗೆ, ತನ್ನ ಅನುಷ್ಠಾನದ ಉರಿ ಹೊತ್ತಿಸಲು ಜಂದ್ರಯ್ಯನ ಮನಸ್ಸೀ ಯೇಸುತ್ತಿತ್ತು.

ಆತ್ತ ಆ ಭಯ, ಅಸೆಯಾಂಕತೆ. ಇತ್ತ ಈ ಯೇಸಿಗೆಯ ಭಾವನೆ, ಇವರಿಂದ ನಾವರೆ ನಿಕ್ಕಿ ಜಂದ್ರಯ್ಯ, ಶುರಿ-ದರಿಗಳ ಮಧ್ಯ ನಿಕ್ಕಿ ಮಿಗಂದಂತೆ ಮಿಡುಕುತ್ತಾ ದಿನ ದೂಡುತ್ತಿದ್ದ.

ಹಾಗೇ ಒಂದು ನಾರ ಕಾಲ ಕೆಳೆಯು, ಒಂದು ದಿನ, ಶಾಸ್ತ್ರ ಲಿಕ್ಕಿ ದಿನಗಳಿಂದ ನುರಿತ್ತ, ಅನುರಾಗ್ಯರದ ಪುನರೀಗಾದ “ಬುಂಬಾ” ಬಂದು, ಜಂದ್ರ್ಯಾನ್ನ ನಾಗರ್ವನ್ನು ಯೋಜನೆಯಾಗ್ಯಾ ಬಿಟ್ಟು, ತನ್ನ ಮನೆಯ ಯೋಚನೆ ಮಾಡುತ್ತಿರುತ್ತು.

ತನುರಾಕ್ಷಸ್ಯರಯಾದ ಪ್ರಾಯ ನಿಕ್ಕಿಗೆ “ಯಾಃ ವರ್” ಬಾಧಿದೆ ಏಂಬು ದಂತ್ಯ ಕೇವಲ ವರ ಧರೂರಾಯ—

“ನಿನು ನಿಕ್ಕೆಯ ಜಂದ್ರಯ್ಯ, ಒಂದಿಂಬ ಆನ್ನ ಬ್ರಹ್ಮಸೆಂತರಾಣ”

— ಎಂದು ತಾರ್ಮೇ ಆ ವಿಷಯವನ್ನು ಶ್ರವಣ್ಣ ಮಾಡಿದೆ.

“ ಹುಂ, ಮಂಡಿಗಾಲ ಹುಂ ರಾಃ ಯಾತ್ರು. ಗುರಿನೆಲ್ಲಿ ಗ್ರಹ ಹೊರಿಸಲು ವಿಷಾದೀ ವರುತ್ತಿಕೊಳ್ಳಿಕು. ಗ್ರಹ ಪರಿಷರಾಗಿಕ್ಕೆಗೆ ಬಂದರೆ, ಅವೀರೆ ವರ್ಷದ ದ್ವಾರ್ಣ ಒಂದಕ್ಕೆ ತಾರತ್ತರ್ಯ ಇರಿಯಿದ್ದು. ಆ ವರ್ಷಂದ್ರೀ ಜ್ಯಾಷಿಸಿ, ಮನೆಯನ್ನು ಅಳು ಕಳಿದಾಣಿ.”

— ಎಂದು ಚಂದ್ರಪ್ಪ ತಾನು ಶವಾನಾಪುರಕ್ಕೆ ಹೋಗಲು, ಬಲ ಪತ್ತರವಾಗಿ ಒದಗಿ ಬಂದ ಕಾರಣವನ್ನು ನಿವರಿಸಿ ಹೇಳಿದ್ದು.

“ಅಂದರೆ ಹೊರಟೀಬಿಡೆಚೇಕೆ ?”

“ಹೋ. ನನ್ನದು ರಾವಳ ಪರಾವಲಂಬಿ ಬೇಸಾಯೆ. ಎತ್ತಿಲ್ಲ, ಗಳಿಗಿಲ್ಲ. ಸೊಬ್ಬರ ಗೈಡು ಎಲ್ಲಕ್ಕೂ ಕಂಡವರ ಕ್ಕೆ ಕಾರ್ಯಬೇಕು, ಎಮರಿಗೇ ಇದ್ದು ಮುಂಚಿರ್ವಾಗಿಯೇ ಎಲ್ಲಕ್ಕೂ ಏಪಾರಿಟ್ಯಿಮಾಡಿಕೊಳ್ಳಿದ್ದೀ ಹೋದರೆ, ಅಮೇಲೆ ಜಿಕ್ಕೆ ಸ್ವರ್ಪಂದಕ್ಕೂ ಪರದಾಡಬೇಕಾಗುತ್ತೆ”

“ಅಂತೆ ನಾನು ರಾಷ್ಟ್ರಸ್ವಾ ಸಲ್ಲಿಸಿಕೊಂಡಿದ್ದು ನಿನಗೆ ತುಂಬಾ ಅನ್ನಾನುಕೂಲನಾಯಿತನ್ನು .”

“ಹಾಗೇನು ಇಲ್ಲ. ಸಮರ್ಪಿತ ಸ್ವರ್ಪಂದನೇ ? ನಾನು ಇಲ್ಲಿ ನಿಂತದ್ದು ನನಗೋಷ್ಠರವಾಗಿಯೇ .”

“ಆದರೂ ನಿನ್ನ ಗೃಹಕ್ಕೆತ್ತಿಕ್ಕೆ ಹೊಂದರೆಯಾಯಿತು— ಈ ಉತ್ಸವ ಹಚ್ಚಿಕೊಂಡು. ಅಯಿತು—ಅಗೋದು ಆಗಿಹೋಯಿತು. ಈಗ ಆದ ಸ್ವಲ್ಪ ಅಂದುಕೊಂಡು ಏನು ಫಲ ? ಸ್ಥಿನು ಯಾವುದಕ್ಕೂ ತಾಃಕ್ರಿಯ ಮಾಡಿಕೊಳ್ಳಬೇಡ.”

— ಎಂದು ಚಂದ್ರಪ್ಪ ಕೇಡೆಯೇ ನಾರು ವರಹ ತಿಗಿದ್ದೆ ಕೊಟ್ಟಿ—

“ಬದು ಇಟ್ಟಿಕೊಂಡೆ ಹೇಳ್ತೇನಾದರೂ ಬೇಸಾದರೆ, ಸಂಕೋಚ ಮಾಡಿಕೊಳ್ಳಬೇಡಿ ಹೇಳಿ ಕಳಿಸು.”

— ಎಂದು ಹೇಳಿದ್ದು.

“ದುಡ್ಡ ಕಾಸಿಗ ಈಗ ನನಗೇನೂ ತಾಃಕ್ರಿಯಪಿಬ್ಲ. ನಿಷ್ವ ಸಂಭಾವನೆ ಅಂತ ಕೊಟ್ಟಿರ್ಹೇದೇ ಬೇಕಾದ ಯಾಗಾಗುತ್ತೆ.”

— ಎಂದು ಚಂದ್ರಪ್ಪ ಹೇಳಿದರೂ—

“ಆದ್ದನ್ನು ಗೃಹಕ್ಕೆ ಬಳಸಿ ಕ್ಕೆ ತೊಳಿದುಕೊಂಡಿದ್ದೆ. ನಿನ್ನ ಹಂಡಿಗೆ ಅಪ್ಪು ಬಡವೆ ಮಾಡಿಸಿದು; ನಾಲ್ಕು ಒಟ್ಟೆ ಸೀರೆ ಕುಬಸ ತೆಗೆದು ಕೊಡು—ಬರೋ ಗಾರಿ ಹಬ್ಬಿಕ್ಕೆ. ನಾವು ಹೊರಗೆ ವೋಜು ಮಾಡ್ತು, ಮನೆಯೋರು ಒಳಗೆ ನವೆಯೋದು ಒಟ್ಟೆಡಳ್ಳು”

— ಎಂದು ಹೇಳಿ. ಚಂದ್ರಪ್ಪ ಮಾಧವರಾಯನ ವಿಶ್ವಾಸಕ್ಕೆ ನಾಗಿಸಿದ್ದಿ—

“ನನ್ನ ಮನೆ, ಹೊಡತ್ತಿನುಕ್ಕೆಳು ಅಂದ್ರೆ ಇಪ್ಪು ನಿಶ್ಚಯ ಶೋರಿಸೋ ಮಧುನ್ನು, ತನ್ನ ಕೈಹಿನಿವೋರಿಗೆ ಕೇಡು ಅರೀತಾನೆಯೇ? ನಮ್ಮದೇ ಪಾಪಿ ಅನುಮಾನ”

—ಎಂದುಕೊಂಡುವಂತೆ ಮಾಡಿದ.

ಮಾಥವರಾ ಹುನ “ ಹೀಡಾರ್ಥವನ್ನು ವಿಭಾಗಿಸುವಂತಿತ್ತು ಶಂಕ ರವ್ವನ್ ಬೇಡಾರ್ಥ.

ಜಂದ್ರಯ್ಯ ಉಳಿಗೆ ಕೊರಡುತ್ತಾನೆ ಎಂಬುದನ್ನು ತಿಳಿದ ಶಂಕರವ್ವು ಉತ್ತರವಾಗಿ ರಾತ್ರಿರಾತಿಯಾಗಿ ಮಾಡಿ, ಮನೆಯಲ್ಲಿ ಮಿಕ್ಕ ಹಪ್ಪು ಇ ಸಂಡಿಗೆ ಅವಲಕ್ಷಿ, ಖಿಟ್ಟಿ, ರವೆಗಳನ್ನು ಕಟ್ಟಿಟ್ಟು, ಜಂದ್ರಯ್ಯನ ಮಿಕ್ಕಳಿಗಾಗಿ ಬಗೆಬಗೆಯ ತಿಂಡಿಗಳನ್ನು ಮಾಡಿ, ಅದೇ ಸಾಲದೆಂಬಂತೆ, ಜಂದ್ರಯ್ಯನ ಹೆಂಡಕಿಗೆ ಕೊಡಲೇಂದು ತನ್ನ ಉದುಗೆಗೆರೆಯಾಗಿ, ಎರಡು ಸೀರೆ, ಎರಡು ವಣ ಕೊಟ್ಟಿಳು.

ಅದೆಲ್ಲವನ್ನೂ ನೋಡಿ ಜಂದ್ರಯ್ಯನಿಗೆ ಬಾಯಿಕಟ್ಟಿ ಹೋದಂತಾಯಿತು.

“ಇದೆಲ್ಲ ಏನಮಾತ್ರ! ‘ಉಂಡೂ ಹೋದರು, ಕೊಂಡೂ ಹೋದರು’ ಎಂಬ ಗಾದೆ ನಿಜ ಮಾಡೋಕಾ? ಈಗೆನ್ನ ಮನೇಲಿ ಮದುವೆ, ಮುಂಜಿ ಅಯ್ಯೂತ ಹೆಂಡಕಿ ಮಿಕ್ಕಳಿಗೆಲ್ಲ ಉಡುಗೆರೆ ಕೊಡ್ಡಿರ.”

—ಎಂದು ಜಂದ್ರಯ್ಯ ಹೇಳಿದಾಗೆ—

“ಅವರೂ ನೀನೂ ನಡೆಸಿದ ಚದುರಂಡ ಹಬ್ಬ ಯಾವ ಮದುವೆ ಮುಂಜೀಗೆ ಕಡಿಮೆಯಾಗಿತ್ತು ಹೇಳು. ಅದನ್ನೆಲ್ಲ ಮುಂದೆ ಸೆಂತು ನಡಿಸಿದೋನು ನೀನು ಜಂದ್ರಣ್ಣ. ನಿನಗೆ ಕೊಡೋದು ಅವರು ಕೊಟ್ಟಿರೆ, ತಂಗಿಗೆ ಕೊಡೋದು ನಾನು ಕೊಡಬೇಕೋ ಹೇಡ್ದೇ? ಮದುವೆಯಾದೋರಿಗೆ ಒಂಟಿ ಉದುಗೆರೆ ಕೊಡಲೂ ಬಾರದಂತೆ, ತೆಗೆದುಕೊಳ್ಳಲೂ ಬಾರದಂತಿ. ಕಾಗಂತ ಶಾಸ್ತ್ರ ಹೇಳಿದೆಯಂತೆ. ಅದಕ್ಕೇ ಕೊಟ್ಟೇ.”

—ಎಂದು ಶಾಸ್ತ್ರದ ಮಾತಾಡಿ, ಜಂದ್ರಯ್ಯ ಪ್ರತ್ಯುತ್ತರ ಕೊಡದಂತೆ ಮಾಡಿದಳು ಶಂಕರವ್ವು.

“ಶಂಕರಕ್ಕೆ, ನಿನ್ನ ಮಾಡಿಗೆ ಉತ್ತರ ಕೊಟ್ಟಿ, ಬಾಯಿ ಮುಳ್ಳಿಸೋ ಶಕ್ತಿನ ದೇವರು ನಫಗೆ ಕೊಟ್ಟಿಲ್ಲ. ನೀವಿಭ್ರಂಧಾ ಗಂಡ ಹೆಂಡಕಿ ಸೇರಿ

ಕೊಂಡು ಏನೇನ್ನು ಹೊತ್ತಿರೋ ಮಾಡಿ. ಅಂತೂ ಕ್ವಾರ್ಟೆಸಾಗೆಬೇಕೊಂತ ಬಂದೋನ್ನು, ನಿತ್ಯಾದ ಜೀತ ಕೊಟ್ಟಿ ಅಳು ಮಾಡಿದೋಂದು ಬಿಟ್ಟಿರಿ. ನಾನು ಸ್ಥಿತಿ ಕೇಳಿಕೊಂಡ್ಲೋರಿಪ್ಪೆ ಶಂಕರಕ್ಕು—ಇಂತಾ. ಗಳಿಗೇಲಿ ಬೇಕಾದ್ದೂ, ನನ್ನ ತರ್ವಾ ಕೊಟ್ಟಿ ನಿನ್ನ ಸೀರೆ ಸೂರ್ಯಾಂಗಕ್ಕೆ ರಾನು ಇಧ್ನು. ಯೋವಾಗೆ ಬೇಕಾದ್ದರೂ ಹೇಳಿ ಪಾಠಕ್ಕು.”

—ಎಂದು ವೇಳಿದ ಚಂದ್ರಾಯ್ಯ.

“ನಾನು ದೇವರನ್ನು ತುಂಬಾಗಲೂ ಹೇಡೋಂಗು ಹಾನಿ ಗೊತ್ತೆ ಕಂಡ್ರುಣಿ?”

“ಏನು ಶಂಕರಕ್ಕು?”

“ನನ್ನ ಅಗಶ್ಯಕ್ಕೆ ಚೇರಿಯೋರು ತಲೆ ಕೊಡುವಂದ್ದು ಪ್ರಸಂಗ ಯಾವಾಗಲೂ ತರಬೇಡ ಅಂತಾರೇ ನಾನು ದೇವರನ್ನು ಬೇಡೋಂದು.”

“ನಾನು ಬೇಡೋರೂ ಅಷ್ಟೇ ಶಂಕರಕ್ಕು. ಅದರಿಂದ ಏನೀ ಸಹಾಯ ಬಿಡ್ಡರೂ, ನಿನ್ನ ಗುಳಾಮನಾಗಿ ದುಡಿಯೋಕೆ ನಾನಿದಿನಿ ಅಂತ ಅನ್ನೊಂದು ಮರಿಬೇಡು.”

“ನಿನ್ನ ವಾತ್ಸ ತೋರಿಸೋಂಕೆ ನವಾಗೆ ಅಂಥ ಸಾರಭ್ರ ಬರ ಬೇಕೊಂತ ಕೋರಿಯಾ?”

“ಫೆ, ಫೆ, ದೇವರಾಣಿಗೂ ಹಾಗಲ್ಲ. ನಾನು ಬೇದೋರು ‘ದೇವರಿ, ಇನರಿ ಸಂತೋಷಕ್ಕೆ ನೀನೆ ಮಾಡೋ ಸಂದಭ್ರ ನವಾಗಿ ಒದಗಿಸಿ ಕೊಡು’ ಎಂತ.”

“ನೀನಿಷ್ಟು ಬೇಡಿಕೊಂಡೆ, ಇನತ್ತು ಇನ್ನು ತತ್ತ್ವ ಪರುಷಕ್ಕೆ ದೇವರು ನಮಗೂ, ‘ಬಂದು ದುಡಿ’ ಅಂತ ಹೇಳೋ ಅವಾಶ ಕೊಟ್ಟಿ ಕೊಡ್ಡಾನೆ. ಈಗಿಷ್ಟು ಮಾತಾತ್ಮಿಯಲ್ಲಾ—ನಾಡೆ ಅಂಥ ಹೊಕ್ಕು ಬಂದಾಗ ಅದು ಹೇಗೆ ದುಡಿತೀಯೋ ನಾನು ಹೊಡ್ಡಿಸ್ತು. ಆಗ ಸಂಯಾಗಿ ಜಾಕರಿ ಮಾಡವೆ ಹೋದ್ದಿ ನನ್ನ ಕೃಲಭ್ಯ. ನನ್ನ ಮನಗನ ಕ್ಕೆಲ್ಲ ಕಿವಿ ಹಿಂಡಿಸಿಕೊಳ್ಳಬೇಕಾಗುತ್ತೆ. ಹುಣಾರಾಗಿರು.”

—ಎಂದು ನಂಗುತ್ತಾ ಹೇಳಿದಳು ಶಂಕರವು.

ಆ ಕಾಲ ಬರಲಿ, ಇರೋ ಕಿವಿ ಜೊಕ್ಕೇಗೆ, ಇನ್ನೆರಡು ಕಿರಿ ತಪ್ಪಿ ಕೊಂಡು ಬರ್ತಿಸಿ.

—ಎಂದು ಹೀಗೆ ಅಂತ ಪ್ರಾಣ ದೇಹದಿಲ್ಲ.

ರೂಪಾರ್ಥಿ ಹಿನ್ನೆಲೆ ಮಾಡಿ ಬೈಕಿನಿಗೆ ಉನಗು, ಅ ನಿತ್ಯಸರ್ವಾಗಾಧ ಏಂ ಹೀಗೆ ಸ್ಥಿತಿ ಸೌತ್ತಮೆ—  
“ಬೈಕಿನಿ ಹೀಗೆ ಅಂತ ಪ್ರಾಣದಿಲ್ಲ.”

—ಎಂದು ಹಿನ್ನೆಲೆ ಮಾಡಿ ಸಾರ್ವಜ್ಞ, ಗೋಪ್ಯ ಬಿಟ್ಟು,  
ಅಮರಾಂಶದತ್ತ ಏಂದು ಹಿನ್ನೆಲೆ.

ಮಹಾಭಾರತ ಮಾರ್ಗ ವರ್ಣಿತ ಅಂತ ಕಾರ್ಯಕ್ರಮದಿಂದ ಶ್ರೀವಾದ  
ನಿಟ್ಟಿನಿಷ್ಟಿ.

## ೧೫

ಚಂದ್ರಾಂಶ್ಯ ಅನುರಾಗದಕ್ಕೆ ಹೇಳಿಗಿ ಮುಖರಾನವಾಗಿತ್ತು.

ಆ ತುಂಡುವಿನಗಿನ ರಾಜಾವನ್ನು ಮುಖರಾ ಲುಗಗಳಂತೆ ಪ್ರಯಾಸ  
ದಿಂದ ಕಳೆದ ಮೂರ್ಧವನಾಗು. ರಿಂದ ಏನಕ್ಕೂ ಗಂಜಾಂಘ ನೀಡಿತ ಬಲವಾಗಿ,  
ಅಲ್ಲಿಗೆ ಹೊಗೆಲು ದೂರೀಗೆ ತ್ವರಿತ ಗೆಂಡಂಥಾದ ಕಾರಣ ಕಾಣದ  
ಆಶ ತಳಾರ್ಥಿಸುತ್ತಿದ್ದು. ಈ ತಳಾರ್ಥಿಯಿಂದ ಮೂರ್ಧವರಾಯ ನ ಮೇಲಾದ  
ಪರಿಣಾಮ ತಂತ್ರದ ಕಳ್ಳಿಗೆ ಗೂಡಿತ್ತಿರುತ್ತಿದ್ದು.

ಖಾಲಿನಿಷ್ಟು ಇಂತಹ ಸಾರ್ವಜ್ಞದಿಲ್ಲದ ದ್ವಾರಾ ನಿನ. ಗೆಲುಮೊಗದಿಂದ  
ಕಾದರೆಕಂಡೆ ಬ್ರಾಹ್ಮಣಿಗೆ ಗೆಲಿಸಿ ಮೂಲ ಬಿಸಿದಿನಕ್ಕೆ ಮಂತ್ರಗು  
ತ್ವಿದ್ದುದನ್ನು ಹೀಗೆ ದಿನ ರಾತ್ರಿ ತ್ವಿದ್ದು ಇಲ್ಲ, ನಿನ—

“ಇದ್ದಾಕೆ? ಈ ಸಾರ್ವಜ್ಞದಿಲ್ಲದ ದ್ವಾರಾ ಇದೀರಲ್ಲ.  
ಮೈಯಲ್ಲಿ ಏನಾದರೂ ಅಲಂಕೃತಿ ಆಗಿದೆಯೇ”— ಎಂದು ತೋಡಣು.

“ಅಲಂಕರಿತ್ವ ಇಲ್ಲ. ಸಹಾ ಇಬ್ಬ— ಇರೀ ಬೇಜಾರಿ. ಇನ್ನೊಂದು  
ಫಂದು ಕುರಾ ಮಂಣಿ. ರೀತಿಕ್ರಿಯೆಯಾಗಿದೆ. ಪನು ಕೂಡಿದ್ದೇಕೂ  
ಬೇಜಾರಿ.”

“ಹೋ. ಮಾನೇಲಿ ಯಾವಾದರೂ ಮೊತ್ತ ಕೆಲವ ಅದನ್ನೀಲೆ  
ಹೀಗೇ ಆಗುತ್ತೇ. ಕಾಲ್ಯಾಂತ ತುಂಬಿಕೊಂಡುಹಾಗಿದ್ದೆ ಮಾನೆ ಬರಿಡಾಗಿ  
ರೀತು ಹೇಳು “ಮೊದಲ ಮೊಂದ ನಗರೀ ಕ್ಕೆ ಕಾಲು ಕಟ್ಟಿ ಮಾರೆದ ಜಾಗಾ  
ಗಿದೆ. ಇನು ಗಂಧರವಿಗೆ ಬೇಜಾರಾಗ್ನೋದೇನು ಆಶರ್ತ.”

—ನಾನಾಧಿವರಾಯನೆ ನಾಡಿಗೆ ತನ್ನ ಹಿಂದುಗಿ ಮಿಳಿಗಿ, ಹೇಳಿದಳು ಶಂಕರಮ್ಮ.

“ಅದಕ್ಕೇ ಜಂಪ್ರೆಗ್ನಿಸಿ ಇನ್ನೊಂದು ಹಿಂದು ಬಿನ್ನ ಇದ್ದು ಹೋಗೋಂತ ಹೇಳಿದೆ. ಅದಕ್ಕೂ ಏ ಹೇಳಿದೆ? ”

“ಹೋಗ್ನಿಂದ್ದು ದಿನ ಇಲ್ಲಿರುತ್ತೇ ನಾಧ್ಯ? ಹೀಗೆ ಬೇಜಾ ರೂಂತ ಅತ ಇಲ್ಲಿ ಕೂತುಬ್ಬಿಗೆ, ಅಲ್ಲಿ ಆತನ ಸಂಸಾರ ನಡೀ ಹೇಳಲ್ಲಾ...”

“ಲಂಬ ನಿಜವೇ. ಅದಕ್ಕೇ ನಾನೂ ಬಲವಂತ ಮಾಡಲಿಲ್ಲ. ಅದ್ವಾ ಈ ಬೇಜಾರು ಅನುಭವಸೋದು ಇನ್ನೊಬ್ಬು ಇದು ಬಯಕ್ಕ ಕಷ್ಟ ಶಂಕರಿ. ಏನುಬೇಕಾದರೂ ಅನುಭವಿಸಬಹುದು, ಈ ಬೇಜಾರು ಮಾತ್ರ ಬೇಡ. ಕೈ ಕಾಲಿಗೆಲ್ಲಾ ಕೆಬ್ಬಿಣಿದ ಸರಪಳಿ ರಾಕಿದ ಹಾಗಾಗಿದೆ...”

“ಹೂ, ಹಾಗೇ ಅನಿಸುತ್ತೇ”

“ಅದಕ್ಕೇ ನಾನೋಂದು ಯೋಚನೆ ಮಾಡಿದಿನಿ ಶಂಕರಿ...”

“ಎನ್ನ? ”

“ನೀನೂ ಬರೋದಾದ್ದೆ ಹೇಳಿ...ಎಲ್ಲಿಯಾದರೂ ಎರಡು ದಿನ ಉಂರು ಬಿಟ್ಟು ಹಾಯಾಗಿ ಕಾಲ ಕಳೆದು ಬರೋಣ.”

“ನೀನು ಬೇಕಾದ್ದೆ ಹೋಗಿ ಬಸಿ.”

“ನೀನು....”

“ಸದ್ಯ....ಇನ್ನು ದಿನದಿಂದ ಹರಡಿಕೊಂಡಿದ್ದ ಮನೇನ ಇನ್ನೂ ಅಷ್ಟು ಕಟ್ಟೀ ಮಾಡಿಲ್ಲ. ಈಗಿರೋ ಹಾಗೇ ಮನೆ ಚಿಟ್ಟು ಹೋದರೆ ಓಡೊಕ್ಕಲು ಅಂತ ನಗ್ತಾರೆ. ಎರಡು ದಿನ ಎಲ್ಲಿಗಾದೂ ಹೋಗಿ ನಿಮ್ಮ ಬೇಜಾರು ಈ ಕೊಂಡು ಬಿನ್ನಿ....”

“ನಿನಗೆ ಈಗಲೇ ಬೇಜಾರಾಗಿದೆ....ಇನ್ನು ನಾನು ಹೊರಟಿಪ್ಪಿಹೋದರೆ, ನಿನಗೆ ಇದ್ದ ದ್ವಾ ಬೇಜಾರಾಗೋಲ್ತೇ? ”

“ಹೇಣ್ಣಿ ಹೆಂಗಸು, ನನಗೆಂಥ ಬೇಜಾರು. ಬೇಳಗೆ ಎಲ್ಲಾ ಮನೆ ಗೆಲಸ ಮಾಡಿಕೊಂಡು, ಸಾಯಂಕಾಲ ದೇವಸಾಙಕ್ಯ ಹೋಗಿ ಪುರಾಣ ಹೇಳಿಕೊಂಡು ಬಂದ್ರೆ ಎಲ್ಲಾ ಬೇಜಾರೂ ಈ ದುಹೋಗುತ್ತೇ.”

“ಹಾಗಾದೆ, ನಾನು ಹೋಗಿ ಬರಲೇ.....

“ಶಿಂಡಿತ ಹೋಗಿ ಬೆಷ್ಟಿ....ಎಲ್ಲಗೆ ಹೇಳಿರಿ ರಾ ?”

“ಪಶ್ಚಿಮ ಯೋಧಕನೆ ಮಾಡಿಲ್ಲ. ಮಹಿಳಾರ ಹೋಗೊಂತೆ ಇದು ಸಮಯವಲ್ಲ. ಏರಷು ದಿನ ಪಟ್ಟಣಕ್ಕೆ ಹೋಗಿ, ಅಯ್ಯಂಗಾರ್ಥಿರೆ ಜೊತೆಲಿ ಕಾಲ ಕಳೆದು ಒರ್ಮೋಽಖಾತ ಇದಿನ್ನಿ. ಅದಕ್ಕೇ ನಿನ್ನನ್ನು ಕರೆದದ್ದು....”

“ನನಗೂ ಪಟ್ಟಣಕ್ಕೆ ಹೋಗಿ ಬಳಿಕೊಂತ ಆದೆ ಇದೆ.”

“ಹಾ ಗಾದರೆ ಈಗ್ಗಿಯೂ ?”

“ಈಗ ಬೇಡ. ನನಗೆ ಪಟ್ಟಣದಲ್ಲಿ ನಡೆಯೋ ದಸರಾ ಉತ್ಸವ ನೋಡಬೇಕೊಂತ ಆಸೆಯಿದೆ. ಆಗ ಬ್ರಹ್ಮಿನಿ. ಈಗ ಸೀವು ಒಬ್ಬರೇ ಹೋಗಿ ಬಳ್ಳಿ.”

— ಎಂದುಭಾ ಶಂಕರಮತ್ತು.

ಶಂಕರಮತ್ತು ಅಪ್ಪು ಹೇಳಬಂದೇ ನಾಕೆಂದು, ಮಾಧವರಾಯ, ಮರುದಿಸವೇ ಪಟ್ಟಣಕ್ಕೆ ಯೋರಡಲು ನಿಧ್ಯ ತೆಗೆನ್ನು ಆರಂಭಿಸಿದ.

ನಾಗದಪಳ್ಳಿಯನ್ನು ಬಿಟ್ಟಿ ಗಳಿಗೆಯಂದ ಗಾಡಿಯ ಕುದುರೆಗಳನ್ನು ನಾಗಾಲೋಽಭಿಂದ ಓಟಿಸಿ, ಎರಡುಬಿನ್ನರೆ ಪ್ರಯಂಕಾಳವನ್ನು ಒಂದೂವರೆ ದಿನದಲ್ಲೇ ಮುಗಿಯ, ಕಾಧವರಾಂ ಗಂಡು ಅನ್ನ ಸೇರಿದ.

## ೧೬

ಹೇಳಿಸೇ ಚೇಳಿದ ಇಡ್ಡ ಕ್ಷಿದ್ದು : ಗೆ ಮಹಿಳಾಗಿಲಿಗೆ ಬಂದ ವೂಢಿವ ರಾಯದನ್ನು ಕಂಡು, ಸಾಗಿತ್ತು : “ ರೂ.೫೦.೫ ವಾರಕ್ಕೆ ಕ್ಷಿದ್ದು ವೂ ಆಯಿತು. ಇದ್ದೆಂದಿಗೆ ತಕ್ಕಂತೆ ಪ್ರಯಂಕ ಮಹಿಳಿದ ಅಂತ್ರಾ ವೂಢಿ ವಾಯಿತು.

ಆ ನಾ, ಕಾಧವರಾಂ, ಹೋಗಿ ಸ್ವೀಲಭನ್ನು ಕಲೆದಲು ಮಹಿಳಿದ ಪ್ರಯಂಕ್ಕು. ಬುಂದುಗಳಿರುವ ಇಂತಹ ಪ್ರಯಂಕವನ್ನು ಮಹಿಳೆಗೆ ಸ್ವಷ್ಟವಾಗಿ.

ಸ್ವೀಲು ಬಿಮುರಿಗದ್ದಾಟಿದ ಸಾ. ಗಾಂಧಿ ವೂಢಿವರುಂ ನತ್ತೆ ಕಣ್ಣು ಕಾಯಿಸಿದ್ದರನ್ನೇ ಕಂಡು ಕಿಡಿಕಿಡಿ ಹಾದ ಅಯ್ಯಂಗಾರ್ಥಿದು, ಪಟ್ಟಣಕ್ಕೆ ಹಿಂತಿರುಗಿದೆ ಬಳಕ. ಕಷ್ಟ ಅಭಿಪ್ರಾಯವನ್ನು ಇದ್ದುದ್ದು ಸ್ವಷ್ಟಗೊಳಿಸಿ—

“ಮಾಥವರಾಯನತ್ತ ಸೇನಾಗೆ ಒ, ಸೇಲಾ ಅಗರು ಏಕೆ ಬೀಳು ವುದು ಸನಗೆ ಖಂಡಿತವಾಗಿರುತ್ತ ಇತ್ತುನಿಭಿ. ಹಾಗೇನೂ ಇದೂ ಆದರೆ ಸಹಿಸುವುದೂ ಇಲ್ಲ.”

—ಎಂದು ಏಡಾಯಿಂಡಿತಾಗಾಗಿ ಹೇಳಿದ್ದ್ದು..

ನಾಗರತ್ವ ಅವರ ಪೂರ್ವನ್ನು ಪ್ರತಿಫಲಿಸಿ.

“ಸೀಲಾ ಅಂಥಮುಗಿಗೆ ಉಂಟಾಗಿರುವ ಕೋಟಿಗಳೇಕೆ ನಾನು ಉರು ಕೇರಿ ಹುದುಕಿಕೊಂಡು ಇಲ್ಲ. (ಎಂಬೇ? ನಾಗೆ ಇಗರಿಗೆ ನೂರು ಜನ ಬಂದು, ಅವಳು ಹುದ್ದು ಸುಂದರಿ ಗೆಣ್ಣಿಗ್ರಾಜೆ ಮಾಡಿಕೊಂಡು ಹೋಗೋಳೆ ಶಾಧಿಯವಾಗೆ, ಕುದು ಕೋಟಿಗಳ ತಾರೆಗೆ ಅವಳನ್ನು ಕಟ್ಟಿಸ್ತೇಕೆ ಸನಗೇನು ಶೈವಲು: ಪನೋ ಸುಖಗೆ ಹೇಳಿದ್ದಂತೆ ಅವಳನ್ನು ಅಲ್ಲಿಗೆ ಕರಿದುಕೊಂಡು ಹೊಡೆ. ಅದೇ ಸನ್ನು ತಪ್ಪಿಸ್ತು?”)

—ಎಂದಿದ್ದ್ದು.

“ಅದು ಸಿಹ್ನೆ ತಪ್ಪಿಸಿ. ಅವರು ಒಬ್ಬರಂತೆ ಹಿಂದಿನ ನಕ್ಷೆದ್ದು?”

“ಅದಕ್ಕೂ ನಷ್ಟಗೂ ಏನು ಇಬ್ಬಾರ್ಥಾ? ಸಾವಿರ ಜನರ ಎದುರಿಗೆ ಶಿಂತಿರೋ ಯಾರುಗಿನೆ ಸೀಷ್ಟ ಸೇರಿದಂತೆ ಅಂತ ಸಾಮಾಜಾರಿಗೆ ಕಣ್ಣ ಕರ್ಕಡಾ ರಾಕೋಳೆ ಶಸ್ತ್ರ ಪ್ರಯಾಸಿಸ್ತು? ಅದು ಹೋಂಡಾಗ ಇವಕ್ಕೂ ನೊಂದಿರಬಹುದು, ಸರ್ಕಾರ್ ಇಂದಿನು. ಅದನ್ನು ಹಾನಿಲ್ಲಿ ಕಾನಲು ಕಾರ್ಯಲ್ಲಿ”

“ಇಲ್ಲಿ ನೋಡು ನಾಗರತ್ವ, ಅಂತಿಗೆ ದೊರ್ಮಿ ಕಲಿಸೋ ಹಿಡ್ಡ ಸನ್ನು ಹತ್ತಿರ ತೈಲಿರಿಸಬೇಡ. ಸಿನ್ನ ಕುಟ್ಟಿಕ್ಕು ಇಲ್ಲದೆ ಮೇಲೆದರೆ ಸೀಲಾ ಸನಗೋದು ಕಣ್ಣ ಅತ್ತಿತ್ತ ತಿರುಗಿಸೋರೆ ಕಾಳಿಗೆ ಹೈಯ್ ಇಲ್ಲ. ಇವಕ್ಕೇನು, ಈಗ ಬಂದು ಪರ್ವತ ಕೆಳಗೆ, ಅವಕ್ಕ ಸ್ವಾ ಸರೀಸೂಕೆ ಮೊದಲು, ಕಿಟ ಕೇಲಿ ನಿಂತು ಯಾರನ್ನೋ ಸೋಂಡಿದಃಾಂತ, ಸೀನೋ ಅವಳ ಬೆಸು ಹಸಿ ದುಗಟ್ಟಿಸ್ತೋ ಹಾಗೆ ಹೊಡಿದ್ದು ನಷ್ಟಾನ್ನು ಮರಿತುಮೋಗಿಬ್ಬಿ. ಅದಾದ ಮೇಲೆ ಎಷ್ಟೋ ಸಲ, ನಾನೂ ಅವಾನ್ನು ಗುಡಿಯ, ತೇರಿನ ಸಮಯದಲ್ಲಿ ಹೋಡಿದಿಸಿ. ಸಾವಿರ ಜನ ಅವಳ ಕಡೆ ನೋಡಿಮ್ಮು ಅವರ ಕಣ್ಣ ಸೆಲದ ಮೇಲೆರುತ್ತೇ ವಿನಾ, ಜನಾನ ನೋಡಿರಲಿ. ತಲೆ ಮೇಲಕ್ಕೆತ್ತಿ

ಆಂತ ಕೂಡಾ ನೋಡೋದಿದ್ದು. ಅವಳಿಗೆ ನಿನ್ನ ಭಯ ಎಷ್ಟುದೆ ಅನ್ನೊಂದು ದನ್ನ ನಾನು ಚೆನ್ನಾಗಿ ಬಲ್ಲೆ. ಅದ್ದರಿಂದ ಸೀನು ಕಾಣದೆ, ನಿನಗೆ ತಳೀದೆ ಸೀಲಾ ರಾಯರನ್ನು ನೋಡಿ ನಕ್ಕಳು ಅಂದರೆ, ನಾನಿಲ್ಲ, ನನ್ನ ನೇರಳು ಕೊಳ್ಳಾ ಸಂಚೋದಿಲ್ಲ. ಅದಕ್ಕೇ ಈ ಜಾಲುಕೆ ಎಲ್ಲಾ ನನ್ನ ಹತ್ತಿರ ತೀರೆಡಿತಾಂತ ಹೇಳಿದ್ದು.”

“ಹೋಗಿ...ಮಾತಿಗೆ ಮಸಲಾ ಸಿಮ್ಮೆ ಮಾತು ಸಿಜಾಂತಲೇ ಇಟ್ಟು ಕೊಂಡೂ, ಅದ ತಪ್ಪೇನು? ಸೀಲಾ ಚೆನ್ನಾಗಿಲ್ಲೇ ಅಥವ ಮಾಧವರಾಯಿ ರಿಗಿ ಸುಖಪಡೋ ಪಾರಿಯ ಏಕ್ಕುದೋಗಿದೆಯೋ? ಬ್ರಹ್ಮ ಅವರವರು ಜ್ಞಾತೆಯಾಗಿರೋದು ಬರೆದಿದ್ದೇ ಇನ್ನು ಕೊಂಡು ಹೋಗಲಿ: ಅದೇನು ಆಗ ಬಾರದ ಸಂಬಂಧಾನೇ?”

“ಬ್ರಹ್ಮ ಗಂಟುಹಾಕೋದನ್ನು ತಪ್ಪಿಸೋಕೆ ಯಾರಿಂದಲೂ ಸಾಧ್ಯ ವಿಲ್ಲ. ಅದರೆ ನೀನು ಗಂಟುಹಾಕೋದನ್ನು ತಪ್ಪಿಸೋಕೆ ಸಾಧ್ಯವಿದೆ, ಸಾಗಿರತ್ತು. ಹಾಗೇನಾಡೂ ಆದರೆ, ಅದನ್ನು ಮುರಿಯೋಕೆ ನಾನು ಸಿದ್ಧವಾಗಿ ದೀನಿ.”

“ಅದೇನು ನಿಮಗೆ ಹುಟ್ಟಿ ತಟ? ಸೀಲಾ ಏನಾಡೂ ನಿಮಗೆ ವಿಷ ಇಟ್ಟುದಾಕೆಯೇ?”

“ಇಲ್ಲ.”

“ಅಥವಾ ಅವಳಿಗೆ ನೀವು ಯಾರನ್ನಾದರೂ ನೋಡಿದೀರ....”

“ಈ ಜನ್ಮದಲ್ಲಿ ಅದೇಂದು ಪಾಶಾನೇ ನಾನು ಮಾಡದೆ ಇರೋಯು.”

“ನೀವು ಹೀಗೆ ಮಾತಾಡಿದ್ದೇ ಅದಕ್ಕೆ ನಾನೇನು ಹೇಳಲಿ? ನಿಮ್ಮ ಮನಸ್ಸಿನಲ್ಲಿ ಏನಿದೆಂತ ಸ್ವಷ್ಟವಾಗಿ ಹೇಳಬಿಡಿ.”

“ಮೋದಲೇ ಹೇಳಬಿಟ್ಟನೆಲ್ಲಾ, ಮಾಧವರಾಯರ ಹೊಸ್ತಿಲ ನೇರೆ ಸೀಲಾ ನೇರಳು ಬೀಳಕೂಡದ್ದು. ಕಾಗೇನಾಡೂ ಆಗಿ, ರಾಯರ ಹೆಂಡತಿ ಶಂಕರಪ್ಪನೋರ ಕಣ್ಣಲ್ಲಿ ಒಂದು ಹನ್ನಿ ನೀರು ಕಂಡಿತೋ, ಅವತ್ತು ನನಗೂ ನಿನಗೂ ಕೂನಿ. ಅಪ್ಪೇ ಅಲ್ಲ, ನಾನೇ ನಿನಗೆ ಮೋದಲ ವೈರಿ. ‘ಮುದುಕ, ಇನನಿಂದ ಏನಾದೀತು, ಅಂತ ಅಂದುಕೊಂಡಿದೀಯೋ ಏನೊಂ ಚೀಕಿದರಿ ಅದೂ ಒಂದು ಕ್ಕೆ ನೋಡು...’”

— ಎಂದು ತೀವ್ರ ಪ್ರತಿಕಾರದ ಬೆದರಿಕೆಯನ್ನು ಮುಂದೊಳಿಸಿ ಹೇಳಿದರು, ಅಯ್ಯಂಗಾರ್ಥಿರು.

“ನಿಮ್ಮ ಮಾತೇ ನನಗೆ ಅಥವಾಗೋಳಿ. ನಾನಾಗಲ್ಲ ನೀಲ ಅಗಲಿ ಈಗ ಏನು ಮಾಡಬಾರದ್ದು ಮಾಡಿದೀವೀಂತೆ ಇಷ್ಟೆಲ್ಲಾ ಕೂಗ ಡ್ರೀರಾ?”

“ನೀವು ಏನು ಮಾಡಿದೀರೋ ಬಿಟ್ಟಿದೀರೋ ಅದು ಸಿಮ್ಮೆ ಅಂಧಾತ್ಮನಿಗೆ ಗೊತ್ತು, ಆ ಭಗವಂತನಿಗೆ ಗೊತ್ತು. ನಾನಿನ್ನೂ ಏನು ಆಗಿಲ್ಲಾಂತಲೇ ನಂಬಿಕೊಂಡಿದೇನೆ. ಅದಕ್ಕೇ ಬರೀ ಎಚ್ಚರಿಕೆ ಮಾತ್ರ ಹೇಳ್ತು ಇರ್ಲಾದು. ನಿಗನಾಗಿರು.”

— ಎಂದು ಹೇಳಿ ಹೇಳಿದ್ದರು ಅಯ್ಯಂಗಾಯರು.

ಅವರ ಆ ಮಾತುಗಳನ್ನು ಕೇಳಿದಾಗ ನಾಗರತ್ನ ಹಾವನ್ನು ಮುಕ್ಕಿ ದಂತಾಗಿ ಗಡಗಡ ನಡುಗಿದ್ದ್ಲಿ.

ಅವರ ಆ ಬೆದರಿಕೆಯ ಹಿನ್ನೆಲೆಯ ಮೇಲೆ, ನಾಗರವಳ್ಳಿಯಿಂದ ಹೊರಡುವ ಹೊತ್ತಿನಲ್ಲಿ, ಅಯ್ಯಂಗಾರ್ಥಿರು ತಮ್ಮಿಲ್ಲಿರನ್ನು ಮುಂದೆ ಕಳಿ ತಾವೈಬ್ಬರೇ ಹಿಂದುಳಿದುದನ್ನು ಯೋಚಿಸಿದಾಗ, ನಾಗರತ್ನ ಉಗ್ರ ಅಯ್ಯಂಗಾಯರು, ಮಾಧವರಾಯರು ತನ್ನ ಮನೆಯ ಕಡೆ ಸುಳಿಯಿದಂಣಿದಿದಾರೇನೋ ಎಂಬ ಚಿಂತೆ ಪೂಡಿ—

“ಹಾಗಾದರೆ ಏನು ಗತಿ? ಏನೋ ಆಸ ಪಟ್ಟುಕೊಂಡು ಬಂಗಾ ದಂಥ ಹುಡುಗಿಯನ್ನು ಅನ್ಯಾಯವಾಗಿ ಮಾಧವರಾಯನಿಗೆ ಒಷ್ಟಿ ದಂತಾಯಿತಲ್ಲಾ.”

— ಎಂದು ಹೆಳಹೆಸತ್ತೊಡಗಿದ್ದ್ಲಿ.

ಆ ಭೀತಿಯಿಂದಲೇ, ಬಂದೆರಡು ಬಾರಿ ನೀಲಾಳನ್ನು—

“ನೀನು ಮಧ್ಯ ಬಾಯಿ ರಾಕಿ ಕೆಲಸ ಎಲ್ಲಾ ಕೆಡಿಸಿಬಟ್ಟ ಮೂದೇವ ಮುಂಡೆ: ಅವತ್ತು ನೀನೇ ಹೂಕ್ಕಿಲೆ ಬಿಡ್ಡ ಮೈ ಒಟ್ಟಿಸಿ ಹೋಗಿದ್ದೆ, ಅವಯ್ಯನಿಗೆ, ಅನೇ ಕಟ್ಟಿ ಹಿಂದಕ್ಕೆಳಿಸಿದದೂ ನಿನ್ನ ಹತ್ತಿ ಬರದೆ ಹೋಗ್ತು ಇಲ್ಲಿಲ್ಲ. ಈಗ ಆತನ ಆತುರಾನೂ ತೀರಿ ಜೋಯ್ಯ ಮತ್ತೆ ಬರ್ತಾರೇನ್ನಲಿಕ್ಕೆ ಅಡ್ಡ ವಾಗೋಕೆ, ಇವರೂ ಹುಟ್ಟಿಕೊಂಡರೆ

—ಎಂದು ಗೆದರಿಕೊಂಡಿದ್ದ್ಲಿಳ್ಳ.

ನಾಗರತ್ನ ಹಾಗೆ ಹೇಳಿದಾಗ, ನೀಲಾ ಆ ಮಾತನ್ನು ನಂಬದೆ—

“ಯಾರು ಏನೇ ಹೇಳಿದ್ದು ಅವರು ಬಂದೇ ಬರಾರೆ. ಸೋಜ್ಞಾ ಇರು.”

—ಎಂದು ಧೃತ್ಯಾ ಬಿಡದೆ ಹೇಳಿದ್ದ್ಲಿಳ್ಳ.

ಈಗ—

ತನ್ನ ಭಯ ಸುಖ್ಯಾಗಿ, ನೀಲಾ ಭೂರಪಸೆಯೇ ಸತ್ಯವಾಗಿ ಮಾಥವರಾಯ ತನ್ನ ಮನಿಬಾಗಿಲಿಗೇ ಬಂದುದನ್ನು ಕಂಡು, ನಾಗರತ್ನಾಗಿ ಕಳೆದು ಹೋದ ನಿಧಿ ಸಿಕ್ಕುನ್ನು ಸಂತೋಷವಾಲಿತು.

ಆ ಸಂತೋಷದಿಂದಲೇ ಮಾಥವರಾಯನನ್ನು ಸ್ವಾಗತಿಸಿ, ಒಳಗೆ ಬಂದು ಕುಳಿತ ಮೇಲೆ—

“ಯಾವಾಗ ಉಂಟಿಗೆ ಬಂದಿರಿ?”

—ಎಂದು ಕೇಳಿದ್ದಳು.

“ಇವತ್ತೆ”

“ಎಲ್ಲಿ ಇಳಿದುಕೊಂಡಿದೀರಾ? ಯಜಮಾನರನ್ನು ಸೋಡಿದ್ದಿರಾ?”

“ಖಚೊ. ಬಂದವನು ನೆಟ್ಟಿಗೇ ಬಂದೆ. ಇವತ್ತು ಸಂಜೀನೋ, ನಾಳಿಬೆಳಗ್ಗೇ ನೋ ಅಯ್ಯಂಗಾರ್ಥರನ್ನು ಸೋಡಬೇಕು ಎಂದುಕೊಂಡಿದೇನೆ. ನೀಲಾ ಚೆನ್ನಾಗಿದಾಳಿಯೇ?”

ಮಾಥವರಾಯ ಶಾಮಯ್ಯಂಗಾರ್ಥರನ್ನು ಸೋಡಿಲ್ಲವೆಂದು ಹೇಳಿದು ನಾಗರತ್ನಾಗಿ ದೃಶ್ಯವನ್ನು ನೀಡಿತ್ತ.

“ಉಂಟಿ ಬಿಟ್ಟೋರು ನೆಟ್ಟಿಗೆ ಇಲ್ಲಿಗೇ ಬಂದಾರ್? ಹಂಗಾದ್ದೀ, ಸ್ವಾನ್, ಉಟ್ಟಿ, ಯಾವುದೂ ಇನ್ನೊಂದಿಗೆ ಇಲ್ಲಿನ್ನಿ....”

“ಅದೆಲ್ಲಾ ಮಾತು ಆನೀಲಾಗಲಿ, ನೀಲಾ ಹೇಗಿದಾಳಿ?”

ಅತ್ಯಾತುರದಿಂದ ಪ್ರತ್ಯೇ ಮಾಡಿದ ಮಾಥವರಾಯ.

ನೀಲಾ ಬಗ್ಗೆ ಅತನಿಗಿಂದ ಅತುರವನ್ನು ಕಂಡು ನಾಗರತ್ನಾಗಿ ಹೊಟ್ಟಿಗೆ ಹಾಲು ಹುಟ್ಟಿತ್ತಾಗಿ—

“ಅವಳ ವಿಷಯ ಏನು ಹೇಳಬೇಕೋ. ನನಗೊಂದೂ ಹೇಳಿತೋ ಹಾಗೂ ಬಗೆಂಬ”—ಎಂದ್ದು.

“ನುಕೆ?”

ನೀಲಾ ಮಹಾ ವಿಜಯ ಹಂಡಗಿ. ಅವಳಿಗೆ ಸೀವು ಏನು ಮೋಡಿ ಮಾಡಿಬಿಟ್ಟಿದೀರೋ ಏನೋ, ನಾಗರವಳ್ಳಿಯಿಂದ ಬಂದಪ್ಪೆ ಬಂದದ್ದು— ಉಣಿಟೆ ಬೇಡ ತಿಂಡಿ ಬೇಡ, ನಿದ್ರೆ ಇಲ್ಲ ನೀರಿಡಿಕೆಯಿಲ್ಲ—ಸುಮೃನೆ ಸವಿತ್ರಾ ಇದಾಳೆ. ಗಟ್ಟಿರೂಗಿ ಏನಾಡೂ ಅಂದ್ರೆ ‘ನನ್ನ ನಾಗರವಳ್ಳಿಯಿಂದ ಯಾಕೆ ಕರೆದುಕೊಂಡು ಬಂದೆ’ ಅಂತ ಕಣ್ಣ ತುಂಬಾ ಸೀರು ಡಾಕ್ತರು. ಇಂಥೆ ಹೆಡುಗಿನ ನೀವೆಲ್ಲಾ ದ್ವಾರಾ ಕಂಡಿದ್ದು, ಕೇಳಿದ್ದು....ಒಂದೇ ದಿನಕ್ಕೆ ಹೀಗೆ ಒಬ್ಬಿರಿಗೊಬ್ಬರು ಕೆಚ್ಚಿ ಕೊಳ್ಳೋದ್ದನ್ನು.

—ಎಂದು ತಲೆದೂಗುತ್ತಾ ಹೇಳಿದಳು ನಾಗರತ್ತು.

ನಾಗರತ್ತು ಕೇಳಿದುದನ್ನು ಕೇಳಿ, ನೀಲಳ ಬಗ್ಗೆ ಮಾಧವರಾಯನ ಮೋಹದ ಜಾವ್ಯಲೆಗೆ ತೈಲವನ್ನು ಎರೆದಂತಾಗಿ, ಆ ಬೇಗೆಯನ್ನು ಸಹಿಸಲಾಗದೆ—

“ಈಗ ನೀಲಾ ಎಲ್ಲಿದಾಳೆ?”

—ಎಂದು ಉಸಿರು ಕಟ್ಟಿವಷಟ್ಟು ವೇಗವಾಗಿ ಕೇಳಿದೆ.

“ಸರಿಹೋಯ್ಯು ಬಿಡಿ. ಅವಳಿಗೆ ಆತುರಾಂದೇ, ಅವಿ ಇತ್ತರವನ್ನು ಆತುರಾ ನಿಮಗೆ! ನಾವೇನಾರ ಅವಕನ್ನು ತಿಂದುಬಿಟ್ಟಿದೀವೀಂತ ಥಿಂಬಾನೆ?....ಅಬ್ಬಬ್ಬಿ, ಇನ್ನು ಆತೆ ನಾನೆಲ್ಲಾ ಶಾಣಲಿಲ್ಲ....”

—ಎಂದು ನೆಗುತ್ತಾ—

“ನೀಲಾ....ನೀಲಾ....”

—ಎಂದು ಕರೆದಳು.

“ಅವಳನ್ನು ಕರೆಯೋದೀನೂ ಬೇಡ. ಅವಳು ಎಲ್ಲಿದಾಳೆ ಹೇಳಿ. ನಾನೇ ಅಲ್ಲಿಗೆ ಹೋಗ್ಗಿನಿ.”

“ಹಂಗಾ ನಿಮಿಷ್ಯ, ಅಟ್ಟಿದ, ಮೇಲಿನ ಕೋಣೆಲಿದಾಳೆ.”

—ಎಂದು ಹೇಳಿ ನಾಗರತ್ತು ಮೆಟ್ಟಿಲಿನ ದಾರಿಯನ್ನು ಮಾಧವರಾಯ ನಿಗೆ ಕೊರಿಸಿದಳು.

ಮಾಧವರಾಯ ಮಿಂಚಿನ ವೇಗದಿಂದ ಮಹಡಿಯನ್ನು ಇತ್ತಿ, ಆಲ್ಲಿ ನೀಲಳ ಕೋಣೆ ಯಾವುದಿರಬಹುದೆಂದು ನೋಡಿದ. ಅವನು ರಾಗೆ

ಕೋರ್ಡೆಯುದು ಹೊರಬಂದು, ಮಾಥರಾಮನನ್ನು ಹೊಡಿ, ತಟ್ಟಕ್ಕೆ ಅಲ್ಲಿಯೇ ಸೀತು, ಕಣ್ಣ ಅರಳಿಸಿ ಅತನನೇ ನೋಡಿದಳು.

ಒಂದು ಕ್ಷೇತ್ರಕಾಲ ಮಾಥರಾಯನು ಹಾಗೇ ಅವಳನ್ನು ನೋಡಿ, ಬಳಿಕ ಎರಡನೇ ದಾಟಿನಲ್ಲಿ ತನಿಖ್ಯರ ಸದುವೆ ಇದ್ದ ಅಂತರನ್ನು ಕಡಿದು—

“ನೀಲಾ... ಸೀಲಾ....”

— ನಾನು ತಾತ್ತ್ವ, ಅವಳನ್ನು ಬಿಗಿದಪ್ಪಿ, ತನ್ನ ಶೋಳಿನೋಳಗೆತ್ತಿಕೊಂಡು, ಗೋಡೆಯೋಳಗೆ ಕರೆದೊಯ್ದು, ಅವಳನ್ನು ಎತ್ತಿಕೊಂಡಿದ್ದ ಹಾಗೇ ಕೋಡಂತೆ ಕೆದವನ್ನು ಕಾಲಿನಿಂದ ಮುಚ್ಚಿ, ಸೀಲಾನ್ನು ಕೋಣಿಯಲ್ಲಿ ಹಾಗೆ ಹಾಸಿದ್ದ ಮಂಚದ ಮೇಲೆ ಪುಲಗಿಸಿ ಹಾಗೇ ಅವಳನ್ನು ಬಿಗಿದುಕೊಂಡು, ಅವನು ಯಾವ ಮಾತ್ರಾ ಅಡಂತೆ, ಅವಳ ತುಟಿಗಳನ್ನು ತನ್ನ ತುಟಿಯಿಂದ ಮುಚ್ಚಿ ಅವಳ ಪಕ್ಕದಲ್ಲಿ ಉರಿದ.

ನೀಲಳ ದರ್ಕನದಿಂದ ತನ್ನಲ್ಲಿ ಮೂಡಿದ ಪ್ರಣಯಾವೇಗ ತೀರಿಹೋಗುವವರೆಗೂ ಮಾಥರಾಯ ತಾನೂ ಮಾತನಾಡಲಿಲ್ಲ; ನೀಲಳಿಗೂ ಮಾತನಾಡಲು ಅವಕಾಶ ಕೊಡಲಿಲ್ಲ.

ಆ ಬಳಿಕ, ಹಾಗೇ ಎದ್ದು, ಮೃದುವಾದ ದಿಂಬಿನ ಮೇಲೆ, ಹೆರಡಿದ ಕೂದಲಿನ ಹಾಸಿನ ಮೇಲೆ ಮಲಗಿದ ನೀಲಾ ಮುಖವನ್ನು ನೋಡುತ್ತಾ—

“ನನ್ನ ಅರಗಣ ಕ್ಕೆಮುವೇ ?”

— ಎಂದು ಕೇಳಿದ.

ಅತನ ಪ್ರತ್ಯೇಯನ್ನು ಕೇಳಿ ನೀಲಾ ಮೃದುವಾಗಿ ನೆಗುತ್ತಾ—

“ಈಗ ನನ್ನ ನೆನಪು ಬಂದಿತೆ ?....ಅಬ್ಬಾ ! ನಿಮ್ಮದು ರುದ್ದ ಬಿರುಗಾಳಿಯ ಸಹವಾಸ ! ನಿಮ್ಮ ಆತುರದಲ್ಲಿ ನಾನು ಬಂದುಕುತ್ತೇನೋ ಸಾಯಂ ತ್ತೇನೋ ಅನ್ನುವ ಹಾಗೆ ಮಾಡಿಬಿಟ್ಟೀರಿ. ಎಲ್ಲಾದರೂ ಇಷ್ಟು ಆತುರ ಉಂಟಿ ?”

— ಎಂದು ಕೇಳಿದಳು.

“ಆತರ, ಅದರ ವಿಷಯ ನಿನಗೇನು ಗೊತ್ತು ಹೇಳು. ಹುಣ್ಣ ಹಿಡಿಸೋದು ನಿನಗೆ ಗೊತ್ತು.

“ಎಂ ! ಅದಕ್ಕೇ ಇಲಿಗೆ ಬರಲಿಲ್ಲಿ ಇಷ್ಟು, ದಿನ ದೇಹಾಯಿಕೋ

ಹನೀರೇ? ಅದೆಲ್ಲಾ ಬರೀ ನಾಟಕ; ಎದುರಿಗೆ ಬಂಡಾಗಲೇ ನಮ್ಮು ನೇನಪ್ಪು.”

“ನೀನು ಹೀಗೆ ಹೇಳ್ತೋಯಾಂತ ನನಗೆ ಗೊತ್ತು. ಅದರೇನು ಮಾಡಲಿ—ನಿನ್ನನ್ನು ನಾನು ಸ್ವತಂತ್ರನಾಗಿಲ್ಲ.”

“ಹಾಗಾದರೆ ನನ್ನ ಹೆಚ್ಚರದ ಇವ್ವೇ ಅನ್ನಿ....”

—ಮಾಧವರಾಯನ ಮಾತನಿಂದ ನಿರಾಶಾದಂತ ಹೇಳಿದಳು ನೀಲಾ.

“ಅಂದರೆ—?”

“ಒಂದು ದಿನ ಜೊತೆಗೆವ್ವರೆ, ಸುತ್ತು ಇವ್ವತ್ತು ದಿನ ಹಿಂತೆ ಇರಿ ಚೇಕು....”

“ಹಾಗಾದರೆ ನಾನು ಬಂದುಕೊಂಡು ಸಾಧ್ಯವೇ?”

“ಇಲ್ಲಾಂದ್ರೆ ಏನು ಮಾಡ್ತಿರ?”

“ನಾನು ಅದನ್ನೇ ಯೋಚನೆ ಮಾಡ್ತು ಇದ್ದಿನಿ. ಒಂದು ನಾಲ್ಕು ದಿನ ಅವಕಾಶ ಕೊಡು. ಅನ್ನರಲ್ಲಿ, ನಾವಿಭೂರೂ ಯಾನಾಗಲೂ ಜೊತೆ ಯಾಗೇ ಇರೋದಕ್ಕೆ ಏಪಾರ್ಟೆಲ್ ಮಾಡ್ತಿರ್ನಿ.”

“ಇದನ್ನು ಹೇಳಿ ಹೋಗಬೇಕೂಂತ ಬಂದಿದೀರೋ, ಅಥವಾ....”

“ಉದ್ದೂ, ಹಾಗೇನಿಲ್ಲ; ಈ ಸಲ ನಿನ್ನ ಜೊತೇಲಿ ಮೂರು ನಾಲ್ಕು ದಿನ ಇದ್ದು ಹೋಗಬೇಕೂಂತಲೇ ಬಂದಿರೋದು.”

“ಸದ್ಯ ಬಂದುಕಿದೆ! ನಿಮ್ಮ ಆತುರ ಕಂಡು, ಬಂದ ಹಾಗೇ ಹೋಗೋಕೆ ಸಿದ್ಧವಾಗಿ ಬಾವಿದಿರೇನೀಲೋಂತ ಅಂದುಕೊಂಡಿದ್ದೆ. ಈಗ ಪ್ರಾಣ ಬಂದಹಾಗಾಯಿತು.”

—ತನ್ನ ಸಮಾಪದಲ್ಲಿದ್ದ ಮಾಧವರಾಯನ ಮುಖವನ್ನು ಎದೆಗೊತ್ತಿ ಕೊಂಡು ಹೇಳಿದಳು ನೀಲಾ.

ಅವಳ ವಕ್ಕಿನ್ನಿಂದ ಬಿಸಿಸೋಂಕಿನಿಂದ, ಮಾಧವರಾಯನೋಳಿಗಿದ್ದ ಕಾಮಾಗ್ನಿ ಮತ್ತೆ ಪ್ರಪ್ರಾಲಿಸಿ, ಹಾಗೇ ಅವಳನ್ನು ತನ್ನತ್ತ ಸೆಳಿದುಕೊಳ್ಳಲು ಯಶ್ವಿಸಿದ.

“ಇನ್ನೊಂದು ಅನ್ನಾರ್ಥಿ ಹಿಂಜಾ.”

— ಎಂದೇ ಬಲವಂತವಾಗಿ ಆವನ ಕೋಳತೆಕ್ಕೆಯಿಂದ ಬಿಡಿಸಿ  
ಕೊಂಡು—

“ನಾನೆಲ್ಲಾ ಓಡಿಹೋಗೊಲ್ಲ. ಎದ್ದು ಸಾಂತ, ಘಲಹಾರ ಮಗಿಸಿ.”  
— ಎಂದಳು.

“ನೀನು ಜೊತೆಲಿರೋವಾಗ, ಸಾಂತ, ಉಟ್ಟಿ, ಘಲಹಾರ ಎಲ್ಲಾ  
ಯಾರಿಗೆ ಬೇಕು ಹೇಳಣ ?”

“ಹಾಗಂದೇ ನನ್ನೇ ತಿಂದು ಹೊಟ್ಟಿತುಂಬಿಸಿಕೊಳ್ಳೋ ಯೋಚನೆಯೇ  
ನಮ್ಮುದು !”

— ನೀಲಾ ನಗುತ್ತಾ ಕೇಳಿದಳು.

“ಹಾಗಾದರೂ ಅಗಬಹುದು.”

“ಆದರೆ ಈಗ ನಾನು ಆದಕ್ಕೂ ಉಪಯೋಗವಿಲ್ಲ : ನನ್ನನ್ನು  
ತಿಂದರೂ ನಿಮಗೆ ಅರಿಹೊಟ್ಟಿ ಉಪಾನೇ ಆಗೋದು.”

“ನಿಕೆ ?”

“ಮತ್ತೆ— ಈಗ ನನ್ನ ಮೈಯಲ್ಲಿ ಏನಿದೆ ? ಬರೀ ಮೂಕಿ, ಚಕ್ಕಳಿ.  
ಚೆಳಗಿನಿಂದ ಘಲಹಾರವಿಲ್ಲದೆ ಮೈಯಲ್ಲಾ ಬತ್ತಿಹೋದಹಾಗಾದೆ.  
ನಿಮಗೆ ಬೇಡವಾದರೆ ಹೋಗಲಿ. ನನಗಾದರೂ ಅಪ್ಪು ಘಲಹಾರ ಮಾಡಿ  
ಬರಲು ಅವಕಾಶ ಕೂಡಿ. ನಾನು ಶ್ರವ್ಯಾದ ಮೇಲೆ ಬೇಕಾದರೆ ನಿನ್ನ  
ನನ್ನನ್ನು ತಿಂದು ತೃಪ್ತಿಪಡೆಬಹುದು.”

“ಹಾಗಿದ್ದರೆ ಇನ್ನೂ ನಿನ್ನ ಚೆಳಗಿನ ಉಪಹಾರ ತೀರಿಲ್ಲವೇ ?”

“ಉಹೂ, ಇವತ್ತು ಎದ್ದುದ್ದೀ ತಡ.”

“ನಿಕೆ ?”

“ಮಾಡಲು ಹೊತ್ತಿಗೆ ಮುಂಚೆ ಮಲಗಿ, ಹೊತ್ತಿಗೆ ಮುಂಚೆ ಏಳು  
ತ್ತಿದ್ದೆ.”

“ಈಗ ?”

“ರಾತ್ರಿ ನಿದೆ ಕೆಡಿಸೋಕೆ ನಿವ್ರೋಬ್ಬರು ಹುಟ್ಟಿಕೊಂಡಿರಲ್ಲಾ ?  
ಕಣ್ಣಿ ದುರಿಗೆ ಇದ್ದರೆ ಒಂದು ತರಹ, ಇಲ್ಲದಿದ್ದರೆ ಒಂದು ತರಹ ನಿದ್ದೆ ಕೆಡಿ  
ಕುತ್ತಿರೆ.”

— ಮಾಥವರಾಯನ ತುಟಿಯನ್ನು ಹಿಂಡಿ ಹೇಳಿದಳು ನೀಲಾ.

“ಅಂತೋ ನೈಸ್ಯಿಂದ ಸಿನೆಗೆ ತುಂಬಾ ಕೊಡುವೀ ಎಷ್ಟು.”

“ಇಲ್ಲ ಎಂದರೆ ಸುಳ್ಳು ಹೇಳಿದರೂ ಗಾಗಾಗುತ್ತೆ.”

“ಹಾಗಿದ್ದರೆ ನನಗೆ ಸರಿಯಾದ ತಿಕ್ಕೆಯೇ ಕಾದಿದೆ.”

“ಹೂ.”

“ ಏನು ತಿಕ್ಕೆ ಕೊಡುತ್ತಿಯ ? ”

“ ಏನು ತಿಕ್ಕೆ ಕೊಡಬೇಕು ಹೇಳಿ. ಸೀನ್ಯ ಕೇಳಿದಂಥ ತಕ್ಕು ಕೊಡುತ್ತೇನೇ,”

“ಹಾಗಿದ್ದರೆ ಒಂದು ಕೆಲಸ ಮಾಡು ಸೀಲಾ. ನೈಸ್ಯಿಂದ ನಿನ್ನ ಸಿನ್ನಿಗೆ ಭಂಗವಾಯಿತು ತಾನೇ....”

“ಹೌದು.”

“ ಅದಕ್ಕೆ ಸರಿಯಾದ ತಿಕ್ಕೆ ಎಂದರೆ—ನಾನು ಇಲ್ಲಿರುವಷ್ಟುದಿನ, ನನಗೆ ಒಂದು ಗಳಿಗೆಯೂ ನಿದ್ದೆ ಮಾಡೋಽಕೆ ಅವಕಾಶ ಕೊಡಬೇಡ ; ಪೂರಾ ರಚ್ಚು ತಿರಿಸಿಕೊಂಡು ಬಿಡು, ಆಗಬಹುದೇ ? ”

—ನೀಲಳ ಸಡಿಲವಾದ ಹೆರಳನ್ನು ತನ್ನ ಕೆನ್ನಿಗೆ ಶವರಿಕೊಳ್ಳುತ್ತಾ, ನಗುತ್ತಾ ‘ಹೇಳಿದ ಮಾಧವರಾಯ.

ಅವನ ಮಾತನ್ನು ಕೇಳಿ, ನೀಲಳು ನಗುತ್ತಾ —

“ ಹಾಗೇ ಆಗಲಿ.... ಈಗ ನೊದಲು ಸ್ವಾನಕ್ಕೆ ಏಳಿ. ನಿಮಗೆ ಸ್ವಾನ ಮಾಡಿಸಿ, ಫಲಹಾರ ಮಾಡಿಸಿದ ಮೇಲೇ ನಾನಿನ್ನು ಫಲಹಾರದ ಮುಖ ಕಾಣಬೇಕು. ಎಲ್ಲದಕ್ಕೂ ಕಾಯಿಸಬೇಡಿ. ಅದು ಕೆಟ್ಟಿ ಅಭಾಸ.”

—ಎಂದು ನೀಲಾ ಮಂಚದಿಂದ ಮೇಲೆದ್ದು ಜಾರಿದ ತನ್ನ ವಕ್ಕ ಗಳನ್ನು ಸರಿಸಡಿಸಿಕೊಳ್ಳುತ್ತಾ ಹೇಳಿದಳು.

“ ಅಂದ ಹಾಗೆ ಮರತೇ ಬಿಟ್ಟಿದೆ, ಇಲ್ಲಿ ಬಾ ಸೀಲಾ....”

—ಎಂದು ತನ್ಯಿಂದ ದೂರ ನಿಂತ ನೀಲಳನ್ನು ಹತ್ತಿರಕ್ಕೆ ಕರೆದ ಮಾಧವರಾಯ.

“ ಈಗ ಬೇಡ ಅಂದರೆ.... ಮತ್ತೆ ಅರಂಭಿಸಿದಿರಲ್ಲಾ....”

—ಮಾಧವರಾಯನತ್ತು ಕೆಣಕು ನೋಟದಿಂದ ನೋಡುತ್ತಾ, ಹೇಳಿದಳು ನೀರಾ

“ಆದಕ್ಕೆಂಬು, ನಿನ್ನಗೆ ಕೊಡಬೇಕೊಂತೆ ಏನೋಈ ಒಂದು ಸಾಮಾನು ತಂದಿದ್ದೆ. ಸಿನ್ನು ಗಡ್ಡಲವರ್ತಿ ಆ ವಿಷಯನೇ ಮರೆತುಮೋಗಿತ್ತು”

“ನಾನೇ ಅಭಿನೇ ಗಡ್ಡಲ ಮಾಡಿದ್ದು....”

—ಎಂದು ಹೇಳುತ್ತಾ ಸಿಳಾ ಮೇಲ್ಲಿಗೆ ಅವನ ಬಳಿ ಸಂಡೆದಳು.

ತನ್ನ ಬಳಿ ಸಾರಿದ ಸೀಲಳನ್ನು ಹಾಗೇ ತೊಡೆಯೆ ಮೇಲೆ ಕೂರಿಸಿ ಕೊಂಡು, ತನ್ನ ಅಂಗಿಯೊಳಗಿಟ್ಟುಕೊಂಡಿದ್ದ ಚಿನ್ನದ ಮೊಗ್ಗಿನ ಸರವನ್ನು ಹೊರಡೆಗೆದು, ಅದನ್ನು ತಾನೇ ಸೀಲಳ ಕತ್ತಿಗೆ ಕಟ್ಟಿ—

“ಸಿನ್ನ ಕತ್ತಿಗೆ ಈ ಸರ ಎಷ್ಟು ಚಿನ್ನಾಗಿ ಒಷ್ಟುತ್ತದೆ ಚಿನ್ನಾ....”

—ಎಂದು ಹೇಳಿ, ಅವಳ ತುಟಿಗಳನ್ನು ಚುಂಬಿಸಿ—

“ಹಾಗ ನಡಿ-ಸ್ವಾನ, ಉಂಟ ಏನೇನು ಮಾಡಿಸುತ್ತೀರ್ಯೇ ಮಾಡಿಸು.”

—ಎಂದು ಹೇಳಿದ

“ನೀವು ಸರ ಕೊಷ್ಟುಮೇಲೆ ಅದರ ಸಾಲ ತೀರಿಸದೆ ಹಾಗೇ ಹೋದರೆ ಮುನ್ನನೇ ಬಿಡುತ್ತೀರಾ ನೀವು....”

—ಎನ್ನುತ್ತೇ ನೀಲಾ, ಅವನ ಹೊಡೆಯ: ಮೇಲಿಸಿಂದ ಹಾಸಿಗೆಗೆ ಖರುಳಿ, ಅವನನ್ನು ತನ್ನ ಮೇಲೆ ಎಳೆದುಕೊಂಡಳು.

## ೧೦

ಅತ್ಯ ಸೀಲಾ-ಮಾಧವರಾಯ ಸರಸ-ಸಲ್ಲಾಪದಲ್ಲಿ ನಿರತರಾಗಿದ್ದಾಗಿ ಇತ್ಯಾನಾಗರತ್ವ ಬೇರೊಂದು ಬಗೆಯು ಚಂತಗೆ ಬಲಿಯಾಗಿದ್ದೆಳು.

ಬರುವನೋ ಇಲ್ಲವೋ ಎಂಬಿ ಚಂತಗೆ ನಾಗರತ್ವಳನ್ನು ಒಳಗು ಮಾಡಿದ ಮಾಧವರಾಯ ನಾಗರವಳ್ಳಿಯಿಂದ ಬಂದುದು, ಮೊದಲು ನಾಗರತ್ವಳಿಗೆ ಸಂತೋಷಕ್ಕೆ ಶಾರಣವಾಗಿ, ಬಳಿಕ, ಅಯ್ಯಂಗಾಯರ ಎಚ್ಚರಿಕೆ ಸೇನಪಾಗಿ ದೂಡ್ಕೆ ಭೇಡಿಯುತ್ತ ಚಂತಗೆ ಉರ್ಬಣವಾಗಿತ್ತು.

ನೀಲಾ-ಮಾಧವರಾಯನ ಸಂಬಂಧಕ್ಕೆ ಅಯ್ಯಂಗಾರ್ಥಿರು ಅಡಿ ಬಂದುದು, ಹೇಡೆ ಎತ್ತಿದ ಕೃಷ್ಣ ಸರ್ವವೇ ಅವಳ ಮಾರ್ಗದಲ್ಲಿ ಅಡ್ಡಿ ಬಂದಂತಾಗಿತ್ತು. ಅಯ್ಯಂಗಾರ್ಥಿರ ವಿಷಯದಲ್ಲಿ ನಾಗರತ್ವಾಗಿ ಅಷ್ಟೋಂದು

ಆ ಭಾಸುಕ್ಕೆ ಅಯ್ಯಂಗಾರ್ಥಿರು ತನ್ನ ‘ಯಂಚಮಾನರು’ ಎಂಬು ಮೊಂದೇ ಕಾರೆನಾಗಿರಲಿಲ್ಲ. ಸಿಗ್ಗಾಡದೆ, ಅವರ ಕೈಗೆಗೆ ಎಕ್ಕು ದೂರ ಹೋಗಬಹುದು ಎಂಬುದನ್ನು ಇವಳಿ ಕನ್ನಡಾಗಿ ಕಂಡಿಸುತ್ತು, ತಿವಿಯಾರ ಕೇಳಿ ದ್ರಷ್ಟು. ಎಂಥ ಬೆದರಿಕೆಯನ್ನೂ ನಿಜವಾಗಿ ಮಾಡಬ್ಲಾಕ್‌ನ್ನು ಬು ಅವರಲ್ಲಿತ್ತು.

ಅಯ್ಯಂಗಾರ್ಥಿ ರಲ್ಲಿದ್ದ ಬು ಅವರ ಶ್ರೀಮಂತಿಕೆಯಿಂದ್ಲೂ, ಜನಾನು ರಾಗದ್ವಿ-

ಜಮರಂಗದ ಆಟಿದಲ್ಲಿ ಅತ್ಯಂತ ಪ್ರವೀಣರಾಗಿದ್ದ ರಾಮುಯ್ಯಂಗಾರ್ಥಿರಿಗೆ, ಆ ಪ್ರಖ್ಯಾತಿಯಿಂದಾಗಿ ಎಲ್ಲಕಡೆಯೂ ಪ್ರವೇಶಿತ್ತು. ದಿವಾನ್ ಸ್ತೋಣಿಯ್ಯನವರು, ಬಾಕಿ ಶ್ರೀನಿವಾಸರಾಯರು, ಬಾದಾಮಿ ರಘುನಾಥರಾಯರು ಮೊದಲಾಗಿ, ಸಂಪಾದರು, ನಿಂಬಾನರು, ಶ್ರೀಮಂತದೇ ಸರದಾರರು ಎಲ್ಲರ ಮನೀಯ ಬಾಗಿಲ್ಲ ಅವರಿಗೆ ತೆರೆದಿತ್ತು. ಅಗತ್ಯಾ ಬಿದಾಗ ಸ್ವಯಂ ಸುಲ್ತಾನರನ್ನೂ ಸಹ ಕಂಡು ಮಾತನಾಡಿ ಬರುವ ಶಕ್ತಿ ಅವರಿಗಿತ್ತು. ಅವರು ಸಾಮಾನ್ಯವಾಗಿ ತಮಗಿದ್ದ ಈ ಪ್ರಭಾವವನ್ನು, ಸ್ವಯಂತ ಉಪಯೋಗಕ್ಕಾಗಲೀ, ಯೋಗ್ಯವೆಯಿಲ್ಲದವರ ಉದ್ದಾರಕ್ಕಾಗಲೀ ಬಳಸುತ್ತಿರಲಿಲ್ಲವಾದುದರಿಂದ, ಅವರ ಮಾತಿಗೆ ಬೆಳ್ಳಿಸ ಬೆಲೆಯಿತ್ತು.

ನಗರದ ಶ್ರೀಮಂತರಿಗೆ, ಅಧಿಕಾರಿಗಳಿಗೆ ರಾಮುಯ್ಯಂಗಾರ್ಥಿರಲ್ಲಿ ಎಷ್ಟು ಗೌರವವಿತ್ತು, ಸಾಮಾನ್ಯ ಜನರಿಗೆ ಅಕ್ಕೇ ಪೀಠಿಯಿತ್ತು. ಶ್ರೀ ಹೈಸ್ಟಿ ವರ ಗುಂಪಿನಲ್ಲಿಪ್ಪೇ ಅಲ್ಲ, ಸ್ವಾತರ್ಥದು ಹೊದಲಾಗಿ ಎಲ್ಲ ಬೃಹತ್ತಣ ಕೊಮ್ಮೆನವರೂ ಅಯ್ಯಂಗಾರ್ಥಿರಲ್ಲಿ ಅಣಾರ ವಿಶ್ವಾಸವನ್ನಿಟ್ಟುಕೊಂಡಿದ್ದರು. ಹೇಬೆಯ ನರ್ತಕರು, ಗರಿಧಿಂಪರು, ಒಕ್ಕಲಿಗರು, ಸರಿವಾರದವರು, ಮುಸ್ಲಿಮರು ಎಲ್ಲರೂ ಅಯ್ಯಂಗಾರ್ಥಿರನ್ನು ‘ಅಣ್ಣು’ ಎಂದೇ ಸಂಬೋಧಿಸುತ್ತಿದ್ದರು. ಹೀಗೆ ಹಿರಿಯರು—ಕೆರಿಯರು, ಜಾತಿಯವರು—ಪರಜಾತಿಯವರು ಎಲ್ಲರ ಪಾಲಿಗೂ ಅಯ್ಯಂಗಾರ್ಥಿರು ‘ಅಣ್ಣು’ ಆಗಲು ಕಾರಣ, ಯುಕ್ತ ಶಮಯ ಬಂದಾಗ ಅವರು ಎಲ್ಲರ ಸರ್ವಾಯಂತ್ರಿ, ಇರೆ ಬರಲೆಂದು ಕಾಯದೆ ಧಾವಿಸುತ್ತಿದ್ದಾರು.

ಅವರ ಈ ಸರ್ವಜನ ಶ್ರೀಮ, ಸರ್ವಧರ್ಮಾನುರಾಗಕ್ಕೆ, ಗಂಗಾ ಧರೀಶ್ವರ ದೇವಾಲಯದ ಪ್ರಸಂಗ ಬರಿಗಲಾಗಿತ್ತು.

ಮನೆತನದಿಾದ, ಅಧಿಕಾರ ಸೂತ್ರಗಳನ್ನು ಪೀಠಿಸುಲ್ಲಾಟ ಸಂಪೂರ್ಣವಾಗಿ ತನ್ನ ಕೈವರ ಮಾಡಿಕೊಂಡು, ಹೈದರಾಲಿಯಂತೆ ರಾಜಪ್ರತಿನಿಧಿಯಾಗಿ ಆಳದೆ, ಸ್ವಯಂತಾನೇ ಸಾಹೂಪ್ರಸ್ಥಿನೆಂದು ಫೋರ್ಸಿಸಿದಾಗ, ಆತನ ನಿಷ್ಪೂರ್ಣಾಂಶದ ಪ್ರಯೋಜನ ಅರತ ಹಿಂದೂ ಜನ, ತನ್ನ ಗುಡಿ ಗುಂಡಾಂಶರಗಳಿಗೆ ಯಾವ ಗಳಿಗೆಯಲ್ಲಿ ಏನು ಅವಾಯ ಬಂದಿರೋ ಎಂದು ಅಂಗೈಯಲ್ಲಿ ಜೀನ ಹಿಡಿದು ಬಾಳಬೀಕಾದಂಥ ವರಿಸ್ತಿ ಪ್ರಾಪ್ತ ವಾಯಿತು.

ಹಿಂದೂ ಮತ, ಹಿಂದೂ ದೇವರು, ದೇವಾಲಯಗಳ ಬಗ್ಗೆ ಪ್ರಸ್ತು ಸುಲ್ಲಾನೆಪಿದ್ದ ಭಯಂಕರ ತಾತ್ಸಾರದ ವಿಷಯದಲ್ಲಿ ರಾಜಧಾನಿಯ ಜನ ಬಗೆಬಗೆಯ ಕಫಿಗಳನ್ನು ಕೇಳಿದ್ದರು. ದೇವಾಲಯಗಳ ಮೇಲೆ ನಕ್ರದೃಷ್ಟಿ ಬಿದಾಗ ಸುಲ್ಲಾನರ ಕೋರ್ಡ್ ಎಷ್ಟು ದೂರ ಹೊಗಬಹುದೆಂಬುದಕ್ಕೆ, ಆತ ಪಟ್ಟಣದಲ್ಲಿ ಕಟ್ಟಿಸಿದ ಮುಸೀದಿಯ ಅಡಿಗಲ್ಲಾದ ಎಷ್ಟೋ ಶಿಲೆಗಳು ಮೂಕಸಾಷ್ಟಿಯಾಗಿದ್ದವೇ.

ರಾಜಧಾನಿಯ ಹೊರಗಿನ ವಿಷಯ ಏನಿದ್ದರೂ, ಪ್ರಸ್ತುಸುಲ್ಲಾಟ, ರಾಜಧಾನಿಯಾದ ಶ್ರೀರಂಗಪಟ್ಟಣದಲ್ಲಿದ್ದ ಯಾವ ದೇವಾಲಯದ ಮೇಲೂ ತನ್ನ ಕ್ರಾರ ದೃಷ್ಟಿಯನ್ನು ಬೀರಿರಲಿಲ್ಲ. ರಂಗನಾಥಸ್ವಾಮಿಯಂತೂ ಆತನ ಪಾಲಿಗೆ ಮನೆದೇವರೇ ಆಗಿದ್ದ. ಆ ಭಕ್ತಿಯಿಂದಲೋ, ಅಥವಾ ರಾಜಧಾನಿಯ ಜನರ ಭಕ್ತಿಗೆ ವಿರುದ್ಧವಾಗಿ ನಡೆದು, ಅವರನ್ನು ಶತ್ರುಗಳನ್ನಾಗಿ ಮಾಡಿಕೊಳ್ಳುವುದು ಅವಾಯಕಾರಿಯೆಂಬ ದೂರಾಲೋಚನೆಯಿಂದಲೋ—ಹೇಗೋ ಅಂತೂ ಪಟ್ಟಣದಲ್ಲಿದ್ದ ರಂಗನಾಥಸ್ವಾಮಿ ದೇವಾಲಯವೇ ಅಲ್ಲದೆ, ಇತರ ಹೊಡ್ಡಿ ದೇವಾಲಯಗಳಾದ ನರಸಿಂಹಸ್ವಾಮಿ ದೇವಾಲಯ, ಗಂಗಾಧರೇಶ್ವರ ದೇವಾಲಯಗಳು, ಸುಲ್ಲಾನರ ಅರಮನೆಗೆ ಅತ್ಯಂತ ಸಮಾಪವಾದ ಸತ್ತುಪಾಳೆಯದಲ್ಲಿ ಇದ್ದರೂ, ಅವಕ್ಕೆ ಯಾವೋಂದು ಬಗೆಯ ಅವಾಯವೂ ಒದಗಿರಲಿಲ್ಲ.

ಒಮ್ಮೆ ಇದ್ದಕ್ಕಿಂದ ಹಾಗೇ ಗಂಗಾಧರೇಶ್ವರನ ದೇವಾಲಯದ ಮೇಲೆ ಸುಲ್ಲಾನರ ಕೋರ್ಡದ ಕಾವೋಡ ಕವಿಯಿತು.

ಉಳಿದೆಲ್ಲ ದೇವಾಲಯಗಳಿಗಿಂತಲೂ ಗಂಗಾಧರೇಶ್ವರ ದೇವಾಲಯ,

ಆ ದೇವಾಲಯದ ಗೋಪುರದ ಮೇಲೆ ನಿಂತರೆ ಅರಮನೆಗೆಲ್ಲಲ್ಲಿ ನಡೆಯು ಶುದ್ಧನೈಲಾಲ್ಲಿ ನೋಡಬಹುದಾಗಿತ್ತು. ಆ ನಾಮಿಂಬಾಪ್ಪವೇ ದೇವಾಲಯಕ್ಕೆ ಮುಳುವಾಯಿತು.

ಒಂದು ದಿನ ಇದ್ದ ಕ್ಕಿದ್ದ ಹಾಗೇ, ಸುಲ್ತಾನೆನಿಗೆ ಉಸಾನಾದವರಿಂದ ಒಂದು 'ಪ್ರಕಾರ' ಬಂದಿತು—

ಜನಾನಾದ ಸ್ತ್ರೀಯರು ಅರಮನೆಯು ಅಂತಃಪುರದಲ್ಲಿದ್ದ ಕೊಳದಲ್ಲಿ ಸ್ತಾನ ಮಾಡುತ್ತಿದ್ದಾಗ, ನಾಲ್ಕುರು ಜನ ಬಾರ್ಕ್‌ಣ ಯಿಂದಕರು ಗಂಗಾ ಧರಸ್ತಾನಿಯ ದೇವಾಲಯದ ಗೋಪುರವನ್ನು ಕೆತ್ತಿ ನಿಂತು, ನಗ್ನಾವಸ್ಥೆಯಲ್ಲಿದ್ದ ಅರಮನೆಯ ಸ್ತ್ರೀಯರನ್ನು ಲೇಪಿಸಿದರು—ಎಂದು.

ಈ ಮಾತು ಕೆವಿಗೆ ಬೀಳುತ್ತಿದ್ದ ಹಾಗೇ ಹೀಗೂ ಒಟ್ಟುನ್ನಲ್ಲಿ ನಿಡಿಲಾಗಿ ಅನ್ವಯಿಸಿ ಮಾಡಿದ—

“ಆ ದೇವಾಲಯವನ್ನು ಕೆತ್ತು ನೇಲಸಮ ಮಾಡಿಬಿಡಿ.”

ಸುಲ್ತಾನೆ ಅಜ್ಞೆಯ ಈ ವಾಕೆ, ಮಿಂಚಿನ ವೇಗದಿಂದ ಕಾಳಿ ಚ್ಚಿ ನಂತೆ ಪಟ್ಟಣದಲ್ಲಿ ಹರಡಿ, ಪಟ್ಟಣದ ಬಾರ್ಕ್‌ಣ ಸಮಾಜದವೇಂಬೆ ಸಿಡಿಲೀ ನಂತೆ ಎರಗಿತು.

ನಗರದ ಅತ್ಯಂತ ಸುಚೀನ ಶಿವಾಲಯಕ್ಕೆ ಇದ್ದ ಕ್ಕಿದ್ದ ಹಾಗೆ ಒಡ. ಗಿದ ವಿಸತ್ತು, ಪಟ್ಟಣದ ಬಾರ್ಕ್‌ಣ ಸಮಾಜವನ್ನೇ ಇಬ್ಬಗ ಮಾಡುವ ಸೂಚನೆಗಳು ಕಂಡುಬಂದವು.

ಸುಲ್ತಾನರ ಅಜ್ಞೆಯಿಂದ ಕೆರಳಿದ ಎಕ್ಕೆ ಜನ ಸಾತ್ರ ಬಾರ್ಕ್‌ಣರು—

“ಈ ಸುಲ್ತಾನನ ಪಾಠವೇ ಅಜ್ಞೆಗೆ ಶ್ರೀ ವೈಷ್ಣವರ ಓತೂರಿಯೇ ಕಾರಣ. ಅವರಿಗೆ ಪಟ್ಟಣದಲ್ಲಿ ಶಿವಾಲಯವಿರುವುದು ಸಹಧವಿಲ್ಲ. ಅದಕ್ಕೇ ಸುಲ್ತಾನರಿಗೆ ರಂಗನಾಥಸ್ತಾನಿಯಲ್ಲಿರುವ ಉತ್ಸಂಪ ಭಕ್ತಿಯನ್ನು ದುರುಪಯೋಗಪಡಿಸಿಕೊಂಡು, ಗಂಗಾಧರೇಶ್ವರಸ್ತಾನಿಯ ಮಂದಿರವನ್ನು ನೇಲಸಮ ಮಾಡಿಸಲು ಒಳನಂಜು ಹೂಡಿದಾರೆ. ದಿನಾ ಪೂರ್ಣಾಯ್ಯಾ ಸನರು ಮಾಡ್ದರು. ಅದಕ್ಕೇ ಅವರಿಗೂ ಈ ವಿಷಯದಲ್ಲಿ ಅಸ್ತೀಯಿಲ್ಲದೆ ಅವರೂ ಫರೀಕಾಗಿದಾರೆ.”

ನಹ್ನೋ ಜನ ರಾಜನ ಸ್ವಭಾವದವರು—

“ನಮ್ಮ ದೇಶಾಳಿಗೆ ನೇರಿದ ಒಳಿಕ ನಾಶತಃನೇ ಬದುಕ್ಕಿದ್ದೀನು ಸಾರ್ಥಕ. ಸಾಯೋ ಹಿಂತಿ ಈ ಕು ಪ್ರತ್ಯೇಕವರ ಮನೆಗಳಿಗೂ ಬೆಂಕಿ ಹೊತ್ತಿಗೆ. ಗಂಗಾಧರರ ವಾಸಿ ಧೃತಿ ವಾತಿ ಬಿಟ್ಟಿಬಿಡ್ಲೋಣ. ಕುಪ್ಪಿದ್ದು, ಶತ್ರುವು ಎವರೂ ಸಾರ್ಥಕವಾಗುತ್ತೆ, ಎಂದು ತೊಡತಟಿದರು.

ಉಂದರ ಶ್ರೀ ಹೆಚ್ ಬಂದು ಬೆಂಕಿಯ ಅಲೆಗೇಂಡೆ ಬಂದ ಈ ದುರ್ವಾರ್ತೆಗಳನ್ನು ಕೇಳಿ ಈ ಸುಖ್ಯಾನಾರ್ಥಕ. ತಾವು ಸುಮೃದ್ಧರೆ ಪಟ್ಟಣದಲ್ಲಿ ಬಹು ಹೊಡ್ಡಿ ಕಾಳಾಕಾರಂಡ ಬರುಗುತ್ತೆ ಎಂದು ಹೇದರಿ, ಕೆಲವು ಜನ ಅವರ ಶ್ರೀ ವೈಕುಂಘ ಮತ್ತರು—

“ನಿನೇಕೆ ತಡೆವೈಕೆ ಹೋಗ್ರಿರು ಸುಮೃದ್ಧಿರಿ. ಈ ಸ್ವಾತಂತ್ರ್ಯ ಬಹಳ ಹಿಂಗರಿ ಮಾಡ್ಯಾ ಇಂತಿ. ಅವರಿಗೆ ತಕ್ಕ ತಾಸ್ತಿ ಅಗಲಿ”

— ಎಂದು ಹೇಳಿದರೂ ಕೇರಿದೆ

“ನಿಮ್ಮಾಧವರಂತರೇ ಶ್ರೀ ವೈಕುಂಘ ಇನ್ನಾಜಕ್ಕೆ ಈ ಅವಶ್ಯಾತ್ ಬಂದಿರೋದು.”

— ನಿ—ನಿ, ಅವರ ಹಿಂತಿಭಂಗ ಮಾಡಿ, ಸುಲ್ತಾನರ ಬಳಿಗೆ ಸಿಡಿದರು.

ಕೊಳ್ಳಿದ್ದು ಹೇಳಿಭಾಗಿದ್ದು, ನದಿಯ ಕೀರಿದಲ್ಲಿ, ಹೂತನ್ವಾಗಿ ನಿಮಿಷಿಸಿದ ದರಿಯಾದ್ಯಾಲತ್ತಾ ಅರನುಖೆಯಲ್ಲಿದ್ದ ಸುಲ್ತಾನರನ್ನು ಕಾಣಲು ಶಾಮಯ್ಯೆ ಇರ್ದೇದೆ, ದಿನಾಂ ಮೂರು ಸಾದಕ್ಕಾನಿಂದ ವಿಕೇಷ ರಹದಾರಿ ಪಡೆದು, ಮೇರಿಗ ಸುಲ್ತಾನರನ್ನು ಕಂಡು ತಾವು ಬಂದ ಕೆಲಸವನ್ನು ಅರಿಕೆ ಮಾಡಿಕೊಂಡರು.

ಅರಂಭ ರಲ್ಲಿ ಕಾವಯ್ಯಾಂಗಾರ್ಥಿರನ್ನು ವಿಷ್ಣುಸದಿಂದ ಕಂಡ ಸುಲ್ತಾನರು ಅವರು ಬಂದ ರಾಮಭಾರದ ವಾತೆಯನ್ನು ಕೇಳಿ, ಅವರ ಮೇರೇ ಕುಪ್ಪಿತ ರಾಗಿ—

“ ನಿಮ್ಮನ್ನು ನೋಡಲು ಅನುಮತಿ ಕೊಟ್ಟಿದೇ ನಮ್ಮ ತನ್ನ ಯಿತು. ಈ ವಿಷಯದ್ದಾನ್ನು ಹೆಚ್ಚು ಮಾತು ಬೇಸದೆ ಹೊರಟು ಹೋಗಿ. ಇಲ್ಲ ವಾದರೆ ಈ ವಿಷಯದಲ್ಲಿ ನಮ್ಮ ಕೈಯೂ ಇದೆಯೆಂದು ನಿಮ್ಮನ್ನೇ ಶೀಕ್ಕಿಸ

—ಎಂದು ಎಚ್ಚರಿಸಿದ.

“ಆಗಬಹುದು ಮಹಾಸ್ವಾಮಿ, ತಮ್ಮ ಅಪ್ಯಂತಗೆ ಇದಿರಲ್ಲ ಎಂದು ನಾನು ಬಲ್ಲೇ. ಸನ್ನ ತಲೆಯ ಮೇಲೆ ನಿಟ್ಟಿದ್ದರೆ ಅದನ್ನು ತೆಗೆದುಕೊಂಡು ಬಿಡಿ. ಅದರಿಂದ ಕ್ಯಾಮೋಡಿ ಗಂಗಾಧರೀಶ್ವರನ ದೇವಾಲಯವನ್ನು ಉಳಿಸಿ ಕೊಡಿ. ನನ್ನ ತಲೆಯೊಂದಿಗೆ ನಮ್ಮ ಜಾತಿಗೆ ಬಾಗ ಕಟ್ಟಿ ಹೆಸರು ತೊಡೆದು ಹೋಗಲಿ.”

ಎಂದು ಬೇಡಿದರು ಅಯ್ಯಂಗಾಯರು.

“ಗಂಗಾಧರೀಶ್ವರನ ದೇವಾಲಯವನ್ನು ಕೆಡವಿಸಬೇಕು ಎಂದು ನಾನು ಅಪ್ಯಂತ ಮಾಡಿದುದು ಏಕೆಂದು ಇಮುಗಿ ಗೊತ್ತೇ ? ”

“ಗೊತ್ತೇ ಸುಹಾಪ್ರಭು, ಉರಿನ ಜನಪೀಠಾ ಆ ಪಷಯ ಅಡಿ ಕೊಳ್ಳುತ್ತಿದ್ದಾರೆ.”

“ಏನೆಂದು ? ”

“ಶ್ರೀ ವೈಷ್ಣವರೀಠಾ ಸೇರಿ, ಆ ದೇವಾಲಯದ ಪಷಯದಲ್ಲಿ ಪ್ರಭು ಗಳ ಬುದ್ಧಿಯನ್ನು ಕೆಡಿಸಿದ್ದಾರೆಂದು.

“ಅದು ಸುಳ್ಳಿ. ಸಿಬಿವಾದ ಕಾರಣ ಅದಲ್ಲ.”

“ಹಾಗಿದ್ದರೆ ನಾನು ಅಜ್ಞಾ. ಸಿಬಿ ಸಂಗತಿ ಪಡೆಂದ. ಪ್ರಭುಗಳೇ ಅಪ್ಯಂತ ಕೊಡಿಸಬೇಕು. ಸನ್ನ ಕೆವಿಗೆ ಯಚ್ಛಿದನ್ನು ನಾನು ಹೇಳಿದೆ.”

“ನಡೆದ ವಿಷಯ ಅದಲ್ಲ—”

—ಎಂದು, ಯೇಳಲು ನಾಬಿಕೆಗೆ ಹಿನ್ನದಾಢ ಆ ಪಷಯವನ್ನು ಅದನ್ನು ಸೂಕ್ಷ್ಮವಾಗಿ ತಿಳಿಸಿ—

“ಅರವನೆಗೆ ಅಮ್ಮು ಹತ್ತಿರವಾಗ ಆ ದೇವಾಲಯವಿರುವುದು ನಮಗೆ ಮೊದಲೇ ಇಷ್ಟಪಿರಲಿಲ್ಲ. ಎಂದೋ ಅದನ್ನು ಅಲ್ಲಿಂದ ಎತ್ತಿಸಿ ಬಿಡಬೇಕು ಎಂದುಕೊಂಡಿದ್ದೇವೆ. ಆಗ ಬೇಗಂ ಸಾಹಿಬಾರವರೇ ಅದಕ್ಕೆ ಅದ್ದಿ ಬಂದು—‘ದೇವರು ಪಕ್ಕದಲ್ಲಿದ್ದರೆ ನಮಗೆ ಅದದ್ದೇನು. ಆ ರವನೆಯನ್ನು ಆ ದೇವರೇ ಕಾವಾಡುತ್ತಾನೆ. ಅದನ್ನು ಕೆಡವಿಸಬೇಡಿ’ ಎಂದು ನಮ್ಮ ಕ್ಯೇ ತಡೆದರು. ನಾವು ಅವರ ಸ್ತ್ರೀತಿಗೆ ಕಟ್ಟಿಬಿಡ್ದ ಸುಮ್ಮಾನಾದವೆ. ಈಗ ಬೇಗಂ ಸಾಹಿಬಾರವರಿಗೇ ಅದರ ಮೇಲೆ ಬೇಸರವಾಗಿದೆ. ಆವರೇ ಹೇಳಿದರು—

ಇರಗೆಂಟ್ಟಿರೆ, ಈ ಜನ ಸದರ ತಿಳಿದುಕೊಂಡು, ದೇವಾಲಯವನ್ನೀ ಅಲ್ಲದೆ ಅರಮನೆಯನ್ನೂ ಸೋಳಿಗೇರಿ ಮಾಡಿಬಿಡುತ್ತಾರೆ. ನೊದಲು ಆದನ್ನು ತೆಗೆಸಿಬಿಡಿ, “—ಎಂದು. ಅದಕ್ಕೆಂಬ್ರೆಸ್ಚರ್ವೆ ನಂತರ ಈ ಅಪ್ಪೆನೆ ಮಾಡಬೇಕಾಯಿತು.”

ಪೀಠ ಹೇಳಿದುದನ್ನು ಕೇಳಿ, ಆದ ಮಹಾಪರಾಧದ ಅರಿವಾಗಿ ದೇವಾಲಯದ ಪರವಾಗಿ ವಾದಿಸಲು ಒಂದ ಶಾಮಯೆಂಗಾಯರಿಗೂ ನಾಲಿಗೆ ಪುಡಿದಂತಾಯಿತು. ಸ್ವಲ್ಪಕಾಲ ಸಂಮೃದ್ಧಿದ್ದ ಬಳಿಕ ಹೇಳಿದರು.

“ಆದುದು ಮಹಾಪರಾಧ ಪ್ರಭು.”

“ಸರಿಯೆ, ಅದಕ್ಕೆ ತಕ್ಕ ಶಿಕ್ಷೆ ವಿಧಿಸಿದ್ದೇನೆ. ಅದಕ್ಕೇ ಈ ವಿಷಯ ದಲ್ಲಿ ನಿಮ್ಮ ಶಿಫಾರಸು ಬೇಕೆಲ್ಲ ಎಂದು ಹೇಳಿದ್ದು”

“ಆದರೆ ಒಂದು ಮಾತ್ರ ಮಹಾಪ್ರಭು.”

“ಏನು ?”

“ತಾವು ವಿಧಿಸಿದ ಶಿಕ್ಷೆ ಯೋಗ್ಯವಾದದ್ದೇ. ಆದರೆ ಅದರಲ್ಲಿ ಸ್ವಲ್ಪ ತಪ್ಪಾಗಿದೆ....”

“ಏನು ?”

“ತಪ್ಪುಮಾಡಿದುದು ಯಾರೋ, ಶಿಕ್ಷೆ ಅನುಭವಿಸುವವರು ಯಾರೋ ಆದಂತಾಗಿದೆ. ತಮ್ಮ ಆಜ್ಞೆಯನ್ನು ಕೇಳಿ ನನಗೊಂಡು ಕಢಿ ನೇನಿಂದಿಗೆ ಬರುತ್ತಿದೆ....”

“ಏನು ಕಢಿ ?”

“ತಮ್ಮ ಚಿತ್ತಕ್ಕ ಆಯಾಸವಾಗದಿದ್ದರೆ ಬಿನ್ನವಿಸುತ್ತೇನೆ.”

“ಹೇಳಿ.”

“ಹೇಳಿತ್ತೇನೆ. ಆದರೆ ಒಂದು ಮನವಿ. ನಾನು ತಮ್ಮ ಸೆನ್ನಿಧಾನದಲ್ಲಿ ಅರಕೆ ಮಾಡಿಕೊಳ್ಳುವುದೆಲ್ಲಾ ಮುಗಿದು, ಪ್ರಭುಗಳು ನ್ಯಾಯ ತೀವ್ರಾನ ಮಾಡುವವರಿಗಾದರೂ, ತಮ್ಮ ಕಡೆಯವರು, ಗಂಗಾಧರೇಶ್ವರಸ್ಥಾಪನೆಯ ದೇವಾಲಯವನ್ನು ಕೆಡವದ ಹಾಗೆ ಪ್ರಭುಗಳು ಅಪ್ಪೆನೆ ಮಾಡಬೇಕು.”

“ಅಪ್ಪು ಆಗಬಹುದು.”

—ಎಂದು ಆಗಲೇ ಸಮುಖಿತದ ಭಕ್ತಿಯನ್ನು ಕರೆಸಿ, ತಮ್ಮ ಅಪ್ಪೆನೆ

“ಆಯಿತು, ನಿಮ್ಮ ಕಥೆಯೇನೇ ಹೇಳ. ಅಲ್ಲಿಯವರಿಗೂ ನಿಮ್ಮ ದೇವರಿಗೆ ಜೀವದಾನ ವಾಡಿದ್ದೇನೆ.”

—ಎಂದು ಹೇಳಿದ.

“ಮಹಾಸುಗ್ರಹವಾಯಿತು ಪ್ರಭು....”

—ಎಂದು ಗಂಟಲು ಸರಿಪಡಿಸಿಕೊಂಡು ಹೇಳಿದರು ಶಾಮಯ್ಯಂಗಾಯರು—

“ಹಿಂದೆ....ಎಂದರೆ, ಎಷ್ಟೋ ನೂರಾರು ವರ್ಷಗಳ ಕೆಳಗೆ, ಒಂದು ದೇಶದಲ್ಲಿ ಒಬ್ಬ ರಾಜನಿದ್ದ. ಮೂರಾಪ್ರಭುಗಳ ಹಾಗೇ ಆ ರಾಜನೂ ಅತ್ಯಂತ ಧರ್ಮಸ್ವಿನ್ಯ, ನಾನ್ಯಾಯವರ.

ಅದರಲ್ಲಿಯೂ ಅವನೆ ನಾನ್ಯಾಯವರತೆಯಂತೂ ಜಗದ್ವಿಖಾತವಾಗಿತ್ತು. ತಪ್ಪು ಮಾಡಿದವರು ಯಾರೇ ಆದರೂ, ರಾಜ, ಉಚ್ಚ-ಸೀಚ, ದಯೆ-ದಾಕ್ಷಿಣ್ಯ ಯಾವುದನ್ನೂ ಗಮನಿಸದೆ, ನಿರ್ದಾರಕ್ಷಿಣ್ಯವಾಗಿ, ಸಿಹ್ಯಕ್ಷವಾಗಿ, ತಿಳ್ಳೆ ವಿಧಿಸುತ್ತಿದ್ದ.

ಹೀಗಿರುವಾಗೆ ಒಂದು ದಿನ ಆತನ ಮುಂದೆ ವಿಚಿತ್ರ ಪ್ರಸಂಗವೊಂದು ವಿಚಾರಣೆಗೆ ಬಂದಿತು.

ಆ ಉರಿನಲ್ಲಿ ಒಬ್ಬ ಬಹುಧನಿಕನಾದ ವ್ಯಾಪಾರಿಯಿದ್ದ. ಅವನ ಸಂಪತ್ತಿಗೆ ಅಸೆವಟ್ಟು ಒಬ್ಬ ಕಳ್ಳು ಒಂದು ದಿನ ಆ ಶ್ರೀಮಂತ ವ್ಯಾಪಾರಿಯ ಮನಿಗೆ ಕನ್ನ ಹಾಕಿದ. ಅವನು ಹಾಕಿದ ಹಿಂದಿನ ದಿನ ಉರಿನಲ್ಲಿ ಭಾರಿ ಮಳಿ ಬಿದ್ದುದರಿಂದ, ಕನ್ನ ಹಾಕಿದ ಗೋಡೆ ಕುಸಿದು ಬಿದ್ದು, ಕಳ್ಳು ಅದರ ಕೆಳಗೆ ಸಿಕ್ಕುಬಿದ್ದ ಸತ್ತುಹೊಡ.

ತನ್ನ ಗಂಡನನ್ನು ಕಳ್ಳಿದುಕೊಂಡು ಕಳ್ಳುನ ಹಂಡತಿ, ದೊರೆಯ ಹತ್ತಿ ರ ಮಾತು ತೆಗೆದುಕೊಂಡು ಬಂದಳು—

“ಮಹಾಸ್ಯಾಮಿ ದುರ್ಬಲವಾದ ಗೋಡೆಯನ್ನು ಕಟ್ಟಿಸಿ, ನನ್ನ ಗಂಡನ ಸಾವಿಗೆ ಕಾರಣವಾದ ಆ ವ್ಯಾಪಾರಿಯನ್ನು ತೀಕ್ಷ್ಣಿಸಿ, ಅವನಿಂದ ನನಗೆ ವರಿಹಾರ ಕೊಡಿಸಿಕೊಡಬೇಕು.”—ಎಂದು.

ನಾನ್ಯಾಯವರನಾದ ದೊರೆ, ಅವಳ ವಾದವನ್ನು ಹೇಳಿದ. ಅವಳ ವಾದ ಸಮಂಜಸವೆಂದು ಹೊರಿತು. ಆ ಕಾಲದಲ್ಲಿ ಶಿಕ್ಕೆ ಎಂದರೆ, ತಲೆಗೆ

ವ್ಯಾಪಾರಿಯನ್ನು ತಂದು, ಅವನನ್ನು ಶೂಲಕ್ಕೇರಿಸಿ, ಅವನ ಉತ್ತಿಯನ್ನು ಕಳ್ಳಿನ ಹೆಂಡತಿಗೆ ಕೊಡಿಸಿಕೊಡಬೇಕು.”—ಎಂದು ತನ್ನ ಮಂತ್ರಿಗೆ ಅಪ್ಪಣಿ ಮಾಡಿದ.

ರಾಜನ ಅಪ್ಪಣಿಯಂತೆಯೇ ಮಂತ್ರಿ ವ್ಯಾಪಾರಿಗೆ ಕೈಕೊಳಿ ಹಾಕಿ, ಎಳೆದುಕೊಂಡು ಬಂದು, ರಾಜನ ಎದುರಿಗೆ ನಿಲ್ಲಿಸಿ, ರಾಜಾಳ್ಳಿಯನ್ನು ತಿಳಿಸಿದ. ವ್ಯಾಪಾರಿಯೂ ಬುದ್ಧಿವಂತ. ಗಾಳಿಹೇಗೆ ಚೀಸುತ್ತದೆ ಎಂಬುದನ್ನು ಕಂಡುಕೊಂಡು ಕೈ ಮುಗಿದು—

“ಮಹಾಸ್ವಾಮಿ, ನಾನು ನಿರಪರಾಧಿ, ನನ್ನನ್ನು ಕ್ಷಮಿಸಬೇಕು”— ಎಂದು ಬೇಡಿದ.

“ಹಾಗಾದರೆ ಅಪರಾಧಿ ಯಾರು ?”

— ರಾಜ ಕೇಳಿದ.

“ಗೋಡೆ ಕಟ್ಟಿಸಿದ ನಾನಲ್ಲಿ ಮಹಾಪ್ರಭು, ಆ ಗೋಡೆಯನ್ನು ಅಪ್ಪು ದುರ್ಬಲವಾಗಿ ಕಟ್ಟಿದ ವದ್ದು ರವನು ನಿಜವಾದ ಅಪರಾಧಿ.”

ರಾಜನಿಗೆ ಅದೂ ಸರಿ ಎಂದು ತೋರಿತು. ವ್ಯಾಪಾರಿಯನ್ನು ಬಿಡುಗಡೆ ಮಾಡಿ ವದ್ದುನನ್ನು ಎಳೆದುಕೊಂಡು ಬರಲು ಅಪ್ಪಣಿ ಮಾಡಿದ.

ಕರ್ಮಚಾರಿಗಳು ರಾಜನ ಅಪ್ಪಣಿಯಂತೆ ವದ್ದುನನ್ನು ಎಳೆದುಕೊಂಡು ಬಂದರು. ರಾಜ ಅವನ ಮೇಲೆ ವ್ಯಾಪಾರಿ ಹೊರಿಸಿದ ಆಪಾದನೆಯನ್ನು ಹೇಳಿ—

“ನೀನೇನು ಹೇಳುತ್ತೀರು ಹೇಳು ?”—ಎಂದು ಕೇಳಿದ.

“ನಾನೂ ನಿರಪರಾಧಿ ಪ್ರಭು.”

— ಎಂದ ವದ್ದು ಬುದ್ಧಿಯನ್ನು ಓಡಿಸಿ ಕೈ ಮುಗಿದು.

“ಹಾಗಾದರೆ ಅಪರಾಧಿ ಯಾರು ?”

“ಈ ಪಟ್ಟಣದ ಸೂಕ್ತ !”

ವದ್ದನ ಉತ್ತರವನ್ನು ಕೇಳಿ ರಾಜ ಚರ್ಚಿತನಾಗಿ—

“ಹೌದೇ ? ಅವಳಿಗೂ ಈ ಅಪರಾಧಕ್ಕೂ ಏನು ಸಂಬಂಧ ?”

— ಎಂದು ಕೇಳಿದ.

“ಸಂಬಂಧವಿಚ ಮಹಾಸ್ವಾಮಿ. ಆ ದಿನ ನಾನು ವರ್ತಕನ್

ಸದ್ಗು ಮಾಡುತ್ತಾ ಓಡಿ ಬಂದಳು. ಅವಳೆ ರೂಪವನ್ನು ಸೋಡಿ ಮರುಳಾದ ನನ್ನಿಂದ ಗೋಡೆ ಕಟ್ಟುವಾಗೆ ತವ್ವಾಯಿತು. ಆ ಹೊತ್ತಿನಲ್ಲಿ ಅವಳು ಬಂದು ನನ್ನ ಕಣನ್ನು ಸೇಕ್ಕಿಯಾದಿದ್ದರೆ, ಗೋಡೆ ಕಟ್ಟುವಾಗ ನನ್ನಿಂದ ಬೀಹುಷಾರಿ ಕೆಲಸ ಆಗುತ್ತಿರಲಿಲ್ಲ. ಅದ್ದರಿಂದ ಧಮಾರವತಾರರಾದ ಮಹಾಪ್ರಭುಗಳು, ನಿಜವಾದ ಅಪರಾಧಿಯಾದ ಆ ಸೂಕ್ತಗೆ ಶಿಕ್ಷೆ ವಿಧಿಸಬೇಕು.”

ರಾಜನಿಗೆ ವಡನ ಆ ಅಹವಾಲು ಸರಿ ಎಂದು ತೋರಿತು. ಕೂಡಲೇ ವಡ್ಡನನ್ನು ಬಿಡುಗಡುವಾಡಿ ಸೂಕ್ತಿಯನ್ನು ಹಿಡಿದು ತರಲು ಆಜ್ಞೆ ಮಾಡಿದ.

ಅದರಂತೆಯೇ ಕರ್ಮಚಾರಿಗಳು ಸೂಕ್ತಿಯನ್ನು ಹಿಡಿದು ತಂದು ರಾಜನ ಎದುರಿಗೆ ನಿಲ್ಲಿಸಿದರು. ರಾಜ ಸೂಕ್ತಗೆ ಅವಳು ಮಾಡಿದ ಅಪರಾಧವೇನು ಎಂಬುದನ್ನು ವಿವರಿಸಿ ಹೇಳಿ—

“ನಿನಿಗೆ ಶಾಲಕ್ಷ್ಯ ಹತ್ತು ಬೇಕು”

— ಎಂದು ಹೇಳಿದ.

ರಾಜ ಹೇಳಿದುದನ್ನೇಲ್ಲ ಕೇಳಿದ ಸೂಕ್ತಿ, ಬಹಳಹೊತ್ತು ಯೋಜನೆ ಮಾಡಿ ಬಳಿಕ—

“ಮಹಾಪ್ರಭು, ನಾನೂ ಈ ಅಪರಾಧಕ್ಕೆ ಹೊಣೆಗಾರಳಿಲ್ಲ. ಆ ಅಪರಾಧಿಯೇ ಬೇರೆ.”

— ಎಂದು ಹೇಳಿದಳು.

“ಹಾಗೇ, ಹಾಗಿದ್ದರೆ ನಿಜವಾದ ಅಪರಾಧಿ ಯಾರು ?”

“ದೇವಸ್ಥಾನದ ಮುಂದಿರುವ ಅರಳಿಕಟ್ಟಿಯ ಮೇಲಿರುವ ಸನ್ಯಾಸಿಗಳು.”

“ಹೇಗೆ ? ಅವರು ಹೇಗೆ ಶಾರಣ ?”

— ರಾಜ ವಿಸ್ತಿತನಾಗಿ ಕೇಳಿದ.

“ಉಂರಿಗೆ ಈಗೊಬ್ಬ ಸನ್ಯಾಸಿಗಳು ಬಂದಿದಾರೆ. ಅವರು ಬಹಳ ಮಹಾತ್ಮರು ಎಂಬ ಸುದ್ದಿಯನ್ನು ಕೇಳಿ, ನಾನು ಅವರಿಗೆ ನಮಸ್ಕರಿಸಿ, ಅವರ ಆಶೀರ್ವಾದ ಪಡೆದು ಬರಲಿಂದು ಹೋದೆ. ನನ್ನನ್ನು ಸೋಡಿದ ಸನ್ಯಾಸಿಗಳು, ಶಾಮೋದ್ರೇಕಿತರಾಗಿ ನನ್ನನ್ನು ಹಿಡಿದುಕೊಳ್ಳಲು ಬಂದರು.

ಸದ್ಗುರು ಮಾಡಿ, ವಡ್ಡನ ಕಣ್ಣನ್ನು ಸೆಳಿಯಿತು. ಅದುದೀರಿಂದ ನಿಜವಾಗಿ ಇದೆಲ್ಲಕ್ಕೂ ಆ ಸನ್ಯಾಸಿಗಳೇ ಕಾರಣ. ಅದ್ದೀರಿಂದ ನ್ಯಾಯಾವಶಾರರಾದ ಪ್ರಭುಗಳು, ತಿಕ್ಕೆ ಏನಿದ್ದರೂ ಆ ಸನ್ಯಾಸಿಗೇ ವಿಧಿಸಬೇಕು.

--ಎಂದು ಪ್ರಾರ್ಥಿಸಿದಳು.

ರಾಜಾಗಿನ ಸೂಳೀಯ ಹೇಳಿಕೆ ಸರಿಯೆಂದು ತೋರಿ, ಆ ಸನ್ಯಾಸಿಯನ್ನು ಹಿಡಿದು ತರಲು ಅಪ್ಪಣಿ ಮಾಡಿದ. ಯಥಾಪ್ರಕಾರ ಕರ್ಮಚಾರಿಗಳು ಆ ಸನ್ಯಾಸಿಯನ್ನು ಹಿಡಿದು ತಂದರು. ಉಳದರಿಗೆ ಹೇಳಿದ ಹಾಗೇ ಸನ್ಯಾಸಿಗೂ ಅವನ ಅಪರಾಧವೇನೇಂದು ಹೇಳಿ—

“ಹೊ. ಶೂಲಕ್ಕೆ ಹತ್ತಲು ಸಿದ್ದ ನಾಗು!”

—ಎಂದು ಘೋಜಿಸಿದ.

ಅದನ್ನೆಲ್ಲ ಕೇಳಿದ ಸನ್ಯಾಸಿ—

“ರಾಜನೇ, ನಿಜವಾದ ಅಪರಾಧಿಗೆ ತಿಕ್ಕೆಯಾಗಬೇಕು ಎನ್ನುವ ನ್ಯಾಯ ನಿವೇದಿ ಅವೋಷವಾದುದು. ಅದು ನನಗೂ ಸಮ್ಮತವೇ. ನಾನೇ ಅಪರಾಧಿಯಾಗಿದ್ದರೆ ಖಂಡಿತವಾಗಿಯೂ ನನ್ನ ತಲೆಯನ್ನು ಸಂತೋಷವಾಗಿ ನಾನೇ ಕತ್ತರಿಸಿ ಕೆಳಗಿಡುತ್ತಿದ್ದೆ. ಅದರೇನು ಮಾಡಲಿ—ನಾನು ಆ ತಪ್ಪಿಗೆ ಮೊಣಗಾರನ್ನಲ್ಲ.”

—ಎಂದು ಹೇಳಿದ.

“ಹಾಗಾದರೆ ಮತ್ತೆ ಯಾರು?”

“ಅವರ ಹೆಸರು ಹೇಳಲು ನನಗೆ ಬಹಳ ಅಂಚಿಕೆಯಾಗುತ್ತದೆ. ಶವರು ತಮಗೆ ಬಹಳ ಬೇಕಾದವರು....”

“ಅವರು ಯಾರಾದರಾಗಲಿ—ನ್ಯಾಯದ ಇದಿರು ಮಾನವನಿಗೆ ಬೆಲೆ ನಿಲ್ಲ, ಯಾರು ಹೇಳು.”

—ಎಂದು ಕೇಳಿದ ರಾಜ.

“ತಾವು ಹಾಗೆ ಹೇಳಿದರೆ ಸರಿ. ನಿಜವಾಗಿಯೂ ಇವೆಲ್ಲಕ್ಕೂ ಮೂಲ ಖಾತಕಾರಣ ನಿಮ್ಮ ಮಂತ್ರಿಗಳು.”

“ನನ್ನ ಮಂತ್ರಿಗಳೇ? ಹೇಗೆ?”

“ನಾನು ನಿಜವಾದ ಸನ್ಯಾಸಿಯಲ್ಲ, ನಿಜವಾದ ಸನ್ಯಾಸಿಯಾಗಿದ್ದು

ನಿಜವಾಗಿಯೂ ನಾನು ಪಕ್ಕದ ಸೀಮೆಯ ಅರಸು. ಮಂತ್ರಿಗಳು ನನ್ನ ರಾಜ್ಯವನ್ನು ವಶಪಡಿಸಿಕೊಂಡು, ನನ್ನನ್ನ ರಾಜ್ಯಭ್ರಷ್ಟನನ್ನಾಗಿ ಮಾಡಿದ್ದ ರಿಂದ, ನಾನು ಹೀಗೆ ಸನ್ಯಾಸಿಯ ವೇಷ ಧರಿಸಿ ಅಲೆಯಚೇಕಾಯಿತು. ಆದುರಿಂದ ನಾನು ಸನ್ಯಾಸಿಯ ವೇಷ ಧರಿಸಲು ಕಾರಣರಾದ ತನ್ನ ಸಚಿವರೇ ಇವೆಲ್ಲಕ್ಕೂ ಮೂಲ.”

ಸನ್ಯಾಸಿ ಹೇಳಿದುದನ್ನು ಕೇಳಿ, ರಾಜನಿಗೆ ಆ ವಾದ ಸತ್ಯವೆಂದು ತೋರಿ ಅಸಾನದಲ್ಲಿ ಇದ್ದ ಮಂತ್ರಿಗಳನ್ನು ಶೈದು ಮಾಡಿಸಿ—

“ನಿನೇನು ಹೇಳುತ್ತಿರುಯ ಇದಕ್ಕೆ ?”—ಎಂದು ಕೇಳಿದ.

ಎಲ್ಲೆಲ್ಲೂ ಸುತ್ತಿದ ಉರುಲು ತನ್ನ ಕತ್ತಿಗೆ ಬಂದುದನ್ನು ಕಂಡ ಚತುರ ಮಂತ್ರಿ, ತನ್ನ ತಲೆ ಖಳಿಸಿಕೊಳ್ಳಲು—

“ರಾಜಾಧಿರಾಜ ಮಹಾರಾಜಾ, ನಾನೂ ಅಪರಾಧಿಯಾಗ್ನಿ.”

ಎಂದು ಅಡ್ಡಬಿದ್ದು ಹೇಳಿದ.

“ಹಾಗಾದರೆ ಇನ್ನಾರು ?”

“ತಾವೇ ಮಹಾಪ್ರಭು”

ಸಚಿವನು ಹೇಳಿದುದನ್ನು ಕೇಳಿ ರಾಜ, ಸಿಡಿಲು ಬಡಿದವನೆಂತಾಗಿ—

“ನಾನು....ನಾನು ಹೀಗೆ ಕಾರಣ ?”

—ಎಂದು ಪ್ರಶ್ನೆ ಮಾಡಿದ.

“ತಮ್ಮ ಅಪ್ಪಣಿಯಂತೆಯೇ ಈ ಸನ್ಯಾಸಿಯ ರಾಜ್ಯದ ಮೇಲೆ ದಾ ಮಾಡಿ, ಇವನನ್ನು ರಾಜ್ಯಚ್ಯುತನನ್ನಾಗಿ ಮಾಡಿದ್ದು. ಅದ್ದಿಂದ ಅದ ಹೊಣಗಾರಿಕೆಯೇನಿದ್ದರೂ, ಸೇವಕನಾದ ನನಗೆ ಅಪ್ಪಣ ಮಾಡಿದ ಪ್ರಗಳಿದು.”

ಮಂತ್ರಿ ಹೇಳಿದುದನ್ನು ಕೇಳಿ, ರಾಜ, ಗಾಥವಾಗಿ ಅಲೋಚ ಮಾಡಿದ. ಮಂತ್ರಿಯ ವಾದ ತರ್ಕಸಮಂಜಸವಾದುದೆಂದು ತೋರಿ ಆ ಕೂಡಲೇ ಸಿಂಹಾಸನದಿಂದ ಎದ್ದು ನಿಂತು—

“ಮಂತ್ರಿಗಳು ಹೇಳಿದು ಸರಿ. ನಾನೇ ನಿಜವಾದ ಅಪರಾಧಾಯ ಗೆಲ್ಲಲಿ, ಸತ್ಯ ಬಾಳಲಿ.”

—ಎಂದು ಹೇಳಿ ತನ್ನ ಕತ್ತಿನ್ನು ತಾನೇ ಕತ್ತರಿಸಿಕೊಂಡು ಕೇ

ಆ ರಾಜನೆ ನಾಳ್ಯಯನಿಷ್ಠೆಯನ್ನು ಮೆಚ್ಚಿದ ತಿವ ಪ್ರತ್ಯೇಕನಾಗಿ, ಆ ರಾಜನಿಗೆ ಜೀವದಾನೆ ಮಾಡಿದನಂತೆ.

ಇದು, ಮಹಾಪ್ರಭು ನಾನು ಕೇಳಿದ ಕಥೆ.”

—ಎಂದು ಸುಲ್ತಾನನಿಗೆ ಕೈಮುಗಿದು ಕಥೆ ಮುಗಿಸಿದರು ಶಾಮಯ್ಯಂಗಾರ್ಥಿರು.

ಅವರು ಹೇಳಿದ ಕಥೆಯನ್ನು ಕೇಳಿ ಸುಲ್ತಾನನಿಗೆ ನಗುವನ್ನು ತಡೆಯಲಾಗದೆ ನಿಕ್ಕು, ಆ ಬಳಿಕ ನಗುವನ್ನು ತಡೆದುಕೊಂಡು—

“ಆ ಬೇವಕೊಫ್ ರಾಜ, ನಾನು ಇಬ್ಬರೂ ಒಂದೇ ಎಂದು ನಿಮ್ಮ ಅಭಿಪ್ರಾಯವೋ?”

—ಎಂದು ಕೇಳಿದೆ.

“ಹಾಗಲ್ಲ ಮಹಾಪ್ರಭು”

“ಮತ್ತಿನ್ನೇನು?”

“ತನ್ನಂಥ ಮಹಾಪ್ರಭುಗಳನ್ನು ಆ ಮೂರು ರಾಜನಿಗೆ ಹೊಲಿಸುವಂಥ ಉದ್ದ್ಯ ಟಿತನವನ್ನು ನಾನೆನಿಂದಿಗಾದರೂ ಮಾಡಿಯೇನೇ? ಆದರೂ ಇಂದು ಗಂಗಾಧರೀಶ್ವರಸ್ವಾಮಿಯ ದೇವಸ್ಥಾನದ ಬಗ್ಗೆ ಮಾಡಿರುವ ಆಜ್ಞೆ, ನಾಳೆ ಬರುವ ತೆರೆನಾರಿನವರ ಚಾರ್ಯಲ್ಲಿ, ಅಂಥ ನಗೆಸಾಟಿಗೆ ಗುರಿಯಾಗಬಾರದು ಎಂದು ಆ ಕಥೆ ಹೇಳಿದೆ.”

“ನಿಮ್ಮ ಕಥೆಗೂ ನಿಮ್ಮ ಆಜ್ಞೆಗೂ ಏನು ಸಂಬಂಧ?”

“ಸಂಬಂಧವಿದೆ ಮಹಾಪ್ರಭು. ಯಾರೋ ಹೋಲಿ ವಟಿಂಗರು ಮಾಡಿದ ಕೆಲಸಕ್ಕೂ ಗಂಗಾಧರೀಶ್ವರಸ್ವಾಮಿಗೂ ಎಲ್ಲಿಯ ಸಂಬಂಧ? ಕಟ್ಟಿ ಕೆಲಸ ಮಾಡಿದವರನ್ನು ಹಿಡಿಸಿ ಕಣ್ಣ ಕೇಳಿಸುವುದು ಬಿಟ್ಟು, ಆದರ ತಪ್ಪಿಗೆ ದೇವಾಲಯ ನೇಲಸಮ ಮಾಡಿಸುವುದು ಎಲ್ಲಿಯ ನಾಳ್ಯಯ ಮಹಾಸ್ವಾಮಿ? ಈಗಲಾದರೂ ತಾವು ಪರಾಮರ್ಶಿಸಿ, ಅಪ್ಪುತ್ತೆಯನ್ನು ಖಾವಿಸಂಹರಿಸಬೇಕು. ಅದೇ ತನ್ಮ ಕೇರಿತಿಗೆ ಯುಕ್ತವಾದದ್ದು.”

ಶಾಮಯ್ಯಂಗಾರ್ಥಿರು ಹೇಳಿದುದನ್ನು ಕೇಳಿ ಪ್ರೀಪುಸುಲ್ತಾನ್ ಕೊಂಡ ಅಲೋಚನಾವುಗ್ಗೆನಾದ. ಯೋಚಿಸುತ್ತಾ ಯೋಚಿಸುತ್ತಾ ಅವನ ಮನ ಸ್ವಿಗೆ ಅಯ್ಯಂಗಾರ್ಥಿರ ವಾದ ಯುಕ್ತ ಯುಕ್ತವಾದುದು ಎಂದು ಮನವರಿಕೆ

“ನಿಮ್ಮ ವಾದ ಸರಿಯಾಗಿದೆ ಅಯ್ಯಂಗಾರ್ಥಿರೇ. ನಿಮ್ಮ ಮಾತಿಗೆ ಕಟ್ಟಬಿಡ್ಡ ನಿಮ್ಮ ಆಜ್ಞೆಯನ್ನು ತಡೆಹಿಡಿಯುತ್ತೇನೇ. ಆದರೆ ಒಂದು ಮಾತಂತ್ರ ಖಂಡಿತ...”

“ವಿನು?”

“ಗಂಗಾಧರೇಶ್ವರಸ್ವಾಮಿ ದೇವಾಲಯದ ಗೋಪ್ಯರಮಿದಾರೆ, ಇನಕ್ಕಲ್ಲ ನಾಳಿ ಪುಂಡುಜನ ಇಂಥ ಕೆಲಸ ಮಾಡುತ್ತುದು. ಆದುದರಿಂದ ದೇವಾಲಯವನ್ನು ಉಳಿಸಿ, ಆದರೆ ಗೋಪ್ಯರ ಕೀರಿಸಿಬಿಡುತ್ತೇನೇ.”

“ಪ್ರಭುಗಳ ಮಾತು ಯಾಕೃಷ್ಣಾದುದು. ಅಪ್ಪಣಿಯಾದರೆ ನಾನೇ ಆ ಕೆಲಸ ಮಾಡುತ್ತೇನೇ. ಅಂತಿಂಥವರು ದೇವರ ತಲೆಯ ಮೇಲೆ ಹತ್ತು ವೃದು ಬೇಡ.”

—ಎಂದು ಬೇಡಿದರು ಅಯ್ಯಂಗಾರ್ಥಿರು.

“ಆಗಬಹುದು, ಹೇಗಾದರೂ ಸರಿಯಿ. ಅಂತೂ ನಾಳಿಯವೇಳಿಗೆ, ಆ ದೇವಾಲಯದ ಗೋಪ್ಯರ ನಿಮ್ಮ ಕಣ್ಣಗೆ ಬೀಳಕೊಡು. ಇಲ್ಲವೇಂದರೆ ಆ ದೇವರು ದೇವಾಲಯ ಎಲ್ಲಾ ಕೆತ್ತಿಸಿ, ಶಾವೇರಿಗೆ ಎಸೆಸಿಬಿಡುತ್ತೇನೇ. ತಿಳಿಯಿತೇ? ಹೋಗಿ ನಿಮ್ಮಿಂದ ಆ ದೇವಾಲಯ ಉಳಿಯಿತು.”

—ಎಂದು ಹೇಳಿ—

“ಅಂದಹಾಗಿ, ಗಂಗಾಧರೇಶ್ವರಸ್ವಾಮಿ ನಿಮ್ಮ ದೇವರಲ್ಲ. ನಿಮ್ಮ ಜನದಲ್ಲಿ ಒಂದು ಗಾದೆಯಿದೆಯಂತೆ—‘ಆನೆ ಅಪ್ಪಣಿಕೊಂಡು ಬಂದರೂ ಶಿವಾಲಯದೊಳಗೆ ಹೋಗಬಾರದು’ ಅಂತ. ಹಾಗಿರುವಾಗ ನಿಮಗೇಕೆ ಈ ವಿಷಯದಲ್ಲಿ ಇನ್ನು ಅಸ್ತಿ?”

—ಎಂದು ಪ್ರತ್ಯೇ ಮಾಡಿದ.

“ಆ ಗಾದೆ ಸುಳ್ಳಿ ಮಾಡುವುದಕ್ಕೆ ಮಹಾಸ್ವಾಮಿ.”

“ಅಂದರೆ....”

“ಸ್ವಾತಂತ್ರ್ಯ ಶ್ರೀವೈಷ್ಣವರು ಅಂದರೆ, ಜನ ಕೌರವ ಪಾಂಡವರು ಅಂತ ತಿಳಿದುಕೊಂಡಿದಾರೆ. ಅದು ಸುಳ್ಳಿ ಮಹಾಸ್ವಾಮಿ. ಕೈಗೆ ಇದು ಬೆರಳು ಇದ್ದ ಹಾಗೆ ಈ ಜಾತಿಗಳು ಎಲ್ಲಾ ಸೇರಿಯೂ ಮಾಡುವುದು ಒಂದೇ ಕೆಲಸ....ಭಗವಂತನ ಸೇವೆ. ಅದರಲ್ಲಿ ಉತ್ತರ ನಿರ್ಜ ಎಂಬುವ

ಕೆರುಬೆರಳಿಗಿಂತ ಘೋನವಾದಿತೇ? ಪಟ್ಟಣಕ್ಕೆ ಹತ್ತು ಕೋಟಿಯ ಬಾಗಿಲು ಇರುವ ರಾಗೆ, ದೇವರ ಸ್ನೇಹಿಗೆ ಹೋಗಲು ಹತ್ತು ಮತದ ದಾರಿ. ಯಾರಿಗೆ ಯಾವುದು ಅನುಕೂಲವೂ ಆ ದಾರಿ ಹಿಡಿಯುತ್ತಾರೆ. ಆಷ್ಟೇ.”

“ನಿಜ, ನಿಜ, ನಿಮ್ಮ ಮಾತು. ಒಮ್ಮೆ ಶ್ರಿಂಗೇರಿಯ ಜಗದ್ದುರು ಗಳೂ ಇವೇ ಮಾತನ್ನೇ ಅಪ್ಪಣಿ ಕೊಡಿಸಿದ್ದರು. ನಿಮ್ಮ ಹಾಗೆ ಕೊಡುವ ವನಿದ್ದರೆ, ನೀರು ಜಾತಿ ಇರಬಹುದು. ಇಂಥಂದರೆ, ಒಬ್ಬ ರಂಗನಾಥ ಒಬ್ಬ ಹಕ್ಕೀ ನಂಜುಂಡ ಇಬ್ಬರು ಸಾಕು, ಜಗತ್ತನ್ನು ಉಳಿಸಲಿಕ್ಕೆ ಅಳಿಸಲಿಕ್ಕೆ. ಅಯಿತು—ಹೋಗಿ ನಿಮ್ಮ ಜನಕ್ಕೆ ಹೇಳಿ—ಇಂಥ ತಗ್ಗೀರ್ಣ ಇನ್ನೊಂದಿಗೂ ಆಗಕೂಡದ್ದು.”

—ಎಂದ ಹೀಬುಸುಲ್ಲಾನ್.

ಅದನ್ನು ಕೇಳಿ, ಅಯ್ಯಂಗಾರ್ಡರು ಸುಲ್ಲಾನನ ಜೈದಾಯಿರವನ್ನು ಕೊಂಡಾಡಿ, ಕುನ್ನಿಸಾತು ಮಾಡಿ ಅರಮನೆಯಿಂದ ಹೊರಬಂದರು.

ಅವರು ಹೇಳಿದ್ದುದನ್ನು ಕೇಳಿದ್ದ ಸ್ವಾತ್ಮರು, ಗೋಪುರ ಹೋದರೂ ಹೋಗಲಿ, ದೇವಾಲಯ ಉಳಿಯಿತಲ್ಲಾ? ಎಂದು ಸಂತುಷ್ಟರಾದರು.

ಪಟ್ಟಣದಲ್ಲಿ ಎದ್ದ ಬಿಗುಗಾಳಿ ಯಾವ ಬಲಿಯನ್ನೂ ತೆಗೆದುಕೊಳ್ಳದೆ ಶಾಂತವಾಯಿತು.

ಅಂದಿನಿಂದ ಉರಿಸಲ್ಲಿ ಅಯ್ಯಂಗಾರ್ಡರ ಗೌರವ ಹೆಚ್ಚಿ, ಅವರ ಮಾತು ಎಂದರೆ ಎಲ್ಲಿರೂ ಮಯಾದಿಸುವಂತಾಯಿತು. ಅವರ ಮಾತನ ಮಯಾದೆಯನ್ನು ಉಳಿಸಲು, ಯಾದನ್ನು ಸುಷ್ಯಿಬಿಡಲೂ ಪಟ್ಟಣದ ಹೀಂದೂ ಜನ ತಯಾರಾಗಿದ್ದರು. ಹೀಬುಸುಲ್ಲಾನನ ಧರ್ಮಶರ್ದೇ, ಮಿಂದಾದಕ್ಕನ ಪ್ರಭಾವನನ್ನು ನೆಚ್ಚಿದ ಕೆಲವರು ಮುಸಲ್ಲಾನರು, ಹೀಂದೂ ಹೊಂಗಸರನ್ನು ಕೊಳ್ಳಲು ಹೋಗಿ, ಆ ಸುದ್ದಿ ಅಯ್ಯಂಗಾರ್ಡರ ಕೆವಿಗೆ ಬಿದ್ದು ಅವರು, ಆ ಪುಂಡರ ಮೇಲೆ ಗರ್ಡಿಯವರನ್ನು ಭೂ ಬಿಟ್ಟು ಮೆಗ್ಗಳು ಮುರಿಸಿದುದೂ, ಆ ದೂರನ್ನು ಮುಸಲ್ಲಾನರು ಹೀಬುಸುವಿನ ಬಳಿ ಬಯ್ದಾಗ, ಹೀಬು ಅವರನ್ನೇ ಶಿಕ್ಷಿಸಿದುದೂ ಪಟ್ಟಣವಾಸಿಗಳಿಗಲ್ಲಾ ಚೆನ್ನಾಗಿ ತಿಳಿದ ವಿನಯವಾಗಿತ್ತು.

ಹೀಗೆ 'ಶಾಪಾದಸಿ ಶರಾದಸಿ'ಯಾದ ಅಯ್ಯಂಗಾರ್ಥಿರು, ನೀಲಾ-  
ಮಾಧವರಾಯರ ಸಂಬಂಧಿಕ್ಕೆ ವಿರುದ್ಧವಾಗಿ ಕತ್ತಿ ಎತ್ತಿದ್ದುದು. ಮುತ್ತಿನ  
ಮೂಗುತಿಯು ಮೂಡಿಸಿದ ಪ್ರಚಂಡವಾದ ತ್ವರಿತೆಗೆ ಬಲಿಯಾಗಿ ಹೇಗಾದರೂ  
ಮಾಧವರಾಯನ ಸ್ವೇಹವನ್ನು ಕಡೆದುಕೊಳ್ಳಬಾರದು ಎಂದು ಸಂಕಲ್ಪ  
ಮಾಡಿದ ನಾಗರತ್ನಾಳಿಗೆ ದೊಡ್ಡ ತಲೆಸೋವಾಗಿ ಏನು ದಾರಿ ಒಡಿಯ  
ಬೇಕೆಂದು ತೋಚದಾಗಿತ್ತು.

ಈಗ ಅಯ್ಯಂಗಾರ್ಥಿರು ಎಚ್ಚರಿಸಿದ ಆಪಾಯಕ್ಕೆ ಆಯಾಮವನೆಂಬಂತೆ  
ಮಾಧವರಾಯ ಮನೆಬಾಗಿಲಿಗೇ ಬಂದುದು ನಾಗರತ್ನಾಳನ್ನು ಮತ್ತು ಮ್ಯಾ  
ತೀವ್ರ ಚಂತಿಗೆ ಗುರಿಮಾಡಿತ್ತು.

ಉಳಿದ ಚಂತೆ ಏನಿದ್ದರೂ ಒಂದು ಮಾತಂತೂ ಸ್ವಷ್ಟವಾಗಿತ್ತು—  
ಮಾಧವರಾಯನನ್ನು ತನ್ನ ಮನೆಯಲ್ಲಿ ಇಟ್ಟಿಕೊಳ್ಳಬಾರದು ಎಂಬುದು.

ಅಯ್ಯಂಗಾರ್ಥಿರು ಪ್ರತಿದಿನವೂ ನಾಗರತ್ನಾಳ ಮನೆಗೆ ಬಂದು, ಅವ  
ಣಿಂದಿಗೆ ಸರಸಸಲ್ಲಾಪ ನಡೆಸಿ ಹೋಗುತ್ತಿದ್ದುದರಿಂದ, ಅವರಿಗೆ ತಿಳಿಯ  
ದಂತ ಮಾಧವರಾಯನನ್ನು ಮನೆಯೋಳಿಗೆ ಹುದುಗಿಸಿದುವುದು ಅಸಾಧ್ಯ  
ವಾಗಿತ್ತು.

ಅಷ್ಟೇಯಟ್ಟಿಗೆ, ಅತನಿಗೆ ಅಯ್ಯಂಗಾರ್ಥಿರ ಬೆದರಿಕೆಯ ವಿಷಯ  
ಹೇಳುವುದು, ತಮ್ಮ ಸಂಬಂಧದ ವಿವಯದಲ್ಲಿ ಮಾಧವರಾಯ ವಿನಾ  
ಕಾರಣ ಸಂಶಯಪಡೆಲು ಆಹಾರನ ಕೊಟ್ಟಿಂತೆ ಎಂಬುದೂ ನಾಗರತ್ನಾಳಿಗೆ  
ತಿಳಿದಿತ್ತು.

ಎಲ್ಲಕ್ಕೆ ಹೇಳುಗಿ, ಮಾಧವರಾಯ ಗಂಜಾಂನಲ್ಲೇ ಇದ್ದರೆ, ಆತ  
ಅಯ್ಯಂಗಾರ್ಥಿರನ್ನು ನೋಡಿದಂತೆ ತಡೆಮಾಡುವುದು ದುಸ್ಯಾಧ್ಯ ಎಂಬುದು  
ಆಕೆಗೆ ಸುಸ್ವಷ್ಟವಾಗಿತ್ತು.

ಎಂತಲೇ ಈ ಬಿಕ್ಕಿಟ್ಟಿನ ಪರಿಸ್ಥಿತಿಯಲ್ಲಿ ಏನು ಮಾಡುವುದು ಎಂದು  
ನಾಗರತ್ನಾಳ ಎಷ್ಟೋ ಹೊತ್ತು ತಲೆಯ ಮೇಲೆ ಕ್ಕೆ ಹೊತ್ತು ಯೋಚಿಸಿದಳು.  
ಎಷ್ಟೇಮ್ಮೆ ಯೋಚಿಸಿದರೂ ಆಕೆಗೆ ಸೂಕ್ತ ಪರಿಹಾರೋಪಾಯ ಶಾಂದನ,  
ಒಮ್ಮೆ ಅಯ್ಯಂಗಾರ್ಥಿರನ್ನೂ, ಒಮ್ಮೆ ಮುತ್ತಿನ ಮೂಗುತಿಯನ್ನೂ, ಒಮ್ಮೆ  
ಕ್ಕೆಗೆ ಬಂದ ತುತ್ತು ಬಾಯಿಗೆ ಬರದಂತೆ ಮಾಡಿದ ತನ್ನ ದುರಾದ್ವಷ್ಟ

ನಾಗರತ್ತ ಹಾಗೆ ಕುಳಿತಿರುವಾಗಲೇ, ತಮ್ಮ ಸರಸ್—ಸಲ್ಲಾ ಪೇ  
ಮುಗಿಸಿಕೊಂಡು ನೀಲಾ—ಮಾಧವರಾಯ ಇಬ್ಬರೂ ಮಹಡಿಯಿಂದ ಕೆಳ  
ಗಳಿದು ಬಂದರು—ಅವರು ಸಮಸ್ಯೆಯೇ ಜೀವಂತವಾಗಿ ಇದಿರಿಗೆ ಬಂದ  
ಹಾಗೇ. ಹೀಗೆ ಧರಣಾಯನನ್ನು ಸೋಧುತ್ತಿದ್ದ ಹಾಗೇ, ನಾಗರತ್ತ ತನ್ನ  
ಮುಖಪನ್ನು ಕವಿದಿದ್ದ ಚಿಂತೆಯ ತೆರೆಯನ್ನು ದೂಡಿ—

“ಏನು ನೀಲಾ ಭಾಳ ಸಂತೋಷವಾಗಿದೀಯ. ಯಜಮಾನರು  
ಬಹಳ ಮೊಡ್ಡ ಉದುಗೈರಿ ಕೊಟ್ಟಿರಬೇಕು”—ಎಂದಳು.

ಆ ಮಾತಿಗೆ ಮಾತನಾಡದೆ ನೀಲಾ ನಾಗರತ್ತಾಗೆ ತನ್ನ ಕತ್ತಿನಲ್ಲಿ  
ಮನುಗುತ್ತಿದ್ದ ವೊಗ್ಗಿನ ಸರಪನ್ನು ತೋರಿಸಿದಳು. ಅದನ್ನು ನೋಡಿದ  
ನೋಟಿದಲ್ಲೇ ಅದರ ತೂಕ, ಬೆಲೆ ಎಷ್ಟುರಬಹುದೆಂದು ಅಂದಾಜುಮಾಡಿದ  
ಸಾಗರತ್ತು ತ್ವರ್ತುಹಾಗಿ—

“ಘೃಣ್ಯವಂತೆ ಕಣವ್ಯು, ಬಾಯಿಬಿಟ್ಟಿರೆ ಬಂಗಾರದ ಮಳಿ ಕರೆಯೋ!  
ಯಜಮಾನರನ್ನು ಪಡೆದುಕೊಂಡೆ. ಅವರಿಗೆ ಇವತ್ತು ನಿನ್ನ ಮೇಲಿರೋ!  
ಪ್ರೀತಿನ ಶಾಶ್ವತವಾಗಿ ಕಾಪಾಡಿಕೊ... ಈಗೆಲ್ಲಿಗೆ, ಯಜಮಾನರನ್ನು  
ಸ್ವಾನಕ್ಕೆ ಕರೆದುಕೊಂಡು ಹೋಗುತ್ತಾ ಇದೀಯಾ?”

—ಎಂದು ಕೇಳಿದಳು.

“ಹೂ”

“ಹಾಗಿದ್ದರೆ ಯಜಮಾನರ ಸೇನೆ ಮುಗಿಸಿ, ಒಂದು ಗಳಿಗೆ ಬಿಂಬವು  
ಮಾಡಿಕೊಂಡು ಭಾ, ನಿನ್ನ ಹತ್ತಿರ ಬಂದಿರು ಮಾತಾಡೋದಿದೆ.”

“ನೀನು ಬಂದು ಕೆಲಸ ಮಾಡು ನೀಲಾ, ಸ್ವಾನದ ಮನೆ ಎಲ್ಲಿದೆ  
ನನಗೇ ತೋರಿಸಿ ಬಂದುಬಿಡು. ನಾನೇ ಸ್ವಾನ ಮಾಡಿ ಬರುತ್ತೇನೇ. ಅವು  
ದೊಳಗೆ ತಾಯಿ—ಮಕ್ಕಳು ಏನು ಮಾತಾಡಬೇಕಾಗದೆಯೋ ಆಡಿಕೊಳ್ಳಿ.  
ಹಾಗೇ ಗಾಡಿಯಲ್ಲಿ ನನ್ನ ಪಟ್ಟಿಗೆ ಇಡೆ, ಮೇಲಕ್ಕೆ ತರಿಸಿಟ್ಟುಬಿಡು.”

—ಎಂದು ಮಾಧವರಾಯನೇ ಹೇಳಿದ.

“ಉಂಟಿ... ಅವಕೇ ನಿಮಗೆ ಸ್ವಾನಮಾಡಿಸಬೇಕು....”

“ಇವಕ್ಕೊಂದು ದಿನ ಇಲ್ಲದಿದ್ದರಿ ಚಿಂತೆಯಿಲ್ಲ. ಅನೇಕೆ ದಿನವೂ  
ಇದ್ದೇಇದೆಯಲ್ಲ ಅವಳ ಕ್ಕೆಲ ಸೇವೆ ಮಾಡಿಸಿಕೊಳ್ಳೋದು.”

ರೀತಿ ವಾಡಲು ಒಪ್ಪಿದರು.

ಅದರಂತೆಯೇ ನೀಲಾ ಮಾಧವರಾಯನಿಗೆ ಸಾನಂದ ಮನೆಯನ್ನು ತೋರಿಸಿ, ಅತನೆ ಸಾನಕ್ಕೆ ಎಲ್ಲಾ ಶಣ್ಣವಾಡಿಕೊಟ್ಟು ನಾಗರತ್ನಳ ಬಳಗೆ ಬಂದು ಕುಳಿತಳು.

ನಾಗರತ್ನ ನೀಲಾಗೆ ತನ್ನ ಯೋಚನೆಯನ್ನೇಲ್ಲ ಸೂಕ್ತವಾಗಿ ತಿಳಿಸಿ—

“ಈಗ ಹೇಗೆ ಮಾಡೋದು ನೀಲಾ”?

—ಎಂದು ಕೇಳಿದಳು.

ಆಕೆ ಹೇಳಿದುದನ್ನು ಕೇಳಿ ನೀಲಳ ಮುಖ ಗಂಭೀರವಾಗಿ—

“ಇವರು ಓಂ ಪ್ರಥಮ ಅಂತ ಬರ್ತಿದ್ದ ಹಾಗೇ ಇದೊಂದು ಶಸಿ ಗಂಟು ಬಿತ್ತಲ್ಲಾ.... ಈಗದಕ್ಕೆ ಏನು ಮಾಡೋದು ಅಂತಿಯ....”

“ನನಗೂ ಅದೇ ಹೊಳೀತಾ ಇಲ್ಲ....”

“ತಾವಾಗಿ ಬಂದೊರನ್ನು ಹೊಗು ಅಂದ್ರೆ ಇನ್ನೊಂದು ಸಲ ಇಲ್ಲಿಗೆ ಕಾಲಿಡ್ವಾರೆಯೇ?

“ಬ್ರಿ, ಅದು ಕೂಡಲೇ ಕೂಡದು.”

“ಮತ್ತೆ—?”

“ಅದಕ್ಕೇ ನಾನೊಂದು ಯೋಚನೆ ಮಾಡಿದೇನಿ; ಅದಕ್ಕೆ ನಿನ್ನ ಯಜಮಾನರನ್ನು ಒಪ್ಪಿಸೋದು ನಿನ್ನ ಭಾರ.”

“ಏನು ಹೇಳು?”

ಆ ಪ್ರಶ್ನೆಗೆ ಉತ್ತರವಾಗಿ ನಾಗರತ್ನ ತನ್ನ ತಲೆಯಲ್ಲಿ ಹೊಳಿದ ಹಂ ಹಾಯೋಧಾಯವನ್ನು ನೀಲಳಿಗೆ ತಿಳಿಸಿದಳು. ನಾಗರತ್ನ ಕೇಳಿದುದನ್ನು ಕೇಳಿ ನೀಲಾ—

“ಅಯಿತು ಕೇಳಿ ನೋಡ್ವಿನಿ”—ಎಂದಳು.

“ಕೇಳಿದ್ದೀರಿಲ್ಲ, ನೀಲಾ. ಒಪ್ಪಿಸಲೇ ಬೇಕು. ಸದ್ಯಕ್ಕೆ ಇದೊಂದೇ ದಾರಿ. ಮುಂದಕ್ಕೆ ಬೇರೆ ಏನಾದೂ ನೋಡೋಣ.”

## ೭೮

ಮಾಥವರಾಯ ಸ್ವಾನೆ ಮುಗಿಸಿಕೊಂಡು ಬರುವ ವೇಳೆಗೆ, ನೀಲಾ ಕೆದರಿದ ಹಾಸಿಗೆಯನ್ನು ಸರಿಪಡಿಸಿ, ಅತ್ಯಿಗೆ ಉಪಾಹಾರ ತಂದಿಟ್ಟು ಕೊಂಡು ಕಾಯುತ್ತಿದ್ದಳು.

ಸ್ವಾನೆ ಮುಗಿಸಿಕೊಂಡು ಬಂದ ಮಾಥವರಾಯ, ಆ ವೇಳೆಗೆ ಆಳು ನೀಲಳ ಕೋರೆಯಲ್ಲಿ ತಂದಿರಿಸಿದ ತನ್ನ ಪೆಟ್ಟಿಗೆಯಿಂದ ಒಗೆದ ಉಮ್ಮೆ ಗಳನ್ನು ತೆಗೆದು ಧರಿಸಿ, ನೀಲಾ ಕೊಟ್ಟಿ ಫಲಾಹಾರದ ತಟ್ಟಿಯನ್ನು ಕೈಯಲ್ಲಿ ಹಿಡಿದು—

“ನಿನ್ನ ಫಲಾಹಾರವಾಯಿತೆ, ನೀಲಾ ?”

—ಎಂದು ಕೇಳಿದ.

“ಇನ್ನೂ ಇಲ್ಲ. ನಿಮ್ಮದಾಗೆದೆಯೇ ನಾನು ತಿನ್ನತ್ತೇನೆಯೇ ?”

“ಕೊಡು, ಆ ಕಟ್ಟಿಪಾಡೆಲ್ಲ ಮದುವೆ ಮಾಡಿಕೊಂಡ ಹೆಂಡತಿಗೆ ಮಾತ್ರ ; ನಿನಗೆ ಅನ್ನಯಿಸುವುದಿಲ್ಲ. ಇಲ್ಲಿ ಬಾ.”—ಎಂದು ನೀಲಳನ್ನು ತನ್ನ ಪಕ್ಕದಲ್ಲಿಯೇ ಕೂಡಿಸಿಕೊಂಡು, ಹೊದಲ ತುತ್ತನ್ನು ಅವಳಿಗೆ ತಿನಿಸ ಲೆಂದು ಅವಳ ಮುಖವನ್ನು ತನ್ನ ಕಡೆಗೆ ತಿರುಗಿಸಿಕೊಂಡು, ಅವಳ ಮುಖ ಚಿಂತಾಕುಲವಾಗಿದ್ದು ದನ್ನು ಕಂಡು—

“ಇದೇನು ನೀಲಾ ಹೀಗಿದ್ದೀಯ ?”

—ಎಂದು ಕೇಳಿದ.

“ಹೀಗಿದ್ದೇನೆ, ಆಗ ಇದ್ದ ಹಾಗೇ ಇದೇನೆಲ್ಲ....”

“ಸುಳ್ಳು, ನಾನು ಸ್ವಾನಕ್ಕೆ ಹೋಗುವ ಮೊದಲು ನಿನ್ನ ಮುಖ ನೆಗುವಿನಿಂದ ಕಳಕಳಸುತ್ತತ್ತು ; ಈಗ ಚಿಂತೆಯಿಂದ ಬತ್ತಿಹೋಗಿದೆ. ಅಷ್ಟರಲ್ಲೇ ಏನಾಯಿತು ನೀಲಾ ? ನಾಗರತ್ನ ಏನಾದರೂ ಅಂದಳಿ ?”

“ಉಹೂ.”

“ಮತ್ತೆ ?”

“ಏಕೋ ನನ್ನ ಅದ್ವಣ್ಣ ಚೆನ್ನಾಗಿಲ್ಲ. ಅದಕ್ಕೇ ಬೇಸರವಾಯಿತು.”

“ಹಾಗಂದರೇನು ನೀಲಾ ? ನಿನ್ನ ಅದ್ವಣ್ಣಕ್ಕೇನು ಉನ ಬಂದಿದೆ,

“ಇಲ್ಲ. ಹಾಗಾಗಿದ್ದರೆ, ಇಂಥ ತಾಪತ್ರಯ ಎಂದು ಹೇಳಿದ್ದರೆ ನೀವು ನಿವಾರಿಸುತ್ತಿರಲಿಲ್ಲವೇ? ಆ ಯೋಚನೆಯೇ ನೆನಗಿಲ್ಲ.”

“ಮತ್ತಿನ್ನೇನು ಯೋಚನೆ?”

“ಇಷ್ಟು ದಿನ ನಿಮ್ಮನ್ನು ಅಗಲಿರಲಾರದೆ ನೀವು ಯಾವಾಗ ಬರುತ್ತಿರೋ, ಎಂದು ಬರುತ್ತಿರೋ ಎಂದು ಕಾದದ್ದಾಯಿತು. ಇವತ್ತು ನನ್ನ ಅದೃಷ್ಟ ತೆರಿದ ಯಾಗಿ ನೀವು ಬಂದಿರಿ. ಈಗಲಾದರೂ ನಾಲ್ಕು ದಿನ ನಿಮ್ಮ ಜೊತೆಯಲ್ಲಿ ಹಾಯಾಗಿರೋಣ ಎಂದರೆ ನನ್ನ ದುರಾದೃಷ್ಟ ಅದಕ್ಕೂ ಅಡಿತೆಂದಿಟ್ಟಿದೆ....”

“ಅಂಥದು ಏನಾಯಿತು ನೀಲಾ?”

“ನಾನೇ ನಿಮ್ಮನ್ನು ಬಿಟ್ಟು ಹೋಗಬೇಕಾಗಿ ಬಂದಿದೆ....”

“ಹಾಗಂದರೆನು, ಎಲ್ಲಿಗೆ ಹೋಗಬೇಕು....?”

—ನೀಲಾ ಹೇಳಿದುದನ್ನು ಕೇಳಿ ಕೈಯಲ್ಲಿದ್ದ ಫಲಾಹಾರದ ತಟ್ಟೆಯನ್ನು ನೆಲದ ಮೇಲೆ ಕುಕ್ಕಿ ಕೇಳಿದ ಮಾಧವರಾಯ.

“ಬಿನ್ನೂರಿಗೆ”

“ಏಕೆ?”

“ಆಲ್ಲಿ ನಿಮ್ಮ ಚಿಕ್ಕಮ್ಮೆ ಒಬ್ಬಕೆ ಇದ್ದಾಗಿ. ಆ ಮನೆಯಲ್ಲಿ ಯಾರಿಗೋ ಸವಿತ್ರಾ ಖಾಯಿಲೆಯಂತೆ, ನೋಡಿಕೊಂಡು ಹೋಗುವುದಕ್ಕೂ ಈಗಲೇ ನೀಲಳನ್ನು ಕಳಿಸು ಎಂದು ಚಿಕ್ಕಮ್ಮೆ ಅಳನ್ನು ಕಳಿಸಿದ್ದ ಇಂತೆ.”

“ಈ ಸುದ್ದಿ ನಿಮಗೆ ಯಾವಾಗ ತಿಳಿಯಿತು?”

“ನಾವು ಇಲ್ಲಿ ಮಾತಾಡುತ್ತಾ ಕೂತಿದ್ದಿವಲ್ಲಾ, ಆವಾಗ ಆಳು ಬಂದು ಸುದ್ದಿ ಹೇಳಿದನಂತೆ. ಈಗ ನನಗೆ ಪ್ರಾಣಸಂಕಟಕ್ಕೆ ಬಂದಿದೆ—ಹೋಗುವುದಕ್ಕೆಲ್ಲ. ಹೋಗದೆ ಇರುವುದಕ್ಕೆಲ್ಲ. ಈ ಉಭಯ ಸಂಕಟಕ್ಕೆ ಸಿಕ್ಕಿ ನಾನು ಪಡಿಪಾಟಿಲು ಪಡುತ್ತಿದ್ದೇನೆ. ನಿಮ್ಮನ್ನು ಬಿಟ್ಟು ಹೋಗುವುದಕ್ಕೆ ನನಗೆ ಸುತರಾಂ ಮನಸ್ಸಿಲ್ಲ....”

“ನನಗೂ ನಿನ್ನನ್ನು ಬಿಟ್ಟಿರುವುದು ಸಾಧ್ಯವಿಲ್ಲ. ನೀಲಾ, ನನ್ನನ್ನು ನಿರಾಕೀಗೊಳಿಸಿ ಹೋಗಿಬಿಡಬೇದ್.”

—ನೀಲಳನ್ನು ತಬ್ಬಿಕೊಂಡು ಉತ್ಸಂರಿತನಾಗಿ ಹೇಳಿದ ಮಾಧವ-

“ನಿಮ್ಮ ಮನಸ್ಸು ನಾನು ಕಾಣಿಸೇ? ಅಮ್ಮನಿಗೆ ನಾನೂ ಅದೇ ಮಾತು ಹೇಳಿದೆ. ಅಕೆಗೂ ನನ್ನನ್ನು ಅಗಲಿಸಲು ಇಷ್ಟವಿಲ್ಲ.”

“ಹಾಗಾದರೆ ಈಗ ಏನು ಮಾಡುವುದು?”

“ನಾನೊಂದು ಉಪಾಯ ಹೇಳಿದೆ; ಅಮ್ಮನೂ ಅದಕ್ಕೆ ಒಮ್ಮೆ ಕೊಂಡಳು. ನೀವೂ ಒಮ್ಮೆದರೆ ನಾವು ಅಗಲಿರಬೇಕಾದುದಿಲ್ಲ....”

“ಏನು?”

“ನನ್ನ ಜೊತೆಯಲ್ಲಿ ನೀವೂ ಬನ್ನೂರಿಗೆ ಬಂದುಬಿಡಿ.”

“ಹಾಗೆ ಬಂದರೆ ಚೆನ್ನಾಗಿರುತ್ತದೆಯೇ?”

“ಚೆಕ್ಕುಮ್ಮೆ ಏನೂ ತಪ್ಪಿ ತಿಳಿದುಕೊಳ್ಳುವುದಿಲ್ಲ. ನಾನು ಅಂದರೆ ಅಕೆ ವ್ಯಾಳ ಕೊಡುತ್ತಾತ್ತಾಳಿ. ಅಲ್ಲದೆ ಅಕೆಯ ಮನೆಯಲ್ಲಿ ಹೆಚ್ಚು ಜನವೂ ಇಲ್ಲ. ನಾವೂ ಹಾಯಾಗಿರಬಹುದು. ಆದರೆ....ನನ್ನ ಜೊತೆ ಎಲ್ಲಿಗೆಂದರೆ ಅಲ್ಲಿಗೆ ಬರಲು ಬೇಸರವಾಗುತ್ತದೆಯೋ ಏನೋ?”

“ನಿನ್ನ ಜೊತೆಯಲ್ಲಿ ಹೋಗುವುದೆಂದರೆ ಬನ್ನೂರಿಗಲ್ಲ, ಬ್ರಹ್ಮಲೋಕ ಕ್ಷಾದರೂ ನಾನು ಬರಲು ತಯಾರಿದ್ದೇನೇ, ನೀಲಾ. ನನ್ನಿಂದ ನಿನಗೆ ಮಾತ್ರ ಯಾವುದೇ ತೊಂದರೆಯೂ ಆಗದಿದ್ದರೆ ಸರಿ.”

“ನಿಮ್ಮಿಂದ ನಮಗೆ ತೊಂದರೆಯೇ? ನೀವು ಜೊತೆಯಲ್ಲಿದ್ದರೆ ಸರ ಕವೂ ನನ್ನ ವಾಲಿಗೆ ಸ್ವರ್ಗವಾಗುತ್ತೇ. ಅದಕ್ಕೇ ನೀವು ನನ್ನ ಜೊತೆ ಬರುತ್ತೀರೀನೋ ಎಂದು ಆಸಿವಟ್ಟಿದ್ದು....”

“ನಿನ್ನ ಆಸೆ, ನನ್ನ ಆಸೆ ಎಂದೂ ಬೇರೆಯಲ್ಲ. ಯಾವಾಗ ಬೇಕಾದರೂ ಬನ್ನೂರಿಗೆ ಹೊರಡು. ಹೇಗೂ ನನ್ನದೇ ಗಾಡಿ ಅಳು ಇದೆ.”

—ಎಂದ ಮಾಧವರಾಯ.

ಆ ಮಾತನ್ನು ಕೇಳಿದ ನೀಲಾ, ಮಾಧವರಾಯನನ್ನು ತನ್ನ ಎದೆಗೆ ಬಿಗಿಯಾಗಿ ತಬ್ಬಿಕೊಂಡು—

“ನಿಮ್ಮಿಂಥವರ ಕೈಗೆಹಿಡಿದದ್ದು ನನ್ನ ಏಕೇಳು ಜನ್ಮಗಳ ಪುಣ್ಯಫಲ”

## ೨೭

ನೀಲಕ್ಷೋಂದಿಗೆ ಮಾಧವರಾಯ ಬಸ್ತುರಿಗೆ ಹೊರಡಲು ಒಪ್ಪಿದುದರಿಂದ, ನಾಗರತ್ನಳ ತಲೆಯನ್ನು ತಿನ್ನುತ್ತಿದ್ದ ಸಮಸ್ತ ತಾತ್ಕಾಳಿಕವಾಗಿ ಪರಿಹಾರವಾದಂತಾಗಿತ್ತು.

ನೀಲಳು ಮಾಧವರಾಯನ ಒಪ್ಪಿಗಿಯ ವಿಷಯವನ್ನು ಸೂಚಿಸುತ್ತಿದ್ದ ಹಾಗೇ, ಮಾಧವರಾಯ ಗಂಜಾಂನಲ್ಲಿರಲು ಹೆಚ್ಚು ಹೊತ್ತು ಅವಕಾಶ ಕೊಟ್ಟಿರಿ, ಎಲ್ಲಿ ಅವನು ಅಯ್ಯಂಗಾರ್ಥರನ್ನು ಇಲ್ಲಿ ಕೊಳ್ಳಬೇಕು, ‘ಅವರನ್ನು ನೋಡಿಕೊಂಡು ಬಂದುಬಿಡುತ್ತೇನೆ.’ ಎಂದು ಹೇಳಿತ್ತಾನೇ ಎಂಬಿ ಭಯದಿಂದ, ಆತ ಮನ್ಯೇಯಲ್ಲಿ ಉಬಟ ಮಾಡಲು ಆವಕಾಶ ಕೊಡಬೇ—

“ಮನೇಲಿ ಉಬಟ ಮಾಡೋದು ದಿನಾ ಹೇಗೂ ಇದ್ದೇ ಇದೆ. ದಾರೀಲಿ ಉದ್ದಕ್ಕೂ ಹೊಳೆ ಇದೆ. ಇಲ್ಲಿಂದ ಬುತ್ತಿ ಕಟ್ಟಿಕೊಂಡು ಹೋದರೆ, ದಾರೀಲಿ ಎಲ್ಲಿ ಬೇಕೋ ಅಲ್ಲಿ ಹಾಯಾಗಿ ಉಬಟಮಾಡ ಬಹುದು.”

—ಎಂದು ಉಬಟಕ್ಕೆ ಮುನ್ನವೇ ಅವರಿಬ್ಬರನ್ನೂ ಅಲ್ಲಿಂದ ಸಾಗು ಹಾಕಲು ಹದಿಹಾಕಿದಳು.

ನಾಗರತ್ನಳ ಆ ಅಲೋಚನೆ ಮಾಧವರಾಯನಿಗೂ ಅಪ್ಪಿಯವಾಗಿಲ್ಲ. ಆತನೂ ಅದಕ್ಕೆ ಉತ್ತಾಹದಿಂದಲೇ ಸಮ್ಮತಿಸಿದ....

ಹಾಗಾಗಿ—

ಹಗಲು ಗಂಜಾಂಗೆ ಬಂದ ಮಾಧವರಾಯ, ಮಧ್ಯಾಹ್ನದ ವೇಳೆಗೆ ಬಸ್ತುರಿಗೆ ದಾರಿ ಹಿಡಿದ.

ಶ್ರೀರಂಗಪಟ್ಟಣದಿಂದ ಬಸ್ತುರಿಗೆ ಕೇವಲ ಹತ್ತು—ಹನ್ನೆರಡು ಮೈಲಿಗಳ ಪ್ರಯಾಣ. ಅದರಲ್ಲಿ ಕುದುರೆಗಾಡಿಯ ಪ್ರಯಾಣವಾದುದರಿಂದ, ಎಪ್ಪು ತಡವಾದರೂ ಮೂರು—ನಾಲ್ಕು ಗಂಟೆಗಳಲ್ಲಿ ಬಸ್ತುರನ್ನು ತಲುಪಬಹುದು ಎಂಬ ನಂಬಿಕೆಯಿದ್ದುದರಿಂದ, ಅವರು ಹೋಗಲಿದ್ದ ದಾರಿ, ಪಟ್ಟಣದಿಂದ ತಿರುಮುಕ್ಕಾಡಲು ತಲಕಾಡುಗಳಿಗೆ ಹೋಗುವ ರಾಜಮಾರ್ಗ ವಾದುದರಿಂದ, ಮಾಧವರಾಯ ಗಾಡಿಯವನಿಗೆ, ‘ಕುದುರೆಗಳಿಗೆ ಹೆಚ್ಚು ಆಯಾಸವಾಗಿದೆ ನಿಧಾನವಾಗಿ ಗಾಡಿ ನಡೆಸು’ ಎಂದು ಅಪ್ಪಿಸಿ ಮಾಡಿ

ನೀಲಕೊಂಡಿಗೆ ಗಾಡಿಯನ್ನೇರಿದ.

ಗಾಡಿಯ ಎರಡು ಪಕ್ಕದಲ್ಲಿದ್ದ ಸಣ್ಣ ಕಿಟಕಿಗಳಿಗೆ, ಗಾಡಿಯ ಒಳ್ಳೆಗಿರುವ ಜನ, ರಸ್ತೆಯಲ್ಲಿ ಓಡಾದುವವರಿಗೆ ಕಾಣದಂತೆ, ತಮ್ಮವಾದ ರೇಖೆಯೆಯ ತೆರೆ ಹಾಕಿದ್ದರಿಂದ, ಗಾಡಿಯವನ್ನಿಗೂ ಒಳಗೆ ನಡೆಯುವ ಯಾವುದೂ ಕಾಣುವ ಅವಕಾಶವಿಲ್ಲದುದರಿಂದ, ಮೃದುವಾದ ಮುಖಮಲಿನ ತೆರೆಗಳನ್ನು ಹಾಕಿದ ಗಾಡಿ, ಮಾಥವರಾಯನ ಪಾಲಿಗೆ, ಚಲಿಸುವ ‘ಶಯ್ಯಾಗೃಹ’ವಾಗಿ ಪರಿಣಮಿಸಿತು.

ಗಾಡಿಯ ಆಳಗೆ, ಬದಾರು ವ್ಯೇಲಿ ದೂರ ಹೋದಮೇಲೆ, ಉಟಕ್ಕೆ ಅನುಕೂಲವಾದ ಕಡೆಯಲ್ಲಿ, ನದಿಗೆ ಸಮಿಾಪವಾದ ಸ್ಥಳದಲ್ಲಿ ಗಾಡಿಯನ್ನು ಸಿಲ್ಲಿಸಿ ತನಗೆ ಹೇಳುವಂತೆ ಅಪ್ಪುತ್ತೆ ಮಾಡಿ, ಗಾಡಿ ಪಟ್ಟಣದ ಗಜಿಬಿಜಿಯಿಂದ ದೂರವಾಗುತ್ತಿದ್ದ ಹಾಗೇ, ತನ್ನ ಎದುರುಬದಿಯಲ್ಲಿ ಕುಳಿತಿದ್ದ ನೀಲಕೊಂಡಿಗೆ ತನ್ನ ಪಕ್ಕಕ್ಕೆ ಎಚೆದುಕೊಂಡು, ತನ್ನ ಎದೆಯಮೇಲೆ ಅವಳನ್ನು ಬರಗಿಸಿಕೊಂಡ.

ನೀಲಳ ಮೃದುವಾದ, ಮುಖೋಷ್ಟ ವಾದ ದೇಹದ ಹಿತವಾದ ತಬ್ಬವಿಕೆ, ಗಾಡಿಯೊಳಗಿನ ನಿಶ್ಚಯ ಶಾಂತ ವಾತಾವರಣ, ನಿಧಾನವಾಗಿ ನಡೆಯುತ್ತಿದ್ದ ಕುದುರೆಯ ನಡಿಗಿಗೆ ಅಲುಗಿ, ಮುಂದವಾಗಿ, ಅತ್ಯಂದಿತ್ತ ತುಷ್ಯುತ್ತಿದ್ದ ತೂಗಾಟಿದಿಂದಾಗಿ, ಅವನ ಮನಸ್ಸು ನೀಲಕೊಂಡಿಗೆ ಸರಸನಲ್ಲಾ ಪ ನಡೆಸಬೇಕೆಂದು ಬಯಸುತ್ತಿದ್ದರೂ ಆಗದೆ, ನಿದ್ರೆ ಬಂದಿತು.

ಅವನ ಎದೆಗೆ ಮುಖ ಬರಗಿಸಿದ ನೀಲಕೊಂಡಿಗೆ ನಿಶ್ಚಿಯಾಗಿ ನಿದ್ರೆಹೋದಳು.

ಆಗ ನಿದ್ರೆ ಹೋದ ಅವರಿಬ್ಬರಿಗೂ ಎಚ್ಚರವಾದುದು, ಗಾಡಿಯಾಳು ಗಾಡಿಯನ್ನು ನಿಲ್ಲಿಸಿ ‘ಬುದ್ಧಿ....ಬುದ್ಧಿ’ ಎಂದು ಎಚ್ಚರಿಸಿದಾಗಲೇ.

ಆಳನ ಕರೆಯನ್ನು ಕೇಳಿ ಕಣ್ಣ ಹೊಸಗಿಕೊಂಡು ಎದ್ದು ನೀಲಾ ಗಾಡಿಯ ಕಿಟಕಿಯ ತೆರೆಯನ್ನು ಸರಸಿ ಹೊರಗೆ ಇಣಿಕೆ ನೋಡಿದಳು—

ಹೊರಗೆ, ಅಪರಾಹ್ನದ ಸೂರ್ಯನ ಬಿಸಿಲು ಎಲ್ಲೆಡೆಯಲ್ಲಾ ಚೆಲ್ಲಿ, ನದಿಯ ನೀರಿನ ಮೇಲೆ ಲಕಲಕೆಸಿ ಹೊಳಿಯುತ್ತಿತ್ತು.

ಆದನ್ನು ನೋಡಿದ ನೀಲಳಿಗೆ ಮಾಥವರಾಯ ಗಾಡಿಯಾಳಿಗೆ ಮರಾಡ ಅಪ್ಪುತ್ತೆ ನೆನಪಾಗಿ, ಮಾಥವರಾಯನನ್ನು ಎಚ್ಚರಗೊಳಿಸಿದಳು.

‘ ಏಕೆ ನೀಲಾ ಎಚ್ಚರಿಸಿದೆ ? ’

—ನಿದ್ರೆಯಿಂದ ಎಚ್ಚೆತ್ತ ಮಾಧವರಾಯ ಕೇಳಿದ.

‘ ಉಟ ಮಾಡುವುದಕ್ಕೆ. ’

‘ ಅದಕ್ಕೊಳ್ಳುತ್ತಿಸ್ತರ ಎಬ್ಬಿಸಬೇಕಾಗಿ—ಉಟಕ್ಕಿಂತೆ ಈ ನಿದ್ರೆಯೇ ಎಷ್ಟೋ ಹಾಯಾಗಿತ್ತು..... ನೇಡಾಂತಿಗಳು ಇನಾವ ಸುಖಪೂ ಶಾಶ್ವತ ವಲ್ಲ ಎನ್ನುವುದು ಇವಕ್ಕೇ ಏನೋಽ... ನದಿ, ಆ ಕೆಲಸ ಮುಗಿದು ಯೋಗಲಿ.

—ಎಂದು ಹೇಳಿ, ಮೇಲೆದ್ದು, ಗಾಡಿಯಿಂದ ಕೆಳಗಿಳಿದ, ನೀಲ ಇನ್ನೂ ಕೆಳಗಿಳಿಕೊಂಡು; ಗಾಡಿಯಲ್ಲಿದ್ದ ಉಟಿದ ಹಾಗ್ಗಳನ್ನು ಇಟ್ಟರು ಹಂಚಿಕೊಂಡು ನದಿಯಕದೆ ನಡೆದರು.

ನದಿಯ ದಂಡೆಯ ಬಳಿಗೆ ಬರುವ ನೇತ್ತಿಗೆ ಮಾಧವರಾಯನ ಕಣ್ಣಿನ್ನು ಕವಿದಿದ್ದ ನಿದ್ರೆಯ ಮಂಪರು ಹಾರಿ ಹೋಗಿ, ನದಿರಂತೆ ತೀರದ ಮನೋಹರದ ದೃಶ್ಯ ಅವನ ಮನಸ್ಸನ್ನು ಸೇಕೆಯಿತು.

ಹೆಚ್ಚು ಆಳವಿಲ್ಲದ ಪಾತ್ರದಲ್ಲಿ ನದಿ ವಿರಾಳವಾಗಿ ಹರಿಯುತ್ತಿತ್ತು. ನದಿಯ ವಸ್ತುದಲ್ಲಿ, ಅಲ್ಲಲ್ಲಿ ಬಿಸಲು ಕಾಯಿಸಲು ಮಲಗಿದ ಆನೆಗಳಂತೆ ಯಿದ್ದ ಕೆವ್ವ ಬಂಡೆಗಳಿದ್ದು, ಅ ಬಂಡೆಗಳಿಂದಾಗಿ, ನದಿಯ ನೀರು, ಬೃಹದಾಕಾರದ ಕನ್ನಡಿಯನ್ನು ಚೂರು ಚೂರು ಮಾಡಿ, ಆ ಚೂರುಗಳನ್ನು ಜೀಲ್ಲಾ ಪೀಲಿಯಾಗಿ ತೂರಿದಂತೆ ಕಾಣುತ್ತಿತ್ತು.

ನದಿಯ ನೀರು ದಂಡೆಯಲ್ಲಿ ಬೆಳೆದು ನೀರಿಸತ್ತ ಬಾಗಿದ ಹೊಂಗೆಯ ಮರದ ಎಲೆಗಳಿಂದಿಗೆ ಸರಸವಾಡುತ್ತಾ. ಬಂಡೆಗಳ ನಡುವೆ ನುಗ್ಗಿ ವಾಗ ಸಣ್ಣ ಧ್ವನಿಯಲ್ಲಿ ಭೋಗರೆದು ನೋರೆ ಕಾರುತ್ತಾ ಹರಿಯುತ್ತಿತ್ತು.

ಹೀಗೆ ಒಂದೊಂದು ಕಡೆಯಲ್ಲಿ ಒಂದೊಂದು ಬಗೆಯ ಸೊಬಗನ್ನು ಬೀರುವ ನದಿಯ ನೀರು ಮಧ್ಯಾಹ್ನದ ಹೊಳೆವು ಬಿಸಿಲಿನಲ್ಲಿ ಆಳ್ಜ್ಞ ನೀಲಿ ಯಾಗಿ ಕಾಣುವ ಮುಗಿಲಿನಲ್ಲಿ ಅಲ್ಲಲ್ಲಿ ತೇಲುತ್ತಿದ್ದ ಬಳಿಯ ಬಗ್ಗೆ ದ ಗರಿ ಮೋಡಗೆಳು, ಆ ನೋಡಗೆಳಿಗೆ ನಮೀವನಾಗಿ, ರೆಕ್ಕೆಯಲುಗಿಸುವುದೂ ಕಾಣ ದಂತೆ ಹಾರುತ್ತಿದ್ದ ಹೆದ್ದುಗಳು, ನದಿಯ ದಂಡೆಗೆ ಅನತಿ ದೂರದಲ್ಲಿ, ಕೆರಿಯ ಚೋರೆಯೊಂದರ ಮೇಲೆ, ಸನಿಹದಲ್ಲಿ ಬೆಳಿದ ಜೋಷಿನ ನೆರಳನಲ್ಲಿ ಧ್ವಾನಕ್ಕೆ ನಿಂತ ಯೋಗಿಯಂತೆ ಆಳವಾಗಿದ್ದ ಸಣ್ಣ ದೇವಾಲಯವ್ಯಾಂದರ ಗೋಪುರ, ನದಿಯ ಇದಿರು ದಂಡೆಯ ಮೇಲೆ, ಚಿಕ್ಕದಲ್ಲಿ ಬೆತ್ತಿಸಿದಂತೆ

ಕಾಬುತ್ತಿದ್ದ ಕೆಂಗಿನ ತೋಟ— ಇವು ಒಂದೊಂದೂ, ಮಾಧವರಾಯನಿಗೆ ಅಪೂರ್ವ ಸುಂದರ ದೃಶ್ಯಗಳಂತೆ ಕಂಡು, ನದಿಯ ದಂಡೆಯ ಹೊಂಗೆಯ ಮದದ ನೇರಳನ ಯುತ್ತಿಸ ವೇಗಲೇ ಉಟ್ಟಿಕ್ಕೆ ಅಣಿಮಾಡುತ್ತದ್ದ ನೀಲಳನ್ನು ನೋಡಿದ.

ಆ ಯೋಚ ವಾತಾವರಣದಲ್ಲಿ, ಪರಿಚಿತಳಾದ ನೀಲಳೂ, ಆ ವಾತಾವರಣದ ಸುಂದರತೆಯಿಂದ ಮೂಡಿಬಂದ ಅಪರಿಚಿತ ರೂಪಸಿಯಂತೆ ಕಂಡುಬಂದು, ಅವಳ ಬಗ್ಗೆ ಅವನ ಮೋಹ ಉಕ್ಕೆ ಬಂದು—‘ನೀಲಾ’ ಎಂದು ಕೂಗಿದ.

‘ಏನು ?’

— ಇದ್ದಲ್ಲಿಂದಲೇ ಕೇಳಿದಳು ನೀಲಾ.

“ದೂರ ನೀಂತು ಕೇಳಬೇಡ. ಹತ್ತಿರ ಬಾ ”

ಅತನ ಕರೆಯಂತೆ, ಮಾಧವರಾಯನ ಹತ್ತಿರ ಬಂದು ನೀಂತುಕೊಂಡು ನೀಲಾ ‘ಏನು’ ಎಂದು ನುತ್ತೆನ್ನು ಕೇಳಿದಳು. ಹುಲ್ಲಿನಮೇಲೆ ತಲೆಯೋರಿಸಿ ಕಾಲು ಭಾಚಿ ಮಲಗಿದ ಮಾಧವರಾಯ, ಹಾಗೇ ಕಣ್ಣಿತ್ತೆ ತನ್ನ ಬಳ ನೀಂತ ನೀಲಳನ್ನು ನೋಡಿದ.

ಉಟ್ಟಿಕ್ಕೆ ಅಣಿಮಾಡುವ ಸಲುವಾಗಿ ನೀಲಾ, ಸೆರಗನ್ನು ಎಕಿದು ಸೂಂಟಿಕ್ಕೆ ಬಿಗಿದಿದ್ದ ದರಿಂದ, ಅವಳ ತುಂಬುತೋಳುಗಳು, ಯೊವ್ವೆನ ಪ್ರಮತ್ತ ವ್ಯಕ್ತಾಸ್ಥಾಲ ಮತ್ತೆನ್ನು ಸ್ಫುಟವಾಗಿ ಕಂಡು, ಮಾಧವರಾಯನ ಮೋಹಕ್ಕೆ ಸಾಕೆಯಿಟ್ಟುಂತಾಗಿ—

“ಬಂದು ಕ್ಷೇತ್ರ ಇಲ್ಲಿ ಬಂದು ಕುಳಿತುಕೊ ನೀಲಾ.”

— ಎಂದು ಹೇಳಿ, ತಾನೇ ಅವಳ ಕೈಯನ್ನು ಹಿಡಿದು ಜಗ್ಗಿ ತನ್ನ ಪಕ್ಕದಲ್ಲಿ ಕೂಡಿಸಿಕೊಂಡು, ಅವಳ ನೀಳವಾದ ಕೈಬೆರಳುಗಳನ್ನು ನೇವರಿಸುತ್ತಾ—

“ಆ ನದಿಯನ್ನು ನೋಡಿದರೆ ನನಗೇನು ನೆನವಾಗುತ್ತದೆ ಗೊತ್ತೆ.. ನೀಲಾ ?”

— ಎಂದು ಕೇಳಿದ.

“ಏನು ?”

“ನದಿಯ ನೀರನ್ನು ನಾನು ಎಷ್ಟೋ ಸಲ ನೋಡಿದ್ದೇನೆ. ಅದೂ

ಒಂದೇ ನದಿಯಲ್ಲ—ಪೂನಾಡ ಬಳಿಯ ಮೂಳಾ, ಕೃಷ್ಣಾ, ವರದಾ, ತುಂಗಭದ್ರಾ, ಶಾವೇರಿ, ನಮ್ಮೂರಿನ ಬಳಿಯ ನಾಗರೆ ಹೋ. ಹೀಗೇ ಒಂದಲ್ಲ ಸೂರು ನದಿಯನ್ನು ನೋಡಿದೇನೆ....”

“ಅಪ್ಪು ದೇರೆ ಸುತ್ತಿದೀರಾ ನೀವು?”

“ಹೂ.”

“ಅಲ್ಲೆಲ್ಲಾ ಏಕೆ ಹೋಗಿದ್ದೀರಿ?”

“ಏಕೋ— ಅ ಮಾತು ಈಗ ಜೀಡ ; ಇನ್ನೊಂದಾದರೂ ಹೇಳುತ್ತೇನೆ....ನಾನು ಎಷ್ಟೋ ನದಿಗಳನ್ನು ನೋಡಿದೇನೆ,’ ಒಂದೇ ನದಿಯನ್ನು ಎಷ್ಟೋ ಬಾರಿ ನೋಡಿದೇನೆ—ಬೇರೆ ಬೇರೆ ಖತುಗಳಲ್ಲಿ, ಸ್ಥಳಗಳಲ್ಲಿ. ಒಂದೇ ದಿನವೇ ನದಿಯ ದಂಡೆಯಲ್ಲಿ ನಿಂತು, ನದಿಯನ್ನು ನೋಡಿದೇನೆ. ಹೇಗೆ ನೋಡಿದರೂ, ಎಪ್ಪು ನೋಡಿದರೂ, ಈ ನದಿಯ ನೀರು ಜಳತಾಗಿ ಕಾಣದೆ, ಒಂದೊಂದು ಬಾರಿಯೂ, ಹೊಚ್ಚು ಹೊಸದಾಗಿ, ಆಗಲೇ ಮೊದಲಬಾರಿಗೆ ಅದನ್ನು ನೋಡುತ್ತಿರುವಂತೆ ಕಾಣುತ್ತದೆ—ಇದನ್ನು ನೋಡಿ ನದಿಯ ನೀರಿನ ಈ ಸೌಂದರ್ಯದ ವಿನೋಽತನತೆಯ ರಹಸ್ಯವನ್ನು ಭೇದಿಸಲಾಗದೆ ಮುಗ್ಗಿನಾಗಿದ್ದೇನೆ. ಈಗ ನಿನ್ನನ್ನು ನೋಡಿ ಸನಗೆ ಏನು ಅನಿಸುತ್ತಿದೆ ಗೊತ್ತೇ?”

“ಏನು?”

“ನಿನ್ನ ಸೌಂದರ್ಯವೂ ಈ ನದಿಯ ಸೌಂದರ್ಯವಿದ್ದ ಹಾಗೇ, ಎಪ್ಪು ಪರಿಚಿತವೋ, ಅಪ್ಪೇ ಅಪರಿಚಿತ ; ಅಪ್ಪೇ ಚಿರ ವಿನೋಽತನ ; ಒಮ್ಮೊಮ್ಮೆಯೂ ಹೊಚ್ಚು ಸುಂದರಶರೆ.”

ಕವಿಯಂತೆ ಮಾಧವರಾಯ ಆಡಿದ ಮಾತುಗಳ ಅರ್ಥ ನೀಲಳಿಗೆ ಆಗಲ್ಲಿ. ಆವಳಿಗೆ ಅರ್ಥವಾದುವಿಷ್ಟೇ : ಮಾಧವರಾಯ ತನ್ನ ಸೌಂದರ್ಯವು ಪ್ರಶಂಸಿ ಮಾಡುತ್ತಿದ್ದಾನೆ.

ಪ್ರಶಂಸೆಯಂದ ತ್ಯಾಪ್ತಿಭಾಗಿ ಹೇಳಿದಳು ನೀಲಾ—

“ನಾನು ಹೇಳಿದ್ದರೇನು, ನಿಮ್ಮ ಕಣ್ಣಿಗೆ ನಾನು ಅಂದವಾಗಿ ಶಂಡರೆ ಅಪ್ಪು ನನಗೆ ಸಾಕು.”

ನೀಲಾ ಆಡಿದ ಆ ಮಾತುಗಳು ಮಾಧವರಾಯನಿಗೆ ಅಪ್ರಾರ್ಥಾಲಾವದಂತೆ ಸಂತೋಷವನ್ನು ಉಟ್ಟಿಮಾಡಿ—

“ನೀಲಾ, ನನ್ನ ಮನಸ್ಸಿನಲ್ಲಿ ಬಹಳ ದೊಡ್ಡ ದೊಂದು ಆಸೆಯಿದೆ....”  
“ಏನು?”

“ಬಂದು ದಿನ, ತುಂಬು ಹುಟ್ಟಿ ಮೆಯ ರಾತ್ರಿ, ಬೆಳ್ಳದಿಂಗಳಿನ ಬೇಳಕಿನಲ್ಲಿ, ನಿನ್ನೊಂದಿಗೆ ನಾನು ಹೊದಲ ದಿನ ಸುಖಿಸಿದಾಗೆ ಉಪ್ಪಿದ್ದೆ ಯಲ್ಲಾ ಹಾಗೆ ಅಚ್ಚಬಿಳ್ಳಿಸಿನ ಬಟ್ಟಿಗಳನ್ನು ಟ್ರೈ, ಬೆಳ್ಳದಿಂಗಳ ಬೇಳಕಿನಲ್ಲಿ ಕಡೆದ ಅನ್ನ ತಟಿಲಾ ವಿಗ್ರಹದಂತೆ ಶೋಭಿಸುವ ನಿನ್ನ ತೊಡೆಯಮೇಲೆ ಮಲಗಿಕೊಂಡು, ಸ್ವೀರಧಾರೆಯಂತೆ ಹರಿಯುವ ನದಿಯಲ್ಲಿ ನೌಕಾವಿಹಾರ ಮಾಡಬೇಕು ಎಂದು ಬಹಳ ಆಸೆಯಿದೆ.”

“ನಿಮಗೆ ಅದರಲ್ಲಿ ಅನ್ನ ಆಸೆಯಿಧೆಯೇ?”

“ಹೂಂ.”

“ ಯಾಗಿದ್ದರೆ ಅದಕ್ಕೇನು ಮುಟ್ಟಿಸಬೇಕು. ಹುಟ್ಟಿ ಮೆಯ ಹಿಂದಿನ ದಿನ ತಿರುಮುಕ್ಕಾಡಲಿಗೆ ಹೋದರೆ, ನಿಮ್ಮ ಬಯಕೆಯನ್ನು ತೀರಿಸಿಕೊಳ್ಳ ಬಹುದು. ಅದೇನು ದೊಡ್ಡದು.

“ನನ್ನ ಆಸೆ ನಿನಗೂ ಪ್ರಿಯವೇ ನೀಲಾ?”

“ಅಲ್ಲದೇನು—ನಿಮ್ಮ ಆಸೆಯೇ ನನ್ನ ಆಸೆ; ನಿಮಗೆ ಏನು ಇಷ್ಟವ್ಯೋ, ನನಗೂ ಅದೇ ಇಷ್ಟು.”

ನೀಲಾ ಯೇಳಿದುದನ್ನು ಕೇಳಿ ಮಾಥವರಾಯಿಗೆ ಅವಳ ಬಗ್ಗೆ ಮೊರುತ ಕಾಗಾರಲದ ಕೆರಿಯಂತೆ ಅಪ್ಪತಿಹತವಾಗಿ ನುಗ್ಗಿ ಬಂದು, ಅವ ಇನ್ನು ಬರಸೆಳಿದು ಜುಂಬಿಸಿ—

“ನಿನ್ನ ಈ ಪ್ರೇಮಕ್ಕೆ ನಿನಗೇನು ಬಹುಮಾನ ಕೊಡಲಿ?”

—ಎಂದು ಯೇಳಿದ್ದ.

“ನಾನೇನು ಕೇಳಿದರೂ ಕೊಡುತ್ತೀರಾ?”

“ಖಂಡಿತವಾಗಿಯೂ. ಅದೇನು ಹೇಳು.”

“ಇದೇ ಮಾತು—?”

“ಇದೇ ಮಾತು.”

—ನೀಲಳ ಕ್ಷೇತ್ರದಲ್ಲಿ ಕ್ಷೇತ್ರ ಮಾತ್ರ ಹೇಳಿದ ಮಾಥವರಾಯ—

“ನಿನಗೆ ಅದೇನು ಬೇಕು ಹೇಬು.”

“ನೀವು ಅಪ್ಪು ಮಾತು ಕೊಟ್ಟಿರೆ ಸರಿ. ನಿಮ್ಮ ಆಸೆ ತೇರಿದ ದಿನ ನನ್ನ ಆಸೆ ಏನೆಂದು ಹೇಳುತ್ತೇನೆ.”

“ಅದಕ್ಕೇರೆ ಅಪ್ಪು ದಿನ ಕಾಯಬೇಕು? ನಿನಗೆ ಏನು ಬೇಕೋ ಈಗಲೇ ಹೇಳು.”

“ಉಹಂ, ಈಗ ನಾನೇನೂ ಹೇಳುವುದಿಲ್ಲ.”

“ಅಂದರೆ—ಈಗ ನಿನಗೇನೂ ಬೇಡವೇ?”

ಮಾಥವರಾಯನ ಮಾತನ್ನು ಕೇಳಿ ನೀಲಾ ನಸುನಕ್ಕು ಅತನ ಮುವಿ ವನ್ನೇ ನೋಡುತ್ತಾ ಹೇಳಿದಳು—

“ಈಗ ನನಗೆ ಬೇಕಾದುದೀಂದೇ!”

“ಏನು?”

“ನೀವು!”

—ಎನ್ನುತ್ತಾ ನೀಲಾ ತನ್ನ ತಲೆಯನ್ನು ಮಾಥವರಾಯನತ್ತ ಬಾಗಿ ದಳು.

ಆ ಅಹ್ವಾನದ ಅಧವನ್ನಿರತ ಮಾಥವರಾಯ, ಬೇರೇನೂ ಮಾತ ನಾಡದೆ ತನ್ನತ್ತ ಬಾಗಿದ ಅವಳ ತಲೆಯನ್ನು ತನ್ನ ಮುಖದತ್ತ ಎಳೆದು ಕೊಂಡು, ನೀಲಳ ಬಯಕೆಯಿಂದ ಬಿರಿದ ತುಟಿಗಳನ್ನು ಬಿಗಿಯಾಗಿ ಚುಂಬಿಸಿದ.

ಆ ಚುಂಬನದ ಅಮಲಿನಲ್ಲಿ ಆತನಿಗೆ ನದಿ, ಬಯಲು, ಉಣಿ ಎಲ್ಲವೂ ಮರೆತುಹೊರಿತು.

### ೭೫

ತೆಂಗು, ಅಡಿಕೆ, ಕಬ್ಬಿ, ಬಾಳೆಯ ತೋಟಗಳಿಂದ ಸುತ್ತುವರಿ ಯಲ್ಲಿಟ್ಟು ಆ ಪಟ್ಟಿಯ ಕುಂಡಣದಲ್ಲಿ ತೋಳಿಸುವ ಶಾವೇರಿ ತಡಿಯ ಪಾರಚೀನ ಅಗ್ರಹಾರವಾದ ಬನ್ನೂರನ್ನು ಪ್ರವೇಶಿಸುತ್ತದ್ದ ಹಾಗೇ, ತನ್ನ ಮನಮೋಹಿನಿಯಾದ ನೀಲಾ ತೋಂದಿಗೆ ಅಲ್ಲಿಗೆ ಬಂದ ಮಾಥವರಾಯನಿಗೆ, ತವಿಗ್ರಹಿಗೇ ಮೀಸಲಾದ ಯಾವುದೋ ನಂದನ ಬಂಡಕ್ಕೆ ಬಂದಂತೆ ಭಾಸವಾಗಿ, ಹಿಸಿರು ಚಿಮ್ಮುವ ಆ ತೋಟಗಳಲ್ಲಿ, ನದಿಯ ತೀರದಲ್ಲಿ

ನೀಲಕೊಂಡಿಗೆ ಬಗೆಬಗೆಯಾಗಿ ಸುಖಪದುವ ಕನಸುಗಳನ್ನು ಶಾಂತಿತೋಡಿದೆ.

ಉರಿಗೆ ಸ್ವಲ್ಪ ದೂರವಾಗಿ, ಹೊಳೆ ಕೆರಿಗೆ ಹತ್ತಿರವಾಗಿ ಚೋರೆಯ ಮೇಲೆ ತೆಂಗು, ಮಾವು, ಹಲವು, ನಿಂಬ ಮೊದಲಾದ ಬಗೆಬಗಿಯ ಫಲ ಪುಷ್ಟಿಗಳು ಬೆಳಿದ ತೋಟದಲ್ಲಿದ್ದ ನೀಲಳ ಚಿಕ್ಕಮೃಷಣ ಮನೆಯನ್ನು ನೋಡಿ ಮಾಧವರಾಯಿನಿಗೆ, ತನ್ನ ಕನಸುಗಳಲ್ಲವೂ ನನಸಾಗುವ ತಾಣ ಅದು ಎಂದು ತೋರಿತು.

ಸುತ್ತು ಕರಡಿದ ತೋಟದ ರಮ್ಮೆ ತೆಗೆ ಹೊಂದಿಕೊಳ್ಳುವಂತಿತ್ತು ನೀಲಳ ಚಿಕ್ಕಮೃಷಣ ಮನೆ.

ಆ ಮನೆ, ಆ ಶಾಲದ ಶ್ರೀಮಂತರ ಮನೆಗಳಂತೆ ಎರಡು ಅಂತಸ್ಸಿನ ಮನೆ. ಮನೆಯನ್ನು ನೆಲದ ಮಟ್ಟಕ್ಕೆಂತ ಎತ್ತಿರವಾಗಿ ಕಟ್ಟಿದ್ದು, ಮನೆಯ ಮುಂಭಾಗದ ಕೈಸಾಲೆ, ಸುಂದರವಾದ ಕತ್ತನೆಯ ಕೆಲಸದಿಂದ ಕೂಡಿ, ತಳಭಾಗದಲ್ಲಿ ಕಮಲದ ಮೊಗ್ಗಿನಂತೆ ದುಂಡಾಗಿದ್ದು, ಮೇಲೆ ಹೊಗುತ್ತಾ ತೀಳುವಾಗಿ, ಪಟ್ಟೋಣವಾಗಿರುವ ಕಂಭಗಳಿಂದ ಮುಸೀದಿಗಳಲ್ಲಿ ಕಂಡು ಬರುವ ಮರದ ಕಮಾನುಗಳಿಂದ ಅಲಂಕೃತವಾಗಿತ್ತು. ಕೈಸಾಲೆಯ ಮೇಲುಭಾಗದಲ್ಲಿ ಕಾಣುತ್ತಿದ್ದ ಮಹಡಿಯ ಕಿಟಕಿಗಳೂ ಆದೇ ಬಗೆಯ ಕವಾನಿನ ಆಕಾರವಾಗಿದ್ದು, ಅವುಗಳ ಸುತ್ತಲೂ ಗಾರೆಯಲ್ಲಿ ಬಗೆಬಗಿಯ ಬಳ್ಳಿಯ ಚಿತ್ರಗಳನ್ನು ಬಿಡಿಸಿ, ಅದಕ್ಕೆ ಬಣ್ಣ ಹಾಕಿದ್ದರು. ಸುಮಾರು ಒಂದೂವರೆ ಆಳು ಎತ್ತರವಿದ್ದ ತಲೆಬಾಗಿಲನ ಚೌಕಟ್ಟು, ಕದಗಳೂ, ಕತ್ತನೆಯ ಕೆಲಸದಿಂದ ಅಲಂಕೃತವಾಗಿದ್ದು, ಆ ಬಾಗಿಲನ ಎರಡು ಪಾಶ್ಚಾದಲ್ಲಿದ್ದ ಗಾರೆ ಕೆಲಸದ ಹೂ ಬಳ್ಳಗಳಿಂದ ಅಲಂಕೃತವಾದ ದೊಡ್ಡ ಕಿಟಕಿಗಳು, ತಲೆಬಾಗಿಲನ ಕಲಾಸೌಂದರ್ಯವನ್ನು ಎತ್ತಿ ತೋರಿಸಲು ನಿಂತೆ ದೀಪದ ಮಲ್ಲಿಯರಂತಿದ್ದವು.

ತಲೆಬಾಗಿಲನ್ನು ದಾಟುತ್ತಿದ್ದ ಹಾಗೇ ಇದಿರಾಗಿ ಬಹು ವಿಶಾಲವಾದ, ನೀಲಕ್ಕೆ ರತ್ನಗಂಬಳ ಹಾಸಿ, ಗೋಡೆಗಳನ್ನು ತ್ಯಾಲ ಚಿತ್ರಗಳಿಂದ ಸಿಂಗರಿಸಿ, ಘಾವಣೆಯಿಂದ ಹತ್ತಾರು ದೀಪಗುಚ್ಛಗಳು, ಗುಳ್ಳೊಪುಗಳನ್ನು ಇಳಿಬಿಟ್ಟ ಹೆಜಾರವನ್ನು ನೋಡಿ ವಾಧವರಾಯಿನಿಗೆ, ನೀಲಳ ಚಿಕ್ಕಮೃಷಣ ಬಹು ಶ್ರೀಮಂತಿಳಿರಬೇಕೆಂದೇ ತೋರಿತು,

ಅಲ್ಲಿಯವರಿಗೂ ಅವನೆಂದಿಗೆ ಬಂದ ನೀಲಾ, ಮಾಧವರಾಯನನ್ನು ಹಜಾರದಲ್ಲಿದ್ದ ಮೆತ್ತನೇಯ ದಿಂಬುಗಳಿಂದ, ಮಲಗಲು ಅನುಕೂಲನಾಗುವನ್ನು ದೊಡ್ಡದಾದ ೫೧ರದ ಮೇರೆ ಕುಳಿರಿಸಿ—

“ನೀವು ಇಲ್ಲಿರಿ. ನಾನು ಒಳಗೆ ಹೋಗಿ ಚಿಕ್ಕಮೃಷ್ಣ ಮಾತಾಡಿಸಿ ಕೊಂಡು ಬಂದು ಬಿಡ್ಡಿನಿ.”

—ಎಂದು ಹೇಳಿ, ಹಜಾರವನ್ನು ದಾಟಿಕೊಂಡು ಒಳಗೆ ಯೋಧಳು

ನೀಲಾ ಬರುವುದನ್ನೇ ಕಾರ್ಯತ್ವ, ಹಜಾರದ ಸೌಂದರ್ಯ, ಅದನ್ನು ಸಿಂಗರಿಸಿದವರ ರಸಿಕತೆಯನ್ನು ಮೆಚ್ಚತ್ವಾದ ಮಾಧವರಾಯ ಕುಳಿತುಕೊಂಡಿದ್ದ.

ಒಳಗೆ ತನ್ನ ಚಿಕ್ಕಮೃಷ್ಣನನ್ನು ನೋಡಲು ಯೋಧ ನೀಲಾ, ಅಧ್ಯ ಗಂಟೆಯ ಮೇಲೆ, ತನ್ನ ಚಿಕ್ಕಮೃಷ್ಣೊಂದಿಗೆ ಹೋರಬಂದು, ತಾನು ತಂದಿದ್ದ ಪಾನಕದ ಪಾತ್ರೆ, ಬೆಳ್ಳಿಯ ಲೋಟಿಗಳನ್ನು ಹಜಾರದಲ್ಲಿದ್ದ ಪೀಠದ್ವೀ ಹೇಳಿಟ್ಟು ಮಾಧವರಾಯನಿಗೆ ತನ್ನ ಚಿಕ್ಕಮೃಷ್ಣ ಲಲಿತಾ ಪರಿಷಯ ಮಾಡಿಸಿದಳು.

ನೀಲಾ ಹೇಳುತ್ತಿದ್ದ ಪರಿಷಯವ ಮಾತುಗಳನ್ನು ಕೇಳುತ್ತಲೇ ಮಾಧವರಾಯ ಲಲಿತಮೃಷ್ಣನ್ನು ನೋಡಿದ.

ನೀಲಾ, ಲಲಿತಮೃಷ್ಣ ತನ್ನ ಚಿಕ್ಕಮೃಷ್ಣ ಎಂದು ಹೇಳಿದಳು. ಆದರೆ ಆಕೆಯನ್ನು ನೋಡಿದಾಗ, ಲಲಿತಮೃಷ್ಣ ನೀಲಳ ಚಿಕ್ಕಮೃಷ್ಣಂತೆ ಕಾಣಿದೆ ಕೊಂಡ ವಯಸ್ಸಾದ ಅಕ್ಕೆ ಇರಬಹುದು ಎನ್ನುವರಾಗಿದ್ದೇ. ಎಂಬೇವನ, ಲಾವಣ್ಯ ಎರಡರ ಸಂಪತ್ತನ್ನು ಪಡೆದ ನೀಲಳಮೃಷ್ಣ ಲಲಿತಮೃಷ್ಣ ಸುಂದರಿಯಾಗಿರಿದ್ದರೂ, ಆಕೆಯ ಸಾಮಾನ್ಯ ಹೆಂಗಸರಿಗಂತಲೂ ಕೊಂಡ ಹೆಚ್ಚಾದ ಎತ್ತರ, ಆ ಎತ್ತರದ ಪ್ರಮಾಣಕ್ಕೆ ತುಂಬಿ ಕೊಂಡ ಮೈಯನ್ನು ನೋಡಿದಾಗ ಮಾಧವರಾಯನಿಗೆ ದೇವಾಲಯಗಳಲ್ಲಿ ನೋಡಿದ ಸ್ತ್ರೀ ವಿಗ್ರಹಗಳ ನೀನವಾಯಿತು. ನೀಲಳ ಹೊಗದಲ್ಲಿ ಕಂಡ ಕಳ್ಳಿನ್ನು ತಟಕ್ಕನೇ ಸೆಳಿಯುವ ಸಮೌಕತೆಯಿದ್ದರೆ, ಲಲಿತಮೃಷ್ಣ ಮುಖದಲ್ಲಿ, ನೋಡಿದವರನ್ನು ‘ನನ್ನಲ್ಲಿಯ ರಹಸ್ಯನನ್ನು ಭೇದಿಸು ಬಾ’ ಎಂದು ಸವಾಲು ಹಾಕುವ ಗೂಥತೆಯ ಭಾವವಿತ್ತು. ಅಕ್ಕೆ ಪಕ್ಕದಲ್ಲಿ ಸಿಂತ ನೀಲಾ, ಲಲಿತಮೃಷ್ಣ

ಇಬ್ಬರನ್ನು ಸೋತಿದಾಗ ಮಾಥವರಾಯನಿಗೆ ನೀಲಾ ರಷದಾಳಿ ಕಚ್ಚಡರೆ, ಲಲಿತಮೃ ಸುಲಿದ ಬಾಣಿಯ ದಿಂದು ಎನಿಸಿತು.

ಮಾಥವರಾಯನ ಕಣ್ಣಗಳು ಆ ಹೋಲಿಕೆಯ ಕೆಲವರಲ್ಲಿ ತೊಡಗಿರಿವಾಗಲೇ, ಲಲಿತಮೃ—

“ನೀಲಾನ ಜೋಕೆಯಲ್ಲಿ ನೀವು ಬಂದೆದ್ದು ಬಹಳ ಸಂತೋಷವಾಯಿತು.”—ಎಂದಳು.

ಕೊಂಚ ನಿಧಾನವಾಗಿ ಎಳಿದು ಮಾತನಾಡಿದ, ಮುಖಮಲಿನಪ್ಪನ್ಯಾಸಯಾದ ಲಲಿತಮೃನ ಘ್ರಣಿಯನ್ನು ಕೇಳಿಯೂ ಮಾಥವರಾಯನಿಗೆ, ನೀಲಳ ಘ್ರಣಿ ಚಪಲಗಳಿಯಿಂದ ನುಡಿಯುವ ವೀಕಾಘ್ರಣಿಯಾದರೆ, ಲಲಿತಮೃನದು ತಂಬಾರಿಯ ಗಂಭೀರ ಮಂಜುಕೆ ಫೋಷದಂತಿದೆ ಎನಿಸಿತು. ಆ ಹೋಲಿಕೆಯನ್ನು ಮನದಲ್ಲಿ ವೆಲುಕು ಹಾಕುತ್ತಲೇ—

“ಇಲ್ಲಿಗೆ ಬರುವ ಅವಕಾಶ ದೊರೆತದ್ದು, ನಿಮ್ಮಪ್ಪೇ ನನಗೂ ಸಂತೋಷಕ್ಕೆ ಕಾರಣವಾಗಿದೆ. ಅದರೂ ನಾವು ಬಂದೆದ್ದು ನಿಮಗೆ ತುಂಬಾತೊಂದರೆಯಾಗಿರಬೇಕು.”

“ತೊಂದರೆ ಏನು ಬಂತು ?”

“ಮನೆಯಲ್ಲಿ ಖಾಯಿಲೆಯವರಿರುವಾಗ ಅತಿಥಿಗಳು ಬಂದರೆ ತೊಂದರೆಯಿಲ್ಲವೇ ? ಸೌಜನ್ಯಕ್ಕೆ ನೀವು ಆ ಮಾತಾಡಿದ್ದರೂ ನಮಗೆ ಅರ್ಥವಾಗುವುದಿಲ್ಲವೇ ?”

“ಆ ವಿಷಯದಲ್ಲಿ ಯೋಚನೆ ಮಾಡ್ತು ಇದೀರಾ....ಆ ಯೋಚನೆ ನಿನ್ನೆಯೇ ಬಗೆ ಹರಿದು ಹೋರಿಯಿತು.”

“ಅಂದರೆ—”

“ನನ್ನ ತವ್ಯ ತೇಷನಿಗೆ ನಿನ್ನೆಯದಿನ ಬೆಳಿಗೆ ಇಡ್ಡಕ್ಕಿದ ಹಾಗೇ ಸಣ್ಣ ದಾಗಿ ಹೊಟ್ಟಿನೋವು ಆರಂಭನಾಯಿತು. ಹಲಸಿನ ಹೆಣ್ಣು ಹೆಚ್ಚಾಗಿ ತಿಂದದ್ದಕ್ಕೆ ಯಾಗಾಯಿತೇನೋ ಎಂದು ಕೊಂಡು ನಾನು ಅಲಪ್ಪು ನೂಡಿದೆ. ಅದರೆ ಹೊತ್ತು ಆಗ್ತ ಆಗ್ತ ಹೊಟ್ಟಿನೋವು ಹೆಚ್ಚಿ, ರಾತ್ರಿ ವೇಳಿಗೆ ಉಳಿಯತ್ತಾನೋ ತಳ್ಳಪೋ ಎನ್ನುವ ಯಾಗೆ ಕ್ಷೇತ್ರಾಲು ರ್ಘೂಡಿಸಲಾರಂಭಿಸಿದ. ಏನೇನು ಪ್ರೇದ್ಯ ಮಾಡಿದರೂ ತಗಲಿಲ್ಲ. ಆ ಗಾಬರೀಲೇ ಗಂಜಾಂಗೆ ಆಳು ಕಳಿಸಿಕೊಟ್ಟಿ. ಆನೋಲೇ ಯಾರೋ ಹಂಗಸೆರು ‘ಇದು ಹೆಣ್ಣು’

ತಿಂದ ಹೊಟ್ಟಿನೋವಲ್ಲ, ಹೇಮಾದ್ರಿಮೃನ ಕಾಟಿ ಇರಬೇಕು. ಯಾವಾಗ ಲಾದರೂ ಹರಸಿಕೊಂಡ್ದು ಮರೀತಿರಬೇಕು.’ ಅದಕ್ಕೆ ಆ ಮಹಾತಾಯಿ ಹೀಗೆ ನೆನಪು ಕೊಡ್ತೂ ಇದಾಗಿ’ ಎಂದರು. ಆಗ ನನಗೂ ಹಿಂದಿನ ವರ್ಷದ ಜಾತ್ರೆ ಸಮಯದಲ್ಲಿ ಮಾಡಿಕೊಂಡ ಹರಕೆ ನೆನಪಿಗೆ ಬಂದು, ಅಮೃನವರ ಗುಡಿಗೆ ಹೋಗಿ ತಪ್ಪಿಕಾಣಿಕೆ ಹಾಕಿ ‘ಈ ವರ್ಷ ಜಾತ್ರೆಯಲ್ಲಿ ಹರಕೆ ತಪ್ಪಿಸೋದಿಲ್ಲ’ ಅಂತ ಮೀಸಲು ಕಟ್ಟಿಟ್ಟು, ಹಣು ಕಾಯಿ ಮಾಡಿಸಿಕೊಂಡು ಬಂದು, ಅಮೃನವರ ಕುಂಕುನು ಪ್ರಸಾದಾನೆ ಶೈವನ ಹಣಿಗೆಟ್ಟಿ. ಆ ಕೊಡಲೇ ಮಂತ್ರ ಹಾಕಿದ ಹಾಗಾಗಿ, ಏನೂ ಆಗಿದ್ದನವ ಹಾಗೆ ಎದ್ದು ಕುಳತ. ಈ ವಿಷಯ ಗಂಜಾಂಗೆ ಹೇಳಿಕಳಿಸಬೇಕೊಂತ ನಾನೂ ಇದ್ದೆ. ಅಷ್ಟರಲ್ಲೇ ನೀವೂ ಬಂದಿರಿ.”

— ಎಂದು ಹೇಳಿದಳು ಲಲಿತಮ್ಮೆ.

“ ಅಂತೂ ಹೇಮಾದ್ರಿಮೃನ ಮಹಿಮೆ ಬಹುದ ಇರೋ ಹಾಗಿದೆ ”

— ಮಾಧವರಾಯ ಹೇಳಿದ.

“ ಇಲ್ಲದೇ ಉಂಟೀ. ಮಹಾತಾಯಿ, ಸಾಕ್ಷಾತ್ ವಿದ್ವಾರಣ್ಯರಿಂದ ಪೂಜೆ ಮಾಡಿಸಿಕೊಂಡಾಕೆ. ಶ್ರೀಗೋರಿ ಶಾರದಾಮೃನವರು ಎಷ್ಟು ಮಹಿಮಾ ಶಾಲಿಗಳೋ ಈ ಅಮೃನವರೂ ಅಪ್ಪೆ. ಇಬ್ಬರದೂ ಬಂದೇ—ಇಟ್ಟಿ ಶಾಪ ಕೊಟ್ಟಿ ವರ ಎಂದೂ ಸುಳ್ಳಾಗೋಲ್ಲ. ಇವತ್ತು ಲಾಲಂದರೆ ಹತ್ತು ವರ್ಷದ ಮೇಲಾದರೂ ನಡದೇ ನಡೆಯುತ್ತೆ. ಯಾವ ಮಾತಿಗೂ ಬಂದು ತಲೆ ಗಡುವು.”

— ಹೇಮಾದ್ರಿಮೃನ ಬಗ್ಗೆ ಅತ್ಯಂತ ಭಯ—ಭಕ್ತಿ ತುಂಬಿದ ಧ್ವನಿ ಯಲ್ಲಿ ಹೇಳಿದಳು ಲಲಿತಮ್ಮೆ.

ಆಕೆಯ ಬಾಯಲ್ಲಿ ಬಂದ ಹೇಮಾದ್ರಿಮೃನ ಮಹಿಮೆಯ ಮಾತಿಗಿಂತ ಹೆಚ್ಚಾಗಿ, ಶ್ರೀಗೋರಿಯ ಶಾರಾದಾದೇವಿಯ ಹಸರು, ಮಾಧವರಾಯನ ಹೈದರಯವನ್ನು ಸಬಳದಂತೆ ಇರಿಯಿತು. ಇಬ್ಬರೂ ಬಂದೇ—ಇಟ್ಟಿ ಶಾಪ, ಕೊಟ್ಟಿವರ ಎಂದೂ ಸುಳ್ಳಾಗೋದಿಲ್ಲ. ಇವತ್ತು ಲಾಲಂದ್ರೆ ಹತ್ತು ವರ್ಷದ ಮೇಲಾದರೂ ನಡದೇ ನಡೆಯುತ್ತೆ. ಯಾವ ಮಾತಿಗೂ ಬಂದು ತಲೆ ಗಡುವು ಎಂದ್ದು, ಮಾಧವರಾಯನ ಮನಸ್ಸನ್ನು ಗರಗಸದಂತೆ ಕೊಯ್ದು ಆತನ ಮ್ಯಾ ಅಪ್ಪಿಯತ್ತಾಗಿ ಕಂಸಿಸುವಂತೆ ಮಾಡಿತು.

ಆತನೆ ಮೈಯ ಕಂಪನಿನ್ನು ಕಂಡ ನೀಲಾ, ಲಲಿತಮೃಜಬ್ರಂಹಾ ಅದು ಹೇಮಾದ್ರಿಪುನ್ ಮೇಲಿನ ಭಕ್ತಿಯಿಂದ ಮಾಡಿದ ಕಂಪನಿನೆಂದೇ ಭಾವಿಸಿದರು.

ತನ್ನ ಚಿತ್ರದಲ್ಲಿ ಭೀತಿಯ ಕಾರ್ಮಾಡವನ್ನು ಕವಿಯಿಸಿದ ದೇವತಾ ವಿಷಯವಾದ ಆ ಮಾತನ್ನು ಮುಂದುವರಿಸಲು ಇಚ್ಛಿಯಿಲ್ಲದೆ—

“ಅದೆಲ್ಲಾ ಎಲ್ಲೀ ನೂತ್ನ ಬಿಡಿ—ಅಂತೂ ನಿಮ್ಮ ತಮ್ಮನ ಖಾಯಿಲೆ ಗುಣವಾದದ್ದು ಕೇಳಿ ಸಂಶೋಷಣಾಯಿತು”—ಎಂದ.

“ಅಂತೂ ಆ ನೀವದಲ್ಲಾದರೂ ನಿಷ್ಪತ್ತಿ ಇಲ್ಲಿಗೆ ಬರುವ ಹಾಗಾದದ್ದು ನಮಗೂ ತುಂಬಾ ಸಂತೋಷ.....ಲಕ್ಷ್ಯವಾಯಿತು....ಮಾತಿನಲ್ಲಿ ಎಲ್ಲಾ ಮರೆತುಬಿಟ್ಟಿ....ಏಳಿ....ಪಾನಕ ಕುಡಿದು ದಜೆನು ಆರಿಸಿಕೊಂಡು, ವಿಶ್ವಾಂತಿ ತೆಗೆದುಕೊಳ್ಳಿ. ಉರಿಬಿಸಿಲಿನ ಪ್ರಯಾಣ ತುಂಬಾ ಅಯಾಸವಾಗಿರಬೇಕು.”

—ಎಂದಳು ಲಲಿತಮೃಜಿ, ಬೆಳ್ಳಿಯ ಬಟ್ಟಲಿಗೆ ಪಾನಕವನ್ನು ತುಂಬಿ, ಮಾಧವರಾಯನಿಗೆ ಕುಡಿಯಲು ಕೊಟ್ಟು.

ಮಾಧವರಾಯ ಮಾತಾಡದೆ ಆಕೆ ಕೊಟ್ಟಿ ಪಾನಕವನ್ನು ಕುಡಿದೆ. ಹಿತಮಿತವಾಗಿ ಸಿಹಿ—ಹುಳಿಗಳು ಬೆರಿತು, ಕೇಸರಿ, ಪಚ್ಚಕಪೂರಗಳಿಂದ ಸುವಾಸಿತವಾದ ಪಾನಕವು ಅದನ್ನು ಮಾಡಿದಾಕೆಯು ರಸಿಕತೆ, ಅಭಿರುಚಿಗೆ ಸಾಕ್ಷಿಯಾಗಿತ್ತು. ಆ ಮೆಚ್ಚಿಗೆಯನ್ನು ಹತ್ತಿಡಲಾಗಿದೆ—

“ಪಾನಕ ತುಂಬಾ ರುಚಿಯಾಗಿದೆ. ಇಷ್ಟ ರುಚಿಯಾದ ಪಾನಕ ವನ್ನೇ ನಾನೆಂದೂ ಕುಡಿದಿರಲಿಲ್ಲ.”

—ಎಂದು ಹೇಳಿದ್ದ.

“ಅದರಲ್ಲಿ ಮಾಡಿದವರ ದೊಡ್ಡ ಸ್ತಿಕೆಯೇನೂ ಇಲ್ಲ. ಕಾನೇರಿಯ ನೀರು, ಕೆಡಿಯಾಲದ ಕೆಲ್ಲಾನಕ್ಕೆರೆ ಇದ್ದರೆ ಕನುಂಗಿ ಕೈಯಲ್ಲಾ ಪಾನಕ ರುಚಿಯಾಗುತ್ತೆ.”

—ಎಂದು ಹೇಳಿ, ಮಾಧವರಾಯನ ಬರಿದಾದ ಬಟ್ಟಲಿಗೆ ಮತ್ತೆನ್ನು ಪಾನಕ ಹಾಕಿ—

“ನೀಲಾ, ನೀನೂ ನಿನ್ನ ಯಜಮಾನರೂ ಪ್ರಯಾಣದಿಂದ ತುಂಬ ಬಳಲಿರಬೇಕು. ಹೋಗಿ ವಿಶ್ವಾಂತಿ ತೆಗೆದುಕೊಳ್ಳಿ. ಬಿಸಿಲು ಇಳಿದ ಮೇಲೆ ಫಲಾಹಾರ ಮಾಡಿ ನಿಮ್ಮನ್ನು ಎಬ್ಬಿಸುತ್ತೇನೆ. ನಿಮ್ಮ ಸಾಮಾನು ಏನಿದ್ದರೂ

ಆ ಕೋಣೆಯಲ್ಲಿ ಇರಿಸಿಕೊ. ಇಲ್ಲಿ ಇರುವವು, ದಿನೆ ಅದೇ ನಿಮ್ಮ ಕೋಣೆ. ನಿಮ್ಮ ಕೋಣೆ ತೋರಿಸುತ್ತೇನೇ, ಬಾ. ”

—ಎಂದು ಹೇಳಿ. ನೀಲಳನ್ನು ಕೋಣೆ ತೋರಿಸಲು ಕರೆದುಕೊಂಡು ಕೋಡಳು.

ನೈಲ್ ಹೊತ್ತಿನಲ್ಲೇ ನೀಲಾ ಹಿಂತಿರುಗಿ ಬಂದು—

“ಬನ್ನಿ ಹೊಗೋಣ ”

—ಎಂದು ಮಾಧವರಾಯನನ್ನು ಕರೆದಳು.

ಮಾಧವರಾಯ ನೀಲಳನ್ನು ಹಿಂಬಾಲಿಸಿದ.

## ಉಳಿ

ನೀಲಕೊಂಡಿಗೆ, ತಮ್ಮ ವಾಸಕ್ಕೆ ಮಿಂದಿಲಾಗಿದ್ದ ಮಹಡಿಯ ಮೇಲಿನ ಕೋಣೆಯನ್ನು ನೋಡಿ ಮಾಧವರಾಯ ಮುಗ್ಗಿಸಾದ.

ಲಲಿತಮ್ಮನ ಮನೆ ಹಜಾರಗಳನ್ನು ನೋಡಿಯೇ ಆ ಮನೆಯ ಮಾಲೀಕರ ರಸಿಕತೆಯ ಬಗ್ಗೆ ತೃಪ್ತಿಯನ್ನು ಪಡೆದಿದ್ದ ಮಾಧವರಾಯನಿಗೆ, ಆ ಕೋಣೆಯನ್ನು ಕಂಡು ಹಾದಿ ತಪ್ಪಿ ಗಂಧರ್ವಲೋಕಕ್ಕೇ ಬಂದಷ್ಟು ವಿಸ್ತೃಯವಾಯಿತು.

ಬಹು ವಿಶಾಲವಾದ ಆ ಕೋಣೆ, ಆ ಕೋಣೆಯ ಮಾಲೀಕರ ಸೌಂದರ್ಯ ಭಿರುಚಿ, ಶೃಂಗಾರಾಭಿರುಚಿಗಳಿಗೆ ಹಿಡಿದ ನಿಲುಗನ್ನಡಿಯಂತಿತ್ತು.

ಕೋಣೆಯನ್ನು ಪ್ರವೇಶಿಸುತ್ತಿದ್ದ ಹಾಗೇ ಎದ್ದು ಶಾಣುತ್ತಿದ್ದುದು ಚಾಗಿಲಿಗೆ ಇದಿರಾಗಿ ಇರಿಸಿದ್ದ, ತಮಗೆ ಇದಿರಾಗಿ ತಮ್ಮಂಥವರೇ ಕೋಣೆಯನ್ನು ಸ್ರವೇಶಿಸುತ್ತಿದ್ದಾರೆ ಎಂಬ ಭಾರ್ಯಾಂತಿ ಬರಿಸುವ ಆಳತ್ತುರದ ನಿಲುವು ಗನ್ನಡಿ. ಆ ಭಾರ್ಯಾಂತಿ ಮರೆಯುತ್ತಿದ್ದ ಹಾಗೇ, ಕನ್ನಡಿಯನ್ನು ಎರಡು ಬದಿಯಿಂದಲೂ ತಬ್ಬಿಹಿಡಿದ, ಕರಿಯ ಮರದ ಸ್ತ್ರೀ ಮಂತ್ರಿಗಳ ಸೌಂದರ್ಯ ಕಣ್ಣಿನ್ನು ಸೇರೆ ಹಿಡಿಯುತ್ತಿತ್ತು.

ಆ ಕನ್ನಡಿ ಬಹು ವಿಶಾಲವಾದ ಆ ಕೋಣೆಯನ್ನು ಎರಡು ಭಾಗವಾಗಿ ವಿಂಗಡಿಸುವ ಗುರುತಿನಂತಿತ್ತು.

ಕನ್ನಡಿಯ ಎಡವಾತ್ಮ ಮಂಜಕ್ಕೆ ಮಿಂದಿಲಾಗಿ, ಅದರ ಬಲ ಪಾತ್ರ

ವನ್ನು ವಿಶ್ರಾಂತಿ ಗ್ರಹದಂತೆ ಸಜ್ಜ ಗೋಳಿಸಲಾಗಿತ್ತು. ವಿಶ್ರಾಂತಿ ವಿಭಾಗದಲ್ಲಿ, ಮಂಜಕ್ಕೆ ಎದುರಾಗಿ ಗೋಡೆಯ ಬಳಿ ಇಬ್ಬರು, ಇದಿರುಬದಿರಾಗಿ ಕಾಲು ಚಾಚಿ ಕುಲಿತುಕೊಳ್ಳುವಪಟ್ಟ ವಿಶಾಲವಾದ ವಿಶ್ರಾಂತಿ ಸೀರ ಇರಿಸಲ್ಪಟ್ಟಿತ್ತು. ಆ ವಿಶ್ರಾಂತಿ ಸೀರದ ಎರಡು ಸಾತ್ಯಗಳಲ್ಲಿ, ಬೆನ್ನು ನೀಡಿ ಕುಲಿತು ಕೊಳ್ಳುವ ಸ್ಥಳದಲ್ಲಿ ಆಲಿಂಗನಾ ಮುದ್ರೆಯಲ್ಲಿ ತೋಳುಚಾಚಿ ನೀಂತೆ ಶ್ರೀ ವಿಗ್ರಹಗಳಿದ್ದು, ಅವರದರ ಮಧ್ಯಭಾಗದ ಹಲಗೆಯಲ್ಲಿ ಶ್ರೀ ಕೃಷ್ಣ ಗೋಪಿಕಾಸ್ತ್ರೀಯರ ವಸ್ತ್ರಹರಣ ಮಾಡಿದ ದೃಷ್ಟಿನನ್ನು ಚಿತ್ರಿಸಲಾಗಿತ್ತು.

ಆ ವಿಶ್ರಾಂತಿ ಸೀರದ ಇಬ್ಬದಿಯ ಮೂಲೆಗಳಲ್ಲಿ ಹೊತ್ತಿದ ಆಗರು ಬತ್ತಿಗಳನ್ನು ಇಡುವ ಸಾಧನವನ್ನು ಧರಿಸಿದ ಆಳಿತ್ತರದ ಕಂಚಿನ ಶ್ರೀ ವಿಗ್ರಹಗಳು ತಮ್ಮ ಕಾಂಚನ ವರ್ಣದಿಂದ ಥಳಿಥಳಿಸುತ್ತಾ ನೀಂತಿದ್ದವು. ಅವುಗಳ ಬದಿಯಲ್ಲಿ, ವಿಶ್ರಾಂತಿ ಸೀರಕ್ಕೆ ಸಮಾಪವಾಗಿ ಒಂದು ಬದಿಯಲ್ಲಿ ದೊಡ್ಡದಾದ ತಂಬೂರ ಮತ್ತೊಂದು ಬದಿಯಲ್ಲಿ ವೀಣೆಯನ್ನು ಅಂದವಾದ ಲೋಹ ಸೀರಗಳ ಮೇಲೆ ಇರಿಸಲಾಗಿತ್ತು. ವಿಶ್ರಾಂತಿ ಸೀರದ ಇದಿರು, ಅನ್ವಯಕೋಣಾಕಾರದ, ಚಿತ್ರಗೆಲಸದ ಫಲಕವಿದ್ದ ತಾಂಬೂಲದ ತಟ್ಟಿಯ ನ್ನಿರಸುವ ಸೀರವಿತ್ತು.

ಕೋಣೆಯ ಸೇಲವನ್ನು, ಕಾಲಿಟ್ಟಿರೆ ಪಾದ ಮುಳುಗುವಪಟ್ಟ ಮೃದು ವಾದ, ಬಗೆಬಗೆಯ ಬಣ್ಣ ಬಣ್ಣ ದ ಹೊ, ಬಳ್ಳಿ, ಹಕ್ಕೆಗಳ ಕೊತ್ತಿಯಿಂದ ಚಿತ್ರಿತವಾದ ರತ್ನಗಂಬಳ ಮುಚ್ಚಿದೆರೆ, ಹಾಲು ಕೆನೆಯಪ್ಪು, ಬಿಳುಪಾದ, ಕನ್ನಡಿಯಪ್ಪು ಹೊಳೆಪಾದ ಕೋಣೆಯ ಪಟ್ಟಗಾರೆಯ ಕೆಲಸ ಮಾಡಿದ ಗೋಡೆಗಳನ್ನು ಅಮೃತಶಕದಲ್ಲಿ ವರ್ಣಿಸಲಾದ ಶ್ರಂಗಾರ ಸನ್ನಿವೇಶಗಳನ್ನು ಚಿತ್ರಿಸುವ ಸುಂದರವಾದ ಶೈಲಚಿತ್ರಗಳು ಸಂದರ್ಭ ತ್ವಾರಿಕೆಗಳಿಂದಿಗೆ ಅಲಂಕರಿಸಿದ್ದವು.

ಈ ಎಲ್ಲ ಅಲಂಕಾರ, ರಚಿತಕೆಗೂ ಮಕುಟ ಸ್ವಾಯವಾಗಿತ್ತು, ಬಲ ವಾತ್ಯದಲ್ಲಿದ್ದ ಚಪ್ಪರ ಪಂಳುಗಾದ ಮಂಜ.

ಸಣ ಕೋಣೆಯಪ್ಪು ವಿಶಾಲವಾದ ಆ ಕರಿಮರದ ಮಂಜದ ನಾಲ್ಕು ಕಾಲುಗಳನ್ನು, ಆ ಮಂಜವನ್ನು ಆಕಾಶಕ್ಕೆ ಕೊಂಡೊಯ್ದಲು ಯತ್ನಿಸುವಂತೆ ಖಾರ್ಜಾಣ ಭಂಗಿಯಲ್ಲಿದ್ದ ಅಪ್ಪರೆಯರಂತೆ ಕೊರೆಯಲಾಗಿತ್ತು. ಮಂಜದ ಭೋಕಪ್ಪು ಗಂಧದ ಮರದಿಂದ ಮಾಡಲ್ಪಟ್ಟು, ಅದರ ಮೇಲೆ ಶ್ರಂಗಾರದ

ವಿವಿಧ ಭಂಗಿಗಳಲ್ಲಿದ್ದ ಸ್ತ್ರೀಪುರುಷರ ವಿಗ್ರಹಗಳನ್ನು ಕೊರೆದಿದ್ದರು. ಆ ಚೌಕೆಟ್ಟಿನ ಮೇಲಿನ ಚಪ್ಪೆರವನ್ನು, ಅಲಿಂಗನಾವಸ್ಥೆಯಲ್ಲಿದ್ದ ನಾಲ್ಕುರು ಯಕ್ಕೆದಂಪತ್ತಿಗಳು ಅಲಂಕರಿಸಿದ್ದಿರು. ಮಂಜದ ಎರಡು ಪಾರ್ಫೆಗಳಲ್ಲಿದ್ದ ಗಂಧದ ಮರದ ಹಲಗೆಗಳಲ್ಲಿ, ತಲೆಯ ಕಡೆಯ ಹಲಗೆಯಲ್ಲಿ, ತಮಾಲ ಕುಂಜದಲ್ಲಿ ವಿಪ್ರಲಂಭ ಶ್ರೀಗಾರಾವಸ್ಥೆಯಲ್ಲಿದ್ದ ರಾಧಾಕೃಷ್ಣರನ್ನೂ, ವಾದ ಭಾಗದಲ್ಲಿ ಸ್ತ್ರೀ ಪರಿವಾರ ಸಮೀತರಾದ ರತ್ನ-ಮುನ್ತಾಘರ ಚಿತ್ರ, ಅದರ ಸುತ್ತು ಲೂ ಬಗೆಬಗೆಯ ಸಂಭೋಗ ವಿಧಾನಗಳನ್ನು ಚಿತ್ರಿಸುವ ಚಿತ್ರಗಳನ್ನು ಬಿಡಿಸಲಾಗಿತ್ತು.

ಆ ಕೊಣೆ, ಅದನ್ನು ಅಲಂಕರಿಸಿದ ವಿಲಾಸವಸ್ತುಗಳನ್ನು ನೋಡಿ ವಿಸ್ತೃಯ ಮೂಕನಾದ ಮಾಧವರಾಯ—

“ಇದು ನಿನ್ನ ಚಿಕ್ಕಮ್ಮನ ಯಜಮಾನರ ಖಾಸಾ ಕೋಣೆಯೇನೋಡು— ಇಲ್ಲವೇ ನೀಲಾ ? ”

—ಎಂದು ಕೇಳಿದ.

“ಹೌದು. ”

“ ಈ ಕೊಣೆಯನ್ನು ನಮಗೆ ಬಿಟ್ಟರೆ, ಆಕೆಯ ಯಜಮಾನರಿಗೆ ಬೇಸರವಾಗುವುದಿಲ್ಲವೇ ? ”

“ಅವರು ಇದ್ದಿದ್ದರೆ, ಈ ಕೊಣೆ ಬಂಡಿತವಾಗಿಯೂ ನಮಗೆ ಸಿಗುತ್ತಿರಲಿಲ್ಲ. ”

“ಹಾಗಂದರೇನು ನೀಲಾ ? ”

“ಚಿಕ್ಕಮ್ಮನ ದುರಾದ್ಯವ್ಯ—ಈಗ ಎರಡು ವರ್ಷಗಳ ಕೆಳಗೆ ಅವಳ ಯಜಮಾನರು ತೀರಿಕೊಂಡರು. ”

“ಭೀ, ಹಾಗಾಗಬಾರದಿತ್ತು. ನಿಮ್ಮ ಚಿಕ್ಕಮ್ಮನ ಯಜಮಾನರು, ಆಕೆಯನ್ನು ತುಂಬ ಸ್ತ್ರೀತಿಸುತ್ತಿದ್ದರಾಂತ ಕಾಣುತ್ತೆ—ಈ ಕೊಣೆಯನ್ನು ನೋಡಿದರೆ. ಈ ಅಲಂಕಾರಕ್ಕೇ ಅವರು ರಾತ್ರಿ ಹಣ ಸುರಿದಿರಬೇಕು. ”

“ಹಣ ಹಾಗೆ ಸುರಿಯದೆ ಇಟ್ಟೆಲ್ಲ ಆಗುತ್ತದೆಯೇ ? ಚಿಕ್ಕಮ್ಮನ ಯಜಮಾನರು ಈ ಸುತ್ತುಮೊರಿಗೇ ದೊಡ್ಡ ಸಾಹುಕಾರರು. ಮುನ್ನಾರು ಎಕರೆ ಭಕ್ತದ ಗಡ್ಡೆಯೇ ಇತ್ತು. ಇದರ ಮೇಲೆ ಬೇಕಾದ ಹಾಗೆ ಬಾಕೀ, ತೆಂಗಿನ ತೋಟ. ಎಲ್ಲಕ್ಕಿಂತ ಹೆಚ್ಚಾಗಿ ನೆಲದಲ್ಲಿ ಎರಡು ಕೊಪ್ಪಂಗೆ ಧನ

ಸಿಕ್ಕಿತ್ತಂತೆ. ದೇವರು ಅವರಿಗೆ ಅಪ್ಪು ಕೊಟ್ಟಿದ್ದೆ. ಅದಕ್ಕೆ ಸರಿಯಾಗಿ ಧಾರಾಳ ಬುದ್ದಿ ಯೂ ಇತ್ತು. ಯಾವುದಾದರೂ ಪದಾರ್ಥದ ಮೇಲೆ ಮನಸ್ಸು ಬಿದ್ದರೆ ಶದಕ್ಕೆ ಎಷ್ಟೇ ಖಚಾದರು ಬಿಡುತ್ತಿರಲಿಲ್ಲವಂತೆ ಚಿಕ್ಕಮೃಣಂ ಯಜ ಮಾನರು. ಈಗಲೂ ಅವರು ಚಿಕ್ಕಮೃಣೋದಿಗೆ ಗೆಜ್ಜೆ ಪೂಜೆ ಮಾಡಿಕೊಂಡ ವ್ಯಭವಾನ, ಈ ಪ್ರಾರ್ಥನೆ ಜನ ಕಥೆ ಹೇಳಿದ ಹಾಗೆ ಹೇಳುತ್ತಾರೆ. ಅದಕ್ಕೆ ನೂರು ಜೊತೆ ತಾಫೀಯವರೇ ಬಂದಿದ್ದರಂತೆ.”

—ನೀಲಾ ಹೆಮ್ಮೆ ತುಂಬಿದ ಘ್ರನಿಯಲ್ಲಿ ಹೇಳಿದಳು.

“ಹಾಗೆಂದರೆ ಅವನಿಗೆ ನಿಮ್ಮ ಚಿಕ್ಕಮೃಣ ಮೇಲೆ ಬಹಳ ಪ್ರೀತಿ ಇದ್ದಿರಿಚೇಕು.”

“ಪ್ರೀತಿ.... ಲಲಿತಕ್ಕ ಎಂದರೆ ಅವರಿಗೆ ವಂಚವಾಗಿ. ಲಲಿತಕ್ಕನೂ ತನ್ನ ಪ್ರಾಯದಲ್ಲಿ ಹಾಗೇ ಇದ್ದ ಇಂತೆ. ಆ ಪ್ರಾಯದಲ್ಲಿ ಲಲಿತಕ್ಕನಿನ್ನು ನೋಡಿದವರು ಈಗಲೂ ಹೇಳುತ್ತಾರಲ್ಲ—ಆಗ ಲಲಿತಕ್ಕ, ನೋಡಿದವರಿಗೆ ಹುಣ್ಣು ಹಿಡಿಸುವ ಹಾಗೆ, ಅಪ್ಪತ್ತಿಲೇಲಿ ಮಾಡಿದ ರತ್ನವಿಗ್ರಹ ಇದ್ದ ಹಾಗೆ ಇದ್ದಿಂತೆ. ಕೆಲ್ಲ ಮೂಗಿನ ಮಾಟ ಇರಲಿ—ಅವಳ ಕೊದಲೇ ಸಾಕು ಹುಣ್ಣು ಹಿಡಿಸೋಕೆ. ಮುಡಿ ಬಿಟ್ಟಿದರೆ, ಸೆಲದ ಮೇಲೆ ಈಸಾ ದುತ್ತಿ. ಬಿಟ್ಟಿ ಹರಡಿದರೆ ಹಾಸಿಗೆಯೇ ಬೇಡ—ಅಪ್ಪ ಕೊದಲು; ಈಗಲೂ ಅಪ್ಪೇ—ಮುಡಿ ಕಟ್ಟಿಕೊಂಡಿದ್ದರೆ ಅಪ್ಪ ಕಾಣೋಲ್ಲ. ಎರೆದು ಕೊಂಡು ತಲೆ ಒಳಗಿಸಿಕೊಳ್ಳುವಾಗ ನೋಡಬೇಕು—ಮುಂಗಾರು ಮಣಿ ಮೋಡ ಕಟ್ಟಿದಹಾಗಿರುತ್ತೆ. ಆ ಸೌಂದರ್ಯ ಸಾಲದು ಅಂದರೆ, ಭರತ ಸಾಟ್ಟೆ, ಹಾಡುಗಾರಿಕೆಯಲ್ಲೂ ಲಲಿತಕ್ಕ ಹೇಳಿ ಮಾಡಿಸಿದಂಥ ಪ್ರವೀಣ ಯಾಗಿದ್ದಿಂತೆ. ಅವಳನ್ನು ಬೇಕು ಅನ್ನೆನ್ನೀರು ಅವಳ ತೂಕ ಬಂಗಾರ ಕೊಡೋಕೆ ಸಿದ್ದ ಹಾಗಿದ್ದಿರಂತೆ—ಅಂಥೋರು ಸಾವಿರ ಜನ. ಅದೆಲ್ಲ ಕಂಡೇ ಬನ್ನೂರಿನ ಸಾಹುಕಾರರು ಲಲಿತಕ್ಕ ಕೇಳಿದುದನ್ನು ಕೊಟ್ಟು, ಅಕೆಯ ತಾಯಿಗೆ ಲಲಿತಳ ಎತ್ತರ ವರಹ ಸುರಿದು, ತಂದುಕೊಂಡರು. ಆ ಗೆಜ್ಜೆ ಪೂಜೆಯಾದ ಹೊಸದರಲ್ಲೇ, ಲಲಿತಕ್ಕನಿಗೇಂತಲೇ ಈ ಮನೆ ಕಟ್ಟಿಸಿ ಕೊಟ್ಟಿರು.”

“ಅಂಥ ಯಜಮಾನರು ಹೊಡದ್ದು ನಿಮ್ಮ ಚಿಕ್ಕಮೃಣನಿಗೆ ತುಂಬಾ ವ್ಯಾಸನವಾಗಿರಬೇಕು.”

“ಆಗದೆ ಇರುತ್ತದೆಯೇ? ಆದರೆ, ವೈಸನವರೀಯೋ ಅಪ್ಪು ಅಸ್ತಿ ಕೊಟ್ಟಿ ಹೋಗಿದಾರೆ, ಆಕೆ ಯಜಮಾನರು. ಯಜಮಾವರು ಅಂದರೆ, ಅವರ ಹಾಗಿರಬೇಕು....”

—ಮಾಧವರಾಯನನ್ನು ಕೊಂಜ ಕೆಣಕಿ ಹೇಳಿದಳು ನೀಲಾ.

“ನಿಜ, ಬದುಕಿದರೆ ಹಾಗೆ ಬದುಕಬೇಕು.”

—ಎಂದು ಮಾಧವರಾಯನೂ ನೀಲಕೊಂಡಿಗೆ ಸಹ್ಯತಿಸಿದಂತೆ ಹೇಳಿದ.

“ಹೋಗಲಿ ಚಿಡಿ, ಆ ಮಾತೆಲ್ಲಾ ಈಗೇಕೆ? ಹೊದಲು ಮಲಗಿ ಕೊಂಡು ಸ್ವಲ್ಪ ವಿಶ್ವಾಂತಿ ತೆಗೆದುಕೊಳ್ಳಿ. ಈ ಮಾತೆಲ್ಲಾ ಆಡ್ಯೇಕೆ ಬೇಕಾದಪ್ಪು ದಿನದ ಅವಕಾಶವಿದೆ.”

—ಎಂದು ಹೇಳಿ ಮಾಧವರಾಯನಿಗಿಂತಲೂ ಮುಂಚಿತವಾಗಿ ಮಲಗಿ, ಆತನನ್ನು ಅಹ್ವಾನಿಸಿದಳು ನೀಲಾ.

‘ಅವಳ ಅಹ್ವಾನದಂತೆಯೇ ಮಾಧವರಾಯನೂ ಹೋಗಿ ಮಲಗಿದ.

.....  
ಮಲಗಿದ ಸ್ವಲ್ಪ ಹೋತ್ತಿನಲ್ಲಿ ನೀಲಾ, ಮಾಧವರಾಯನನ್ನು ತನ್ನ ತೋಳಿನಲ್ಲಿ ತಬ್ಬಿಕೊಂಡು ನಿದ್ರೆಹೋದಳು. ಆದರೆ ಮಾಧವರಾಯನಿಗೆ ನಿದ್ರೆ ಬರದೆ, ತನ್ನನ್ನು ತಬ್ಬಿ ಮಲಗಿದ ನೀಲಳನ್ನು ನೋಡಿದ.

ಅವಳನ್ನು ನೋಡನೋಡುತ್ತಾ, ಅವಳ ಸ್ಥಾನದಲ್ಲಿ ಬೇರೊಬ್ಬ ರೊಂದಿಗೆ ಅದೇ ಮಂಚದಲ್ಲಿ, ಅದೇ ಅವಸ್ಥೆಯಲ್ಲಿ ಮಲಗಿದ ಲಲಿತಮೃಣ ಚಿತ್ರ ಅವನ ಮನಸ್ಸಿನ ಕಣ್ಣಿನ ಇದಿರು ಸುಳಿದು, ಇದ್ದಕ್ಕಿದ್ದಂತೆಯೇ ಅವನನ್ನು ಅರಾಂತಿ ಅವರಿಸಿ, ಅದನ್ನು ಭರಿಸಲಾರದ, ನಿದ್ರೆಮಾಡುತ್ತಿದ್ದ ನೀಲಳ ತೋಳಿನ್ನು ವೈದುವಾಗಿ ಸರಿಸಿ, ಮಂಚದಿಂದ ಕೆಳಗಿಳಿದು, ಗೋಡೆಯಮೇಲಿದ್ದ ಚಿತ್ರಗಳನ್ನು ನೋಡಲಾರಂಭಿಸಿದ.

ಹಾಗೇ ನೋಡುತ್ತಾ ಇರುವಾಗ ಇದ್ದಕ್ಕಿದ್ದ ಹಾಗೇ ಒಂದು ಚಿತ್ರ ಮಾಧವರಾಯನ ಕಣ್ಣಿನ್ನು ಸೇಳಿಯತು.

ಆ ಚಿತ್ರವೂ ‘ಅಮರುಶತಕ’ದ ಕ್ಲಾರ್ಕಫ್ರೆಂಡರ ಭಾಗವನ್ನು ಚಿತ್ರಿಸುವ ಚಿತ್ರವೇ.

ಆ ಚಿತ್ರದಲ್ಲಿ—

ಒಂದೆಡೆ ಇಬ್ಬರು ರಮುಣಿಯರು ಕುಳಿತ್ತಿದ್ದಾರೆ. ಅವರ ಬೆಂಬಡಿಯಲ್ಲಿ  
ನಿಂತ ಪುರುಷನೊಬ್ಬನು, ಒಬ್ಬಳ ಕಣ್ಣ ಮುಚ್ಚಿ, ಮತ್ತೊಬ್ಬಳನ್ನು  
ಚುಂಬಿಸುತ್ತಿದ್ದಾನೆ.

ಆ ಚಿತ್ರದ ಕೆಳಭಾಗದಲ್ಲಿ ಬರೆಯಲ್ಪಟ್ಟ ಹಂತವನ್ನು ಓದಿದ  
ಮಾಥವರಾಯ—

“ ಒಂದೆ ಯಾಸಿನೊಳಿನಿಯರಿಬ್ಬರು ಕುಳಿತುದನು ಕಾ  
ಣುತ್ತ ಹಿಂಬಡಿಯಂದಲ್ಲಿತ್ತಂದು  
ಉಲಿದು ಒಬ್ಬಳನಾಟವಾಡುವ ಸೋಗು ನೆಪಡೊಳು  
ಕಣ್ಣ ಗಳ ತಾ ಮುಚ್ಚಿ ತೊಡಗನಂದು  
ಕೊರಳ ನೆಸು ಕೊಂಕಿನುತ ಸ್ವೇಂಪುಳಿವೋವ ಘೂರ್ಣನು  
ಒಲುಮೆ ತಳವೇರಿರುವ ಬಗೆಯಂದ  
ತಾನೆ ತನ್ನೊಳಿಗೊಳಿಗೆ ನಗುತಿರಲೆಸೆವ ಕೆನ್ನೆಯೆ  
ಬೇರೆಯೊಬ್ಬಳನೆಳಿದು ಮುದ್ದಿಸಿದ.” \*

ಆ ಹಂತವನ್ನೋಮ್ಮೆ, ಅದರ ಅಧ್ಯ ಸ್ವಾರಸ್ಥವನ್ನು ಸವಿಯುತ್ತ  
ಮತ್ತೊಂದು ಚಿತ್ರವನ್ನು ಸೋಡಿದ.

ಅದನ್ನು ಸೋಡನೊಡುತ್ತಾ, ತಟಿಕ್ಕನೆ ಆಗಿನ ಮನದೊಳಗೆ ಏನೋ  
ಮುಳ್ಳು ಮುರಿದಂತಾಗಿ, ಹಾಗೇ ಮಂಜದ ಕಡೆ ದೃಷ್ಟಿ ತರುಗಿಸಿ, ಅಲ್ಲಿ  
ಮಲಗಿದ ನೀಲಳನ್ನು ಸೋಡಿದ.

ಇದಕ್ಕಿದ್ದ ಹಾಗೇ ಅವನೆ ಎದೆಯಾಳಿದಿಂದ ನೀಳವಾದ ನಿಷ್ಟಿಸಿರು  
ಹೊರಯೊಮ್ಮೆ, ಅವನ ದೃಷ್ಟಿ ಮತ್ತೆ ಚಿತ್ರದತ್ತ ಹೊರಳಿತು.

ತನ್ನ ಹೈದರಯಾಂತರಾಳದ ಚಿತ್ರವನ್ನೋ ಚಿತ್ರವಾಗಿ ಚಿತ್ರಿಸಿದಂತಿದ್ದ  
ಆ ಚಿತ್ರವನ್ನು ಸೋಡುತ್ತಾ, ಮಾಥವರಾಯ ಹಾಗೆ ಎಪ್ಪ ಹೊತ್ತು ನಿಂತಿ  
ದ್ವಿಷ್ಟೋ ಏನೋ, ಕೊಣಕೆಯ ಬಾಗಿಲ ಹೊರಗಡೆ ಸಣ್ಣ ದಾಗಿ ಕೆಮ್ಮೆದ  
ಕಂಡ್ದ ಕೇಳಿ, ಆ ಕಡೆ ತಿರುಗಿ ಸೋಡಿದ.

ಯಾರೋ ಕೊಣಕೆಯ ಮುಚ್ಚಿದ ಬಾಗಿಲ ವೇಲೆ ಸಣ್ಣ ದಾಗಿ ಸದ್ದು  
ಮಾಡಿದಂತಾಯಿತು.

\* ಶ್ರೀಮಾನ್ ಎಸ್. ವಿ. ಪರಮೇಶ್ವರ ಭಟ್ಟಿರ ಅನುವಾದ.

ಯಾರಿರಬಹುದೆಂದು ವಿಚಾರನಾಡುತ್ತಾ, ಮಾಧವರಾಯ ತಾನೇ ಹೋಗಿ ಕೋಣೆಯ ಕಡವನ್ನು ತೆಗೆದು ನೋಡಿದ—

ಕೋಣೆಯ ಹೊರಗೆ ಲಲಿತಮೃತ್ಯು ಕೈಯಲ್ಲಿ ಫಲಹಾರದ ತಟ್ಟಿಗಳನ್ನು ಹಿಡಿದು ನಿಂತಿದ್ದಳು.

“ನೀಲಾ ಎದ್ದಿಲ್ಲೇ ? ”

—ಮಾಧವರಾಯನೇ ಕೋಣೆಯ ಬಾಗಿಲನ್ನು ತರೆದುದನ್ನು ಕಂಡು ಲಲಿತಮೃತ್ಯು ತಲೆತಗ್ಗಿಸಿ ಪ್ರಶ್ನೆ ಮಾಡಿದಳು.

“ಇನ್ನೂ ಇಲ್ಲ. ಎಬ್ಬಿಸಲೇ ? ”

“ಭೀ,ಭೀ, ಬೇಡಿ. ಬಹೇಳ ದಣಿದು ನಿದ್ರೆಮಾಡ್ತೂ ಇರಬೇಕು. ಇನ್ನೂ ಷ್ವಾಸೋತ್ತಮ್ಮಾ ಮಲಗಿರಲಿ....ನಿಮಗೂ ಒಳ್ಳೆ ನಿದ್ರೇನೇ ಕೆಡಿಸಿಬಿಟ್ಟೀಂತ ಕಾಣಿಸುತ್ತೇ....”

ಲಲಿತಮೃತ್ಯು ಆ ಮಾತನ್ನಾಡಿದಾಗ ಮಾಧವರಾಯ ಹಾಗೇ ಒಮ್ಮೆ ಅಕೆಯ ಮುಖದತ್ತ ನೋಡಿದ.

ತಡೆ ತಡೆದು, ಆ ಮಾತುಗಳನ್ನಾಡುವಾಗ, ಲಲಿತಮೃತ್ಯು ಕಣ್ಣಿಗಳಲ್ಲಿ ಅಥವಾಗದ ಭಾವನೆಯೊಂದು ವನಾಂತರಾಳದಲ್ಲಿ ಇದ್ದಕ್ಕಿಂದ್ದ ಹಾಗೇ ಎಲ್ಲಿಂದಲೋ ಬಂದು ವಿಂಚಿನ ವೇಗದಲ್ಲಿ ಚಿನ್ಮೂರೆಗುವ ಹೆಸರಿಯದ ಹಕ್ಕಿಯಂತೆ ಸುಳಿದು ಹೋಯಿತು.

“ಆಯ್ತು, ನೀಲಾ ತಾನಾಗೇ ಎದ್ದ ವೇಲೆ ಕೆಳಕ್ಕೆ ಕಳಿಸಿಕೊಡಿ.”

—ಎಂದು ಹೇಳಿ ಲಲಿತಮೃತ್ಯು, ತಂದಿದ್ದ ತಿಂಡಿಯ ತಟ್ಟಿಗಳನ್ನು ಹಾಗೇ ಹಿಡಿದು ನಿಘಾನವಾಗಿ ಮಹಡಿಯ ಮೆಟ್ಟಲುಗಳನ್ನು ಇಳಿದು ಹೋದಳು.

ಅಕೆ ತನ್ನತ್ತೆ ಬೆನ್ನುಮಾಡಿ ಹೋಗುತ್ತಿರುವಾಗ, ಅಕೆಯ ತೊಡೆಗಳ ಕಡಲುವಿಕೆಗೆ ತಾಳ ಹಿಡಿದಂತೆ ಅತ್ತಿಂದಿತ್ತ ಒಲೆಯುತ್ತಿದ್ದ ಭಾರವಾದ ಕಬರಿಯನ್ನು ನೋಡಿದ. ಆ ದಪ್ಪವಾದ ಕೂದಲು ಗಂಟನ್ನು ನೋಡಿ ಆದರ ಬಗ್ಗೆ ನೀಲಾ ಹೇಳಿದ—

“ಮುಡಿ ಬಿಳಿದರೆ ನೇಲದ ಮೇಲೆ ಈಸಾಡುತ್ತೆ; ಬಿಳಿ ಹೆಡಿದರೆ ಹಾಸಿಗೆಯೇ ಬೇಡ ”

—ಎಂಬ ಮಾತು ನೇನುವಾಗಿ, ಆ ಮಾತನ್ನೇ ಲಲಿತಮೃತ್ಯು ಬೆನ್ನಿನ ಮೇಲೆ

ಚಿತ್ರಸಿಕೊಳ್ಳುತ್ತಿರುವಂತೆ, ಮೆಟ್ಟಲುಗಳನ್ನು ಲಿದು ಕೈಣಕ್ಕೆ ಕಣ್ಣ ಮರೆಯಾಗುತ್ತಿದ್ದ ಆಕೆಯ ಬೆಷ್ಟನ್ನೇ ನೋಡುತ್ತಾ ನಿಂತಿದ್ದ.

## ೭೫

ಒನ್ನೂರಿಗೆ ತಾವು ಬಂದ ದಿನವೇ, ತಾವು ಬಂದುದು ನಿನಾಕಾರಣ ವೆಂಬುದು ತಿಳಿಯಿತಾದರೂ, ನೀಲಾ ಬಂಷ್ಟಿರನ್ನು ಬಿಟ್ಟು ಗಂಜಾಂಗ ಕೂಡಲೆ ಹಿಂತಿರುಗುವ ಬಯಕೆಯನ್ನು ವ್ಯಕ್ತವಡಿಸಲಿಲ್ಲ.

ಲಲಿತಮೃಂತೋ—

“ ಯೇಗೂ ಬಂದದ್ವಾಯಿತು, ಬಂದು ನಾರೆ ಇದ್ದ ಹೋಗಿ. ನನಗೂ ಒಂಟಿಯಾಗಿದ್ದ ಬೇಸರವಾಗಿದೆ.”

—ಎಂದು ಮೊದಲ ದಿನವೇ ಒತ್ತಾಯ ಮಾಡಿ ಹೇಳಿದಳು.

ಆ ಬೇರಿಕೆ ಸಾಂಪ್ರದಾಯಿಕವಾದ ದಾಕ್ಷೀಳ್ಯದ್ವೀ, ವಿಶ್ವಾಸದ್ವೀ, ಅಂತು ಅದು ಮಾಧವರಾಮುನಿಗೂ ಅಪಿಯನಾಗಿರಲಿಲ್ಲ. ಅದಕ್ಕಿಂತಲೂ ಹೆಚ್ಚಾಗಿ ನಾಲ್ಕು ದಿನ ಅಲ್ಲಿದ್ದರೆ, ಮೊದಲ ದಿನವೇ ತನ್ನಲ್ಲಿ ಕುಡಿಯಿಟ್ಟ ಬಯಕೆ ಚಿಗುರಿ ಯಬ್ಬಿಲು ಹಂಡರದ ಆಸರವೇ ಸಿಗಬಹುದೇನೋ ಎಂಬ ಭಾವನೆಯೇ ಇತ್ತು. ಎಂತಲೇ, ಲಲಿತಮೃಂತು—

“ನನಗೇನೋ ನೀವು ಇರೋದೇ ಇಷ್ಟ. ಆದರೆ ನಿಮ್ಮ ಯೆಚಮಾನರಿಗೆ ಕೆಲಸ ಕಾರ್ಯ ಯೇಗೋ ಏನೋ? ”

—ಎಂದು ನೀಲಳಿಗೆ ಹೇಳಿದಾಗ—

“ ನನಗೆ ತಾನೇ ಇಲ್ಲಿದ್ದರೆ ಮುಳುಗಿ ಹೋಗುವಂಥ. ಕಾರ್ಯವೇನೂ ಉರಿನಲಿಲ್ಲ.”

—ಎಂದು ಹೇಳಿ ತನ್ನ ನೀವೆಡ ಮೇಲೆ ನೀಲಾ ಅಲ್ಲಿಂದ ಹೋಗಲು ಹುವಟಿಸದಂತೆ ಮಾಡಿದ.

ನೀಲಳಂತೂ ಅಲ್ಲಿರುವ ನಿಶ್ಚಯದಿಂದಲೇ ಬಂದು, ತನ್ನನಿಶ್ಚಯವನ್ನೇ ಲಲಿತಮೃಂತಿಂದ ಆಡಿಸಿದ್ದ ದರಿಂದ, ಆವಳು ತಾನಾಗಿ ಅಲ್ಲಿಂದ ಹಿಂತಿರುಗುವ ಸಾದ್ದಿ ಎತ್ತುವ ಪ್ರಮೇಯವೇ ಇರಲಿಲ್ಲ.

ಒಗಾಗಿ ಒನ್ನೂರಿನಲ್ಲಿ ನಾಲ್ಕು ದಿನ ಕಳೆದವು.

ಆ ನಾಲ್ಕು ದಿನಗಳ ಅವಧಿಯಲ್ಲಿ ಮಾಥವರಾಯನಿಗೆ, ಲಲಿತಮೃನೀಂದಿಗೆ ಆ ಮನೇಯಲ್ಲಿ ವಾಸಿಸುತ್ತಿದ್ದ ಆಕೆಯ ತಪ್ಪಿ ಶೈವಣಿನೆ ಪರಿಚಯವಾಗಿ, ಆತನೀಂದಿಗೆ ಮಾತನಾಡುತ್ತಾ, ಲಲಿತಪ್ಪಿ, ಆಕೆಯ ದಿವಂಗತ ಯಜಮಾನರು, ಯಜಮಾನರ ಮರಕಾನಂತರದ ಆಕೆಯ ಜೀವನದ ವಿಷಯ ಎಷ್ಟೋ ತಿಳಿಯಿತೇ ಹೊರತು, ಆತ ಬಯಸಿದಂತೆ ಲಲಿತಮೃನ ಪರಿಚಯ ಬೆಳೆಸಿಕೊಳ್ಳಲು ಆವಶಯವಾಗಲಿಲ್ಲ..

ಹಾಗೆ ಶೈವಣಿನಿಂದ ಪರಿಚಯವಾದ ಲಲಿತಮೃನ ಜೀವನದ ವಿಷಯ ದಲ್ಲಿ ಮಾಥವರಾಯನಿಗೆ ಅಕ್ಷರಿಯನ್ನುಂಟುಮಾಡಿದ್ದ ವಿಷಯ, ಆಕೆ ತನ್ನ ಯಜಮಾನರಾಗಿದ್ದ ದೇವತ್ಯಾನ ಮರಕಾನಂತರ, ಎರಡು ಪರಿಷಳ ಕಾಲವಾದರೂ, ವಿವಾಹಿತ ಸ್ತ್ರೀಯರಂತೆ ವೈಧವ್ಯವನ್ನು ಅನುಭವಿಸಬೇಕೆಂಬ ಕಟ್ಟು ಆಕೆಗಿಲ್ಲವಾದರೂ ಆಕೆ ಯಾರಿಗೂ ವೈ-ಮನಸ್ಸಿಗಳನ್ನು ಕೊಡದೆ, ಜೀವಿಸುತ್ತಿದ್ದ ಥ್ರಿ ಎಂಬುದು. ಆ ವಿಷಯವನ್ನು ಹೇಳಿದ ಶೈವಣಿ —

“ಇವತ್ತು ಅಕ್ಕೆ ಮನಸ್ಸು ಮಾಡಿದರೆ, ಆವಳ ತೂಕದ ಹೊನ್ನು ಕೊಟ್ಟು, ಆವಳನ್ನು ಮಹಾರಾಣಿಹಾಗೆ ಸಾಕೋರೆ ಎಷ್ಟೋ ಜನ ಸಾಹು ಕಾರರು ಸಿದ್ಧವಾಗಿದಾರೆ. ಎಷ್ಟೋ ಜನ ಬಂದು ಸುನೇ ಬಾಗಿಲಿಗೂ ಅಲೆದುಹೋರಿದರು. ಆದರೆ ಅಕ್ಕೆ ಮಾತ್ರ ಯಾರಿಗೂ ಉಭ ಶುಭ ಅನ್ನೊಬ್ಲಿ. ಏನು ಹೇಳಲಿ ಏನು ಕೇಳಲಿ—ಅವಳದೊಂದೆ ಉತ್ತರ—‘ದಯವಿಟ್ಟು ಈ ಮನೇಲಿ ಅದೊಂದು ವಿಷಯ ಎತ್ತಬೇಡಿ’. ಅಕ್ಕೆ ಹೊಟ್ಟಿಪಾಡಿಗೆ ವೈತ್ತಿ ನಡೆಸಬೇಕಾಗಿಲ್ಲ. ನಾನು ಒಪ್ಪಿಕೋತ್ತಿನೀ. ಆವಳಲ್ಲಿ, ಆವಳ ನಂತರ ಇನ್ನೀರಿದು ತಲೆ ಕೂತು ತಿಂದರೂ ಸವೇಯದಪ್ಪನ್ನು ದೇವಯ್ಯಾಭಾವ ಅವಳಿಗೆ ಬಿಟ್ಟುಹೋಗಿದಾರೆ. ಆದರೆ ಇವಳಿಗೆ ಗಂಡೇ ಬೇಡ ಅನ್ನೋ ಅಪ್ಪ ಪಾರಿಯವಾಗಿದೆಯೇ? ದೇವರು ಕೊಟ್ಟಿರುವಾಗ, ತನಗೆ ಬೇಕಾದೋನ್ನು ಕಟ್ಟಿಕೊಂಡು ಸುಖವಾಗಿರಬಾರದೆ? ನೀವೇ ಹೇಳಿ— ಈ ಯೆಚ್ಚಿಗೆ ಏನು ಹೇಳಬೇಕು?”

—ಎಂದು ಹೇಳಿ ಲಲಿತಮೃನ ಜೀವನದ ಆ ಸುಖದ ಬಗ್ಗೆ ಮಾಥವರಾಯನ ಕುಶಲವನ್ನು ಕೆರಳಿಸಿದ್ದ.

“ಇಂಥ ಸೌಂದರ್ಯ ಅನ್ಯಾಯವಾಗಿ ಶಾದು ಬೆಳದಿಂಗಳಾಗಿ ವೈಧ ವಾಗುವುದಲ್ಲಾ” ಎಂದು ಆಕೆಯ ನಡೆನುಡಿಯನ್ನು ಸೂಕ್ತವಾಗಿ ನಿರ್ದಿಷ್ಟಿ

ದರೆ, ರಚನ್ಯವೇನೆಂದು ಅರ್ಥವಾಗುವುದೇನೋ ಎಂದು, ಆಕೆಯ ನಡೆ-ನುಡಿ ಗಳನ್ನು ಪರಿಶೀಲಿಸಿದ್ದ ಮಾಧವರಾಯ.

ಯಾಗೆ ನೋಡಿದರೆ, ಲಲಿತಮೃನ್ ನಡೆನುಡಿಯಲ್ಲಿ ಯಾವ ಬಗೆಯ ಗೌಪ್ಯವೂ ಇದ್ದಂತಿರಲಿಲ್ಲ.

ತೀರಾ ಹೊಸಬನಾದ ಮಾಧವರಾಯನೊಂದಿಗೂ ಆಕೆ ಅವರಿಜಯತೆಯ ಬಿಗುಂಬಿನಿಂದ ನಡೆದುಕೊಳ್ಳಲೇ, ಸರಳವಾಗಿ ಸಲಿಗೆಯಾಗೇ ನಡೆದುಕೊಳ್ಳಲ್ಲಿ ತೀದ್ದಳು. ಮಾತು ಕಥೆ, ನಗುಗಳಲ್ಲಿ ಎಲ್ಲರೊಂದಿಗೆ ಧಾರಾಳವಾಗಿ ಬೆರಿಯು ತೀದ್ದಳು. ಯಜಮಾನರು ಹೋದರು ಎಂಬ ಕಾರಣಕಾವ್ಯಗಿ ಸನ್ಮಾನ ಸ್ವೀಕರಿಸಿದ ಲಕ್ಷ್ಮಿಗಳಾವುವೂ ಆಕೆಯಲ್ಲಿರಲಿಲ್ಲ. ಮುತ್ತೆ ದೆಯಂತೆಯೇ ಹೂವು ಮುಡಿಯುತ್ತಿದ್ದಳು, ಹಣಿಗೆ ಕುಂಕುಮವಿಡುತ್ತಿದ್ದಳು, ಲಕ್ಷ್ಮಿ ವಾದ ಸೀರೆ ಕುಪ್ಪಿಗಳನ್ನು ತೊಟ್ಟಿ, ಒಡವೆಗಳನ್ನು ಟ್ಪುಕೊಳ್ಳಲ್ಲಿ ತೀದ್ದಳು. ಉಣಿ ಉಪಾದಾರಗಳಲ್ಲೂ ಯಾವ ನಿಷೇಧವನ್ನೂ ಅನುಸರಿಸುತ್ತಿರಲಿಲ್ಲ. ಕೊಂಚ ಧರ್ಮಭಿರಿಯಿದ್ದ ಎಲ್ಲ ಹಂಗಸರ ಹಾಗೆ, ಆಕೆ ಹಗೆಲು, ಸಂಜೀ ಎರಡು ಹೊತ್ತೂ ಸ್ರೋಜೆನೂಡಿಕೊಳ್ಳಲ್ಲಿ ತೀದ್ದಳೇ ಹೊರತು, ಆ ವಿಷಯ ದಳ್ಳೂ ಹೆಚ್ಚಿನ ಚಟ್ಟಲೀಗಳೇನೂ ಇಟ್ಟುಕೊಂಡಂತಿರಲಿಲ್ಲ. ಅವೆಲ್ಲವೂ ಹಾಗಿರಲಿ. ನಡೆನುಡಿ, ಕಣ್ಣ ಕುಟೀತ, ಹುಬ್ಬಿನ ಕುಟೀತ, ತುಟಿಯ ಕೊಂಕು, ಕತ್ತಿನ ತಿರುಹು, ಮೈಯ ಒಲೆದಾಟ—ಹೆಣ್ಣಿನ ನಲ್ಲಿ ಪುರುಷ ನನ್ನು ಆಕ್ರಿಷಣವ ಈ ಯಾವ ಭಾವ-ಭಂಗಿಗೂ ಲಲಿತಮೃನ್, ಅವು ಪರದ ಕಣ್ಣಿಗೆ ಕಾಣಿದೆ ಸಂಯವಾದ ತೆರೆ ಹಾಕಿರಲಿಲ್ಲ. ಹಿಂದೆ ಯಾವನದಲ್ಲಿ, ಯಜಮಾನರಿದ್ದಾಗ ಹೇಗೋಇ, ಇಂದೂ ಅಂತೆಯೇ, ಆಕೆಯ ದೇಹದಿಂದ ಆಕರ್ಷಣತೆಯ ಹೊಳೆ ಧಾರಾಳವಾಗಿ ಹರಿದು, ನೋಡುವವರನ್ನು ಕೊಳ್ಳುತ್ತಿದ್ದವು. ಆದಾವ ವಿಷಯದಲ್ಲೂ, ಯಜಮಾನರಿಲ್ಲದ ತಾನು, ಆ ರೀತಿ ವರ್ತಿಸಬಾರದು ಎಂಬ ಸಂಕೋಚ ಲಲಿತಮೃನಿಗೆ ಇದ್ದಂತೆ ಇರಲಿಲ್ಲ.

ಅದೆಲ್ಲಕ್ಕಿಂತಲೂ ಹೆಚ್ಚಾಗಿ ಒಮ್ಮೊಮ್ಮೆ—

ಆಕೆಯ ಕಣ್ಣ ನಲ್ಲಿ ಕಾಮದ ಹಸಿವೆ, ಮೈಯಲ್ಲಿ ಆಲಿಂಗನದ ಬೆಿತ್ತುಕ್ಕೆ, ತುಟಿಗಳಲ್ಲಿ ಚುಂಬನದ ಕಾತುರ ತಟಕ್ಕನೇ ಸುಳಿದು ವಾಯೆ ವಾಗುತ್ತಿತ್ತು.

ಯಾವಾಗಲಾದರೊಮ್ಮೆ ಮಾತನಾಡುವಾಗಲೇಂಬೇ, ನಾಲ್ಕುರೂ

ಕಲೆತು ಹಗಡೆಯಾಡುವಾಗಲೋ, ಆಕೆಗೆ ತನ್ನ ಹಸ್ತಸ್ಥರವಾಡಾಗೆ, ಆಕೆಯ ಕಣ್ಣು ಗಳು ಬಯಕೆಯಿಂದ ಭಾರವಾಗುವುದನ್ನು ಮಾಧವರಾಯ ಗಮನಿಸಿದ್ದು.

ಯಾವಾಗಲಾದರೀಂದ್ದು, ನೀಳಾ ಇಲ್ಲದ ಸವರ್ಚಂದ್ರಿ ಒಂಟಿ ಯಾಗಿ ಮಾಧವರಾಯನನ್ನು ನೋಡಿದಾಗೆ, ಅನೆಲೊಪಿಗೆ ಮಾತನಾಡ ಬೇಕಾದ ಸಂದರ್ಭ ಉದಿಗಿಂಡಾಗೆ, ಆಕೆಯ ಮೈ ಬರ್ಕೆಯಿಂದ ಬಿಗಿದ ಬಿಲ್ಲಿನಂತಾಗುತ್ತಿದ್ದುದನ್ನು ಉಕ್ಕೆದ ಆಶಾಂಕೆಯಿಂದ ಘ್ರಷ್ಟಿ ಶಿಫ್ತಾಗಿ ಕಂಪಿಸುತ್ತಿದ್ದುದನ್ನೂ ಮಾಧವರಾಯ ಕಂಡಿದ್ದು.

ಅಂಥ ಹೊತ್ತಿನಲ್ಲಿ, ಲಲಿತಮೃಜನಾಗಿ ಮಾಗಿ, ಶೋಟ್ಟು ಕೃಪಾಗಿ ಸಣ್ಣ ಗಾಳಿಗೂ ಉದುರಿ ಬೀಳಲು ಸಿದ್ಧವಾದ ರಸಭರಿತಪ್ರಲಂಕ ಕಂಡು, ಯಾವ ಹೊತ್ತಿನಲ್ಲಾದರೂ ತನ್ನ ಆರ್ಥಾನದ ಅಗತ್ಯವಿಲ್ಲದೆಯೇ, ಆಕೆಯ ತೋಳು ತನ್ನನ್ನು ಬಳಸಬಹುದು ಎನಿಸುತ್ತಿತ್ತು.

ಆದರೆ—

ಆ ಬಯಕೆ, ಕಾತುರ, ಚೈತ್ನ್ಯಕ್ಷೇ-ವಲಿನ್ಹು ಕ್ಷೋಕಾಲ ಮಾತ್ರ.

ಒಂದು ಕ್ಷೇಣ ಹಾಗೆ—

ಮರುಕ್ಷಣವೇ ಆ ಬಯಕೆಯ ಹೊಳಪನ್ನು, ಭಯಂಕರ ಭೀತಿಯ ಕಾವೇರಿದ ಕೆವಿದು, ಬಿಗಿದು ಪುಟಿಯುವಂತಿದ್ದ ಮೈ ತಟಕ್ಕನೇ ನಿಚೀವ ತೆಲೆಯಂತೆ ಜಡವಾಗಿ, ಆ ಅವಸ್ಥೆಯಲ್ಲಿ ಆಕೆಯನ್ನು ನೋಡಿದವ ರಿಗೂ ಏನೋ ಒಂದು ಬಗೆಯ ಅಸ್ವಸ್ಯ ಅನಿರ್ಜನಿಯ ಭೀತಿಯ ವಂಜು ಕವಿದಂತಾಗುತ್ತಿತ್ತು.

ಧಗ್ಧಗನೆ ಉರಿಯತ್ತಿದ್ದ ಉಗ್ರಜಾತ್ತಿ, ಒಂದೇ ಕ್ಷೇಣ ಮಾತ್ರ ದಲ್ಲೀ, ಕುಳಿರು ಉಸರುವ ಹಿಮತಿಲೆಯಾಗುತ್ತಿದ್ದ ಆ ವಿಸ್ತಾರವನ್ನು ಎನ್ನೋ ಬಾರಿ ಕಂಡು ಮಾಧವರಾಯ ದಿಗ್ಬಂಜನಾಗಿದ್ದು.

ಹಾಗೆನಿಸಿದಾಗ ಮಾಧವರಾಯನಿಗೆ, ಲಲಿತಮೃಜನ್ಹಿತಾಪದ್ಬಾರಿ ಯಾದ ಸೌಂದರ್ಯವನ್ನು, ಯಾವುದೋ ನಿಗೂಢ ಭಯಂಕರ ಭೀತಿಯ ಬಲೆ ಅವರಿಸಿರುವಂತೆ ಕಂಡು, ಅವನೊಳಗಿನ ಸಾಜಸಬುದ್ಧಿ ಜಾಗೃತವಾಗಿ—

“ಇದೇನೋ ಒಂದು ದೊಡ್ಡ ರಹಸ್ಯವಿರುವಂತಿದೆ. ಬೇಕಾದ್ದಾಗಿಗಲಿ,

ಈ ರಹಸ್ಯವನ್ನು ಭೇದಿಸಬೇಕು. ಸಾಧ್ಯವಾದರೆ, ಈ ರಹಸ್ಯ ಭೀತಿಯ ಕೊಟ್ಟಿಯನ್ನು ಒಡೆದು, ಆ ಕೊಟ್ಟಿಯಲ್ಲಿ ಬಂದಿಯಾಗಿರುವ ಸೌಂದರ್ಯ ವನ್ನು ಗೆಲ್ಲಬೇಕು.”

—ಎನಿಸುತ್ತಿತ್ತು.

ಅ ಸಾಹಸಭಾವನೆ ಮೂಡಿದಾಗ—

“ಇರಲಿ, ಎರಡು ದಿನವಲ್ಲ, ನಾಲ್ಕು ದಿನ ಜೊತೆಯಲ್ಲಿ ಕಾಲ ಕಳೆದರೆ, ಒಂದಿಲ್ಲ ಒಂದು ದಿನ ಈ ರಹಸ್ಯವೇನೇಂಬುದು ತಿಳಿದು, ಅವಳ ಭೀತಿಯನ್ನು ಭೇದಿಸಲು ಸಾಧ್ಯವಾಗುತ್ತದೆ. ಅಂತೂ ಏನಾದರಾಗಲಿ, ಇದರ ಗುಟ್ಟೀನು ಎನ್ನುವುದನ್ನು ಕಂಡುಕೊಳ್ಳಲೇಬೇಕು, ಬಿಡಬಾರದು.”

—ಎಂದು ತನಗೆ ತಾನೇ ಈವರಾಧಿಕೊಂಡ ಮಾಧವರಾಯ.

ಮಾಧವರಾಯನ ಪಾಲಿಗೆ, ಲಲಿತಮೃ ಅಭೇದ್ಯ ರಹಸ್ಯದ ಸವಾಲಿನಂತೆ ಕಂಡರೆ, ನೀಲಾ-ಮಾಧವರಾಯನ ಸಂಬಂಧ ಲಲಿತಮೃನ ಪಾಲಿಗೆ ಅಂಥದೇ ಒಗಟಿಯಾಗಿತ್ತು.

—  
—  
—  
—  
—  
—

“ಇದೇನಿದು ನೀಲಾ, ಹೀಗೆ ಅಕಾಶದಿಂದ ಧುಮುಕಿದ ಹಾಗೆ ಬಂದೆಯಲ್ಲ”

—ಎಂದು ಸೋಶ್ಯ ಪೂರಿತವಾಗಿ ಪ್ರತ್ಯುಮಾಡಿದಾಗ—

“ ಅಡೆಲ್ಲಾ ಅಮೇರೆ ಯಾವಾಗೆಲಾದೂ ನಿಧಾನವಾಗಿ ಹೇಳ್ತೇನಿ. ಅಂತೂ ನಾಲ್ಕು ದಿನ ನಿನ್ನ ಮನೇಲಿ ಇದ್ದು ಹೋಗೋಕೆ ಬಂದಿದ್ದಿನಿ.”

—ಎಂದು ಹೇಳಿ, ತಾನು ಅಲ್ಲಿಗೆ ಬರುವಾಗ ಮಾಧವರಾಯನಿಗೆ ಹೇಳಿದ ನೇಪವನ್ನು ವಿವರಿಸಿ, ಆ ಬಗ್ಗೆ ನಾಗರತ್ನಳ ಕಾಗದ ಕೊಟ್ಟು—

“ನೀನೂ ನನ್ನ ಮಾತು ನಿಜಾ ಅನ್ಮೋ ಹಾಗೇ ನಡಕೋ ಬೇಕು ಲಲಿತಕ್ಕ....”

—ಎಂದು ಬೇಡಿದ್ದಳು.

“ನಿನ್ನ ಜೊತೆಲಿ ಬಂದಿರೋದು ಯಾರು? ”

—ಎಂದು ಲಲಿತಮೃ ಪ್ರತ್ಯುಸಿದಾಗ—

“ನನ್ನ ಯಜಮಾನರು”

—ಎಂದು ಉತ್ತರ ಕೊಟ್ಟಿದ್ದಳೇ ವಿನಾ ಮಾಧವರಾಯ ಯಾರು, ಏನು ಎಂಬುದನ್ನು ಹೇಳಿರಲಿಲ್ಲ.

ಹೀಗಾಗಿ ನೀಲಾ ಅಲ್ಲಿಗೆ ಬಂದುದು, ಆವಕ್ಕ ಮಾತು ಕೆಂಪೆ, ಎಷ್ಟು ಒಗಟೆಯಂತೆ ಕಂಡು ಬಂದು, ಈ ಅನಿರೀಕ್ಷಿತ ಫೋಟೋನೆಯು ಡಿಸ್ಪ್ಲೇಯಲ್ಲಿ ಏನಿರಬಹುದೆಂಬುದನ್ನು ಅರಿಯಲು ಲಲಿತ್ಮಸ್ಕೂ ಕಾತುರ್ಪಾಗಿದ್ದಳು.

ನೀಲಾ ಮಾಧವರಾಯ ‘ತನ್ನ ಯಜಮಾನರು’ ಎಂದು ಹೇಳಿದ್ದರೂ, ಆ ಮಾತಿನಲ್ಲಿ ಲಲಿತ್ಮಸ್ಕೂಗೆ ನಂಬಿಕೆಯಿರಲಿಲ್ಲ. ಎಷ್ಟು ವೇತ್ತಿಯರ ಹುಡುಗಿ ಯಾರಿಗೆ ಆದ ಹಾಗೆ ನೀಲಳಗೂ ಗೆಣ್ಣಿಸ್ತೂಜೆಯು ರಾಸ್ತ್ರವಾರಿದಿಂದಿದ್ದರೆ, ಆ ವಿಷಯ ಅತಿ ಹತ್ತಿರದ ಬಂಧುವಾದ, ಮತ್ತು ಗಂಜಾಂಗೆ ಅತಿ ಸಮೀಕ್ಷಾ ದಲ್ಲಿದ್ದ ತನಗೆ ತಿಳಿದೇ ತಿಳಿಯತ್ತಿತ್ತು. ಏನೋ ಕಾರಣದಿಂದ ಉತ್ಸವಕ್ಕೆ ಆಹ್ವಾನ ಬರದಿದ್ದರೂ, ನಾಗರತ್ನ ವಿಷಯವನ್ನಾದರೂ ಹೇಳಿ ಕಳಿಸದೆ ಇರುತ್ತಿರಲಿಲ್ಲ. ಹಾಗಿರುವಾಗ ಮಾಧವರಾಯನನ್ನು ಸೀಲಿಂಗ್ ಯಜಮಾನರು ಎಂದು ನಂಬುವುದು ಹೇಗೆ?

ಒಂದು ವೇಳೆ ಹುಡುಗಿ ಪಾರ್ಯದಲ್ಲಿ ಕುರುಡಾಗಿ ತನಗೆ ಚೇಕಾದವ ನನ್ನು ಕಟ್ಟಿಕೊಂಡು ಓಡಿಬಂದೆನೋ ಎಂದರೆ, ಆ ಅನುಮಾನ ಪಡಲೂ, ನಾಗರತ್ನ ನೀಲಳೊಂದಿಗೆ ಕಳಿಸಿದ ಶಾಗದದಿಂದಾಗಿ, ಆಸ್ತುದಪಿರಲಿಲ್ಲ.

ಏನೋ ಗೆಣ್ಣಿ ರಾಸ್ತ್ರ ಮಾಡವೇಯೇ ಇವರಿಬ್ಬಿರೂ ಒಂದಾಗಲು ನಾಗರತ್ನ ಒಸ್ತಿಗೆ ಕೊಟ್ಟಿಂದೆನೋ ಎಂದು ಉಹಿಸುವುದಕ್ಕೂ ಅವಕಾಶವಿರಲಿಲ್ಲ.

ಹತ್ತು ಜನರ ಎದುರಿಗೆ ಆ ರಾಸ್ತ್ರ ನಡೆಯಂದಿದ್ದರೆ, ಒಂದು ಹೇಳಿ ಇವರಿಬ್ಬಿ ವಿರಸಬಂದರೆ, ಹುಡುಗಿಗೆ ಇಂಥದನ್ನುಕೊಡು ಎಂದು ಸಾಲ್ಪ್ಯಾ ಜನರ ಇದುರಿಗೆ ಕಟ್ಟಿಕೊಂಡವನನ್ನು ಕೇಳುವುದಕ್ಕೆ ಬಾಯಿ ಇರುವುದಿಲ್ಲ ಎಂಬುದು ಎಲ್ಲ ನೇತ್ತಿಯರಂತೆಯೇ ಲಲಿತ್ಮಸ್ಕೂಗೂ ತಿಳಿಯದ ವಿಷಯವಳ್ಳ. ಬುದ್ಧಿ ವಂತಭಾದ ನಾಗರತ್ನ, ಯಾವ ಮೂರ್ಚರೂ ಮಾಡದ ಈ ಕೆಲಸವನ್ನು ಮಾಡುವಳೇ? ಒಂದು ವೇಳೆ, ಈ ಪ್ರಸಂಗದಲ್ಲಿ ನಾಗರತ್ನ ನೇರವ್ಯವಹಾರ ವಾಗಿವನ್ನು ಬಿಟ್ಟು, ಅಡ್ಡ ಹಾದಿಯಲ್ಲಿ ನ್ಯೂವರೆಸಿದ್ದರೆ, ಆದಕ್ಕೆ ಏನೋ ಅತ್ಯಂತ ಬಲವತ್ತರವಾದ ಕಾರಣವಿನ್ನಿರಬೀಕು. ಅಂಥ ಸಂದರ್ಭ ಏನು ಒದಗಿ ಬಂದಿರಬಹುದು?

ಆಯಿತು, ಹೇಗೋ ಇವರಿಬ್ಬಿಗೂ ಕೆಲೆಯಿತು ಎಂದರೆ, ಈಗ

ಹೀಗೆ ಏಕಾವಕ್ಕಿ ಇಲ್ಲಿಗೆ ಬಂದದ್ದೀರೆಕೆ ?

ಹೀಗೆ, ನೀಲಾ-ಮಾಧವರಾಯರ ಸಂಬಂಧವನ್ನು ಯೋಚಿಸಿದಾಗ ಲಲಿತಮೃನ ತಲೆಯಲ್ಲಿ, ಉತ್ತರಸಿಗದ ನಾವಿರ ಪ್ರಶ್ನೆಗಳು ಹೆಡೆಯೆತ್ತಿ-

“ ಆಗಲಿ, ಅದೇನು ರಹಸ್ಯವಿದೆಯೋ, ಅದನ್ನು ನೀಲಾ ಭಾಯಿಂದಲೇ ಹೊರಡಿಸಬೇಕು ”

—ಎಂದು ಆಕೆಯೂ ಸಮಯ ಕಾಯುತ್ತಿದ್ದಳು.

## ೩೫

ನೀಲಾ ಬನ್ನ್ಯಾರಿಗೆ ಬಂದು ನಾಲ್ಕೆಪ್ಪು ದು ದಿನಗಳಾದ ಬಳಿಕ, ಒಂದು ದಿನ ಸಂಜೀ, ಮಾಧವರಾಯ ಶೇಷಣ್ಣನೊಂದಿಗೆ ತಿರುಗಾಡಿಕೊಂಡು ಬರಲೆಂದು ಹೋದಾಗ, ಮನೆಯಲ್ಲಿ ನೀಲಾ, ಲಲಿತಮೃಜಬ್ಬರೇ ಲೋಕಾಭಿರಾಮವಾಗಿ ಮಾತನಾಡುತ್ತಾ ಕುಳಿದ್ದರು. ನಾನ್ಯಾಭಾವಿಕವಾಗಿ ಸ್ತ್ರೀಯರು ತಮ್ಮ ತಮ್ಮಲ್ಲಿ ಮಾತನಾಡಿಕೊಳ್ಳುವಾಗ, ವಿಷಯ ಎತ್ತೆ ಹೇಗೆ ಆರಂಭವಾದರೂ, ಆ ಮಾತಿನ ಮಂಡ್ಯ ಸೀರೆ, ಕುಬುಸೆ, ಬಡವೆ-ವಸ್ತುಗಳ ಮಾತು ಬರುವುದು ಸಹಜ. ಜಬ್ಬರು ಹೆಂಗಸರು ಅವರೊಪವಾಗಿ ಕೆಲೆತು, ಅವರು ಏಕಾಂತವಾಗಿ ಮಾತನಾಡಿಕೊಳ್ಳುವ ಅವಕಾಶ ದೊರಕೆದಾಗ, ಜಬ್ಬರಲ್ಲಿ ಒಬ್ಬರಾದರೂ, ‘ನನ್ನ ಯಜಮಾನರು ನನಗೆ ಈ ನಗ ಮಾಡಿಸಿಕೊಟ್ಟರು, ಇಂಥ ಹಬ್ಬಕ್ಕೆ ಇಂಥ ಸೀರೆ ತೆಗೆದುಕೊಟ್ಟರು. ನೀನು ಏನೀನು ಬಡವೆ ಮಾಡಿಸಿಕೊಂಡೆ ?’ ಎಂಬ ಪ್ರಶ್ನೆಯನ್ನು ಎತ್ತೆ ದಿರುವುದು ಸಾಧ್ಯವೇ ಇಲ್ಲ. ಅಗಸಗಿತ್ತಿಯಿಂದ ಹಿಡಿದು ಆರಸಿತಿಯವರಿಗೆ ಎಲ್ಲ ಹೆಂಗಸರಲ್ಲಿ ಈ ಚಪೆಲಿಂಡ್ ಇರುತ್ತದೆ.

ಈ ಸತ್ಯಕ್ಕೆ ನೀಲಾ, ಲಲಿತಮೃಜಬ್ಬರೂ ಅವವಾದವಾಗಿರಲಿಲ್ಲ. ಎಂತಲೇ ಮಾತು ಎತ್ತೆತ್ತಲೋ ನಡೆದು, ಸೀರೆ, ಬಡವೆಗಳ ವಿಷಯಕ್ಕೆ ಬಂದಾಗ, ಲಲಿತಮೃನೇ—

“ ಅಲ್ಲಾ ನೀಲಾ, ನಿನ್ನ ಗೆಜ್ಜೆ ಪೂಜೆಯ ವಿಷಯವಂತೂ ಮಹಾ ಚಿದಂಬರ ರಹಸ್ಯ. ಎಷ್ಟು ಕೇಳಿದರೂ ನೀನಂತೂ ಅದು ಯಾವಾಗ ಆಯಿತು, ಹೇಗಾಯಿತು ಅನ್ನೊಂದು ಹೇಳಿದಿಲ್ಲ. ಹೋಗಲಿ, ನಿನ್ನ

ಯಜಮಾನರು ನಿನಗೆ ಏನೇನು ಒಡವೆ-ವಸ್ತು ಇಟ್ಟಿದಾರೆ—ಅದನ್ನಾದರೂ ತೋರಿಸಬಾರದಿ? ”

—ಎಂದು ಕೇಳಿದಳು.

“ ನೀನು ಕಾಣದಂಥ ಒಡವೆ-ವಸ್ತು ಇನ್ನೇನು ಇಟ್ಟಾರು ಲಲಿತಕ್ಕು. ಏನೋ ನನ್ನ ಯೋಗ್ಯತೆಗೆ ತಕ್ಷಣ ಕೊಟ್ಟಿದಾರೆ.”

—ಲಲಿತಮತ್ತನ ಪ್ರಶ್ನೆಗೆ ನೀಲಾ ಸೇರವಾದ ಉತ್ತರ ಕೊಡದೆ, ಜಾರಿಕೊಳ್ಳುತ್ತಾ ಹೇಳಿದಳು.

“ ಅದೇನೇ ಅದು-ಯಾರಿಗೋ ಕಂಡೋರಿಗೆ ಉತ್ತರ ಕೊಟ್ಟಿ ಹಾಗೆ ಕೊಡ್ತಿರುತ್ತಾಯಿಲ್ಲ. ನನಗೆ ಹೇಳಿದರೆ ನಾನೇನು ಪಾಲಿಗೆ ಬರ್ತೇನೇಯೇ? ಇಂಥದು ಕೊಟ್ಟಿದಾರೆ ಅಂತ ತೋರಿಸಿದರೆ, ಸೋಡಿ ಸಂತೋಷ ಪಡ್ಡಿನಿ. ಶಿಗ—ಅದೇನು ಕೊಟ್ಟಿದಾರೋ ತೋರಿಸು.”

—ಎಂದು ಬಲವಂತ ಮಾಡಿ ಕೇಳಿದಳು ಲಲಿತಮತ್ತು.

“ ಉರಿಂದ ಉರಿಗೆ ಬರ್ತಾ, ಅದೂ ನಾಲ್ಕು ದಿನ ಇದ್ದು ಹೋಗ ಬೇಕೂಂತ ಬಂದೊಳು, ಇದ್ದ ದ್ವಿಲ್ಲಾ ಯಾಕೆ ತರಲಿ ಹೇಳಿ....”

“ ತರೋದು ಬೇಡ. ಒಂದೆರಡಾದರೂ ಮೈ ಮೇಲೆ ಇಟ್ಟಿಕೊಳ್ಳೋ ಕೇ ತಂದಿದೀಯೋ ಇಲ್ಲವೋ....”

“ ಅಮ್ಮ ತರದೆ ಬರ್ತೇನೇಯೇ? ”

“ ಸರಿ ಮತ್ತೆ—ಅದೇನು ತಂದಿದೀಯೋ ಅದನ್ನೇ ತೋರಿಸು.”

—ಎಂದು ಲಲಿತಮತ್ತು ಗಂಭೀ ಬಿಡ್ಡಳು.

ಆಗ ನೀಲಾ ಅನ್ಯಾಯವಾಗಿ ಲಲಿತಮತ್ತುಗೆ ತನ್ನ ಒಡವೆಗಳನ್ನು ತೋರಿಸಲೇಬೇಕಾಯಿತು. ಬಷ್ಟುರಿಗೆ ಹೋದಾಗ ಇಂಥ ಪರಿಸ್ಥಿತಿ ಬಂದೇ ಬರುವುದೆಂದು ನಾಗರತ್ನಿಳಿಗೆ ತಿಳಿತ್ತು. ಸಂದರ್ಭ ಬಂದಾಗ ಲಲಿತಮತ್ತು ನಿಗೆ ತೋರಿಸಿ ‘ನೀಲಳಿಗೆ ಕಡಿಮೆ ದಜ್ಞ ಸಂಬಂಧ ಮಾಡಿಲ್ಲ’ ಎಂದು ಪಯಾರಿಯವಾಗಿ ಹೇಳಲು ಅದು ಅನುಕೂಲವಾಗುವಂತೆ, ಹತ್ತಾರು ಆಭರಣಗಳನ್ನೂ, ಎಂಥಾವರ ಬಾಯಿಲ್ಲಾ ನೀರೂರಿಸುವಂತೆ ಮಾಡುವ ಅಮುಲ್ಯವಾದ ಮುತ್ತಿನ ಮೂಗುತಿಯನ್ನೂ ನೀಲಕ್ಕಿಂದಿಗೆ ಕಳಿಸಿದ್ದಳು.

ಅದನ್ನು ಲಲಿತಮತ್ತುನಿಗೆ ತೋರಿಸಿ, ಅವಳ ಮುಂದೆ ತನ್ನ ಹಿರಿನೆಯನ್ನು ಮೇರಿಯಬೇಕೆಂಬ ಚಪಲ ಎಷ್ಟೇ ಇದ್ದರೂ— ‘ಹೊತ್ತು ಬರಲಿ, ನಾನೇಕೆ

ಮೇಲೆ ಬಿದ್ದ ಹೋರಿಸಲಿಕ್ಕೆ ಹೋಗಲಿ' ಎಂಬ ಬಿಂಕದಿಂದಿದ್ದ ನೀಲಾ—

"ನೀನು ಸೋಡೊಕೆ ನಾನ್ಯಾಕೆ ಬೇಡಾನ್ನಲಿ ಲಲಿತಕ್ಕೆ. ತಂದು ಹೋರಿಸ್ತೀನಿ ತಡಿ."

—ಎಂದು ಹೇಳಿ ಮಹಡಿಯ ಮೇಲಿನ ಕೊಣಿಗೆ ಹೋಗಿ ಮಂಜ ದಡಿಯಲ್ಲಿರಿಸಿದ ತನ್ನ ಸಣ್ಣ ಕ್ಕೆ ವಟ್ಟಿಗೆಯಲ್ಲಿದ್ದ ಒಡವೆಗಳೆಲ್ಲವನ್ನೂ ತಂದು ಉಪಡ್ದುಗೊಗಿ ಹೋರಿಸಿದಳು.

ಒಂದೊಂದಾಗಿ ಲಲಿತಮೃನ್ಮಾ ನೀಲಾ ಹೋರಿಸಿದ ಒಡವೆಗಳನ್ನೇಲ್ಲಾ ಸೋಡಿದಳು. ಅವು ಯಾವೂ ಅತಿಶಯದ ಒಡವೆಗಳಾಗಿದ್ದರೂ, ವಾಡಿಕೆಯಂತೆ—

"ತುಂಬಾ ಜಿನ್ನಾಗಿದೆ"

—ಎಂದು ಹೊಗಳುತ್ತಿದ್ದವೆಂ್ಬು, ಎಲ್ಲಕ್ಕೂ ಕೊನೆಯದಾಗಿ ನೀಲಾ ಹೋರಿಸಿದ ಮುತ್ತಿನ ಮೂಗುತ್ತಿಯನ್ನು ಕಂಡು ಚಕ್ಕಿತಳಾಗಿ, ಹತ್ತಾರು ಬಾರಿ ಅದನ್ನು ತಿರುಗಿಸಿ-ಮುರುಗಿಸಿ, ಕ್ಕೆಯಲ್ಲಿ ತೂಕ ಮಾಡಿ ಸೋಡಿ, ಹೊರಿನ ಬೆಳಕಿನಲ್ಲಿ ಸೂಕ್ತವಾಗಿ ಪರೀಕ್ಷೆಮಾಡಿ—

"ಇದು ನಿನ್ನ ಯಜಮಾನರು ನಿನಗೆ ಮಾಡಿಸಿ ಕೊಟ್ಟಿ ಮೂಗುತ್ತಿನಾಗೆ ನೀಲಾ ? "

—ಎಂದು ಹೇಳಿದಳು.

"ಯಾಂ. ಜಿನ್ನಾಗಿದೆಯೇ ಲಲಿತಕ್ಕೆ ?....

"ದಿವ್ಯವಾಗಿದೆ. ಇದನ್ನು ನಿನಗೇಂತಲೇ ನಿನ್ನ ಯಜಮಾನರು ಹೊಸದಾಗಿ ಮಾಡಿಸಿಕೊಟ್ಟಿರೇ ? "

"ಉಹೂ...ಅವರ ಮನೇಲೇ ಇತ್ತಂತೆ, ಹೊದಲ ರಾತ್ರಿ ತಂದು ಕ್ಕೆಯಾರ ನನ್ನ ಮೂಗಿಟ್ಟಿರು."

"ತು ಮೂಗುತ್ತಿನ ಅವರು ಎಲ್ಲಿ ಯಾವಾಗ ಮಾಡಿಸಿದರೂಂತೆ ಹೇಳಿದರೆ ? "

"ಉಹೂ, ಅದೆಲ್ಲಾ ನಾನು ಕೇಳಲಾ ಇಲ್ಲ. ಅವರು ಹೇಳಲಾ ಇಲ್ಲ. ಆದ್ಯಾಕೆ ಲಲಿತಕ್ಕೆ ಇದೆಲ್ಲಾ ಕೇಳ್ತೀಯ ? "

"ನೀನೇನೂ ತಿಳುಕೊಳ್ಳಿದೇ ಹೋಡರೆ ಹೇಳ್ತೀನಿ...."

"ಹಾಗೆಲ್ಲಾರ ಉಂಟಿ— ಅದೇನು ಹೇಳು ? "

ಕುಮಾರುತ್ತಿನೇ ನೋಡಿದೆ ಹನಗಾತ್ತಿ ಕ್ಹೋ ಅನುಭವಾನ ಆಗ್ತಿಚೆ....”  
—ಅವಾತನ್ನು ಜೀಳುವುದೂ ಬಿಹುಪ್ರಾಯೋ ಎಂದು ಸಂಕೇರಿಬ್ಬ  
ಪಡುತ್ತಾ ಹೇ ಇಂದಳು ಲಲಿತಮೃ:

“ ಯಾಕೆ ? ”

—ಲಲಿತಮೃನ ಮಾತು ಕೇಳಿ ಶೀಲಾ ಪ್ರೀತಿ ಹಿಂದ್ರು ಕೈಗೊಳಿಸಿ.  
“ ಇಂಥದೇ ಮೂರುತ್ತಿನೇ ಸ್ತುತ್ಯಾ ಇನ್ನೊಂದು ಏಷ ಸೊಂಪ್ಯಾಂತ್ರಿಕ್ಯಾ

“ ಎಲ್ಲಿ ? ”

“ ಕ್ರಿಂಗೇರಿಲಿ, ರಾರಿದಾಮ್ಮನೋರ ಮೂರುತ್ತಿನ್ನು ! ಸಂಪ್ರಯಾಂತ್ರಿಕ್ಯಾ ಗೆಂಟ್ರಿ  
ರಿಗೆ ರಾರಿದಾಮ್ಮನೋರು ಅಂದೆ ಭಾಳ ಭೈತ್ತಿಯಿತ್ತು. ಪ್ರತಿರಕ್ಷೆ ನೀರಿರು  
ಹಬ್ಬಕ್ಕೆ ಅಲ್ಲಿಗೆ ಹೋಗ್ತಾ ಇದ್ದರು. ಒಂದೆಡು ಸಲ ಸನ್ನಿಸ್ಥಿತ ಕರಕೆಂದು  
ಯೋಗಿದ್ದು. ಒಂದು ಸಲ ನಾನು ಅನ್ನುತ್ತೋರ ಮೂರುತ್ತಿನ್ನು ದುರುಸಂಶೋಧನೆ  
ನೋಡಿ ಭಾಳ ಚಿನ್ನಾಗಿದೆ ಅಂದಾಗ ಯಾಜಿಮಾನರು ಉಸ್ಸುಪ್ರಾಯೋದೇನು,  
ನೋಡಿ ಭಾಳ ಚಿನ್ನಾಗಿದೆ ಅಂದಾಗ ಯಾಜಿಮಾನರು ಉಸ್ಸುಪ್ರಾಯೋದೇನು,  
ನಮ್ಮ ದೇಶವೆಲ್ಲಾ ಜಾಲಾದಿದರೂ, ಇಂಥ ಇನ್ನೊಂದು ಮುಗಿಸಿ ಇಬ್ಬ.  
ಈ ವಳಗೆತ್ತಿನೆ, ಸಾಕ್ಷಾತ್ ಶಂಕರಾಚಾರ್ಯರೇ, ಅವುವುದರನ್ನು  
ಪ್ರತಿಷ್ಠಿಸುವ ಕಾಲದಲ್ಲಿ ಇಟ್ಟದ್ದು. ಅಂಥಾದ್ದರಲ್ಲಿ ಇಂತೆ ಇಂದ್ರ  
ಮೂಗುತ್ತಿ ಕಂಡಿತಾ ? ಪಟ್ಟಿಂದ ರಂಗಸಂಪೂರ್ಣಸ್ವಾರ ಮೂಗು  
ನಲ್ಲಿರೋ ಅಲಕ್ಕೇಲಪ್ಪನ್ನವರ ಮೂಗಾಗಿಯು ಹುತ್ತಿ ಗಾತ್ರಕ್ಕಿ  
ದೊಡ್ಡಿದ್ದು. ಆದರೆ ಅದು ಒಂಟಿಹೂತಿನ ಮೂಗುತ್ತಿ. ಇಂಥ ಇಂತ್ರಿಯ  
ಮೂರುತ್ತಿನ ಮೂಗುತ್ತಿ ಜಗತ್ತಿನಲ್ಲಿ ಇಂಥು.” ಎಂದೆ ಹೇಳಿದರೆ.  
ಅವರು ಹೇಳಿದ್ದು ಕೇಳಿ ನಾಫೂ ಒಳಿತ್ತು ನಾಬ್ಯಾ ಸಲ ನೋಡಿದ್ದೆ  
ಅವರು ಹೇಳಿದ್ದು ಕೇಳಿ ನಾಫೂ ಒಳಿತ್ತು ನಾಬ್ಯಾ ಸಲ ನೋಡಿದ್ದೆ....”

ಅ ಮೂರುತ್ತಿನೆ. ಅದು ಥೀಬ್ ಇವೇ ಮೂಗುತ್ತಿನು ಸಂಪ್ರಯಾಂತ್ರಿಕ್ಯಾದು. ಆದ್ದರಿಂದ ರಾರಿದಾಮ್ಮನೋರ ಮೂಗುತ್ತಿನು ಸಂಪ್ರಯಾಂತ್ರಿಕ್ಯಾ...  
ಯಾಜಿಮಾನರು ನನಗಿಟ್ಟಿ ಮೂಗುತ್ತಿಗೂ ಪನ್ನ ಸಂಪ್ರಯಾಂತ್ರಿಕ್ಯಾ...”

“ಸೇನು ಕೇಳಿಲ್ಲಾ ಅತ ಕಾಣುತ್ತೇ....”

“ಹನ್ನಾ ! ”

“ಅಮ್ಮನೋರ ಗುಡಿ ಲಾಟಿಯಾದ ಕಢೆನೆ ! ”

“ಹೊಡೇ ? ! ”

—ಜಕತಾಗಿ ಕೇಳಿದಳು ನೀಲಾ.

“ಹೋ. ನಿನ್ನ ಕೆವೀಗೆ ಅದು ಬಿಡೇ ಇಲ್ಲೇ? ಅದ್ಯಾವೋನೋ ಹಾಳಾದೋನು ಒಬ್ಬ ಮರಾಟ ಸರದಾರನಂತೆ—ಅವನ ವಂಶ ನಿರ್ವಂಶ ವಾಗಿ ಹೋಗ, ಅವನ ಹೇಸರು ಹೇಳಿದೋರಿಗೆ ಮಾರಿ ಬಡಿಯ—ಅವನು, ಸಾವಿರಾರು ಜನದ ಸೈನ್ಯ ತಗೊಂಡು ಬಂದು, ಶೃಂಗೇರಿಗೆ ನುಗ್ಗಿ, ತಾಯಿ ಮಗಳು ಅಂತ ನೋಡದೆ ಆ ಬಡ್ಡೀ ಮಗ, ಅಮೃತೋರ ದೇವ ಸ್ಥಾನಕ್ಕೂ ನುಗ್ಗಿ, ಅಲ್ಲಿದ್ದ ದ್ವಾನ್ಯಲ್ಲಾ ದೋಚಿಕೊಂಡು ಹೋದನಂತೆ. ಅಮೃತೋರು ಉಟ್ಟ ನಿರಾಜ ಸೀರೇನೂ ಕಿತ್ತುಕೊಂಡು ಹೋದ ಆ ಚಂಡಾಲ. ಅಮೃತೋರ ಮೂಗಿನಲ್ಲಿದ್ದ ಮೂಗುತ್ತಿನೂ ಕೆದ್ದು ಕೊಂಡು ಹೋದನಂತೆ. ಇವತ್ತಿನವರಿಗೂ ಅದರ ಪತ್ತೆ ಇಲ್ಲ. ಗೊತ್ತಿರಬಹುದೂ ಹಿಂದುಗಳ ಗುಡಿ ಕಂಡರಿ ಕೆಡವು, ಜನ ಕಂಡರಿ ಜಾತಿ ಕೆಡಿಸು ಅನ್ನಾರ್ಥಿ ಪೀಠುಸುಲ್ತಾನರೂ, ಅಮೃತೋರು ಅಂದ್ರೆ ಗಡಗಡ ನಡುಗ್ಗು ಇದ್ದರು.. ಈ ಲಾಟಿ ಅದಮೇಲೆ ಶೃಂಗೇರಿ ಸ್ವಾಮಿಗಳಿಗೆ ಬೇಜಾರಾಗಿ, ಆ ಉರೇ ಬಿಟ್ಟುಮೋಗಬೇಕೊಂತ ಇದ್ದಾಗ, ಸುಲ್ತಾನನೇ ಅವರ ಕಾಲಿಗೆ ಬಿದ್ದು ಬೇಡಿಕೊಂಡು, ಅವರನ್ನು ಅಲ್ಲಿ ಉಳಿಸಿಕೊಂಡ. ಅಂಥ ಬೆಂಕಿಯಂಥ ಸ್ಥಳ ಅಮೃತವರ ಸಾಫನ್. ಅಲ್ಲಿ ಸ್ವತ್ತು ಮುಟ್ಟಿದವರು ನಿರ್ವಂಶವಾಗಿ ಹೋಗ್ಗಾರೆ—ನೀಲಾ. ಈ ಮೂಗುತ್ತಿನ ನೋಡಿದೆ ನನಗ್ಗೆಕೋರೆ ಅನುಮಾನವಾಗ್ತು ಇದೆ.”

—ಎಂದು ತನ್ನ ಭೀತಿಯ ಕಾರಣವನ್ನು ವಿವರಿಸಿ ಹೇಳಿದಳು ಲಲಿತವ್ಯ.

ಲಲಿತಮೃತ್ಯು ಹೇಳಿದುದನ್ನು ಕೇಳಿ, ಮೂಗುತ್ತಿಯನ್ನು ಕೈಯಲ್ಲಿ ತೆಗೆದು ಕೊಂಡಿದ್ದ ನೀಲಾಗೂ ಮೈ ನಡುಗಿದಂತಾಗಿ—

“ಅದೆಲ್ಲಾ ಇರಬಹುದು ಲಲಿತಕ್ಕೆ, ಅದೇ ಇದೂಂತ ಹ್ಯಾಗೆ ಹೇಳ್ತೇಯು.”

—ಎಂದು ಕೇಳಿದಳು.

ನೀಲಾ ಆ ಪ್ರತ್ಯೇ ಕೇಳಿದಾಗ ಲಲಿತಮೃತ್ಯುಗೆ ತಟಕ್ಕನೆ ಬೇರೆನೊ ಸೇನವಾಗಿ.

“ಇಲ್ಲಿ ಬಾ”

—ಎಂದು ನೀಲಳನ್ನು ತನ್ನ ಪೂಜಾಗ್ರಹಕ್ಕೆ ಕರೆದೊಯ್ದು, ಅಲ್ಲಿದ್ದ ಆಕೆತ್ತರದ ಶ್ರೀಗೋರಿಯ ಶಾರದಾಂಬಯ ಶೈಲ ಚಿತ್ರವನ್ನು ತೋರಿಸಿ—

“ಅದು ನೋಡು, ನಿನ್ನ ಕೈಲಿರೋ ಮೂಗುತಿಗೂ, ಅವ್ಯಾನೋರ ಮೂಗುತಿಗೂ ಏನಾದರೂ ವ್ಯತ್ಯಾಸ ವಿದೆಯೇನೋಽಿ?”

—ಎಂದು ಹೇಳಿದಳು.

ಆ ಮಾತನ್ನು ಕೇಳಿ ನೀಲಳೂ ತನ್ನ ಕೈಯಲ್ಲಿದ್ದ ಮೂಗುತಿಯನ್ನು, ಶೈಲ ಚಿತ್ರದಲ್ಲಿನ ಅವ್ಯಾನವರ ಮೂಗಿನಲ್ಲಿದ್ದ ಮೂಗುತಿಯೊಂದಿಗೆ ಹೊಲಿಸಿ ನೋಡಿದಳು.

ಎರಡೂ ಒಂದೇ ಎಂದು ಅವಳಿಗೂ ತೋರಿತು.

ಆದರೂ ತನ್ನಲ್ಲಿದ್ದ ದು ಕಳವಿನ ಮಾಲು ಎಂದು ಅವಳು ಒಪ್ಪಿ ಕ್ಷೋಳಲು ಸಿದ್ದಾ ಅರಲಿಲ್ಲ.

“ಎರಡೂ ಒಂದೇ ಥರಾ ಇದೆ-ನಿಜ ಲಲಿತಕ್ಕು. ಅದ್ದೇ ನನ್ನ ಯಜ ಮೂನರು ದೇವಸಾಧನ ಲಾಟಿ ಮಾಡೋರಲ್ಲ.”

—ಎಂದಳು ಮಾಧವರಾಯನ ಬೆನ್ನು ಕಟ್ಟಿ ನಾದಿಸುತ್ತಾ.

“ಇರಬಹುದು. ಆದರೆ ಅವರಿಗೇ ಯಾರೂದರೂ ಕದ್ದು ಮಾಲನ್ನು ಮಾರಿರಬಹುದು. ಹೇಗಾದು ಆಗಲಿ, ಇದು ಎಲ್ಲೀದು ಏನು ಶಂತ ವಿಚಾರಿಸಿ ತಿಳಿದುಕೊಂಡಿರಿಸಿ, ನೀಲಾ, ಏನೋಽಿ ಸಿಕ್ಕಿದ್ದ ಸಿಕ್ಕಿತು ಅಂದರೆ, ಇದು ಸರಿಗಿನಲ್ಲಿ ಕೆಂಡ ಕಟ್ಟಿಕೊಂಡಂತೆ.”

—ಎಂದಳು ಲಲಿತಮ್ಮೆ.

ಆ ಮಾತನ್ನು ಕೇಳಿ ನೀಲಾ—

“ಆಯ್ತು, ವಿಚಾರಿಸ್ತೀನಿ”

—ಎಂದು ಹೇಳಿದಳು.

ಆ ಮಾತು ಮುಗಿದ ಬಳಕೆ ಇಬ್ಬರೂ ಚಿಂತಾಗ್ರಸ್ತರಾಗಿ ಪೂಜಾಗ್ರಹದಿಂದ ಹಜಾರಕ್ಕೆ ಬಂದರು. ಅವರು ಹಜಾರಕ್ಕೆ ಬರುವ ವೇಳಗಿ ತೇವಣಿನೋಂದಿಗೆ ಹೇರಿಗೆ ಅಡ್ಡಾಡಲು ಹೊಗಿದ್ದ ಮಾಧವರಾಯ ಹಿಂದಿರುಗಿ ಬಂದು ಹಜಾರದಲ್ಲಿ ಕುಳಿತಿದ್ದ.

ಅವನನ್ನು ಆಕ್ಸಿಕ್‌ವಾಗಿ ಕಂಡ ನೀಲಳಿಗೆ ತಟಕ್ಕೂನೇ ಕಂಡ ತುಳಂತಾಗಿ, ಮುವಿ ಬಿಳುಬಿಕೊಂಡಿತು,

ఆవరన్న సోఇద మాధవరాయ, నీలభ కైయల్లిద్ద మూగుతి  
యన్న సోఇ—

“ నిన్న ఒడవెగళన్నేల్ల లలితమ్మనోరిగి తోరిశ్తా ఇద్దేయో  
నీలా ! అదేనదు నిన్న కైయల్లిరోదు ? కొడు సోఇశోణ.”

—ఎందు నగుత్తా ఎద్ద బందు, నీలభ కైయల్లిద్ద మూగుతి  
యన్న తెగిదుకొండు—

“ ఇదేనేి.....”

—ఎందు తాత్పరవాగి హేళిదవను, తటిక్కనే ఏనోఇ ఆను  
మాన బందు, మూగుతియన్న హత్తిర హిడిదు పరిషే మాకి  
సోఇ—

“ ఈ మూగుతి ఎల్లిత్తు నీలా ? ”

—ఎందు కేకెళవాగి కేళిద.

“ నీ....నీ....వు....నెనగి....కొ....కొ....ట్ట....ద్ద....”

“ యావాగ ? ”

“ మోదల దినె జంద్రయ్యనవర కైలి కళసలిల్లవే ? ఆదేఇ  
ఇదు.....”

—నీలా తడవరిసుత్తా, తొదలుత్తా ఉత్తర కొట్టిళు.

“ ఇదు శృంగేరియ అమ్మనవర మూగుతి ఇద్ద హాగే ఇదే  
యల్లవే ? ”

—అదువరిగి సుమ్మనిద్ద లలితమ్మ కేళిదళు.

లలితమ్మన మాతు కేళుక్కిద్ద హాగే మాధవరాయనిగి సిదిలు  
బడిదంతాగి, అవాక్షాగి నింత. ఒందు క్షేత్ర హాగే నింతవను,  
తటిక్కనే కేరళిద శాళంగ సఫద హాగే నింతు—

“ హాగెంతా యారు హేళిదవరు ? ”

—ఎందు అబ్బరిసి కేళిద.

ముంగారిన సిదిలన అబ్బరదంతి కేళిద ఆ ప్రశ్నియన్న కేళు  
వాగ ఇద్ద క్షేద్ద హాగే రోణభీషణవాద ముఖవన్న సోఇ,  
సిభీతరాగి శాడినల్లి అలేయుత్తిరువాగ సనికండల్లే కులియ

ಅಬ್ಜರವನ್ನು ಕೇಳಿದ ಭಯೆಗ್ನೆಸ್ತಂತೆ, ಸೀಲಾ ಲಲತಾಮ್ಮೆ ಇಟ್ಟರೆ, ಗಡಗಡ ನಡುಗಿದರು.

“ ಲ....ಲ....ಲ....ಲ....ತ....ಕ್ಕೆ....”

—ಮಾಥವರಾಯನ ಪ್ರಕ್ಕಿಗೆ ಶೀಲಾ ಹಾತಾದವರಾದ ಇರುತ್ತು  
ಚಿಗರಿನಂತೆ ಕಂಪಿಸುತ್ತಾ ಉತ್ತರ ಕೊಟ್ಟಿಗೆ.  
ಶಿಲ್ಕೆ ಉತ್ತರವನ್ನು ಕೇಳಿ ಮಾಥರಾಯ, ಸದಕ್ಕನೇ ಅರಿ  
ತನ್ನನ್ತೆ ತಿರುಗಿ ನೋಡಿದ.

ಲಿಲತಮ್ಮನ ಕಣ್ಣಗಳೂ ಸಹಿತ್ತಿಷ್ಟ ಮಂಗಳ ಮಂಡಳಿಕದಾಕೆ  
ಮಾಥವರಾಯನನ್ನೇ ನೋಡುತ್ತಿದ್ದವು.

ವರದು ಕೈ ಕಾಲ ಲಲಿತಮ್ಮನ ಕಣ್ಣ ನೋಟಿಮೊಂದಿಗೆ ಸೀಳಸು  
ವಂತೆ ನೋಡಿದ್ದ ಮಾಥವರಾಯ, ತಟಕ್ಕನೇ ತನ್ನ ಉದ್ದೇಶವನ್ನು ತಡೆದು  
ಕೊಂಡು, ಬಹು ಶೃಷ್ಟಿವಾಗಿ ನಕ್ಕೆ—

“ಹೊ....ಮೊ....ಇದನ್ನು ನೋಡಿದವರು ಹಾಗೇ ಹೇಳುತ್ತಾರೆ.  
ಅದರಿಂದು ಇದು ಅಸಲಿಯಾಗಿ, ಸರ್ಕಲಿ. ಅವನ್ನನವರ ಪೂಗುತ್ತಿರುತ್ತಾನ್ನು ನೋಡಿ  
ಧಂಡಿನಿಂದಲೂ ಅಂಥವೇ ಮೂಗುತ್ತಿರುತ್ತಾನ್ನು ಸರ್ಕಾರಿ ಅಗ್ಗಿನ್ನೇ  
ಇತ್ತೆ. ಅಫ್ಕೆನ್ನಾಟಕ್ಕೆ ರವೇ ಒಬ್ಬ ತಕ್ಕಸಾಲಿಯನ್ನು ಕರೆದುಕೊಂಡು  
ಹೊಗಿ ಅಮ್ಮನಿಂದಿರುತ್ತಾನ್ನಿತಿಯ ತದ್ವತ್ತಾ ಸ್ಥಾಪಾತ್ಮಕೊಂಡು ಬಂದು  
ನನ್ನ ಹಕ್ಕಿರ ಇಟ್ಟಿಕೊಂಬಡ್ಡೆ. ಎಲ್ಲಾ ಮರಿತು, ಆ ನಕಲಿಯನ್ನೇ  
ನಿನಗೆ ಕಳಿಗಳಿಟ್ಟಿ ಏಂದು ಕಾಣುತ್ತದೆ. ಇದು ನನ್ನ ಪ್ರತಿರಹನೇ ಇರಿ  
ವೀಲಾ....”

~~ವಂದು ವೇಗಿ, ಮೂಗುತ್ತಿರುತ್ತಾನ್ನು ತನ್ನ ಕಿಸಿಗೆ ಸೇರಿಸಿ, ಲಲಿತಮ್ಮ  
ನತ್ತ ಒಮ್ಮೆ ದುರಗುಟ್ಟಿ ನೋಡಿ, ಮನೆಯೇ ಸದುಗುವಂತೆ ಯಜ್ಞ  
ಹಾಕುತ್ತಾ, ಹಬ್ಬಾರವನ್ನು ದಾಟಿ ಮಾಡಿಯನ್ನು ವರ್ತಿ ಮೊದ.~~  
ಆ ಹೆಚ್ಚಿಯ ಸದ್ದನ್ನು ಕೇಳಿ ಆ ಹೆಗಡಿಸಿದ್ದರೂ ಗಡಗಡ ನಡುಗ  
ದರು.

ಆ ರೀತಿ ಹೆಚ್ಚಿಯ ಸದ್ದನ್ನು ಮಾಡಿದ ಮಾಥವರಾಯನ ವೈಯೂ  
ಗಡಗಡ ನಡುಗುತ್ತಿತ್ತು.



# జెదురంగద మని

• సప్త కుటుంబమూ ఎదుకటుచేయో, ఆదర దేవాద  
గంటిస్నై సుందరును ఒచ్చుకల్పార్ ఎండ్రు అంగార్చ  
యోందు సారిదే ఆ సత్కారం మరుచు చుండు  
తూ కాచంబరి.

వరపురామభాష్యమిన దూరయి తొలచ్చు న్నీ గోపులు  
వారదాదేసియవర ముత్తిన వురు గుటియస్నై కొరమాలు  
మాధవరాయ ఉన్నై పళ్ళిమికర్మాలు సాంగి ప్రమాదు  
ఆదశ్చ ఆనపట్టి ప్రిరంగచట్టిగాద చేత్తే సాగరత్తై న్నీ  
మాగళీ, స్వాల్యా, ఈ వార్ష మరుచు వున్నా చే కుంటాలు  
ప్రశస్తియల్లి సిలుకెద జ్ఞాయ్యుర్, జెందుగుడ కుంటాలు  
గుంపురు, సౌమ్యలాడ సుందర శూత్రగళీ జ్ఞాత్ర కాలీ ఈ  
సుఖిగళిద స్విమ్మిందమాద తూ కథచుఱులు, ఉ రూ సుందర  
ఆసుమహ ఆకషణిక శ్శులియ. శురుగు వచ్చుచు, కుంటాలు  
మాజుకుంగేంద్రు రసదేతులామాటి.

మంసోరంజసే బోచేస్తు మాసుపుం స్తు కుంటాలు కుంట  
మాచెండ్రు మరుచెంబులూగు అసుచ్ఛుంబుగులు స్తు.

అ లైంక సు ప్రతి

చేంగ ఏగ చు

మార్చ మా కుం కుం మా  
స్థుచ్ఛుందచ్ఛు బుకు బ్రిష్టుం  
అమ్ముకు తుం మా పుంపు మా

